


TIGHT BINDING BOOK

**TEXT PROBLEM
WITHIN THE
BOOK ONLY
TEXT FLY WITHIN
THE BOOK ONLY**

UNIVERSAL
LIBRARY

OU_198376

UNIVERSAL
LIBRARY



ಸಹಿಂಗಳ ಒಡೆಯು
ಶ್ರೀ ಶ್ರೀನಿವಾಸೇನ ಚರಣಕಮಲಗಳಿಗೆ
ಭಕ್ತಿಯಂದ ಸಮರ್ಪಿಸಿದ್ದೇನೆ.

“ಕಂಡಕ್ಕರ್ ಮಗ ಕಲೆಕ್ಕರ್ ಆಗ್ತಾನಾ ?” ರಾಜಶೇಖರ್ ಗಳಿಗೆ ಸಿನ್ಹ
ನಕ್ಕರು. ಕೋಪದಿಂದ ತಲೆಯೆತ್ತಿ ಅವರ ಕಡೆ ನೋಡಿದಳು ಮಧುಮತಿ.

ಕಂಡಕ್ಕರ್ ಎಷ್ಟು ಹೀನವಾಗಿ ಶಾಣಿಸ್ತಿದ್ದಾನೆ ಈ ದಿನ. ಒಂದು ದಿನ
ಇವನನ್ನು ಗದರಿಸಿ ವಿದ್ಯೆ ಹೇಳಿಕೊಟ್ಟು ಗುರು ಆ ಕಂಡಕ್ಕರ್ ಅಲ್ಲಾ? ಇವನು
ಮಾಡುತ್ತಿದ್ದ ಚೇಷ್ಟೆಗಳನ್ನು ಮುಚ್ಚಿಟ್ಟು ತಂದೆಯ ಕಣ್ಣಿಗೆ ಅವು
ಬೀಳದಂತೆ ಮಾಡಿದ್ದಂತೆ ಆ ಕಂಡಕ್ಕರ್ ಅಲ್ಲಾ? ಅವಳ ಹಲ್ಲುಗಳು ಕರಕರ
ಎಂದಿತು. ತಂನೆಯವರು ಓದಿಸುವುದಿಲ್ಲ ಹೋಗು ಎಂದಾಗ, “ರಾಜ, ನಾ
ಓದಿಸ್ತೀನಿ ಬಿಡು” ಎಂದು ಅಭಯವಿತ್ತು ಓದಿಸಿದ ಅವರನ್ನು ಇಂದು
‘ಕಂಡಕ್ಕರ್’ ಎಂದು ಎಷ್ಟು ಹೀನಾಯ ಮಾಡಿದ್ದಾನೆ !

ಅವಳ ರೋಪಯುಕ್ತವಾದ ಕಣ್ಣಗಳಲ್ಲಿ ನೀರು ತುಂಬಿತು. ಕೋಪ
ದಿಂದ ಎದ್ದು ರಾಜಶೇಖರನನೊಂದು ದುರುದುರನೆ ನೋಡಿ ತನ್ನ ಕೂರಣೆಗೆ
ಹೊರಟುಹೋದಳು.

ರಾತ್ರಿ ಹತ್ತು ಗಂಟೆಯ ಮೇಲಾಗಿತ್ತು. ಮನೆಯೆಲ್ಲಾ ನಿಶ್ಚಯ
ವಾಗಿತ್ತು. ಕಾಲೇಜಿನಲ್ಲಿ ಓದಬೇಕೆಂಂಬ ತನ್ನ ಕೋರಿಕೆ, ಆಸೆ ಕುಸಿದುಮೊಗಿದ್ದ
೧೦ದ ನಿಸ್ಸೆಹಂಯನಾಗಿ, ದಿನವಾಗಿ ತನ್ನಲ್ಲಿ ತಾನೇ ನಿರಾಸಗೊಂಡ ವಾಸು
ಥಟಕ್ಕನೆ ಏನೋ ಜ್ಞಾಪಕ ಬಂದಂತೆ ಎದ್ದು ಮಧುಮತಿ ಮಲಗದ್ದ ಮುಂಚ
ದೆಡಿಗೆ ನಡೆದ.

“ಅಮ್ಮಾ ! ನಿದ್ದೆ ಮಾಡಿದ್ದೀರ್ಯಾ ?” ತಟ್ಟಿ ಕರಿದ ವಾಸು.

ಪಕ್ಕುಕ್ಕೆ ತಿರುಗಿ, ಉದಿದ್ದ ಕಣ್ಣಗಳನ್ನು ತೆರಿದು ಮಗನನ್ನು ಕರುಣೆಯಿಂದ ನೋಡುತ್ತಾ “ಯಾಕವ್ವಾ ವಾಸು, ಇನ್ನೂ ನಿದ್ದೆ ಮಾಡಲಿಲಾಪ್ಪಾ?” ಎಂದು ಮರು ಪ್ರಶ್ನಿಸಿದಳು ಮಧುಮತಿ.

ಸಾವಧಾನದಿಂದ ಅವಳ ಪಕ್ಕದಲ್ಲಿ ಕೂಡುತ್ತ, “ನಿದ್ದೆ ಬರ್ಲಿಲ್ಲನ್ನು” ಎಂದು ಹೇಳಿ ಏನೋ ಸೊಕೋಚೆನಡುತ್ತಾ ಎರಡು ಕ್ಷೇತ್ರಗಳ ನಂತರ, “ಅಮಾ! ಅಪ್ಪ ಬಸ್ ಕಾಡರ್ಪರ್ ಕೆಲಸ ಮಾಡಿದ್ದರಾ?” ಎಂದ.

ಮಧುಮತಿ ಬೆಳ್ಳಿ ವಾಸುವಿನ ಕಡೆ ಒಂದು ಸಲ ನೋಡಿ ತಲೆ ಬಗ್ಗೆ ನಿಡಳು.

“ಮನಮಾ! ಹೇಳೋದಿಲಾಪ್ಪಾ?” ಅವನ ಧ್ವನಿ ದೀನವಾಗಿತ್ತು.

ದೀರ್ಘವಾಗಿ ನಿಟ್ಟಿಸಿರು ಬಿಟ್ಟು, “ಇದರಲ್ಲಿ ಹೇಳವೇ ಇರೋಡು, ಮರೆಮಾಡೋ ಅಂಥಾದ್ದು ಏನಿದೆ ವಾಸು? ಹೊದು!” ಎಂದಳು ನಿರ್ಲಿಪ್ತ ನಗೆ ನಗುತ್ತ.

“ಎಲ್ಲಿದ್ದಾರಮಾ ಈಗ?” ಕಾತುರದಿಂದ ಕೇಳಿದ ವಾಸು.

“ನನಗೆ ಗೊತ್ತಿಲ್ಲ, ವಾಸು!” ಅವಳ ಧ್ವನಿ ನಡುಗಿತ್ತು.

ಕೆಲಕ್ಕೇಣಗಳು ಇಬ್ಬರ ಮಧ್ಯೆ ಮೌನವಾವರಿಸಿತು.

“ಗಾರ್ತುಮೇಂಟ್ ಕೆಲಸಕ್ಕೆ ವಯಸ್ಸು ಸಾಲದು. ನನಗೇನೋ ಓವೇಕು ಅಂತ ಮನಸ್ಸು, ದುಡ್ಡಿಲ್ಲ. ಓದಿಸೋವ್ವು ಇಲ್ಲ. ಏನಾಗ್ಡೋದಮಾ?” ದುಃಖದಿಂದ ವಾಸುವಿನ ಗಂಟಲು ಹೂತುಹೋದಂತಿತ್ತು.

ಎರಡು ಕೈಗಳಿಂದಲೂ ಗಿಟ್ಟಿಯಾಗಿ ಕಣ್ಣ ಮುಚ್ಚಿಕೊಂಡಳು ಮಧುಮತಿ, ಏಮ ನಿಮಿಷಗಳ ನಂತರ ಏನೋ ನಿಶ್ಚಯಿಸಿದಂತೆ ಎದ್ದು ಕೂಕು “ಭೇ! ಭೇ! ಅಳತ್ತಾ ಇದ್ದಿಯಾ? ಎಲ್ಲಿ ನನ್ನನ್ನು ನೋಡು” ಎನ್ನುತ್ತಾ ಅವನ ವುಖನನ್ನು ತನ್ನಡಿಗೆ ತಿರುಗಿಸಿಕೊಂಡು ನೀರೆಯು ಸೆರಗಿನಿಂದ ಅವನ ಕಣ್ಣೇರನ್ನು ಒರಿಸುತ್ತಾ “ಚಾರ್ಫಿಗೆ ದುಡ್ಡು ಕೊಡ್ಡಿನಿ. ಚಿಕ್ಕ ಮಾವನ ಉಂಗೆ ಹೋಗು, ಏನು ಮಾಡುವುದು ಅಂತ ಕೇಳು.” ಮಧುಮತಿ ಕರುಣಾಕೃಂತ ಧ್ವನಿಯಲ್ಲಿ ಎಂದಳು.

“ನಿನೋ ಬಂದೆ ? ಪಾಸ್ ಮಾಡಿಟ್ಟೆಯಂತೆ ? ಎಮ್ಮೆ ನಂಬರ್ ತೆಗೆದಿದ್ದೀ ? ಎಲ್ಲಾ ಚೆನ್ನಾಗಿದ್ದರಾ?” ಅದರದಿಂದ ವಾಸುವಿನ ಭುಜ ತಟ್ಟತ್ತಾ ಕೇಳಿದರು ಗೋಪಾಲರಾವ್.

“ಈನೂರು ನಂಬರ್ ಮೇಲೆ ಬಂದಿದೆ. ಅಮ್ಮೆ ಸಿನ್ಹೆ ಸೆಲಹೆ ಕೇಳು ಅಂದ್ಲು” ಬರುತ್ತಿದ್ದ ದುಃಖವನ್ನು ನುಂಗುತ್ತಾ, ಅಡ್ಡಬರುತ್ತಿದ್ದ ಅಭಿಮಾನವನ್ನು ತಡೆಯುತ್ತಾ ಹೇಳಿದ ವಾಸು.

“ವೆರಿಗುಡ್ ! ಇನ್ನೇನು ಬುದ್ಧಿ ವಂತ ಸೀನು !”

“ಸ್ನಾಲರ್ ಷಿವ್ ಕೊಡ್ತಾರಂತೆ ಅಸೆಯಿಂದ ಅವರ ಕಡೆ ನೋಡುತ್ತಾ ಹೇಳಿದ ವಾಸು.

“ಸರಿ ಬಿಡು, ಆಮೇಲೆ ಯೋಚನೆ ಮಾಡೋಣ. ಸ್ನಾನಮಾಡಿ ಉಂಟು ವೊಡು. ಲಷ್ಟೆ, ವಾಸು ಬಂದಿದ್ದಾನೆ, ನೋಡಿದ್ದಾಗ್ ?” ಎಂದು ಹೇಡತ್ತಿಯನ್ನು ಕೂಗಿದರು ಗೋಪಾಲರಾವ್.

ಹೊರಗೆ ಬಂದ ಲಷ್ಟೆ ವಾತ್ಸಲ್ಯದಿಂದ ಕುಶಲವ್ರತ್ಯಾಗಳನ್ನು ಕೇಳಿದಳು.

ಅನ್ಯಮನಸ್ಸುತೆಯಿಂದ ಸ್ನಾನ, ಉಂಟು ಆಯಿತೆನ್ನಿಸಿದ ವಾಸು. ಮುಂದೇನು ಎಂದು ತೋಚದ ಆ ಎಳೆಯ ಮನಸ್ಸು ಬಿರುಗಾಳಿಗೆ ಆಮವ ಲತೆಯೆಂತೆ ಅಲಾಡುತ್ತಿತ್ತು. ಕಾಲೇಜಿಗೆ ಸೇರಲಿದ್ದ ಅವನ ಸ್ನೇಹಿತರನೇಕರ ಜ್ಞಾಪಕ ಬಂತು. ಅವರಿಳಾ ಅವ್ಯಾಪ್ತವಂತರು, ತಾನೋ ? ತಂಡಿ ಹಣ ಇಲ್ಲದೆ ಇತರರ ಹಂಗಿನಲ್ಲಿ ಕಾಲ ಕಳೆಯುವ ನಿಭಾಗಗ್ಗೆ. ಅವನ ಹೃದಯ ಖಂಡಿದಂತಾಯಿತು. ಕಣ್ಣಗಳಲ್ಲಿ ನೀರು ತುಂಬಿತು.

“ಯಾರವನ್ನಾ ಆ ಹುಡುಗ ?” ಸಣ್ಣ ಧ್ವನಿ ಆ ಪಕ್ಕದ ಕೊರಡಿಯಂದ ಕೇಳಿಸಿ, ಸರಸರನೆ ಕಣ್ಣಾರಸಿಕೊಂಡು ಆ ಪ್ರಶ್ನೆಗೆ ಬರುವ ಉತ್ತರವನ್ನು ಕೇಳಬೇಕೆಂದು ಕೆವಿಗಳನ್ನು ನಿಮಿರಸಿದ ವಾಸು.

“ಮರ್ತುಹೋಗದ್ದೀಯಾ ? ಅತ್ತಿ ಮಗ ವಾಸು,” ಲಷ್ಟೆಯ ಜವಾಬು.

“ಇಲ್ಲಿಗೆ ಯಾಕಿಂದಿದ್ದಾನೆ ?” ಪ್ರಣಃ ಅದೇ ಸಣ್ಣ ಮೃದುವಾದ ಧ್ವನಿ.

“ತಪ್ಪು, ಹಾಗೆ ಕೇಳಬಾರ್ದು. ಅವನಿಗೆ ಕೇಳಸುತ್ತಿ. ಯಾಕೆ, ಬರಬಾರ್ದು ? ಅವರ ಮಾವನ ನುಸೆಗೆ ಬಂದಿದ್ದಾನೆ” ಎಂದಳು ಲಷ್ಟೆ.

ಸಮಾಧಾನವಿಂದ ನಿಟ್ಟುಸಿರು ಬಿಟ್ಟು ವಾಸು.

ರಾತ್ರಿ ಮಕ್ಕಳಿಲ್ಲ ವಾಲಿಗದ ನಂತರ ವಾಸುವನ್ನು ತನ್ನ ಕೊರಡಿಗೆ ಕೆತೆದು ಪಕ್ಕದಲ್ಲಿ ಕೂಡಿಸಿಕೊಂಡು “ನಿನ್ನ ರಸೆಲ್ಲ ಬಂದಮೇಲೆ ಅಮ್ಮೆ, ಅಜ್ಞ ಎನಂದ್ರು? ದೊಡ್ಡ ಮಾನ ಏನ್ ಹೇಳಿದ್ದು?” ಎಂದು ಕೇಳಿದರು ಗೋವಾಲರಾವ್.

ನಗು ಒರುತ್ತಿದ್ದ ಮುಖದಲ್ಲಿ ತಕ್ಷಣವೇ ವಿಷಾದವ ರೇಖೆಗಳು ಮುತ್ತಿ ವಾಸು ತಲೆ ತಗಿ ಸಿದ.

ತನ್ನ ಪಕ್ಕದಲ್ಲಿದ್ದ ವಾಸುವಿನ ಭುಜ ನೇವರಿಸುತ್ತಾ ಹಾಸ್ಯದಿಂದ “ಎನ್ನೋ, ದೊಡ್ಡ ಮಾನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡ್ತಾ ನೇನ್ನೋ-ಒಂದಿಸ್ತೀನಿ ಅಂತ ಹೇಳಿಲಾಪ್ಪ?” ಎಂದರು ಕಿರುನಗೆ ಸೂಸುತ್ತಾ.

“ಚಿನ್ನಾಗಿದೆ ಹಾಸ್ಯ, ಆ ಹುಡುಗ ಎಪ್ಪು ಬಿನ್ನನಾದನ್ನೋ, ಗಮನಿ ಸಿದಿರಾ? ಓದಿಸ್ತೇಕೇ ವಿನಃ ಯಾರಿಗಿಲ್ಲ ಹೆಣ್ಣು ಮಕ್ಕಳು?” ಗದರಿಸುವಂತೆ ಅಂದಳು ಲಪ್ಪಿತ್ತಾ. “ಅಮ್ಮೆ ಏನೂ ಹೇಳಿಲಿಲ್ಲ. ಅಜ್ಞ ನನ್ನನ್ನು ಕಾಲೇಜಿಗೆ ಸೇರ್ಪು ಅಂತ ದೊಡ್ಡ ಮಾವನಿಗೆ ಹೇಳಿದ್ದು. ‘ಕಂಡಕ್ಕರ್’ ಮಗ ಕ್ರೀಕ್ರೀ ಆಗ್ತಾನಾ’ ಎನ್ನುತ್ತಾ ಅವಹೇಳಿನ ಮಾಡಿದ್ದು. ಕಾಲೇಜಿನಲ್ಲಿ ಓದೋದಕ್ಕೆ ಕಂಡಕ್ಕರ್ ಮಗನಿಗೆ ಆರ್ಥತೆ ಇಲ್ಲಾಂತ ಕಾಣುತ್ತೇ ಅವರ ದೃಷ್ಟಿಲ್ಲ, ಅಂಥ ವರು ಒಬ್ಬ ಆಫೀಸರಿಗೆ ತಮ್ಮ ಮಗಳನ್ನು ಕೊಡದೆ.... ನನಗೆ ಅದೆಲ್ಲ ಯಾಕೇ? ಅಂತಹ ಪರತ್ತು ಗಳಿಗೆ ನಾನೇ ಒಪ್ಪೇದಿಲ್ಲ. ನನ್ನನ್ನು ನಾನು ಹಾಗೆ ಮಾರಿ ಕೊಳ್ಳೋದಿಲ್ಲ ಮಾನ! ಹಾಗೆ ಓದೋದೂ ನನಗೆ ಇಷ್ಟವಿಲ್ಲ.” ಅವನ ಧ್ವನಿ ರೋಷದಿಂದ ನಡುಗಿತು.

“ಅಬ್ಬಾ! ಪರವಾಗಿಲ್ಲಾಲ್ಲಾ! ಇನ್ನೂ ಚಿಕ್ಕ ಹುಡುಗ ಅಂದೊಂದೆ. ಕಾಲೇಜ್ ಹುಡುಗನಿಗೆ ಇರಬೇಕಾದ ಲಕ್ಷ್ಯಣಗಳಿಲ್ಲಾ ಆಗ್ಗೇ ಬಂದಿಟ್ಟಿದೆ ಯಲ್ಲಾ ನಿನಗೆ?” ಎನ್ನುತ್ತಾ ವಾತ್ತಲ್ಯಪುರಿತ ನಗೆ ನಕ್ಕು, ಕರುಣೆಯಿಂದ ವಾಸುವಿನ ಕಡೆ ನೋಡಿದರು ಗೋವಾಲರಾವ್.

ಅವರ ನಗು, ಹಾಸ್ಯ ವಾಸುವಿನ ಕೋನುಲ ಹೃದಯವನ್ನು ಗಾಯ ಪಡಿಸಿತೇನ್ನೋ. ಧಟಕ್ಕನೇ ಎದ್ದು ನಿಂತ.

“ಬಾ, ಕೂತ್ತಿಂದ್ದು. ನಿನ್ನ ಮಾನ ಅಲಾಪ್ಪ! ಅಪ್ಪು ಮಾತ್ರ ಹಾಸ್ಯ ಮಾಡದೆ ಹೇಗೆ ಮಾತಾಡ್ದೀಕು ಹೇಳು?” ಎನ್ನುತ್ತಾ ವಾಸುವಿನ ಕೈ ಹಿಡಿದು ಪುನಃ ತನ್ನ ಪಕ್ಕದಲ್ಲಿ ಕೂಡಿಸಿಕೊಂಡರು.

ಎರಡು ಕ್ಷೇತ್ರ ಮೌನ ಸಾಮಾಜಿಕವಾಳಿದ ಮೇಲೆ “ನಾನೂ ಒಬ್ಬ ಅಧಿಕಾರಿ, ಆದ್ದರಿಂದ ಈ ದೊಡ್ಡ ಪಟ್ಟಣದಲ್ಲಿ ಸಂಸಾರ ಮಾಡೋದೇ ಕ್ಷಮ್ಮ. ನಿನ್ನಂಥ ಚುರುಕು ಹುಡುಗ ಹಣ ಕಾಸಿಲ್ಲದೆ ಈ ಸ್ವಾಲ್ಲೂ ಫ್ಯಾನಲ್‌ಗೆ ಓದು ನಿಲ್ಲಿಸಿ ಎಲ್ಲೊಂದು ಗುರುತಿಯಾಗೋ, ಎಲ್ಲೊಂದು ಪ್ರೈಮರಿ ಕಾಲೆ ಉಪಾ ಧ್ಯಾಯನಾಗೋ ಜೀವನ ನಡಿಸೋದೂಂದೇ ನೋಡ್ತಾ ಸುಮೃದ್ಧಿ ಶರೋದಕ್ಕೆ ಸಾಧ್ಯವಿಲ್ಲ. ವಸತಿ ಉಬ್ಬ ತಿಂಡಿ ವಗ್ಗೇರೆ ನಾನು ನೋಡ್ತೋತ್ತಿನಿ, ಸ್ವಾಲ್ಲೂ ಫೀಸ್ ಮಾತ್ರ ದೊಡ್ಡ ಹಾನ ಕೊಡ್ತಾನೇನೋ ಅಮೃತನನ್ನು ಕೇಳು ಅನ್ನು. ಏನು? ಏನಂತಿ” ಎಂದರು ನಿಧಾನವಾಗಿ ಯೋಚಿಸಿ ಒಂಮು ತೀಮಾರ್ಚನಕ್ಕೆ ಒಂದಿದ್ದು ಗೋಪಾಲರಾವ್.

ಎರಡು ಮೂರು ಬಾರಿ ಏನೋ ಮಾತನಾಡಲು ಹೋದಂತೆ ವಾಸುವಿನ ತುಟಿಗಳು ಅಲಾಳ್ ದಿದವ್ಯ. ಆದರೆ ಮಾತು ಹೋರಬರದೆ ಹೊನವಾಗಿದ್ದು ಬಿಟ್ಟು.

“ಏನು? ಹಾಗ್ಯಾಡು—ನಾಳೇನೇ ಹೋಗಿ ವಿಚಾರಿಸ್ತೋಂದು ಬಾ. ಆಮೇಲೆ ಇಟ್ಟು ಸಿಗೋಡು ಕ್ಷಮ್ಮ. ಹಾಗೆ ಅವರು ಒಷ್ಟೊಂದೆ ಕಾಲೇಜಿನಲ್ಲಿ ಸಿಟಿಗೆ ಅಪ್ಪೆತ್ತು ಮಾಡೋಣ” ಎಂದರು ಗೋಪಾಲರಾವ್ ವಾಸುವನನ್ನು ಪರಿಶೀಲಿಸಿ ನೋಡುತ್ತಾ.

“ನಮ್ಮ ತಂಡೆ ಎಲ್ಲಿದ್ದಾರ್ತಿ ಗೋತ್ತ ಮಾವ, ನಿನಗೆ?” ಎಂದು ಕೇಳಿದ.

ಒಂದು ಕ್ಷೇತ್ರ ದಿಗಾಘಿ ರಂತರಾಗಿ ಪುನಃ ಕಿರುನಗೆ ನಕ್ಷೆ, “ಬಂಜಳ ದಿನಗಳ ಕೆಳಗೆ ಒಂದು ಸಲ ವಿಶಾಖಪಟ್ಟಣದಲ್ಲಿ ಮಿಲಾವ್ ಹೋಟೆಲ್ ಹತ್ತು ಸಿಕ್ಕು ಅವರೆ ನನ್ನನ್ನು ಗುರುತು ಹಿಡಿದರು ಅವರ ಗುತ್ತು ನನಗೆ ಸಿಗಲಿಭ್ರ ಅದಕ್ಕೆ ವೋಡಲು ಬಸ್ ನಲ್ಲಿ ಕಂಡಕ್ಕರ್ ಕೆಲ್ಲ ಮಾಡ್ತಿದ್ದುಂತೆ, ಅದು ಬಿಟ್ಟು ಯಾರೋಂದಿಗೋ ಸೇರಿ ಬಿಸಿಸೇಸ್ ಎವರಂಭ ಮಾಡಿದ್ದೀನಿ ಅಂತ ಹೇಳಿದ್ದು. ಲಕ್ಷ್ಮಿ ನನ್ನ ಲೆದ್ದೂ ಬ್ಯಾಗ್ ತಗೋಂಡ್ತಾ. ನಾನು ಕೇಳಿದೇ ಇದ್ದು ಅವರೇ ಅಡ್ಡಿಸ್ ಕೊಟ್ಟು” ಎನ್ನುತ್ತಾ ಏದ್ದು ಕೂತರು ಗೋಪಾಲರಾವ್.

ಬ್ಯಾಗ್ ತೆಗೆದು ಅದರಲ್ಲಿ ಕಾಗದಗಳಲ್ಲಿ ಒಂದೊಂದನ್ನೇ ನೋಡುತ್ತಾ, “ಅಲಾಳ್ ನಿನಗೆ ಈಗ್ಯಾಕೋ ನಿಮ್ಮ ತಂಡೆ ಅಡ್ಡಿಸ್ ಸಾ? ಎಂದರು ಗೋಪಾಲ ರಾವ್ ನಗ ತ್ತಾ.

“ಬೇಡ, ಹುಡುಕ್ಕೇಡ, ಮಾವ. ಇಂದಿನವರೆಗೂ ನಮ್ಮಪ್ರ ಅನ್ನೊಷ್ಟು

ಒಬುರು ಇದ್ದಾರೆ ಅಂತ್ಯೇ ನಿರ್ವಾರೂ ನನಗೆ ಹೇಳಿರಲಿಲ್ಲ. ಯಾವಾಗ್ನೀಲ್ಲೇ ಈಪ್ಪ ಸತ್ಯ ಹೊದ್ದುಲ್ಲಾ, ಹಣಗೆ ಕುಕುರು ಯಾಕಿಟಿಲ್ಲಂಡೆ ಅಂತ ಬಂದು ದಿನ ನಮ್ಮೆನ್ನು ಕೇಳಿದ್ದೇ ಸಾಯೋಪಾಗೆ ಹೊಡಿದ್ದು. ಹೊಗ್ಗಿ ಇಂಥ ಜಾಗದಲ್ಲಿದ್ದಾರೆ ಅಂತ ಹೇಳಿದ್ದಾರು? ಅನ್ನ ಅನ್ನೋ ಹದ ಉಚ್ಚರಿಸಬೇಕೆ ಅಂತ ಹೊಡಿದ್ದು. ಮುಗಿತು, ಪುನಃ ಈವಶ್ತೇ ತಿಳ್ಳೋಬೇಕು ಅಂತ ಅನ್ನಿಸಿದ್ದು.”

ಅವನ ಗಂಟಲಿನಿಂದ ಮುಂದೆ ಮಾತು ಹೊರಡದೆ ಹೊನದಿಂದ ತಲೆ ತಗ್ಗಿಸಿದ.

“ಇದೋ, ಅಡ್ರೆಸ್ ಇಲ್ಲಿದೆ ಹೋಡು.”

ಗೋಪಾಲರಾವ್ ಕೈಯಲ್ಲಿದ್ದ ಚೀಟಿಯನ್ನು ಆಶುರದಿಂದ ಕಸಿದು ಕೊಂಡ. “ಮಹಾ ದೊಡ್ಡ ಮನುಷ್ಯ ನಿಮ್ಮಪ್ಪ. ನಾವು ಯಾವತ್ತೋ ಮರಿತುಬಿಟ್ಟಿದ್ದೀವಿ. ಆ ಮನುಷ್ಯ ಒಬ್ಬ ಹೃದಯವಿಹಿನೆ. ಈಗ ಆ ಮಾತೇಕೆ? ಬೆಳಿಗ್ಗೆ ಟ್ರೈನಿನಲ್ಲಿ ಹೊಗಿ ದೊಡ್ಡ ಮಾವ ಸರಾಯ ಮಾಡ್ತಾನಾ ಅಂತ ವಿಚಾರಿಸಿಕ್ಕಂಡು ಬೇಗ ಬಂದಿದ್ದು” ಎಂದರು ಗೋಪಾಲ ರಾವ್.

ಅಡ್ರೆಸ್ ಚೀಟಿಯನ್ನು ಜೋಬಿನಲ್ಲಿಟ್ಟು ಕೊಂಡು ತನಗಾಗಿ ಸಿದ್ಧ ಪಡಿಸಿದ ಯಾಸಿಗೆಯ ಮೇಲೆ ಮಲಗಿದ ವಾಸು.

ಏನೋ ಮಾಡಬೇಕೆಂದು ಮನಸ್ಸಿಗೆ ತೋಚಿತು. ಹೃದಯ ಡವ ಡವ ಹೊಡಿದುಕೊಂಡಿತು. ಮೈ ಕಂಪಿಸಿತು. ಕಣ್ಣಗಳಲ್ಲಿ ನೀರೂರಿತು. ಬಹಳ ದಿನಗಳ ನಂತರ ನಿದ್ರೆಯಲ್ಲಿ ಒಳ್ಳೆಯ ಕನಸೆಗಳನ್ನು ಕಂಡ. ಕನಸಿನಲ್ಲಿ ಕಾಲೇಜು, ಪುಸ್ತಕಗಳು, ಜಣ, ಮನೆ ಇತ್ಯಾದಿ.

* * * *

ಸಂಜೀ ನಾಲ್ಕು ಗಂಟೆಯಾಗಿದ್ದ ರೂ ಬಿಸಿಲಿನ ರ್ಯಾಜ್ ಶಿಫೆಯಾಗಿರಲಿಲ್ಲ. ದಸ್ತೇಯಲ್ಲಿ ಓಡಾಡುವ ಜನ, ಶಾರುಗಳು, ರಿಜ್ಯೂಗಳು ಇವುಗಳಿಂದ ತುಂಬಿತು ಮೇಯಿನ್ ರೋಡ್.

ಸುಸ್ತಾಗಿದ್ದ ರೂ ಆಶುರದಿಂದ, ಅಸೆಯಿಂದ ಪ್ರತಿ ಅಂಗಡಿಯ ಮುಂದೂ

ನಿಂತು, ಆ ಬೋರ್ಡನ್ನು ಓದಿ ಮುಂದಕ್ಕೆ ಹೋಗುತ್ತಿದ್ದ ಹದಿನಾರರ ಕರೆಯದ ಸುಂದರಾಂಗ ವಾಸು.

‘ವಿಜಯ ಪ್ರಯೋಗ’ ಬೋರ್ಡ ನೋಡಿದ ವಾಸುವಿನ ಕಣ್ಣಗಳು ಮೇರೆದವು. ಆಕ್ಷಯದಿಂದ, ಹಂಡೆ ಮುಂದೆ ನೋಡುತ್ತಾ ಅಂಗಡಿ ಹೊಕ್ಕು ವಾಸುವಿನ ಕಣ್ಣಗಳು ಚೆದುರಿದವು. ಅಂಗಡಿಯಲ್ಲಿದ್ದ ಎಲ್ಲ ವ್ಯಕ್ತಿಗಳನ್ನು ನೋಡುತ್ತಿದ್ದು.

ಯಾರನ್ನು ಏನೆಂದು ಕೇಳಾಡು? ಇದರಲ್ಲಿ ನಮ್ಮ ತಂಡೆ ಯಾರು? ಅಕ್ಷಸ್ವಾತ್ ಅವರೇ ಇಲ್ಲಿದ್ದೋ ನನ್ನನ್ನು ಹೇಗೆ ಗುರ್ತಿಸ್ತಾರೆ? ಅವರು ಹೇಗಿದ್ದಾರೋ ನನಗೇನೂ ಗೂತ್ತು? ಹೀಗೆಲ್ಲಾ ಯೋಚಿಸಿದ ವಾಸುವಿನ ಎದೆ ಬಡಿದುಕೊಳ್ಳಲು ಪ್ರಾರಂಭವಾಯಿತು. ಭಯದಿಂದ ಪುನಃ ಉಂಗಿ ವಾಪಸ್ ಹೋಗಲು ಭಾಜಿಗೆ ದುಡ್ಡಿದೆಯೇ ಎಂದು. ಜೀಬನ್ನು ಮುಚ್ಚಿ ನೋಡಿಕೊಂಡ, ಕಪ್ ಕಾಫಿಗೆ ಮಾತ್ರ ಸಾಕಾಗುವಮ್ಮೆ ಹಣ ಇತ್ತು. ಅವನ ಕಾಲ ಕೆಳಗಿನ ಭೂಮಿ ನಡುಗಿದಂತಾಯಿತು ಈಗ ತಾನೇನು ಮಾಡಬೇಕು?

“ಏನೇಕು ನಿನಗೆ?” ಯಾರೋ ತಟ್ಟಿ ಎಬ್ಬಿ ಸಿದಂತಿ ಕೇಳಿದರು.

“ಅವವು....ಅವರು....ಈ ಅಂಗಡಿಲೀ....ಅಂಪ್ರೆ ಪ್ರಸಾದರಾವ್” ಎಂದು ತಡವರಿಸಿದ.

“ಓ! ಈನಕ್ಕು ಅವರು ಪುನಃ ಅಂಗಡಿಗೆ ಬರೋದಿಲ್ಲ. ನೋಡಿ ಆ ರಸ್ತೆ ಕೊನೆವರಿಗೂ ಹೋಗಿ ಬಲಗಡೆ ತಿರುಗಿ ಒಂದು ಫರ್ಲಾಂಗ್ ಹೋಂಡ್ಯೇಲೀ ಒಂದು ಅಲದ ಮರ ಇದೆ. ಅಲ್ಲಿ ನಿಂತು ನೋಡಿದರೆ ಎದುರಿಗೆ ಕಾಣುತ್ತೆ. ಒಳನೇ ನಂಬರ್ ಮನೆ. ಅವರ ಹೆಸರಿನ ಬೋರ್ಡ ಇದೆ.” ಸರಸರನೆ ಹೇಳಿದ ಸೇಲ್ಸ್ ಮನ್.

ಸೇಲ್ಸ್ ಮನ್ ಹೇಳಿದ ಗುರುತಿನ ಮೇಲೆ ಮನೆ ಹುಡುಕಿಕೊಂಡು ಬಂಡ ವಾಸು. ಚಿಕ್ಕ ಗೇಟನ್ನು ತಳ್ಳಿಕೊಂಡು ಒಳಗೆ ಹೋದ. ಎರಡೂ ಕಡೆಯೂ ಕೊಂಡಿನ್ನು, ಹೂವಿನ ಗಡಗಳೂ ನಾಲ್ಕು ಮೆಟ್ಟೆಲುಗಳನ್ನೂ ಹತ್ತಿ ಬೀದಿಯ ವರಾಂಡದಲ್ಲಿ ಸೀತ ವಾಸುವಿನ ಎದೆ ಡವ ಡವ ಎಂದಿತು.

ಮುಂದೆ ಮಾಡಿದ್ದ ಬಾಗಿಲನ್ನು ನಿಥಾನವಾಗಿ ತಳ್ಳಿ ಒಳಗೆ ನೋಡಿದ.

ಕೇರಪ್ ಆಡುತ್ತಿದ್ದ ನಾಲ್ಕುರು ವ್ಯಕ್ತಿಗಳು ಒಂದೇ ಸಲ ವಾಸುವಿನ ಕಡೆ ನೋಡಿದರು,

“ವಿಜಯ ಪ್ರಯೋಗಿಸೋ - ಪ್ರಸಾದರಂಬ ಮನೆ ಇದೀನಾ ? ಅವರಿದ್ದಾರಾ ?” ನಡುಗುತ್ತಿದ್ದ ಧ್ವನಿಯಲ್ಲಿ ತಡವರಿಸುತ್ತಾ ಕೇಳಿದ ವಾಸು.

ಅಂದವಾಗಿ, ಧೃಡಕಾಯನಾಗಿ ಗುಂಗುರು ಗುಂಗುರು ಕ್ರಾಸಿದ್ದ ಮಧ್ಯ ಇಯಿಸ್ತಿನ ವ್ಯಕ್ತಿಯ ಕಡೆ ನೋಡಿದ್ದು ಮಿಕ್ಕ ಮೂರು ಜನ.

“ಆಂ, ನಾನೆಪ್ಪ ಪ್ರಸಾದರಂಬ..... ಭಾ, ಕೂತೊಂಡು. ಏನೇಕು ? ಯಾದು ನೀನು ?” ಎಂದರು ಆತ ಕಿರುನಗೆ ಸೂಸುತ್ತಾ.

“ನಾನಾ ?.....ನಾನಾರಿ !” ಎಂದ ವಾಸು ಅವರ ಕಡೆ ಸಂಭರುಮದಿಂದ, ಹೆದರಿಕೆಯಿಂದ ನೋಡುತ್ತಾ.

“ಆಂ.....ನೀನೇ ! !” ಎಂದರಾತ ಫಕ್ಕನೆ ನಕ್ಕು, ಚೊರ್ಚಿನ ಮೇಲಿದ್ದ ಕಾಯಿನ್ನ ನೋಡುತ್ತಾ.

“ಚಂದಾ ಕೇಳೋದಕ್ಕೇನಪ್ಪಾ ?”

“ಇವು ಒಬ್ಬಂಟಿಗರು ಅಂತ ನಿನಗ್ಗಾರು ಹೇಳಿದ್ದು ?”

“ಅವನಿಗೆ ಸ್ಕ್ರೋಲು ಫೀಸ್ ಬೇಕೂಂತ ಕೆಣಳಿತ್ತಿ ಆಷ್ಟೇ. ವಾಪ, ಇನ್ನೇನೂ ಕೇಳಲಾರು” ಎನ್ನುತ್ತಾ ತನ್ನ ಹಾಸ್ಯಕ್ಕೆ ತಾನೇ ಗೊಳ್ಳಿಂದು ನಕ್ಕು ಬಂಬಾತ. ಆತ ಹೇಳುತ್ತಿರುವುದು ಸರಿ ಎಂಬಂತೆ ಇನ್ನುಬ್ಬರೂ ನಕ್ಕುರು.

“ಪುನಃ ಬರ್ತೀನಿ ಸಾರ್, ನಿಮ್ಮತ್ತ ವಾತಾಡ್ಯೇಕು” ರಭಸದಿಂದ, ರೋಣದಿಂದ ಬಂದವು ಆ ಮಾತ್ರ ವಾಸುವಿನ ಬಾಯಿಂದ.

ಪುನಃ ಎಲ್ಲರೂ ಪಕ್ಕಪಕ್ಕನೆ ನಕ್ಕುರು.

“ಹಾಗೇ ವಾಪು, ಸಂಜೀ ಆರು ಗಂಟೆ ಮೇಲೆ ಭಾ” ಎಂದರು ಪ್ರಸಾದರಂಬ ಸರಿಯಾಗಿ ಕೊಡುತ್ತಾ.

“ಬರ್ತೀನಿ ಸಾರ್” ಎನ್ನುತ್ತಾ ಎಲ್ಲಂಗೂ ನಮಸ್ಕರಿಸಿ ರಸ್ತೆಗಳಿದ ವಾಸು. ಅಲದ ನುರದ ನೀರಳು ಅವನಿಗೆ ಆಶ್ರಯ ಕೊಟ್ಟುತ್ತು.

* * * *

“ನಿಮ್ಮಣಣ ಫೀಸ್ ಕಟ್ಟೊದಕ್ಕೆ ಒವ್ವಾರೆ ಅಂಶೀರಾ ?” ಅಫೀಸಿನಿಂದ ಬಂದ ಗೊಪಾಲರಾಯರ ಕೈಗೆ ಕಾಫಿ ಲೋಟಿ ಕೊಡುತ್ತಾ ಕೇಳಿದಳು ಲಷ್ಟಿ.

“ನಿನೋ ನೋಡೋಣ” ಎಂದರು,

“ಪಾಪ, ನನಗೆ ಆ ಹುಡುಗನ್ನು ನೋಡಿದರೆ ಅಯ್ಯೋ ಅನ್ನಿಸುತ್ತೇ” ಎಂದಳು ಲಕ್ಷ್ಮಿ.

“ಏನಾತ್ಮಡೋಣ ! ನಿನೇ ನೋಡಿದೀಯಲ್ಲಾ, ನಾ ತರೀ ಇನ್ನಾರು ರೂಪಾಯಿ ಇಪ್ಪತ್ತು ತಾರಿಭು ಆಗೋ ವೇಳಿಗೆ ಹೇಗೆ ಕರಗಿಹೋಗುತ್ತೇ ಅಂತ. ನಿನಗೆ ನಿಮ್ಮ ಅಪ್ಪ ಕೊಟ್ಟಿರೊ ಹಣ ಏನಾದೂ ಜೊತೆ ಮಾಡಿ ಓದಿಸ್ತೀನಿ ಅಂದ್ರೆ ನಂದೇನೂ ಅಭ್ಯಂತರ ಇಲ್ಲ” ಎಂದರು ಗೋಪಾಲರಾವ್ ಹೆಂಡತ್ತಿಯನ್ನು ಭೇಡಿಸುತ್ತಾ.

“ಎನು ? ನಾನು ಭಯಪಡ್ತಿನೀ ಅಂತ್ತಾ ಈ ಮಾತು ? ಮಹಾ, ಈವಕ್ತೆ ಲ್ಲಾ ನಾಲ್ಕೆಡು ಸಾವಿರ ರೂಪಾಯಿ ಅದ್ರೆ ಸಾಕು ಅವನ ಗ್ರಾಜು ಯೀವನ್ ಮುಗಿಯೋದಕ್ಕೆ. ನಿಮ್ಮಣ್ಣ ಸಹಾಯ ಮಾಡೋದಿಲ್ಲಾಂದ್ರೆ ನಾನು ಓದಿಸ್ತೀನಿ” ಎಂದಳು ಲಕ್ಷ್ಮಿ ಸೇವಾಲ್ ಮಾಡುವಂತೆ.

“ಗಾಳಿ ಹಾಕ್ಕಿದೀಯೇನೋ, ನಿನ್ನ ಮುದ್ದು ಮಗಳಿಗೋಸ್ಕರ. ಅವನು ಹೇಳಿದ ಮಾತು ಜಾ ಪಕ ಇದೆ ತಾನೆ ?” ನಕ್ಕರು ಗೋಪಾಲರಾವ್.

“ಉಂ, ಮಹಾ ನಿಮ್ಮ ಸೋದರಳಿಯನಂಥಾವನು ಸಿಗ್ರಾನಾ ನನ್ನ ಮಗಳಿಗೆ ! ಎಲ್ಲಾ ಅಪಾರ್ಥವೇ ಮಾಡ್ಯೋಳ್ಯೋದು” ಎಂದು ಕೋಣಿಸಿ ಕೊಂಡು ಖದಾಸಿನವಾಗಿ ಏಲು ಹೋಂದಳು.

“ಲಕ್ಷ್ಮಿ, ಕೋವ ಮಾಡ್ಯೋಚೇಡ, ಸ್ಲಿಸ್ ! ಅವನು ನಿಮ್ಮ ಮನೆಗೆ ಬುದ ಕೂಡ್ಲೆ ಅವನನ್ನು ಹೇಗಾದೂ ಗ್ರಾಜುಯೀಟ್ ಮಾಡ್ಯೇಕು ಅಂತ ಶೀವಾರ್ಥನ ಮಾಡಿದ್ದಿನಿ” ಎಂದರು ಗೋಪಾಲರಾವ್.

“ಮತ್ತೆ ಇನ್ನೇನು !” ತೃಪ್ತಿಯಿಂದ ನಕ್ಕಳು ಲಕ್ಷ್ಮಿ.

* * * *

ಸಂಜೀಗತ್ತೆ ಲಾವರಿಸಿತ್ತು. ಪಕ್ಕಿಗಳು ಆಲದ ನುರವನ್ನಾಶ್ರಯಿಸಿ ಚಿಲಿ ಪಿಲಿ, ಚಿಲಿಪಿಲಿ ಎನ್ನಿತ್ತು.

ಚಿಕ್ಕ ಗೇಟಿನ ಕಡೆ ನಡೆದುಹೋಗುತ್ತಿದ್ದ ಹದಿನಾರು ವರ್ಷದ ಹುಡುಗನ ಹೃದಯ ಡವಾಡವ್ ಎಂದು ಬಡಿದುಕೊಳ್ಳಲಾರಂಭಿಸಿತು. ಬಾಗಿಲುಗಳನ್ನು ನಿಧಾನವಾಗಿ ತಳ್ಳಿದ. ಅದೇ ಸಮಯಕ್ಕೆ ಕೂರಡಿಯಲ್ಲಿನ ಎಲೆಕ್ಟ್ರಿಕ್ ದೀಪ ಹತ್ತಿ ಕೊಂಡು ಕೂರಡಿಯನ್ನು ಪ್ರಕಾಶಮಾನವಾಗುವಂತೆ ಮಾಡಿಕು.

ಕೂರಡಿಯಲ್ಲಿ ಅಡಿಯಿಟ್ಟ ಹುಡುಗ, “ಸಾರ್, ಇಂದ್ರಿಯಾ ?” ಎಂದು ದೀನನಾಗಿ ಕೇಳಿದ,

“ಇ ! ನೀನಾ !” ಸುಂದರವಾದ ಮುಖದ ತುಂಬ ನಗೆ ತಂದುಕೊಂಡು ಕೇಳಿದರು ಪ್ರಸಾದರಾವ್.

ಕ್ಷೇತ್ರಕಾಲ ವೌನವಾಗಿದ್ದು ಅದೇ ನಗೆಯೋಂದಿಗೆ, ತಲೆ ಬಾಗಿ ನಿಂತಿದ್ದ ವಾಸುವಿನ ಕಡೆ ನೋಡುತ್ತಾ, “ನನೋಂದಿಗೆ ಮಾತಾಡ್ಟೇಕು ಅಂದ್ಯಲ್ಲ ?” ಎಂದರು ಪ್ರಸಾದರಾವ್.

“ಆಂ....ಹೌದು ಸಾರ್....ನಾನು ಸ್ತೋಲ್ ಫೈನಲ್ ವಾಸ್ ಮಾಡಿದ್ದೀನಿ” ಎಂದು ವಾಸು ಗೊಣಿದ.

“ಕೆಲಸ ಏನಾದೂ ಕೊಡಿಸ್ತೇಕಾ ?” ನಕ್ಕರು ಪ್ರಸಾದರಾವ್, ತನಗಾಗಿದ್ದ ಆಶ್ಚರ್ಯವನ್ನು ವ್ಯಕ್ತಪಡಿಸದೆ.

“ಅಲ್ಲಾ ಸಾರ್” ಪುನಃ ತಲೆ ತಗ್ಗಿಸಿದ ವಾಸು.

“ಓದೋದಕ್ಕೇನಾದೂ ಸಹಾಯ ಜೀಕೊಂತಳ್ಲ ?”

ಒಂದು ಸಲ ಪ್ರಸಾದರಾವ್ ಕಡೆ ನೋಡಿ ಪುನಃ ತಲೆ ತಗ್ಗಿಸಿದ ವಾಸು.

“ಹತ್ತು ಮನೋಣಿ ಬೇಡಿ ಓದು ಸಾಗಿಸಬೇಕಾದ ಹುಡುಗ ಹೀಗೆ ನಾಚಿಕೆ ಪಟ್ಟಿ ಹೇಗಪ್ಪಾ ! ಇದೋ, ತಿಗೆದುಕೊಂಡು ಹೋಗು” ಎನ್ನುತ್ತಾ ಏದು ರೂಪಾಯಿನ ನೋಟನ್ನು ವಾಸುವಿನ ಪಕ್ಕದಲ್ಲಿನ ಟೀಬಲ್ ಮೇಲಿಟ್ಟು ರು ಪ್ರಸಾದರಾವ್.

“ಬೇಡ, ತಗ್ಗಾಳ್ಳಿ” ಎಂದು ವಾಸುವಿನ ಧ್ವನಿ ನಡುಗತು ದುಃಖದಿಂದ.

“ಆದ್ದರಿಂದ ಯಾಕೆ ಬಂದದ್ದು ? ಹೊರಡು !” ಬೇಸರದಿಂದ ಸುಡಿದರು ಪ್ರಸಾದರಾವ್.

“ಇದೇ ನಿಮ್ಮ ಮಗನಾ ದ್ದರೆ ಏದು ರೂಪಾಯಿ ಕೊಟ್ಟು ಹೀಗೆ ಹೋಗು ಅಂತ ಹೇಳಿದ್ದಾರು ಸಾರ್ !” ಆ ಧ್ವನಿಯಲ್ಲಿ ನೋವು, ಸಿಂಹಾಸನದಲ್ಲಿ ನೋವು ಇದ್ದಿರುತ್ತಿತ್ತು.

“ಮಗನಾದ್ದೆ ನಿನ್ನ ಪಾಗಿ ಸಂಕೋಚಪಡ್ತಾನೇನೋ ! ತಲೆ ಮೇಲೆ ಕೊತ್ತಾತಾನೆ ! ನಕ್ಕಬಿಟ್ಟು ರು ಪ್ರಸಾದರಾವ್.

ಇಬ್ಬರ ಮಧ್ಯ ಏದು ನಿಮಿಷ ನಿಶ್ಚಯಿಸಿತು. ಕೈ ಕಟ್ಟಿಕೊಂಡು ಶತಪಥ ತಿರುಗುತ್ತಿದ್ದ ಪ್ರಸಾದರಾವ್, “ನೋಡು ಮಗು, ದೊಡ್ಡ ದೊಡ್ಡ ಮಾತಾಡ್ಡೆ ದುಡ್ಡ ತಗೊಂಡು ಹೋಗು” ಎನ್ನುತ್ತಾ ತಲೆ ಎತ್ತಿ ವಾ ಎನಿನ ಕಡೆ ನೋಡಿ ಕಳವಳಗೆಂಧರು

ತಲೆ ಬಗ್ಗಿ ನಿಂತಿದ್ದ ವಾಸುವಿನ ಕೆನ್ನೀಯ ಮೇಲಿಂದ ಚೊಟ್ಟು ಬೋಟ್ಟಾಗಿ ಕಣ್ಣೀರು ಸುರಿಯುತ್ತಿತ್ತು.

“ಇದೇನೋ? ಯಾರು ನೀನು? ಬೇಕಾದ್ದೇ ಇನ್ನೂ ಇ ರೂಪಾಯಿ ಕ್ಷೇತ್ರಿನಿ, ತಗೊಂಡ್ರೊಗು: ಅದು ಬಿಟ್ಟು ಹೆಣ್ಣು ಮಕ್ಕಳ ಹಾಗೆ ಅಳ್ತಾರಾ!” ಎನ್ನುತ್ತಾ ಇನ್ನೊಂದು ಇದು ರೂಪಾಯಿ ನೋಟಿನ್ನು ಟೀಬಲ್ ಮೇಲಿಟ್ಟು ರು ಪ್ರಸಾದರಾವ್.

“ಬೇಡ, ಬೇಡ ಸಾರ್. ಹೊಗ್ಗಿನಿ” ಎನ್ನುತ್ತಾ ಹೊಸಲು ದಾಟಲು ಹೊಡ ವಾಸುವಿನ ಕೈಯ್ಯನ್ನು ಥಿಟ್ಟಕ್ಕನೇ ಹಿಡಿದುಹೊಂಡರು ಪ್ರಸಾದರಾವ್.

ಆ ಸ್ವರ್ಥದಲ್ಲಿ ಯಾವುದೋ ಮಾಧುರ್ಯ, ವ್ಯಕ್ತವಾಗದ ಏನೋ ಮನತೆ, ಸುಸ್ತಾದ ಆ ಎಚ್ಚೆಯ ಮುಖವನ್ನು ನೋಡಿ ಕರುಣೆ. “ವಾವ, ಬಹಳ ಸುಸ್ತಾಗಿ ಕಾಣ್ತೇದ್ದಿ. ಉಂಟ ವಾಡೊಂದು ಹೊಗು” ಎನ್ನುತ್ತಾ ಬಲವಂತ ದಿಂದ ಕೂಡಿಸಿದರು ವಾಸುವನ್ನು ಪ್ರಸಾದರಾವ್.

ವಾಸುವನ್ನು ಪರಿತೀಲಿಸಿ ನೋಡಿದ ಪ್ರಸಾದರಾವ್ ಮನಸ್ಸು ಏನೋ ಜ್ಞಾಪಕ ಬಂದು ಕೆಳಕ್ಕೆ ಎಂದಿತು. ‘ಬಹುಶಃ ನನ್ನ ಮಗನಿಗೂ ಇದೇ ವಯ ಸ್ಥಾಗಿರಬಹುದು ಅವನಿಗೇನು? ಏನೂ ತೀಂದರೆ ಇಲ್ಲಿ ರಾಯಾಗಿರಬೇಕು. ಹಣವಂತರ ಮೊಮ್ಮೆಗು’ ಎಂದುಕೊಂಡು ನೀಕ್ಕಾದ ಉಸಿರು ಬಿಟ್ಟು, ನಿಶ್ಚಬ್ಜ ವನ್ನು ಭೇದಿಸುತ್ತಾ, “ನಿನಗೆ ತಂದೆ ತಾಯಿ ಇದ್ದಾರಾ ಮಗು?” ಎಂದು ಕೇಳಿದರು ಪ್ರಸಾದರಾವ್.

ಇದ್ದಾರೆಂಬಂತೆ ತಲೆ ಆಡಿಸಿದ ವಾಸು.

“ಅಂದ್ರೆ ಬಡವರಾ?” ಆ ಪ್ರಶ್ನೆಯಲ್ಲಿ ಸಹಾನುಭೂತಿ ಇತ್ತು. ಅಲ್ಲ ವೆಂಬಂತೆ ವಾಸು ತಲೆ ಆಡಿಸಿದಾಗ ಆಶ್ಚರ್ಯದಿಂದ ನೋಡುತ್ತಾ “ಅಂದ್ರೆ ಜಗಳ ಆಡೊಂದು ಮನೆಯಿಂದ ಓಡಿ ಬಂದಿದ್ದೀಯಾ?” ಎಂದರು ಪ್ರಸಾದರಾವ್.

“ಅಯ್ಯಾಯ್ಯಾ, ಅಂತರವನಲ್ಲ ನಾನೆನು” ಎಂದ ಸಂಗತ್ತಾ.

“ನನ್ನ ಹತ್ತು ಹೊಗಿ ಕೇಳಾಂತ ಯಾರು ಹೇಳಿದರು? ಇಷ್ಟ ಕ್ಷಮೆ ನೀನು ಇಲ್ಲಿಂದ ಬಂದೆ?” ಖಂಡಿಸಿ ಕೇಳಿದರು ಪ್ರಸಾದರಾವ್.

“ನಿಮ್ಮ ಹತ್ತು ಹೊಗಾಂತ ಯಾರೂ ಕಳಿಸಲಿಲ್ಲ. ನಾನೇ ಬಂದೆ” ಎಂದು ಒಡನೆಯೇ ಜವಾಬು ಕೊಟ್ಟು ವಾಸು.

ಅರ್ಥವಾಗದಂತೆ ನಕ್ಕು, ‘ಅದೇ ಯಾತಕೊನ್ನೇಸ್ತರ ಬಂದೆ?’ ಎಂದು ಗಟ್ಟಿಯಾಗಿ ಕೇಳಿದರು ಪ್ರಸಾದರಾವ್.

ಏನು ಹೇಳಲೂ ತೋಚವೇ ಕುಚೀಯಿಂದ ಎದ್ದು ಪುನಃ ಕೂತ ವಾಸು ವಿನೆಡಿ ಬೇಸರದಿಂದ ನೋಡುತ್ತಾ “ಇಷಟ್ಕೆ ನೀನು ಯಾರು?” ಎಂದರು ಪ್ರಸಾದರಾವ್.

“ನಾನಾ.....ನಾನಾ” ಎನ್ನುತ್ತಾ ಅವರ ಮುಖ ಸೋಡಿ, “ಸೀವು ನನ್ನನ್ನ ಕಾಲೇಚಿಗೆ ಸೇರಿಸಿ ಒದಿಸ್ತೀರಿ ಅಂತ....ಕನಿಷ್ಠಪ್ರಕ್ರಿಯಾಗೆ ಬೇಕಾದ ಹಣ ವನ್ನಾದರೂ ಕೊಡ್ಡಿರೇನೋಂತ....ಕೇಳೋದಕ್ಕೆ ಬಂದೆ.....” ಎಂದು ಒಂದೊಂದು ಪದವನ್ನೂ ಪ್ರಯತ್ನಪೂರ್ವಕವಾಗಿ ಒತ್ತಿ ಹೇಳಿದ ವಾಸು.

ಈ ಬಾರಿ ಪ್ರಸಾದರಾವ್ ದಿಗ್ಭ್ರಂಶರಾದರು. ಕೆಲ ಕ್ಷೇತ್ರ ಮೇಲೆ “ಚಿನ್ನಾಗಿದೆ... ಓದಿಸೆಬೇಕೂಂದೆ ದೇಶದಲ್ಲಿ ಬರೆಳ ಜನ ಬಡವರಿದ್ದಾರೆ. ಏನೋ ಚಂದಾ ಈಳಿದವರಿಗೆ ಹೆಚ್ಚಿಲ್ಲ ಇಪ್ಪತ್ತೊ ಕೊಡ್ಡಾ ಬಂದಿದ್ದೀನಿ. ಅಲ್ಲಾ ಇದೆನು? ನನ್ನ ಆಡ್ರೆಸ್ ಇನ್‌ಗ್ಯಾರ್ಡು ಹೇಳಿದರು? ” ಎಂದ ಪ್ರಸಾದ ರಾವ್ ಅಸಹನೆಯಿಂದ.

“ನನ್ನ ಚಿಕ್ಕಮಾವ್.”

ಘಾಜ್ ಹೊಡಿದಂತೆ ಸೋಡಿದರು ವಾಸುವಿನೆಡಿ ಕೆಲಕ್ಕಣಗಳು. ನಂತರ ಸಾವರಿಸಿಕೊಂಡು “ಅವರ ಹೆಸರು?” ಎಂದು ಕೇಳಿದರು ಸಾವಧಾನದಿಂದ.

“ಕೆ. ಗೋಪಾಲರಾವ್. ನಮ್ಮ ತಾತ ಹೆಂಕಟರಾಪುರ್ಯ ತಹಶೀಲ ದಾರ್ ಆಗಿದ್ದು ರಂತೆ.”

ಈ ಬಾರಿ ಸಂಪೂರ್ಣವಾಗಿ ಜಲಿಸಿಕೊಂಡರು ಪ್ರಸಾದರಾವ್. ವಾಸು ವಿನ ಕೈಯ್ಯನ್ನು ಆಶುರದಿಂದ ಸೋಡಿದ ಅವರ ಕಣ್ಣಗಳು ಒಲಗ್ಗೆ ಮೇಲಿದ್ದ ಜಿಕ್ಕ ಹುಟ್ಟಿ ಮುಚ್ಚಿಯನ್ನು ದಿಟ್ಟಿಸಿದವು. ಕಣ್ಣಗಳನ್ನು ಆಗಲವಾಗಿ ಬಿಟ್ಟು ಅವನಲ್ಲಿ ಯಾವುದೋ ಹೋಲಿಕೆಗಳನ್ನು ಹುಡುಕುತ್ತಾ ಪರಿಶೀಲಿಸಿ ಆವಾ ಯತೆಯಿಂದ ಹಂನುಸ್ತು ಭಾರವಾಗಿ, ಹೃದಯ ಕಡಗಿದಾಗ ತೃಪ್ತಿಯಿಂದ ನೋಡಿ, “ನೀನು ನೀನು ಹಂಥು ಹಂಗನಾ?” ಎಂದು ಪ್ರಶ್ನಿಗಿಡರು ಅಳವಾದ ಭಾವಿಯಿಂದ ಬಂದಂತಿಕ್ಕು ಆಧ್ವರ್ಯ.

ರೇಣುವದಿಂದ ತಲೆ ಎತ್ತಿ “ಅಲ್ಲಾ ಸಾರ್, ಬಸ್ ಕಂಡಕ್ಕರ್ ಪ್ರಸಾದ ರಾವ್ ಪುಗ ನಾನು? ಎಂದ ವಾಸು, ಅವನ ಧ್ವನಿ ತೀಕ್ಷ್ಣವಾಗಿತ್ತು.

ಹಿಡಿಸಲಾರದ ವಾತ್ಸಲ್ಯದಿಂದ ಅವರ ಮನಸ್ಸು ಉಕ್ಕೆ ಹರಿಯಿತು. ರೋಷದಿಂದ ಕೆಂಪಾದ ವಾಸುವಿನ ಮುಖ ಅವರನ್ನು ಕದಲಿಸಿತು. ಧೃಡ ಕಾಯಕನಾಗಿ, ಬೆಳ್ಗಿಗೆ ಸುಂದರನಾಗಿರುವ ಹದಿನಾರು ವರ್ಷದ ಹುಡುಗ ತನ್ನ ಮಗ. ಅವನ ಎರಡು ಕೈಗಳನ್ನೂ ಹತ್ತಿರಕ್ಕೆ ತೆಗೆದುಕೊಂಡು, ಹೃದಯಕ್ಕೆ ಒತ್ತಿಕೊಳ್ಳಬೇಕೆನ್ನಿಸಿತು. ಅವನ ಕೆನ್ನೆ, ಅಂದವಾದ ಕ್ರಾಪ್, ಆಗಲವಾದ ಮುಖ ಇವುಗಳ ಮೇಲೆ ಮುದ್ದಿನ ಮಳಿಗರಿಯಬೇಕೆನ್ನಿಸಿತು.... ಆದರೆ, ಒಂದನ್ನೂ ಮಾಡಲಾಗದ ಪ್ರಸಾದರಾವ್ ತುಟಿಗಳು ಸಣ್ಣದಾಗಿ ನಕ್ಕವು. ಕಾರಣ ? ಇಂತಹ ಅನುಭೂತಿಯನ್ನು ಅವನಿಂದ ಪಡೆಯುವ ವಯಸ್ಸು ದಾಟಿ ಹೊಗಿದೆ. ಬಾಲ್ಯದಿಂದ ಯಾವ್ವನೆ ದೇಸಿಗೆ, ಹುಡುಗತನ ಕಳೆದು ಉಂಟಾ ಪ್ರವಂಚಕ್ಕೆ ಕಾಲಿಡುತ್ತಿದ್ದಾನೆ ತನ್ನ ಮಗ, ಆಪ್ರಯತ್ವವಾಗಿ ಅವರ ಕಣ್ಣಗಳು ಮಂಜಾದವು.

“ನಿಮ್ಮ ತಂದೆ ಬಸ್ ಕಂಡಕ್ಕರ್ ಎಂದು ಯಾರು ಹೇಳಿದ್ದು ಮಗು ?” ಮುಖ ಪಕ್ಕಕ್ಕೆ ತಿರುಗಿಸಿಕೊಂಡು ಕಣ್ಣೂ ರಸಿಕೊಳ್ಳುತ್ತ ಕೇಳಿದರು ಪ್ರಸಾದರಾವ್.

“ನಮ್ಮಜ್ಞ ನನ್ನನ್ನ ಕಾಲೇಜಿಗೆ ಸೇರಿಸು ಅಂತ ನಮ್ಮದೊಡ್ಡ ಮಾನ ನಿಗೆ ಹೇಳಿದ್ದಕ್ಕೆ, ‘ಕಂಡಕ್ಕರ್ ಮಗ ಕಲೆಕ್ಕರ್ ಆಗ್ತಾನಾ ?’ ಎಂದು ಹಾಸ್ಯ ಮಾಡಿದರು. ಅದನ್ನ ಕೇಳಿ ನಮ್ಮ ತಂದೆ ಕಂಡಕ್ಕರ್ ಆಗಿರಬಹುವೇನೋ ಅಂದ್ವೋಂಡಿ.”

“ಅದ್ವಷ್ಟ ಇದ್ದೆ ಆಗ್ತಾನೆ ಅಂತ ಹೇಳು ನಿಮ್ಮಮ್ಮೆ ಏನಂದ್ರು ?” ಅವರಿಗರಿವಿಲ್ಲದೆಯೇ ಬಾಯಲ್ಲಿ ಬಂದವು ಆ ಮಾತುಗಳು.

“ಅಮ್ಮ ಸಹ ನಮ್ಮ ತಂದೆ ಕಂಡಕ್ಕರಾಗಿದ್ದಾರೆ ಅಂತ ಹೇಳಿದ್ದು. ಇನ್ನೇನಂತಾರೆ ? ಅವರ ಹತ್ತಿ ಕಣ ಇಲ್ಲಲಾ ? ಅತ್ತರು... ಇನ್ನೇನ್ ಮಾಡೋಕ್ಕಾಗುತ್ತೆ !” ಎಂದ ವಿಷಾದ ನಗೆ ನಗುತ್ತಾ.

ತಾನು ಉಹಿಸದಿದ್ದ ಈ ಪರಿಣಾಮವನ್ನು ತಡೆಯಲಾರದಾದರು ಪ್ರಸಾದರಾವ್. ಅವರ ಹೃದಯ ಚಲಿಸಿಹೋಯಿತು. ಕನಕೋ, ನನಕೋ! ಏನು ನಡೆಂ ತ್ತದೋ ! ಏಕೆ ಇಂತಹ ಕ್ಷಣ ಎದುರಾಯಿತೋ ! ನಿಲ್ಲಲಾಗ ದಿದ್ದ ಪ್ರಸಾದರಾವ್ ಕೈಗಳನ್ನು ಕಟ್ಟಿಕೊಂಡು ಶತಪಥ ತಿರುಗುತ್ತಾ ಕ್ಷಣ ದ್ವಣಕ್ಕಾ ವಾಸುವನ್ನು ಸೋಡುತ್ತಿದ್ದರು. ತನ್ನ ಹೋಲಿಕೆಗಳೂ, ಹಂಡ

ತಿಯ ಹೋಲಿಕೆಗಳೂ ಬೆರಕೆಯಾಗಿದ್ದ ಅವನ ರೂ-, ಹೃದಯದ ತುಂಬಾ ಏನೋ ತೈಪ್ತಿ ಆವರಿಸಿ ಆರಿಹೋಗುತ್ತಿದ್ದ ಬೀಪ ಪುನಃ ಪ್ರಕಾಶಮಾನವಾಗು ಶ್ರೀರುವಾತೆ, ಆರಿಹೋಗಲು ಸಿದ್ಧವಾಗಿದ್ದ ಜೋತಿಗೆ ಪುನಃ ತೈಲ ಎರೆದಂತೆ ಧಟ್ಟಕ್ಕನೇ ಪ್ರಸಾದರಾವ್ ಕಣ್ಣಗಳು ವಿಚಿತ್ರ ಕಾರ್ಯಾಲಯಿಂದ ಹೊರಡಿವು. ಭವಿಷ್ಯತ್ತಿದಲ್ಲಿ ತನ್ನ ಬಲವಾದ ಕೋರಿಕೆಗಳು ನೀರಾರೆಡುವುಂಟು ಏಕೇ ಇಟ್ಟ ಕ್ಕನೇ ಅವರು ಕಣ್ಣಗಳನ್ನು ಕೊಡ, ಮಾಡಿ ಹಾಗೆಯೇ ಸ್ವಾತರು.

ತಲೆಬಾಗಿ ಮಾನವಾಗಿ ನಿಂತಿದ್ದ ವಾಸುವಿನ ಕಡೆ ಪರಿಶೀಲನಾ ದೃಷ್ಟಿಯಿಂದ ನೋಡುತ್ತಾ ನಿನಗೆ.... ನಿನಗೆ ನಿಜವಾಗಿ ನನ್ನನ್ನು ಹೋಗಿ ನೋಡುತ್ತಂತೆ ಯಾರೂ ಹೇಳಲಿಲಾ? ” ಎಂದು ಪ್ರಶ್ನಿಸಿದೆ ಪ್ರಸಾದರಾವ್, ಆ ಧವನಿ ಎಂದಿನಂತಿರಲಿಲ್ಲ.

“ಇಲ್ಲ ಸಾರ್. ನಿಮ್ಮನ್ನು ನೋಡೆಂದಕ್ಕೆ ಹೋಗ್ತೇನಿ ಅಂತ ಹೇಳಿದೆ, ಹೊಸಲು ದಾಟೋದಕ್ಕೆ ನನಗೆ ಅವಕಾಶ ಕೊಡ್ತಿದ್ದಾರು? ” ಎನ್ನುತ್ತಾ ನಕ್ಕ ವಾಸು.

ಅನ್ವರಲ್ಲಿ ಒಬ್ಬ ಆಕು ಬಂದವ್ಯಾರಿಂದ ಇಬ್ಬರ ಸಂಭಾಷಣೆಯೂ ನೀತು ಹೋಯಿತು.

“ನರದು ಉಬ್ಬ ತಗೊಂಡಬ್ಬ” . ನ್ನುತ್ತಿದ್ದ ಪ್ರಸಾದರಾವ್ ಮಾತಿಗೆ ಅಡ್ಡಿಬರುತ್ತಾ, “ಬೇಡ, ಸಾ ಉಬ್ಬ ಮಾಡೆಂದಿಲ್ಲ” ಎಂದ ವಾಸು. ಅವನು ಮಾಡಿದ್ದ ಕೆಲಸಕ್ಕೆ ಅವಸ್ಥಿಗೆ ಭಯವಾಯಿತೇನೋ..... ಸಣ್ಣ ದಾಗಿ ವ್ಯೇ ನಡುಗುತ್ತಿದ್ದರೆ ಬೆದರು ಕಣ್ಣಗಳಿಂದ ನೋಡುತ್ತಿದ್ದ ವಾಸು.

“ಯಾಕೆ, ಇಸಿನಿಲಾ? ಯಾಕೆ ಭಯವಡಿರೋ ಹಾಗಿದ್ದೀರುಲ್ಲ, ನಾನು ಫೀಸ್ ಕೊಟ್ಟು ಓದಿಸ್ತೇನಲ್ಲ! ” ಆ ಧವನಿಯಲ್ಲಿ ಏನೋ ನೋವು, ಕರುಣೆ.

ಕೃತಜ್ಞ ಶೈಯಿಂದ, ಸೀರು ತುಂಬಿದ ಕಣ್ಣಗಳಿಂದ ಪ್ರಸಾದರಾವ್ ಕಡೆ ನೋಡಿದ ವಾಸು.

“ಬೇಡ, ಬೇಡ” . ನ್ನುತ್ತಾ ಸಂಕೋಚನಡಿತ್ತಿದ್ದ ವಾಸುವಿಗೆ ಬಲವಂತ ಮಾಡಿ ತಿನ್ನಿಸಿದರು ಪ್ರಸಾದರಾವ್.

ಉಬ್ಬ ಮುಗಿಸಿ ವಳುತ್ತಾ, “ಆದರೆ ನಿವೇ ಫೀಸ್ಗೆ ಹಣ ಕೊಡ್ಡೀ ರ್ಯಾತ ಮಾನಸಿಗೆ ಹೋತ್ತೇನಿ” ಎಂದ ವಾಸು

“సరి, నానూ కాగద బరితేని, గోవాలన అడ్డెన్ గొత్తూ ?” ఎందరు ప్రసాదరావు.

“ఉం బరిదుచోడ్తైని, హత్తు గంటిగి ట్రైన్ ఇదే. జోర డైని” ఎందు హేళిద వాసువిన కడి నిచ్చేష్ట రాగి సోడిదరు ప్రసాదరావు. ‘వయస్సిగి బంద మగ.....చణకావుగి తాయి కళుఖిసిరబేకు’ ఎందు మనస్సిగి బందోడనే ప్రసాదరావు ముఖ కెంపాగి కరుకె బత్తి కోయితు.

“ఆదరి ఇష్టు వఫ్‌గళాద నేఱి నిమ్మమ్మ నిమ్మ అమ్మ నిమ్మ తందేన సోడొక్కుండు బా హోగు అందిద్దక్కే బంచే ఆలావు ?” ఆ ధ్వనియల్లి ఆసహనే ఇత్తు.

“ఇల్ల, పాప ! సివేల్లిద్ది రి ఆనోఱి విషయ సకె నస్యమ్మనిగి గొత్తిల్ల, నన్న మాతు నీవు నంబదే ఇద్దే నానేనూ మాడోదక్కు సాధ్యవిల్ల. నాను నన్న మనే బోక్కుండు లాట యాక్తేని, దొడ్డ మావ ఫీసాగి సహాయ మాడ్తారేనో కేళొక్కుండు బా అందు గోవాలమామ.....నీవు ఇరోవాగ హీగి ఎల్లరన్నా బీడోఱి ఆగత్య ననగిల్ల ఆన్నిసి యారిగూ హేళిది.....ఎల్లవన్నా త్యజిసి ... నీవు యారోఱి గొత్తిల్లదిద్దూ సిమ్మన్నుండూ నాను సోడదే ఇద్దూ నానాగి నాను సిమ్మన్న ముడుకోక్కుండు బందు నిమ్మన్న కేళ్లే.” ముందే మాతు హోర డది గంటలు బిగియితు వాసువిగి.

సంతోషదింద మ్మెనవిరేళుత్తిద్దంతి, “వేరిసుడా ! ఒళ్ల కేల్న మాడ్డి. నాను బహచ అదృష్ట వంత !” ఎన్నుత్తా వాసువిన బిన్ను నేవంసిదదు ప్రసాదరావు.

“ఏన్ని” ఎన్నుత్తా సంతయదింద మాతు సిల్లిసిద వాసువన్న ప్రత్యుథిక రాగి సోడి ముగుళ్ల క్కుదు.

“నీపు.....నీపు..... అంద్రే, బస్ కండక్కురా ప్రసాదరావు అంద్రే..... ‘హాదు, సిన్న తండ నిజవాగొల్ల సిన్న తండ హత్తిరక్కే నీ బందిద్ది. ఈ సత్యాంతవన్ను నీనూ నానూ నిజ అంచోళోఱిదక్కు ఆగ్లాల్ల ఆలావు ? ఎందు ఘక్కునే నక్క, “ఏదు వఫ్ ఒబ్బ కండక్పు”

ಆಗಿ ಜೀವನ ನಡೆಸಿದಾಪ್ಪ ನಿನ್ನ ತಂಪೆ” ಎಂದರು ಪ್ರಸಾದರಾವ್, ಅವರ ಧ್ವನಿಯಲ್ಲಿ ಆವೇಶ, ವೇದನೆ ಮಿಳತವಾಗಿದ್ದವು.

ಹಾಗೆ ಹೇಳುತ್ತಿದ್ದ ಪ್ರಸಾದರಾವ್ ಎದೆಯಲ್ಲಿ ಹುದುಗಿ ಗೋಚರೋ ಎಂದು ಆಳಬೇಕೆನ್ನಿಸಿತು ವಾಸುವಿಗೆ. ಆವರು ತನ್ನನ್ನ ಹತ್ತಿರಕ್ಕೆ ಕರೆದು ಕೊಂಡು ಮೈದಾಡಿ ಸಮಾಧಾನೋಕ್ತಿಗಳನ್ನು ಹೇಳಿದರೆ ಚೆನ್ನಾಗಿರುತ್ತದೆ ಎನ್ನಿಸಿತು. “ಅವನ್ನಿ!” ಎಂದು ಗಟ್ಟಿಯಾಗಿ ಅರಚಬೇಕೆನ್ನಿಸಿತು. ಯಾಕೆ ನನ್ನನ್ನು, ಅಮೃತನ್ನು ತೊರೆದುಬಿಟ್ಟಿದ್ದೀರಿ? ನಾನೇನು ತಪ್ಪಿ ಮಾಡ್ದೆ? ನನ್ನನ್ನಾಕೆ ಇವು ಭೋರ್ ಮಾಡಿದ್ದೀರಿ? ಎಂದು ಕೇಳಬೇಕೆನ್ನಿಸಿತು. ಹಾಗೆ ನೀರು ತುಂಬಿದ ವಿಶಾಲವಾದ ಕಣ್ಣಗಳಿಂದ ತನ್ನನ್ನೇ ನೋಡುತ್ತಿದ್ದ ವಾಸು ವಿನ ಕಡೆ ನೋಡಿದ ಪ್ರಸಾದರಾವ್, ‘ನಾಳೆ ಬೆಳಿಗ್ಗೆ ಹೋದ್ದೆ ಸರಿ, ಈಗ ಪ್ರಯಾಣ ವಾಡೋದು ಬೇಡ, ಪಾಯಾಗಿ ಮಲಗಿ ನಿದ್ದೆ ಮಾಡ್ತಿಯಂತೆ....ಏನು ಮಗು!’ ಎಂದರು ಕರುಣೆಯಿಂದ.

“ಈಗಾಗಲೇ ಬಹಳ ಲೇಟಾಗಿವೆ. ಸೀಟಿಗೆ ಅಪ್ಪೆಲ್ ಮಾಡಬೇಕು” ಗೊಣಗಿದ ವಾಸು.

“ಹದಿನಾರು ವರ್ಷ ನಿನ್ನ ಅಮೃತ ಹತ್ತು ಹಾಯಾಗಿದ್ದು. ನಿನ್ನ ಆಟ ಪಾಠಗಳನ್ನು ನಿಮ್ಮಮೃತ್ಯು ನೋಡಿದ್ದಾಳೆ. ಆದರೆ ಈ ನಿಭಾರಗ್ರಹನ ಜೊತೆಗೆ ಒಂದು ರಾತ್ರಿ ಕಳೆಯಲಾರೆಯಾ ಮಗು? ನಿನ್ನನ್ನು ಏನಂತ ಕರೀತಾರೆ?” ಆ ಧ್ವನಿಯಲ್ಲಿ ವ್ಯಧಿ, ನಿಮ್ಮರೆ.

‘ಸಾರ್’ ಶಫ್ರವಾಗದಂತೆ ನೋಡಿದ ವಾಸು.

ಈ ಹುಡುಗ ತನ್ನ ಮಗನೆಂದು ತಿಳಿದ ಮೇಲೆ ವಾಸು ‘ಸಾರ್’ ಎಂದಾಗ ಭಷಿರನೆ ಕೊರಡಾ ಏಟು ಬಿದ್ದಂತೆ ಅನ್ನಿಸಿತು ಪ್ರಸಾದರಾವಾಗೆ.

“‘ಸಾರ್’ ಎನ್ನತ್ತು ವಿಷಾದ ನೀನೆನಕ್ಕು, ಇಮ್ಮು ದಿನಗಳಾದ ಮೇಲೆ ಉದುರಿಬಿದ್ದ ತಂದೆಯನ್ನು ಒಂದೇ ಬಾರಿಗೆ ‘ಅವನ್ನಿ’ ಅಂತ ಹೇಗೆ ಸಂಭಿಳೇ ದಿಸಬಲ್ಲೇ? ನಿನ್ನ ಹೆಸರೇನು.....? ಅಂವ್ಯೇ ನಿನ್ನನ್ನು ಏನಂತ ಕರೀತಾರೆ?” ಎಂದರು ಪ್ರಸಾದರಾವ್.

“ವಾಸು.....ವಾಸು ಅಂತ್ತೇ ಕರೀತಾರೆ. ನಾಳೆ ಬೆಳಿಗ್ಗೆ ದೂರದ್ದುಣಿ” ಎಂದ ವಾಸು, ಮನೆಯಲ್ಲಿದ್ದೆ ಒಂದು ಮುಂಚೆವ ಕಡೆ ಸಂಕೋಚಿಂದ ನೋಡುತ್ತಾ,

“ಅಲ್ಲಿ ಮಲಕೊ೦೯,” ಮಂಚ ಕೋರಿಸಿದರು ಪ್ರಸಾದರಾವ್.

“ಉಹುಂ, ನೀನು ಮಲಕೊ೦೯. ಒಂದು ದಿಂಬು ಕೂಟ್ಯೇ ಕೆಳಗೆ ಮಲಕೊ೦೯ತ್ತೀನಿ” ಎಂದ ವಾಸು.

“ಮಂಚ ದೊಡ್ಡ ದಾಗೇ ಇದೆ. ಈವತ್ತು ಇಬ್ಬರೂ ಅದರ ಮೇಲೆ ಮಲ ಗೋಣ. ಇನ್ನೊಂದು ಸೆಲ ನೀ ಬರೋ ನೇಳಿಗೆ ನಿನಗೆ ಬೇರೆ ಮಂಚ ರೆಡಿ ಮಾಡಿಟ್ಟಿರುತ್ತೀನಿ” ಎನ್ನುತ್ತಾ ಸ್ತ್ರೀತಿಯಿಂದ ವಾಸುವಿನ ಕೈಗಿಡಿದು ಮಂಚದ ಮೇಲೆ ಸೂಕಿದರು.

○ ○ ○ ○

ಗಾಢ ನಿದ್ರೆಯಲ್ಲಿದ್ದ ವಾಸುವಿನ ಮುಖವನ್ನು ಕರುಳೆಯಿಂದ ನೋಡುತ್ತಾ ಅವನ ತಲೆಯನ್ನು ಸ್ತ್ರೀತಿಯಿಂದ ನೇವರಿಸಿ ಸ್ವರ್ಪಿಸಿದ ಪ್ರಸಾದ ರಾವಾಗೆ ರಾಜಶೇಖರ್ ಶಂಕ ಮಾತ್ರ ಜಾಳಿ ಪಕ ಬುದು ಸಣ್ಣ ನಗೆ ನಕ್ಕರು.

○ ○ ○ ○

ಆ ದಿನ ಒಸ್ಸು ಅನ್ನವರ ದಾಟ ವೇಗವಾಗಿ ಓಡುತ್ತಿತ್ತು. ಕಂಡಕ್ಕರ್ ಪ್ರಸಾದರಾವ್, ‘ಟಿಕಟ್ಟಾ, ಟಿಕಟ್ಟಾ’ ಎನ್ನುತ್ತಾ ಕೈ ಚಾಚಿದ.

ಮುಡಿಲಲ್ಲಿ ಕೂತಿದ್ದ ಒದು ವರ್ಷದ ಹುಡುಗನನ್ನು ಎಬ್ಬಿಸಿ ಬ್ರಾಗ್ ಶೀರಿದು ಹತ್ತು ರೂಪಾಯಿಯ ನೋಟನ್ನು ಕೂಡುತ್ತಿದ್ದ ಸ್ತ್ರೀಯ ಕಡೆ ನೋಡಿದ ಪ್ರಸಾದರಾವ್ ಆಪ್ರತಿಭನಾದ.

ಟಿಕಟ್ಟು, ಚಿಲ್ಲರೆ ಕೂಡುತ್ತಿದ್ದ ಕಂಡಕ್ಕರ್ ಕಡೆ ನೋಡಿದ ಆಕೆ ಬೆದಂ ನೋವಿನಿಂದ ನಿಟ್ಟುಸಿರು ಬಿಟ್ಟು ‘ನೀವಾ?’ ಎಂಬಂತೆ ನೋಡಿದಳು.

ತ್ವಕ್ಕಣ ನೀರು ತುಂಬಿದ ಕೆಟ್ಟು ಗಳನ್ನು ನೋಡಿದ ಅವನು ಕರಗಿಹೋದ.

ಆಕೆಯ ಅನುಮತಿ ಇಲ್ಲದೆಯೇ ಅವಳ ಮಗನನ್ನು ತನ್ನ ಸೀಟಿಗೆ ಕರಿದೊಯ್ದು ಮುಡಿಲಲ್ಲಿ ಕೂರಿಸಿಕೊಂಡ ಕಂಡಕ್ಕರ್ ಎಡೆಗೊತ್ತಿಕೊಂಡು ತಲೆ, ಕನ್ನೆಗಳ ಮೇಲೆ ಮುದ್ದಿನ ಮಳಗರೆಯುತ್ತಿದ್ದ ಆತನೆಡೆ ಆಶ್ಚರ್ಯದಿಂದ ನೋಡಿದ ಆ ಹುಡುಗ.

“ತಾತ ಚೆನ್ನಾಗಿದ್ದಾರಾ ? ಮಗೂ !” ಕೇಳಿದ ಕಂಡಕ್ಕರ್.

“ಸತ್ತು ಹೊಣ್ಣು” ಜವಾಬು.

“ಯಾವಾಗ ?” ಆ ಧ್ವನಿ ಕಂಪಿಸಿತು. ಅವನ ಕಣ್ಣಗಳಲ್ಲಿ ಅಪ್ರಯತ್ನವಾಗಿ ನೀರನ ಪ್ರೋರೆ.

“ಬಹಳ ದಿವಸ ಆಯ್ತು.” ಭೀತಿಯಿಲ್ಲದ ಹುಡುಗನ ಜವಾಬು.

ಒಂದು ಸಲ ಅವಳ ಕಡೆ ನೋಡಿದ ಕಂಡಕ್ಕರ್, ಹಿಂದಿರುಗಿ ಕೂತಿದ್ದ ಅವಳ ಕೂದಲಲ್ಲಿ ಕರಿ, ಬಿಳ ಕೂದಲುಗಳು ಕಷ್ಟ, ಸುಖದಿಂದ ಕೂಡಿದ ಅವಳ ಜೀವನದಂತೆ ತೋರುತ್ತಿತ್ತು.

ಒಂದೊಂದು ಸಲ ಪ್ರಸಾದರಾವ ಕಡೆ ನೋಡುತ್ತಾ, ಅವನು ನೋಡಿ ಮೊಡನೆ ನೋಟಿ ಬೇರೆಡಿ ತಿರುಗಿಸುತ್ತಿದ್ದಳು ಆಕೆ.

“ಆದ್ದರಿಂದ ಬೇರೆಯವರಿಲ್ಲ ಚೆನ್ನಾಗಿದ್ದಾರಾ ?” ಪುನಃ ಪ್ರಶ್ನಿಸಿದ ಕಂಡಕ್ಕರ್ ಹುಡುಗನನ್ನು ಹತ್ತಿರಕ್ಕೆ ತೆದುಕೊಳ್ಳುತ್ತಾ.

“ಚೆನ್ನಾಗಿರೋದು ಅಂದ್ರೆ, ಸತ್ತುಹೊಗ್ಗೆ ಇರೋದು ಅಂತ್ತಾ ?” ಎಂದು ಎದುರು ಪ್ರಶ್ನಿಸಿದ ಹುಡುಗ.

ಮಗುವಿನ ಮುದ್ದು ಮಾತುಗಳಿಗೆ ತಂದೆ ನೆಗುವಂತೆ ನಕ್ಕ ಕಂಡಕ್ಕರ್.

“ಕಂಡಕ್ಕರ್ ಯಾವುದೋ ಪ್ರಪಂಚದಲ್ಲಿದ್ದಾನೇಂತೆ ಶಾಣತ್ತಿ ತಿಕೆಟ್” ಕೊಡ್ಡಾ ಇಲ್ಲವಾ? ” ಎಂದ ಒಬ್ಬ ಪ್ರಯಾಣಿಕ ನೆಗುತ್ತಾ.

“ಮಗೂ, ಹೀಗ್ಗೆ !” ಎಂದು ಆಕೆ ಕೂಗಿದಳು. ತಾಯಿಯ ಬಳಿಗೆ ಹೊರಟಿಹೋದ ಆ ಹುಡುಗ. ವಾಪಸ್ ಬಂದ ಹುಡುಗ ಬಿಸ್ಕೆಟ್ ಪಾಕೆಟ್ ನೋಂದಿಗೆ ಅವಳ ಮಡಿಲಲ್ಲಿ ಕುಳಿತೆ. ಹುಡುಗನ ತಲೆ ನೇವರಿಸುತ್ತಿದ್ದ ಅವಳ ಕಣ್ಣಗಳ ತುಂಬಾ ನೀರು.

“ಕಾಫಿ ಬೇಕಾ ?” ಕಂಡಕ್ಕರ್ ಆಕೆಯನ್ನು ಕೇಳಿದ. ಆ ಧ್ವನಿಯಲ್ಲಿ ಕರುಣೆ, ಹೃದಯದಲ್ಲಿ ಅಡಗಿದ್ದ ಮನುತ್ತಿ ಇತ್ತು.

ಅವಳು ತಲೆ ಅಲ್ಲಾ ಡಿಸಿದಳು ಬೇಡವೆಂಬಂತೆ.

“ತಗೋಳ್ಳೀಮಾಡ್” ಹೋಟಿಲ್ ಹುಡುಗ ಅವಳಿಗೆ ಕಾಫಿ ಲೋಟು ಕೊಳ್ಳು.

“ನಾನು ಬೇಕು ಅಂತ ಕೇಳಲಿಲ್ಲವಲ್ಲ !” ಹೆದರುತ್ತಾ ಹೇಳಿದಳು.

“ಅವು ನಿಮಗೆ ಕೊಡು ಅಂತ ಹೇಳಿದ್ದು” ಕಂಡಕ್ಕರನ್ನು ತೋರಿಸಿದ

ಆ ಹುದುಗ. ಅವಳು ಮರುಮಾತನಾಡದೆ ತೆಗೆದುಕೊಂಡಳು. ಒಮ್ಮೆ ಹೋಗಿತ್ತು. ಪಿಕೆಟ್ ಕೊಡುವುದು, ಪ್ರಯಾಣಕರನ್ನು ಸೀಟುಗಳಲ್ಲಿ ಕೂಡಿಸುವುದರಲ್ಲಿ ಮನ್ಯನಾದ ಕಂಡಕ್ಕೂ.

“ಮಾನ !” ಕರೆದ ಆ ಹುದುಗ.

“ಬ್ರಿ, ತಪ್ಪಿ ವಾನ ಶಲ್ಲ ...” ಅವಳ ಗದರಿಕೆ ಕೇಳಿದ ಅವಳ ಒಣಗಿಹೋಗಿದ್ದ ತುಟಿಗಳ ಮೇಲೆ ಮಂದಹಾಸ ಮೂಡಿತ್ತು.

ಧೂಳಿ ದೂಸರಿತವಾದ ಶಾಕಿಬಟ್ಟಿಗಳೂ, ಕೆದರಿಹೋದ ಕೂದಲು, ಬತ್ತಿಹೋದ ಕೆನ್ನೆಗಳೂ, ಗುಳಿ ಬಿದ್ದ ಕಣ್ಣಗಳೂ ಆ ಕಣ್ಣಗಳ ಕೆಳಗೆ ಕಪ್ಪಿಗೆರಿಗಳೂ ... ಅವನ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತದ್ದವು.

ಕರುಣೆಯಿಂದ ಅವನಿಡೆ ನೋಡಿದಳು. ಹತ್ತು ವರ್ಷಗಳ ಕೆಳಗೆ ಮದು ಮಗನಾಗಿ ರೀವಿಯಿಂದ ಉಲ್ಲುನ್ನ ಸೂಟಿನಲ್ಲಿ ಅವನ ಸ್ನೇಹಿತರ ಮಧ್ಯ ಕೂತು ಮಾತನಾಡುತ್ತದ್ದರೆ, ಅವನನ್ನು ಪರಿಶೀಲಿಸಿದ ಒಬ್ಬ ವರ್ಯಸ್ವಾದಾಕೆ ಅವನ ಕೆನ್ನೆಗಳನ್ನು ನೇರಿಸಿ, ‘ಮನ್ಯಧನಂತಿದ್ದಾನೆ ಮಧು ನಿನ್ನ ಗಂಡ, ಎಮ್ಮು ಅದ್ವಷ್ಟವಂತೆಯೇ ನೀನು !’ ಎಂದು ಹಾಸ್ಯ ಮಾಡಿದ್ದ ದೃಶ್ಯ ಅವಳ ಕಣ್ಣದುರು ಸುಳಿದು ವುನಿ: ಅವನ ಕಡೆ ನೋಡಿ ಸಂಕಬಿಂದ ನಿಟ್ಟಿಸಿರು ಬಿಟ್ಟಿಳು ಮಧುಮತಿ.

ಬಸ್ಸು ನಿಂತದ್ದೀರಂದ “ನೀವು ಇಂದು ಬೆಳೆಕಾಗಿರೋ ಉರು ಇದೇ” ಎಂದು ಹೇಳಿದ ಕಂಡಕ್ಕೂ.

ಸೂಛಕೇಸ್, ಬ್ರಾಗ್ ತೆಗೆದುಕೊಂಡು ಬಸ್ಸಿನಿಂದ ಇಳಿದಳು. ಆ ಹುದುಗನನ್ನೆತ್ತಿಕೊಂಡು ನಾರಡು ಕೆನ್ನೆಗಳಿಗೂ ಮುತ್ತುಕೊಟ್ಟು. “ಬರ್ತೀಯಾ ಟಾಟಾ ಹೇಳೋದಿಲ್ಲಾ ?” ಎಂದು ಗದ್ದಿತನಾಗಿ ಕೇಳಿದ ಕಂಡಕ್ಕೂ.

ಅವಳ ಬಳಿ ನಿಂತದ್ದ ಹುದುಗಾ “ಟಾಟಾ” ಎಂದ.

ಅವನ ಜೀವನದಲ್ಲಿ ಬಿಸಿಲು ಕುದುರೆಯಾಗಿದ್ದ ಅನೇಕ ಕೋರಿಕೆಗಳಲ್ಲಿ ಒಂದು ನೆರವೇರಿತು. ತನ್ನ ಮಗನ ಮುದ್ದು ಮಾತುಗಳನ್ನು ಕೆಲ ಕ್ಷಣಗಳು ಕೇಳಿದ್ದ.

ಕರವಸ್ತುದಿಂದ ಗಬಗಬನೆ ಕಣ್ಣ ಮುಖ ಒರಿಸಿಕೊಳ್ಳುತ್ತದ್ದ ಕಂಡಕ್ಕು ರನ್ನ “ಏನ್ನೀ ! ಅವರು ನಿಮ್ಮ ಬಂಧುಗಳಾ ?” ಎಂದು ಪ್ರಶ್ನಿಸಿದ ಒಬ್ಬ

ಪ್ರಯಾಣಿಕೆ. “ಹೌದು, ತಳಿದವರು” ಮುಖ ಪಕ್ಕಕ್ಕೆ ಶರೀರಿನಿಂದ ಕಂಡಕ್ಕುರು.

○

○

○

○

ನಂತರ ಕೆಲವು ದಿನಗಳಾದ ಮೇಲೆ ವಿಶಾಖಪಟ್ಟಣದಲ್ಲಿ ಮಿಲಾಸ್ ಜೋರ್ಬೆಲ್‌ನಿಂದ ಬರುತ್ತಿದ್ದ ವ್ಯಕ್ತಿಯನ್ನು “ಚೆನ್ನಾಗಿದ್ದೀರ್ಣಾ ಗೋಪಾಲ” ಎಂದು ಪ್ರಶ್ನಿಸಿದ್ದ ಬಸ್ ಕಂಡಕ್ಕುರು ಪ್ರಸಾದರಾವ್. “ಓಹೋ.....ನೀವಾ ? ಅಕ್ಕೆ ಹೇಳಿದ್ದು. ಸ್ವಲ್ಪ ದಿನಗಳ ಕೆಳಗೆ ನೀವು....” ಎನ್ನುತ್ತಾನಿಲ್ಲಿಸಿದ ಆ ವ್ಯಕ್ತಿ.

“ಹೌದು, ಬಸ್ ಕಂಡಕ್ಕುರು ಕೆಲಸಮಾಡಿದ್ದೆ ! ನಿನ್ನ ತಂದೆಯವರು ಶೀರಿಕೊಂಡು ಆತ ಕೇಳಿ.....ಬೇ, ಏನೋ.....ಎಲ್ಲಾ ಚೆನ್ನಾಗಿದ್ದಾರೆ ತಾನೇ ?” ಎಂದ ಪ್ರಸಾದರಾವ್.

“ಉಂ, ಎಲ್ಲಾ ಚೆನ್ನಾಗಿದ್ದಾರೆ. ಈಗ ಎಲ್ಲಿ ಕೆಲಸ ಮಾಡಿದ್ದೀರಿ ?” ಎದುರಿಗೆ ಬಂದು ನಿಲ್ಲಿಸಿ ಮಾತನಾಡೋ ವ್ಯಕ್ತಿಯೊಂದಿಗೆ ಏನೋ ಮಾತನಾಡಬೇಕಲ್ಲಾ ಎಂದು ಮಾತನಾಡಿದ್ದರು ಗೋಪಾಲರಾವ್.

ವೆನ್ನ, ಚಿಕ್ಕಕಾಗದ ಜೋಬಿನಿಂದ ತಿಗೆದು ಅಡ್ಡಿಸ್ ಬರೆದು, “ಇದೋ, ನನ್ನ ಅಡ್ಡಿಸ್” ಎನ್ನುತ್ತಾನಿಷ್ಟು ಮಿಸಿದರು ಪ್ರಸಾದರಾವ್.

ಆ ನಿಷ್ಟು ಮಣದಲ್ಲಿ ಪ್ರಸಾದರಾವ್ ಮನಃಪಟಲದ ಮೇಲೆ ಎನ್ನು ಹೀಡಿನ ಸ್ತುಲಿತಿಗಳು ಜ್ಞಾಪಕ ಬಂದು ಮನಸ್ಸು ಭಾರವಾಗಿತ್ತೋ ಉಹಿಸಬಹುದಾಗಿತ್ತು.

ಭಾರವಾದ ಹೆಚ್ಚಿಗಳನ್ನು ಹಾಕುತ್ತಾ ಮುಂದೆ ಹೋಗುತ್ತಿದ್ದು. ಅವನ ಕಡೆ ಕೋಪದಿಂದ ನೋಡುತ್ತೂ, “ಬೀ, ಭ್ರಷ್ಟ” ಎಂದು ಗೊಣಿದರು ಗೋಪಾಲರಾವ್.

○

○

○

○

ಪಕ್ಕಕ್ಕೆ ಶರೀರಿಗೆ ಮಲಗಿದ್ದ ವಾಸು ಪುನಃ ಅಂಗಾತನಾಗಿ ಮಲಗಿದೆ. ಹಿಂದಿನದೆರಲ್ಲ ಕ್ವಣದಲ್ಲಿ ಮರಿತುಹೋದವು. ವಾಸುವಿನ ನಿರ್ಘಳವಾದ ಮುಖ ರನ್ನು ತೃಪ್ತಿಯಿಂದ ದಿಕ್ಕಿಸಿ ಸಮಾಧಾನದ ನಿಷ್ಟುಸಿರು ಬಿಟ್ಟು, “ಗೋಪಾಲ

ಸಿಗೆ ಅಡ್ರೆಸ್ ಕೊಟ್ಟು ನೇಡಿ ಎಷ್ಟು ಪವಿಶ್ರವಾದದ್ದು! ಭಗವಂತಾ! ಏಕಾಂತ ವಾಗಿ ವಿರಾಗಿಯಾಗಿ ಬದುಕುತ್ತಿದ್ದ ನನ್ನಲ್ಲಿ ಏನೋ ಆಸಿಗಳನ್ನು ಕುಟ್ಟಿಸುತ್ತಿದ್ದಿ. ಪುನಃ ನನ್ನ ಜೀವನದಲ್ಲಿ ಅಡಿ, ನನ್ನನ್ನು ಅಳಿಸಿ ನಗಬೇಡ. ಮಾನವ ಜೀವನದಲ್ಲಿ ಉರುಳುವ ಕೆಲವು ಮಧುರ ಶ್ವಣಗಳನ್ನಾದರೂ ನಾನು ಆನುಭವಿಸೆಲು ಅವಕಾಶ ಕೊಡು!” ಎಂದು ಗಟ್ಟಿಯಾಗಿ ಕಣ್ಣಗಳನ್ನು ಮುಚ್ಚಿ ಕೊಂಡ ಕೈಜೋಡಿಸಿದರು ಪ್ರಸಾದರಾವ್.

ಅವರ ಜೀವನದಲ್ಲಿ ವಿಧಿ ಯಾವ ನಾಟಕವಾಡಲು ಬಯಸುತ್ತಾನೋ!

ಆ ದಿನಗಳಲ್ಲಿ ಆ ತಾಲ್ಲೂಕಿನ ತಹಶೀಲಾರ್ ವೆಂಕಟರಾಮಯ್ಯನವರಿಗೆ ಒಳ್ಳೆಯ ಹೆಸರಿತ್ತು. ಸುತ್ತುಮುತ್ತು ಗಾರ್ಮದಲ್ಲಿ ಅವರ ಹೆಸರು ಪ್ರಸಿದ್ಧಿಯಾಗಿತ್ತು. ಅಷ್ಟೇ ಅಲ್ಲವೇ, ಜವಿಾನು, ತೋಟೆ, ಮನೆ, ಮರ, ಹೆಂಡತಿ, ಇಬ್ಬರು ಗಂಡು ಮಕ್ಕಳು, ಒಬ್ಬಳೇ ಹೆಣ್ಣುಮಗಳನ್ನೊಳ್ಳಿ ಖೋಂಡ ಸುಖ ಸಂಸಾರ ಅವರದು.

ಒಂದು ಭಾನುವಾರ ಸೆಂಚೆ ರಾಫಿ ಫುಲಾಯಾರ ಸೇವಿಸಿದ ನಂತರ ಹೆಂಡತಿ ಮಕ್ಕಳೋಂದಿಗೆ ಕೂತು ಹರಟುತ್ತಿದ್ದರು ವೆಂಕಟರಾಮಯ್ಯನವರು.

ಹಿಂದಿನ ಬಾಗಿಲನ ಕಡೆ ನೋಡುತ್ತಾ “ಬಸ್ಸಿ, ಅಜ್ಞ” ಎಂದು ಕಿರುನಗೆ ಯೋಂದಿಗೆ ಆಹ್ವಾನಿಸಿದಳು ಮಧುಮತ್ತಿ, ವೆಂಕಟರಾಮಯ್ಯನವರ ಮಗಳು.

“ಯಾರಮ್ಮೆ?” ಕೇಳಿದರು ಮಗಳನ್ನು ವೆಂಕಟರಾಮಯ್ಯನವರು.

“ಪಕ್ಕದ ಮನೆಗೆ ಬಾಡಿಗೆಗೆ ಬಂದಿದ್ದಾರೆ ಅಪ್ಪಾ! ಅವರು ಪ್ರಜೋಂಸ್ಯರ ಹೂವು ತಗೊಂಡು ಹೋಗ್ತಾರೆ.”

ಅವ್ವರಲ್ಲಿ ಕೊರಡಿಯೋಳಿಗೆ ಬಂದಿದ್ದರು ಸರಸಮ್ಮ. ಬರುತ್ತಲೇ “ನಮಸ್ವಾರ” ಎಂದು ಕೈ ಜೋಡಿಸುತ್ತಾ

“ಉಂತುಂ, ದೊಡ್ಡವರು, ದಯವಾಡಿ ಕೂಡಿ” ಎನ್ನತ್ತಾ ವೆಂಕಟರಾಮಯ್ಯನವರು ವಿನಯದಿಂದ ಎದ್ದು ನಿಂತು ಕೈಜೋಡಿಸಿ ಪ್ರತಿನಮಸ್ವಾರ ಮಾಡಿದರು.

ಕೆಲವು ಪರಿಚಯ ವಾಕ್ಯಗಳಾದ ಪಂತರ, ಕೆಮ್ಮಿಗೆಂಟಿಲು ಸುಪಡಿಸಿಕೊಂಡು ಹೇಳಿದರು. “ನನ್ನ ಮೋಮ್ಮೆಗ ಬಿ. ಎ. ಪಾಸ್ ಮಾಡಿ, ಕೆಲಸ ಸಿಗದೆ ಕಿರಾತ್ ಇದ್ದಾನೆ. ನಿಮ್ಮೊಂದಿಗೆ ಹೇಳಿದ್ದೆ ಸೇವೆನಾಡೂ ಕೆಲಸ ಕೊಡಿಸ್ತೀರಿ. ನಿಮ್ಮನ್ನು ನೋಡಿ ಅಂದು. ನರದು ಸಲ ಆಫೀಸಿಗೆ, ಒಂದ್ದಲ್ಲಿ

ಮನೆಗೆ ಬಂದಿದ್ದುಂತೆ. ನಿಮ್ಮ ದರ್ಶನ ಸಿಗಲಿಲ್ಲ. ನಿಮಗೆ ಸಾವಿರ ಕೆಲ್ಲ. ಏನೋ ತಂದೇ-ತಾಯಿನೆ ಕಳೆಷ್ಟಂಡ ಹುಡುಗನ್ನ ಚೆಕೆಸಿ ದೊಡ್ಡವನ್ನ ಮಾಡಿದೇನಿ. ಈ ಉಪಕಾರ ಮಾಡೋವು ಇನ್ನಾರೂ ಇಲ್ಲ ನಮಗೆ” ಎಂದು ಪ್ರಾರ್ಥನಾ ಪೂರ್ವಕವಾಗಿ ತನ್ನ ಅಸಹಾಯಕತೆಯನ್ನೂ ಅವಶ್ಯಕತೆಯನ್ನೂ ಬಿನ್ನವಿಸಿ ಕೊಂಡರು ನರಸಮ್ಮನವರು.

“ಒಂದು ಸಲ ನನ್ನನ್ನ ಒಂದು ನೋಡೊಂತ ನಿಮ್ಮ ಹುಡುಗನಿಗೆ ಹೇಳಿ. ಅಪ್ಪಿಕೇವೆ ಬರೆದು ಕೊಟಿ, ಪ್ರಯತ್ನಪಡ್ತಿನಿ” ಎಂದರು ವೆಂಕಟರಾಮಯ್ಯ ನವರು ಗತಿಸಿಂದ.

ಹೊರಡುತ್ತ “ಎನೋ ನಿಮ್ಮ ದಯೆ, ಅವನನ್ನ ಬಿಟ್ಟಿ ನನಗೆ ಇನ್ನಾರೂ ಇಲ್ಲ” ಎಂದರು ನರಸಮ್ಮ.

“ನೋಡೊಣ, ಹೋಗಿಬಿನ್ನಿ” ಎಂದರು ವೆಂಕಟರಾಮಯ್ಯ.

○ ○ ○ ○

ಎರಡು ದಿನಗಳ ನಂತರ “ಆಜ್ಞೆ ! ನಿಮ್ಮ ವೋಮ್ಮಗ ನಮ್ಮ ತಂದೆಯೆವ ರನ್ನ ನೋಡಿದ್ದು ?” ಎಂದು ಕೇಳಿದಳು, ಮಧುಮತಿ ಅವರ ತಟ್ಟಿಯಲ್ಲಿ ಹೂವುಗಳನ್ನ ಸುರಿಯುತ್ತಾ.

“ಉಂ, ನೋಡಿದ್ದು ! ಒಂದು ವಾರದಲ್ಲಿ ಇಂಟಿರ್ವೆಂಟರಿಗೆ ಕರೀತಾರಂತೆ” “ಉಂ, ಸೆಲೆಕ್ಟ್ ಅದ್ದೆ ಕೆಲ್ಲ ಕೊಡ್ತಾರೆ” ಎಂದಳು ನಗುತ್ತಾ.

○ ○ ○ ○

ಅಂದು ಸಂಚೆ ಬೀದಿ ಬಾಗಿಲು ತೆಗೆಯುತ್ತಾ “ಯಾರು” ಎಂದು ಪ್ರಶ್ನಿಸಿದಳು ಮಧುಮತಿ.

“ನಿಮ್ಮ ತಂದೆಯವರಿದ್ದಾರಾ ?” ಎಂದು ವಿನಯದಿಂದ ಇಪ್ಪತ್ತೆಂದು ವರುವದ ಸುಂದರ ಯುವಕ.

ಅವನೆನ್ನ ಒಮ್ಮೆ ಚಕ್ಕಿತಳಾಗಿ ನೋಡಿ ಮಧುಮತಿ, “ಇನ್ನೂ ಮನೆಗೆ ಬಂದಿಲ್ಲ, ಕ್ಲಬ್ಬಿಗೆಹೋಗಿದ್ದಾರೇನೋ ?” ಎಂದಳು ತದವರಿಸುತ್ತಾ.

‘ಸರಿ, ಪುನಃ ಬರ್ತೀನಿ, ನಾ ಬಂದಿದ್ದೇ ಅಂತ ಹೇಳಿ” ಎನ್ನುತ್ತಾ ಹಿಂದಿರುಗಿದ ಆ ಯುವಕ.

“ನೀವೊಂದ್ರೆ, ಯಾರು ಬಂದಿದ್ದೂರಂತ ಹೇಳೋಕು ?” ಎಂದು ಪ್ರಶ್ನಿಸಿ ದಳು ನೆಗುತ್ತಾ, ಅವಳ ಕಣ್ಣಗಳಲ್ಲಿ ಚೈಪ್ಪೆಯ ನೆಗು ರಾಣುತ್ತತ್ತು.

ಅವಳ ಮಧುರ ಕಂತ ಅವನನ್ನು ಹಿಡಿದು ಸಿಲ್ಲಿಸಿತು. ಅವಳ ನೋಟಿ ಅವನನ್ನು ಕಷಿಫೆಸಿದವು. ಹಿಂದಿರುಗಿ ಅವಳ ಕಡೆ ಸೋಡಿದ ಅವನ ತುಟ್ಟಿಗಳಲ್ಲಿ ಮಂದಹಾಸನಿತ್ತು.

ಕಿರುನಗೆ ಬೀರುತ್ತಾ, “ನಾನಾ.....ನಾನಾ ? ನಿಮ್ಮ ಅಜ್ಞ ವೋವೆಂಗ ಅಂತ ಹೇಳಿ” ಎಂದ.

“ಓ ನಿವಾ ?ನಿಮ್ಮ ಹೆಸರು ?” ಅಪ್ರಯತ್ನವಾಗಿ ಕೇಳಿದಳು. ಶ್ಯಾಮಲ ವರ್ಣ ಕೋಲು, ಗುಂಡು ಎರಡೂ ಅಲ್ಲದ ಮುಖ, ವಿಶಾಲವಾದ ಹಣೆ, ಕಪ್ಪು, ಗುಂಗುರು ಕೂದಲು ಬಿಲ್ಲಿನಂತೆ ಬಗ್ಗೆ ರುವ ಅಂದವಾದ ಹುಬ್ಬಿಗಳೂ, ಆಕಷಿಫೆಸುವ. ಕಣ್ಣಗಳೂ, ಸಂಗೀಯಂತಹ ಮೂಗು, ಗುಳಿ ಬೀಳುವ ಕೆನ್ನೆ, ಚೂಪಾದ ಗಡ್ಡ, ಇನ್ನೂ ಹದಿನೆಂಟು ವರ್ಣ ತುಂಬಿದ ಸುಂದರ ಯುವತಿಯನ್ನು ಪರಿಶೀಲಿಸಿ ಸೋಡಿದ ಪ್ರಸಾದಾ, ವಿವೇಕ ಬೆಂನ್ನ ತಟ್ಟಲು ತಸ್ವಿಂದುಕೊಳ್ಳುತ್ತಾ, ತಮ್ಮ-ತಮ್ಮ ಅತರವನ್ನು ಜಾಲಿಸಿ ಕೊಳ್ಳುತ್ತಾ, ‘ಸಾರಿ.....ಪ್ರಸಾದರಾವ್ ಅಂತ ಹೆಸರು’ ಎಂದು ಹೇಳುತ್ತಾ ಬೀದಿಯ ಗೇಟನ್ನು ತಳ್ಳುತ್ತಾ ಸರಸರ ಹೊರಟುಹೋದ.

“ಸಾರಿ.....ಯಾಕೋ !” ನಕ್ಕೆಳು ಮಧುಮತಿ.

○

○

○

○

ಸಂಜೀ “ಅಜ್ಞ ವೋಮ್ಮುಗ ನಿಮ್ಮನ್ನ ಹುಡಕೊಳ್ಳಂಡು ಬಂದಿದ್ದು. ಅವಂಗೇ ನಾದ್ವರಿ ಕೆಲ್ಲ ಸಿಕ್ಕಾಪಾಪ !” ಎಂದು ಕೇಳಿದಳು ಮಧುಮತಿ ವೆಂಕಟರಾಮಯ್ಯ ನವಶನ್ನು.

“ಉಂ, ಒಂದು ಗುವಾಸ್ತೆ ಕೆಲಸ ಖಾಲಿ ಇತ್ತು. ಅದನ್ನ ಕೊಡಿಸಿದ್ದೀ ನಮ್ಮ, ಒಳ್ಳೆ ಬುದ್ಧಿವಂತ” ಎನ್ನುತ್ತಾ “ಅಜ್ಞ ವೋಮ್ಮುಗ, ಅಂದ್ರೆ ಮಧು ಅಜ್ಞ ವೋಮ್ಮುಗ ಇಲಾಪ ? ಚೆನ್ನಾಗಿದ್ದಾನೆ, ಒಳ್ಳೆ ಸ್ವರದೂರ್ಪಿ, ಎವ್ವ ಬುದ್ಧಿವಂತ ಅಂತಿಯಾ ! ಒಳ್ಳೆ ಜಾಣ ಹುಡುಗ” ಎಂದು ಮೆಚ್ಚಿಗೆ ವ್ಯಕ್ತಪಟಿಸಿದರು ಹೆಂಡತಿಯ ಮುಂದೆ,

ಮುಧುಮತಿಯ ಕಣ್ಣಗಳು ಮೇರಿದವು. ಹೌದು, ಅಜ್ಞ ಮೊಮ್ಮೆಗೆ ಬಹಳ ಜೀನಾಗಿದಾನೆ. ಆವಳ ಹೃದಯದಲ್ಲಿ ಏನೋ ಉಹೆಗೆಣು, ಆ ಉಹೆಗಳು ಎಸ್ಯೋ ಹೊತ್ತು ಪ್ರಸಾದರಾವ್ ಸುತ ಹೆಣೆದುಕೊಂಡವು.

“ಅಜ್ಞೀ !”

ಮೃದು ಮಧುರವಾದ ಧ್ವನಿ ಕಿವಿಗೆ ಬಿದೊಂದನೆ ಹೊರಗೆಬಂದು. ಬೆದ ರುತ್ತಾ ಒಳಕ್ಕೆ ಹೊರಟುಹೋಗುತ್ತಾ “ಅಜ್ಞೀ ! ತಹತೀಲಾಧರ್ ಮಗಳು ಬಂದಿದಾರೆ” ಎಂದ ಪ್ರಸಾದಾ.

“ಬಾಮ್ಮು, ಬಾ, ಪ್ರಸಾದ್ ! ಆ ಕುಚೆ ಇಲ್ಲಿ ಹಾಕಪ್ಪಾ!” ಎಂದರು ನರಸಮ್ಮ ಆದರಪೂರ್ವಕವಾಗಿ.

ಕುಚೆ ಹಾಕಿದ ಪ್ರಸಾದ್, ಜವಾನನಿಗಿಂತ ಹೆಚ್ಚು ವಿನಯವನ್ನು ಪ್ರದರ್ಶಿಸುತ್ತು.

“ಇಲ್ಲ, ಹೋಗ್ಗೀನಿ ಅಜ್ಞ. ಇವತ್ತು ಹೂವ ತಗೋಂಡು ಹೋಗೋ ದಕ್ಕೆ ಯಾಕೋ ಬರ್ಲಿಲ್. ನೋಡಿ ಬಾ ಅಂದ್ರು ಅಮ್ಮ; ಕೇಳಿ ಹೋಗೋ ಟಾಂತ ಬಂದೆ” ಎಂದು ಸುಳ್ಳ ಹೇಳಿದಳು ಮಧುಮತಿ.

“ನಮ್ಮ ಹುಡುಗ ಆಫ್ಫಿನ್ ಕೆಲಸದ ಮೇಲೆ ಬೇಗ ಎಲ್ಲೋ ಹೋಗೀಕು ಅಂದ. ಎರಡು ಇಡ್ಲಿ ಮಾಡಿಕೊಡೋಣಾಂತ ಒದ್ದಾಡಿದ್ದೆ. ಅದಕ್ಕೇ ನಿಧಾನ ಆಯ್ತು ನಿಮ್ಮ ತಾಯಿ ನೋಡೆಷ್ಟಿಂದು ಬಾಂದಾರ್? ಎಮ್ಮೆ ಒಕ್ಕೆ ಗುಳಿ ? ಸ್ವಲ್ಪ ಕೂತ್ತೊಂದು ಅವಾಗ್ಯ, ಹೊರಡಿತ್ತೀಯಂತೆ,” ಮುಸಿನಗೆ ನಕ್ಕರು ನರಸಮ್ಮ.

ಕೂಡುತ್ತಾ “ಇಗೋ, ಹೂ ತಂದಿದ್ದೀನಿ ಅಜ್ಞೀ” ಎಂದಳು ಮಧು ಮತಿ. ತಾವರೆ ಎಲೆಯಲ್ಲಿ ಕಟ್ಟಿದ ಹೂವಿನ ಪೊಟ್ಟಿಣನನ್ನು ಕೆಳಗಿಂಡುತ್ತಾ.

“ಅವರಿಗೆ ತಿಂಡಿ ಕೊಡಮ್ಮು !” ಎಂದ ಪ್ರಸಾದ್.

“ನನಗೆ ಬೆಳಿಗ್ಗಿ ತಿಂಡಿ ತಿನೋ ಅಭ್ಯಾಸ ಇಲ್ಲ” ಎಂದು ಉತ್ತರ ಕೊಟ್ಟಳು. ಮಧುಮತಿ.

“ಪರವಾಗಿಲ್ಲ, ಈವತ್ತು ಬಂದು ದಿನ ತಗೋಬೇಕು” ಎಂದ ಪ್ರಸಾದ ಸಲುಗೆಯಿಂದ. ನರಸಮ್ಮನವರೂ ಬಲವಂತಪಡಿಸಿದ್ದಿರಿಂದ ಸಂಕೋಚ ಸಾಧುತ್ವಲೇ ತಿಂಡಿ ತಿಂಡಳು ಮಧುಮತಿ.

ಹೊರದುತ್ತಾ, “ಅಜ್ಞ, ಬಾಗಿಲು ಹಾಕೊಂತ್ತೇ” ಎಂದ ಪ್ರಸಾದ್ ಧ್ವನಿ ಕೇಳಿದ ಮಧುಮತಿಯ ಕೆಲ್ಲುಗಳು ತನಗರಿನಿಲ್ಲದೆಯೇ ಅವನ ಕಡೆ ಶಿರುಗಿದವು. ಅವನು ಹೋದ ಕಡೆಯೇ ಅವಳ ಸೋಟ ನೆಟ್ಟಿತು ಕೆಲಪ್ಪಣಗಳು.

“ಆಬ್ಜಾ ! ಎನ್ನು ಚಿನ್ನಾಗಿದ್ದಾರೆ ಇವರು” ಹತ್ತುಬಾರಿ ಅವರನ್ನು ಸೋಡಬೇಕೆನ್ನಿಸಿತು ಅವಳಿಗೆ, ಅವನ ಧ್ವನಿ ಕೇಳಬೇಕೆನಿಸಿತು. ಅವರು ಪುನಃ ಯಾವಾಗ ಬರುತ್ತಾರೋ ? ಅವಳ ಹೈದರ್ಯ ಒದ್ದಾಡಿತು.

“ಪುನಃ ಯಾವಾಗ ಬರೋದು ನಿಮ್ಮ ಮೊಮ್ಮೆಗ ?” ತನಗರಿನಿಲ್ಲದೆಯೇ ಈ ಪ್ರಶ್ನೆ ಅವಳ ಬಾಯಿಂದ ಹೊರಬಿತ್ತು.

“ಅವನಾ ? ಸಂಜೆ ಬಂದಿಡ್ಡಾನಮ್ಮೆ” ಎಂದರು ನರಸಮ್ಮ.

ಏಕೋ ಹಾಯಾಗಿ ನಿಟ್ಟಿಸಿರು ಬಿಟ್ಟು, ಎದ್ದು ನಿಂತು,

“ಹೊರಡಿ ನಿ ಅಜ್ಞ !” ಎಂದಳು ಮಧುಮತಿ.

○ ○ ○ ○

“ಅಮಾತ್ರ, ಅಜ್ಞ ಮನೆಗೆ ಹೋಗ್ರಿದ್ದಿನಿ !” ಹೊಸಲಲ್ಲಿ ನಿಂತು ತಾಯಿಗೆ ಕೇಳಿಸುವಂತೆ ಹೇಳಿದಳು.

“ಆ ಹುದುಗ ಮನೇಲಿ ಇರೋವಾಗ ಹೋಗ್ರಿದ್ದಿನಿ !” ಎಚ್ಚರಿಸಿದರು ಜಾನಕಮ್ಮ.

ಪ್ರಸಾದರಾವ್ ಮನೆಗೆ ಬರುವವರೆಗೂ ಇದ್ದು ಅನನನ್ನೊಮ್ಮೆ ಸೋಡಿ ಮ್ಯಾ ತುಂಬಾ ಶೇರಗು ಹೊದ್ದು ಹಿತ್ತಲ ಬಾಗಿಲನಿಂದ ಮನೆ ಸೇರುತ್ತಿದ್ದಳು ಮಧುಮತಿ.

“ಅಜ್ಞ, ತಹಶೀಲಾರರ ಮಗಳು ಬರ್ತಾ ಇಲಾಷ ?” ಎಂದು ಕೇಳಿದ ಪ್ರಸಾದರಾವ್ ಒಂದು ದಿನ.

“ಉರಲಿಲ್ಲವಲ್ಲ ! ದೊಡ್ಡ ಮನುಷ್ಯದು ಯಾವುದೋ ಸಂಬಂಧಗಳು ಬರ್ತಾ ಇದೆಯಂತೆ, ದೊಡ್ಡಪ್ಪ ಕಳಸು ಅಂತ ಬರಿದಿದ್ದ ರಂತೆ. ಯಾವುದಾದೂ ಸಂಯಾದ ಸಂಬಂಧ ಕುದುರಿದೆ ಈ ವೈಶಾಖ ಮಾಸದಲ್ಲಿ ಮದುವೆ ಮಾಡಿ ಡೂರಂತೆ” ಎಂದು ಹೇಳುತ್ತಾ ತನ್ನ ಕೇಸದಲ್ಲಿ ತಲ್ಲಿನರಂದು ಘರಸಮ್ಮ ಪ್ರಸಾದ್ ನ ವರ್ಣಿ ವಿಷಣವಾಯಿತು. ಅವನ ಮನಸ್ಸು ಕಳಕ ಎಂದಿತು,

ಅವಳು ಯಾರ ಹೆಂಡತಿಯೋ ಅಗುತ್ತಾಳೆಂದರೆ ಅದನ್ನು ಕೇಳಿ ಸಹಿಸಲಾರ ದಾದ ಹೃದಯಲ್ಲಿ ಅವೇನೋ ನೋವು ನಿರಾಸೆ ಉಂಟಾಯಿತು. ‘ಅವಳನ್ನು ತಾನು ಬಯಸುತ್ತಿದ್ದೇನೇಯೇ ! ಎಂತಹ ಅವಿವೇಕ ! ಅವಳ ಅಂತಸ್ತೇನು ತನ್ನ ಅಂತಸ್ತೇನು ?’ ತನ್ನ ಷಟ್ಕೆ ತಾನೇ ನಕ್ಕ.

ಅದರೆ ಅವಳು ವಾಪಸ್ ಬಂದಿದಾಳಿಂದೂ, ಅಂದುಕೊಂಡಿದ್ದ ಸಂಬಂಧ ಗಳಾವುದೂ ಸರಿಹೋಗಲಿಲ್ಲವೆಂದೂ, ನರಸಮ್ಮನಿಂದ ತಿಳಿಯುವವರಿಗೂ ಅವನ ಹೃದಯದಲ್ಲಿನ ಅಂದೋಳನ ಕಡಿಮೆಯಾಗಲಿಲ್ಲ.

○ ○ ○ ○

ಒಂದು ದಿನ “‘ಚೆಳಿಗ್ಗಿ—ತಹಶೀಲಾದ್ವಾರಾ ಅವರು ಇದ್ದಾರಾ ?” ಪ್ರಸಾದ ದ್ವಾನಿ ಕೇಳತ್ತಲೇ, “ಬನ್ನಿಬನ್ನಿ, ಇದ್ದಾರೆ, ಕೂತ್ತೊಳ್ಳಿ” ಎಂದಳು ಮಧುಮತಿ ರಪ್ಪೆ ಹಾಕದೆ ಅವನನ್ನೇ ನೋಡುತ್ತಾ. ಅವನೂ ಅವನನ್ನೇ ನೋಡುತ್ತಾ. ಅವನೂ ಅವಳ ಕಡೆ ಹಾಗೆಯೇ ದಿಟ್ಟಿಸಿದ. ತನ್ನ ಕಡಯೇ ನೋಡುತ್ತಿದ್ದ ಅವನ ನೋಟಕ್ಕೆ ಹೆಡರಿ, “ಸ್ವಾನಮಾಡಿದ್ದಾರೆ, ಕೂತ್ತೊಳ್ಳಿ” ಎನ್ನುತ್ತಾ ಅವನಿಗೆ ಕುಚ್ಚಿ ತೋರಿಸಿ ಸರಕ್ಕುನೇ ಒಳಗೆ ಹೊರಟುಹೋದಳು ಮಧುಮತಿ.

ತಂದೆಗೂ, ಪ್ರಸಾದರಾವ್ ಗೂ ತಿಂಡಿ ತಂದ ಮಧುಮತಿಯ ಕಡೆ ಸಂಕೋಚದಿಂದ ನೋಡುತ್ತಾ, “ನನಗೆ ಚೀಡಿ” ಎಂದ ಪ್ರಸಾದ್.

“ನಿಮ್ಮ ಮನೇಲಿ ಬಲವಂತವಾಡಿ ಕೊಡಲಿಲಾ? ನೀವು ತಗೆಣಿಚೇಕು” ಎಂದು ಹೇಳತ್ತಾ ಸಲುಗೆಯಿಂದ ಪ್ಲೇಟನ್ನು ಪ್ರಸಾದ್ ಮುಂದಿಟ್ಟಳು. ಇಬ್ಬ ರನ್ನೂ ಓರೆಗಳ್ಳಿ ನಿಂದ ನೋಡುತ್ತಾನುಂದರಾಸ ಬೀರಿದರು ವೆಂಕಟರಾಮಯ್ಯ.

ಪ್ರಸಾದ್ ಹೊರಟುಹೋದ ಮೇಲೆ “ಮಧು ಅವನು ಹೇಗಿದ್ದಾನೆ?” ಎಂದರು ವೆಂಕಟರಾಮಯ್ಯ ನಗುತ್ತಾ.

“ಹೋಗಿ, ಅಪ್ಪಿ!” ನಾಚಿದಳು ಮಧುಮತಿ.

ಎರಡು ತಿಂಗಳು ಕಳೆಯಿತು.

ಈಗ ಪ್ರಸಾದ್ ಮನೆಯಲ್ಲಿದ್ದರು. ನಾಚಿ ಹೊರಟುಹೋಗುತ್ತಿರಲಿಲ್ಲ. ಮಧುಮತಿ, ನರಸಮ್ಮನನರೋಡನೆಯೂ ಪ್ರಸಾದ್ ನಡುವೆಯೂ ನಗುತ್ತಾ ಕಾಲ ಕಳಿಯುತ್ತಿದ್ದಳು.

“ಎನ್ನೀ, ನೀವು ಎಲ್ಲಿಯವರಿಗೂ ಓದಿದ್ದೀರಿ?” ಪ್ರಸಾದ್ ಕೇಳಿದರು ಒಂದು ದಿನ,

“ಸ್ಮೃಲ್ ಸ್ವೀನಲ್ ಮುಗಿದೊಡನೆ ಬಿಡಿಸಿಟಟ್ ನಮ್ಮ ಮನೀಲಿ” ಎಂದಳು ಮಧುಮತಿ.

“ಓಹೋ ! ವಾಗಾದ್ದೀ ಸಂಗೀತ ಏನಾದರೂ ಬರುತ್ತಾ?”

“ಸದ್ಯ, ಹಾಡುಂತಿರೇನು ?”

ಕೇಳಿದ ಪ್ರಸಾದ್ “ಹೊಲಿಗೆ ಕೆಲಸ ಏನಾದ್ಲೂ ಬರುತ್ತಾ ?” ಕಣ್ಣಾಗಳಲ್ಲಿ ತುಂಟಕನ ಕಾಣುತ್ತಿತ್ತು.

“ಅಂದ್ರೆ ?” ಅಥವಾಗದವಳಂತಿ ಸೋಡಿದಳು ಮಧುಮತಿ.

“ಅಂದ್ರೆ, ಎಂಬಾರ್ಯಿಡರಿ ವಗ್ಯಾರೆ.”

“ನನಗೇನೂ ಬರೋದಿಲ್ಲ. ನಿಮಗೆ ಅದೆಲ್ಲಾ ಬರುತ್ತಾ ?” ತುಂಟನಗೆ ನಗುತ್ತಾ ಕೇಳಿದಳು ಮಧುಮತಿ.

“ಮತ್ತೆ ಅಡಿಗೆ ಕೆಲಸವೋ ?” ಎಂದ ಪ್ರಸಾದ್ ಅವಳ ಪ್ರಶ್ನೆ ತನಗೆ ಕೇಳಿಸಲಿಲ್ಲ ವೆಂಬಂತೆ.

“ಏನ್ನೀ, ಗಂಡಿನ ಕಡೆಯವರು ಸಹ ಈ ಪ್ರಶ್ನೆಗಳನ್ನು ಕೇಳಿಲ್ಲ.

“ಗಂಡಿನ ಕಡೆಯವರೇ ಕೇಳಿತ್ತು ಇದ್ದಾರೆ ಅಂದೋಽಭಾರ್ಥ ?” ಎಂದ ಪ್ರಸಾದ್.

“ಹೋಗಿ, ನೀವು ಯಾವ ಗಂಡಿನ ಕಡೆಯವರು!” ನಾಟದಳು ಮಧುಮತಿ.

“ಗಂಡಿನ ಕಡೆಯವರು ಅಂದೇ, ಹೀಗಿರುತ್ತಾರೆ ?” ಚೇಷ್ಟೆಯ ಧ್ವನಿಯಲ್ಲಿ ಕೇಳಿದ. ಅಷ್ಟರಲ್ಲಿ ನರಸಮ್ಮನವರು ಅಲ್ಲಿಗೆ ಬಂದದ್ದರಿಂದ ಆ ಸಂಭಾವಣೆ ನಿಂತುಹೋಯಿತು. “ಅಜ್ಞ, ಇವರು ಸಿನಿಮಾಗೆ ಹೋಗ್ತಾರಂತೆ. ನೀನೂ ಹೋಗ್ತಾಯಾ ? ಎಂದ ಪ್ರಸಾದ್. “ನಾ ಹೋಗ್ತೇನೇ ಅಂತ ನಿಮ್ಮ ಹತ್ತಿ ಹೇಳಿದೆನಾ ? ಹೋಗಿ ಬರೀ ಸುಳ್ಳು” ಕೋಪ ನಟಿಸುತ್ತಾ ಹೇಳಿದಳು ಮಧುಮತಿ.

“ನೀವು ಯಾವಾಗ್ನಾ ಸಿನಿಮಾ ಸೋಡೋದಿಲ್ಲಾ ?” ಮಾತು ಬದಲಿಸಿದ.

“ಸಿನಿಮಾ ನೋಡ್ತೇನಿ. ಪೇಪರ್ ಓದ್ದಿನ್ನೀ. ಅಡಿಗೆ, ಹೊಲಿಗೆ, ಯಾಡು, ಎಳ್ಳಾ ಬರುತ್ತೆ. ಸರಿಯಾ ? ನೋಡಿ ಅಜ್ಞ, ಇವರು ಈವತ್ತು ನನ್ನನ್ನ ಒಂದೇ ಸಮ ಗೋಳಾಡಿಸ್ತಿದಾರೆ” ಎಂದಳು ಮಧುಮತಿ ನರಸಮ್ಮನಿಗೆ ಹಿರಾಯಿದು ಮಾಡುತ್ತಾ.

“ಹುಡುಗುತನ ಹೊಗ್ಗಿಲ್ಲವಲ್ಲೋ ಪ್ರಸಾದೂ, ನಾನೂ ಬುದ್ಧಿ ಹೇಳ್ತೇನಿ ಬಿಡಮ್ಮಾಡ್ಯಾ” ಎಂದು, ಮಧುಮತಿಯ ಕಡೆ ತಿರುಗಿ. ಮಧುಮತಿಯ ಹೊರಟ್ಟಿಹೊಡ ಮೇಲೆ, ದೊಡ್ಡವರ ಮನಿ ಹುಡುಗಿ ಸಲುಗೆ ತಗೋತ್ತಿ ದಿದ್ದೀಯಾ. ಹುಷಾರಾಗಿರು! ಬೆಂಕಿಯೋಂದಿಗೆ ಸರಸೆ” ಎಂದು ಪ್ರಸಾದ್ ಮೇಲೆ ಕೋಸಿಸಿಕೊಂಡರು ನರಸಮ್ಮು.

○

○

○

○

ಆ ವರ್ಷದಲ್ಲಿ ನಾಲ್ಕು ಸಂಬಂಧಗಳು ಬಂದಿದ್ದವು ಮಧುಮತಿಗೆ. ಯಾವ ವರನನ್ನೂ ಅವಳು ಒಪ್ಪಿದೇ ಇದ್ದಿದ್ದರಿಂದ ಇವೆಲ್ಲಾ ತಪ್ಪಿಹೋದವು.

ಪ್ರಸಾದ್ ಗೂ ಕನ್ನೆಗಳು ಬಂದವು. ನರಸಮ್ಮುನವರ ಬಲವಂತದಿಂದ ಆ ಹುಡುಗಿಯರನ್ನು ನೋಡಿಯೂ ಬಂದ ಪ್ರಸಾದ್. ಯಾರೋ ಒಬ್ಬ ಹುಡುಗಿಗೆ ತಾಳಿ ಕಟ್ಟಿಸಿದರೆ ತನ್ನ ಜವಾಬ್ದಾರಿ ತೀರುತ್ತದೆ ಎಂದು ಬಲವಂತವಡಿಸಿದರು ನರಸಮ್ಮು.

“ಮನಸ್ಸಿಗೆ ಒಪ್ಪಿಗೆ ಯಾಗದಿದ್ದರಿಂದ ಹುಡುಗಿಯನ್ನು ಹೇಗೆ ಮದುವೆ ಅಗೂಂತೀಯ ?” ಎಂದು ರಗಳೆ ಮಾಡುತ್ತಿದ್ದ ಪ್ರಸಾದ್.

“ಅಜ್ಞೀ !” ಸಣ್ಣ ಧ್ವನಿ.

“ಅಜ್ಞೀ ಮನೇಲಿಲ್ಲ, ಗುಡಿಗೆ ಹೋಗಿದ್ದಾರೆ. ಬನ್ನಿ” ಎನ್ನುತ್ತಾ ಅಹ್ಮಾ ನಿಸಿದ. ಸಂಕೋಚಪಡುತ್ತಾ “ಹೋಗ್ತೇನಿ” ಎಂದರು ಮಧುಮತಿ.

“ಎನಾದ್ದೂ ಕೆಲಸ ಇತ್ತಾ ?”

“ಉಂಟಂ ! ಅನ್ನ ಅಜ್ಞೀನ ಬಂದ್ದಲ ಕರ್ನಿಷ್ಟಿಂಡಾಬ್ಬ ಅಂದ್ರು” ಒಡನೆಯೇ ಸುಳ್ಳು ಹೇಳಿದರು.

“ಹೋಗಿ ಬಹಳ ಹೋಕ್ತಾಯ್ತು, ಬಂದಿಡ್ತಾರೆ. ಕೂತ್ತೆಳ್ಳಿಲ್ಲ” ಕುಚ್ಚಿ ಶೋಂಸಿದ ಮೌನವಾಗಿ. ಎರಡು ಕ್ಕೊಂಡ ಕಳಿದ ನಾತರ “ನಿಮಗೆ ಯಾವುದೋ ಸಂಬಂಧ ಖಾಯಂ ಆಯ್ತು ಅಂತ ಕೇಳ್ಣ.” ಎಂದರು ಮಧುಮತಿ.

“ಉಂಬ” ಅಂದ ಪ್ರಸಾದ್ರಾನ ಷೇವಾ ಮಾಡಿಕೊಳ್ಳುತ್ತಾ.

“ಆ ಹುಡುಗಿ ಹೇಗಿದ್ದಾಳಿ ?” ಆ ಧ್ವನಿಯಲ್ಲಿ ಕುತೂಹಲ.

“ನನಗೆ ಹಿಡಿಸಿದೆ” ಎಂದ ನನುವನ್ನು ತಡೆದುಕೊಳ್ಳುತ್ತಾ.

“ಅಂದ್ರೆ ನಮಗ್ಯಾರಿಗೂ ಹಿಡಿಸೋದಿಲ್ಲ ಅಂತಾಲ್ಲ ?” ತುಂಟನಗೆ ಸೊಸುತ್ತಾತ್ತು ಕೇಳಿದಳು.

“ಅಲ್ಲಾ, ನಿನುಗೆ ಹಿಡಿಸಬೇಕೂತ್ತ ಎಲ್ಲಿದೆ ?”

“ಅಬ್ಜಿ.....ಹೇಳಿ, ಆ ಹುಡುಗಿ ಹೇಗಿದಾಡ್ತಾಳಿ. ಏನು ಓದಿದ್ದಾಳಿ ?”

“ಇವ್ವಕ್ಕೆ ಆ ಹುಡುಗಿಗೆ ನಾನು, ನನ್ನ ರೂಪ ಹಿಡಿಸಿದೆಯೋ ಇಲ್ಲವೋ ನನ್ನನ್ನ ಒಸ್ಸಿದಾಡ್ತಾಳೋ ಇಲ್ಲಿಲ್ಲೋ ತಿಳಿಂದ ಮೇಲೆ ನನ್ನ ಅಭಿಪ್ರಾಯ ಹೇಳ್ಬೇಕು. ಏನಂತೀರಿ ? ಸರಿಯಾ ?” ಎಂದ ತುಂಟನದಿಂದ ಅವಳ ಕಡೆ ನೋಡುತ್ತಾತ್ತು.

ಅವನನ್ನೋ ನೋಡುತ್ತಿದ್ದ ತನ್ನ ನೋಟವನ್ನು ಬೇರೆಡಿಗೆ ತಿರುಗಿಸಿ, “ಹೋಗ್ಗಿ, ಹೇಳಬಾರದು ಅಂತಿದೆ ಹೇಳ್ಬೇಡಿ. ನಿಮ್ಮನ್ನ ಒಪ್ಪೋದಿಲ್ಲಾ ಅಂದ್ರೆ ಏನಧರ್ ? ಹುಡುಗಾಟಿಕೆ ಮಾತು” ಎಂದಳು.

“ಹುಡುಗಾಟದ ಮಾತಾ ?” ಆಶ್ವರ್ಯ ನಟಿಸಿದ.

“ಅಲ್ಲದೆ ! ನೀವು ಹಿಡಿಸಲಿಲ್ಲಂದೆ, ನಿಮಗಂತ ಜೆನಾತ್ತಾಗಿರೋವು, ಒಳ್ಳೆಯವರು ಆ ಹುಡುಗಿಗೆ ಸಿಗೋದಿಲ್ಲ” ಥಟಕ್ಕನೆ ಮನಸ್ಸಿಗೆ ತೋಚಿದ್ದನ್ನು ಆಡಿಬಿಟ್ಟಳು.

“ಹಾಗಾದ್ರೆ ಸಂಬಂಧ ಖಾಯಂ ಅಂದೊಳ್ಳಿ. ಹಾಗೇ ಆಗಲಿ ಅಂತ ಅಶ್ವಿನಿ” ಎಂದ ಪ್ರಸಾದ್.

“ಭೇ, ಹೋಗಿ ಅಥರ್ ಆಗೋ ಹಾಗೆ ಮಾತಾಡೋದಿಲ್ಲ ನೀವು. ನಾ ಹೋರಡ್ತಿದ್ದೀನಿ. ಎದ್ದುನಿಂತಳು ಮಧುಮತಿ.

“ಉಂಟುಂ, ಬೇಡಿ, ಕೂತೊಂಬಿ. ಆ ಹುಡುಗಿ ಹೇಗಿಪತ್ತಾಳಿ ಅಂದ್ರೆ ನನಗೆ ಒಸ್ಸಿಗೆಯಾಗಿರೋ ಹುಡುಗಿ ! ಯಾರಿಗೂ ಹೇಳೋದಿಲ್ಲ ತಾನೇ ?” ತುಂಟನದಿಂದ ಅವಳ ಕಡೆ ನೋಡಿ ನಕ್ಕೆ.

“ಹೇಳೋದಿಲ್ಲ.”

“ನನ್ನ ಆಣ ?”

“ನಿಮ್ಮ ತಲೆನೇಲಿ ಕೈ ಇಡಬೇಕಾ ?”

“ಬೇಡ. ಅಮ್ಮೆ ಕೆಲ್ಲ ಮಾಡ್ತೇಡಿ. ಅಜ್ಞೆನ ನಿಮಗೇ ಒಸ್ಸಿಸಬೇಕು. ಯಾರಿಗೂ ಹೇಳಬಾಡು. ಕೋವ ಬಂದರೂ ನನ್ನ ಮಾತನ್ನ ಮನಸ್ಸಿನಲ್ಲೇ ಇಟ್ಟಿಂದಿರ್ಬೇಕು.”

“ಅಬ್ಜಾ, ಏನ್ರೇ ಇದು! ಇಮ್ಮು ಸಸ್ಯೇನಾ” ಬೇಸರವಟ್ಟೆ ಇಲ್ಲಿ ಮಧುಮತಿ.

“ಶ್ಯಾಮಲ ವರ್ಣ, ಅಗಲವಾವ ಕಣ್ಣಿಗಳೂ, ಸಂಪಿಗಿಯ ತಕ್ಕ ಮೂಗು ವಿಶಾಲವಾದ ಹಣೆ— ಆ ಹುಡುಗಿ ನನಗೆ ಶ್ರೀಲೋಕ ಸುಂದರಿಯಂತೆ ಕಾಣುತ್ತಾಳೆ. ಅವಳನ್ನು ನೋಡದೆ ಇದ್ದ ದಿವಸ ದುರ್ದಿನ ಅಷ್ಟು ಸುತ್ತೆ. ಅವಳು ನನಗೆ ಎಟುಕದ ದಾರ್ಶನಿಕಣ್ಣಿನೋ ಅನಿಸುತ್ತೆ” ಎಂದು ಹೇಳಿ ಪ್ರಾಚಿವರುಗಿ ನೋಡಿದ ಪ್ರಸಾದ. ಹೊಸಿಲು ದಾಟಿ ರಭಸದಿಂದ ಹೊರಟುಹೊಗುತ್ತಿದ್ದ ಮಧುಮತಿಯನ್ನು ನೋಡಿ, ಭಯದಿಂದ “ಏನ್ರೇ!” ಎಂದು ಕೂಗಿದ.

ಅವಳು ಕೇಳಿಸಿಕೊಳ್ಳಲಿಲ್ಲ.

ಅವನ ಹೃದಯ ಡನಡವ ಹೊಡಿದುಕೊಂಡಿತು. ನೈಯೆಲ್ಲಾ ಬೆನರಿತ ತುಟಿಗಳು ಒಣಗಿದವು. ಹೆದರುತ್ತಾ ಬಾಗಿಲಿಗೆ ಬಂದ. ಆ ಹುಡುಗ ಅವರ ತಂಡಿಗೆ ಹೇಳುತ್ತಾಳೇನೋ ಅವನ ಕಾಲುಗಳು ನಡುಗಿದವು.

ವೆಂಕಟ್ರಾಮಯ್ಯನವರ ದಪ್ಪ ವಿಾಸಿ, ಗಂಭೀರವಾದ ಮುಖ ಜ್ಞಾ ಪಕ್ಷ ಬಂದ ಭಯದಿಂದ ಬೆನಕುಹೋದ.

“ಏನೋ ಮಗು, ಹಾಗಿದ್ದೀ? ಎಂದ ನರಸಮ್ಮನವರ ಪ್ರಶ್ನೆಗೆ “ಹೇಗ ದ್ದಿನಿ?” ಎಂದ, ಗದರಿಸಿದ.

ಅಫೀಸಿಗೆ ಹೊಗುವಾಗ, ಯಾಂತ್ರಿಕವಾಗಿ ತಹತೀಲ್ಲಾರರ ಮನ ಗೀಟು ತೆರೆದು ಒಳಗೆ ಹೋಗಿ, ಹೆದರುತ್ತಾ ತಹತೀಲ್ಲಾರರಿಗೆ ನಮಸ್ಕರಿಸಿದ. ಅವರು ಎಂದಿನಂತೆ ಲೀವಿಯ ಮುಂದಹಾಸ ಬೀರಿದರು. ನಿರಾಳವಾಗಿ ಉಸಿದು ಬಟ್ಟು ಮಧುಮತಿಗೆ ಮನಸ್ಸಿನಲ್ಲಿಯೇ ಕೃತಜ್ಞ ತೆ ಅರ್ಪಿಸಿದ ಪ್ರಸಾದ.

○

○

○

○

ಮಧುಮತಿ ನಾಲ್ಕು ದಿನ ಕಣ್ಣಿಗೆ ಕಾಣಿಸದೆ ಇಷ್ಟದ್ದಿಂದ ಆ ಹುಡುಗ ತನ್ನ ಬಗ್ಗೆ ಬೇಸರಸಟ್ಟು ದಾಟಿ ಹೇಳಿದ.

“ಅದೇನೋ ಹುಳಿಯಂತಿ. ಮಧು ನಿನಗೋಃಸ್ಯರ ತಂದುಕೊಷ್ಟಿದ್ದಾಳೆ” ಎನ್ನುತ್ತಾ ಅನ್ನದ ಮೇಲೆ ಹುಳಿಯನ್ನು ಹಾಕಿದ ಅಜ್ಞಿಯ ಕಡೆ ಸಂಪ್ರಮದಿಂದ ನೋಡುತ್ತಾ ಅವರು ಈ ಸದುವೆ ಕಾಣಿಸೋದೇ ಇಲ್ಲಾಲ್ಲಾ? ” ಎಂದ ಪ್ರಸಾದ.

“ಚೆನಾಂಯ್ಯು, ಈಗ ತಾನೆ ನವ್ಯ ಮನೆಯಿಂದ ಹೋದ್ದು. ಅದೇನು ಖಣವೋ! ನಾನೊಂದೆ ಆ ಹುಡುಗಿಗೆ ಬಹಳ ಅಭಿನಾಸ.” ನಕ್ಕರು ನರಸಮ್ಮು.

ಆವಳು ತನ್ನ ಮನೆಗೆ ಬಂದಾಗ, ತಾನು ಅವರ ಮನೆಗೆ ಹೋದಾಗ ಆವಳನ್ನು ನೋಡಿದೊಡನೆ ತಲೆ ಬಗ್ಗಿಗಿಬಿಡುತ್ತಿದ್ದು.

ಒಬ್ಬರನ್ನೊಬ್ಬರು ನೋಡಬೇಕೆಂದೂ ಮನಸ್ಸು ಬಿಚ್ಚಿ ನಗುತ್ತಾ ಮಾತನಾಡಬೇಕೆಂದೂ ಇಬ್ಬರ ಹೃದಯಗಳೂ ಪರಿಕ್ರಿಸುತ್ತಿತ್ತು. ಒಬ್ಬುಗೆ ಸಂಕೋಚ, ಆನ್ನೊಬ್ಬರಿಗೆ ನಾಚಿಕೆ.

ತಹಶೀಲಾದ್ವಾರರ ಮಗಳು ಮಾತ್ರ ಎಂದುಕೊಳ್ಳಲಾರದ ಆವನೂ, ಅಜ್ಞಿಯ ಮೊಮ್ಮೆಗ ಮಾತ್ರ ಎಂದುಕೊಳ್ಳಲಾರದ್ದು ಆವಳೂ-ಅವರ ಮಧ್ಯ ಎಂತಹ ಮಧುರ ಭಾವನೆಗಳು. ಪ್ರತಿದಿನ ಸಂಜೆ ಪ್ರಸಾದಾಗಾಗಿ ತಹಶೀಲಾದ್ವಾರರ ಮನೆಯಿಂದ ತಿಂಡಿ ಬರುತ್ತಿತ್ತು. ದಿನವೂ ಇದೇನು ಮರ್ಮಾದೆ? ಬೇಡಾಂತ ಹೇಳು ಎನ್ನುತ್ತಾ ನರಸಮ್ಮ ನವರ ಮೇಲೆ ಕೋಟಿಸಿಕೊಳ್ಳುತ್ತಿದ್ದ ಪ್ರಸಾದಾಗಾವೋ.

“ಹೇಗೋ ಮಗು? ಎಪ್ಪು ಸಲ ಹೇಳಿದರೂ ಆ ಹುಡುಗಿ ಕೇಳಿದರೆ ಕಾನೇನೋ!”

“ಆ ಹುಡುಗಿ ಅಂದ್ರೀ....!” ಅವನ ಕಣ್ಣಗಳು ಕಾಂತಿ ಯುಕ್ತವಾದವು ಒಂದು ದಿನ ಮಾತಿನ ಮಧ್ಯ, ಟಿಸ್ಟಾಗಳನ್ನೆಲ್ಲಾ ಪಾಸ್ ಮಾಡಿದ್ದರಿಂದ ಪ್ರಸಾದಾರಾವಾಗಿ (ಅಪ್ಪರ್ ಡಿವಿಜೆ) ಕ್ಲೆಕ್ ಆಗಿ ಪ್ರಮೋವನ್ ಸಿಕ್ಕಿದೆ ಮೀಂದು ವೆಂಕಟರಾಮಯ್ಯನವರು ತಿಳಿಸಿದರು.

“ಆ ಹುಡುಗ ತುಂಬಾ ಚೆನಾಂಗಿದ್ದಾನೆ!” ಅವನ ರೂಪವನ್ನು ಮೆಚ್ಚಿ ರು ಜಾನಕಮ್ಮು.

“ಬಹಳ ಯೋಗ್ಯ. ಅಷ್ಟೇ ಅಲ್ಲ. ಬುದ್ದಿವಂತ!” ಹೋಗಳಿದ್ದು ಹಿಂಕಟರಾಮಯ್ಯ.

ಅವರ ಸಂಭಾವಣೆ ಕೇಳಿದ ಮಧುಮತಿ ಕೃಪ್ತಿಯಿಂದ ಉಸಿರಾಡಿದರು.

ದಿನಗಳೂ, ಶಿಂಗಳುಗಳೂ ಉರುಳಹೋಗುತ್ತಿದ್ದವು. ಯಾವುದೇ ಹಿಂದು ವೇಳಿಯಲ್ಲಿ, ಯಾರ ಮನೆಯ ಬಳಯಾದರೂ ಪ್ರಸಾದಾ, ಮಧುತ್ತಿ ಇಬ್ಬರ ನೋಟವೂ ಕಲೆಯುತ್ತಿತ್ತು. ಆದರೆ ಮಾತು ಹೋರಣು

ತ್ತಿರಲ್ಲ. ವೊದಲು ಯಾರು ಏನೆಂದು ವಾತು ಪ್ರಾರಂಭಿಸಬೇಕು? ಅವರು ವಾತನಾಡಿವೆ, ತಾನು ವಾತನಾಡುವುದು:—ಇಬ್ಬಿಗೂ ಒಂದೇ ಸಂಕೋಚ, ಇಬ್ಬಿರವೂ ಒಂದೇ ನಿಷಾಯ.

○ ○ ○ ○

“ಮಧು! ಅಜ್ಞಿಯನರಿಗೆ ಹೇಗೆದೆ ಮಾ?”

ಬೆಚ್ಚಿ, “ಎನಪ್ಪೆ! ಅವರಿಗೆ ಮೈಸರಿ ಇಲ್ಲಿ? ನನಗ್ಗೂ ತ್ತಿಲ್ಲವಲ್ಲ. ನಾವು ಎರಡು ದಿನಗಳಿಂದ ಅವರ ಮನೆ ಕಡೆ ಹೋಗಿಲ್ಲ” ಎಂದರು ಮಧು ಮತಿ, ಕಾತರವಿತ್ತು ಆ ಧ್ವನಿಯಲ್ಲ.

“ಹೌದಂತಮಾತ್ರ” ಪ್ರಸಾದಾರಾವ್ ನೆನ್ನೆ, ಇವತ್ತು ಆಫೀಸಿಗೆ ರಜಾ ಹಾಕಿದಾಂತಿನೆ. ಹೋಗಿ ಒಂದ್ದುಲ ನೋಡೆಂಬುಂದು ಬಾ” ಎಂದರು ವೆಂಕಟ ರಾಮಯ್ಯ.

○ ○ ○ ○

ನರಸೆಮ್ಮೆನವರ ಕೆನ್ನೆಗಳನ್ನು ಮುಟ್ಟಿ ನೋಡುತ್ತ, “ಅಬ್ಬಿ, ಎಷ್ಟು ಜ್ವರ ಇದೆ! ಡಾಕ್ಟರಿಗೆ ತೋರಿಸಿದಿರಾ?” ಎಂದು ಪ್ರಸಾದ್ ಕಡೆ ನೋಡಿದೆಣು ಮಧುಮತಿ.

“ತೋರಿಸಿದೆ. ಇಂಚೆಕ್ಕೆನ್ನ ಕೊಟ್ಟಿ ಹೋಗಿದಾಂತಿರೆ. ನೀವು....ನೀವು...” ಎನ್ನುತ್ತ ಗೊಣಿದ ಪ್ರಸಾದ್.

“ಆಂ ನೀವು?” ನಗಬೇಕೆಂದುಕೊಂಡು ನಗಲಿಲ್ಲ ಮಧುನ ತಿ.

“ನೀವು ನನ್ನನ್ನು ಕ್ಷಮಿಸಬೇಕು....”

“ಯಾತಕೊಂಬು?”

“ಅವತ್ತು ನಾನು ಏನೇನೋ ವಾತಾಡ್ದೆ....” ತದವರಿಸಿದ ಪ್ರಸಾದ್.

“ಫೇ ಫೇ....ಉಹಂ, ಇಷ್ಟು ದಿನ ಆದ ಮೇತೆ ಕ್ಷಮಿಸೋದಾ! ಪನಿಷಾಮೆಂಟ್ ಕೊಡಬೇಕಾದದ್ದೇ! ” ನಗುತ್ತ ಹೇಳಿದೆಣು.

గుడ హండకి

“ఫిజవాగ్లు నీవు ఒకఱ ఒళ్లేవు..”

“ఓహో ! కాగా ? నీవు ఈవత్తు లూట వాడిద్దా ?”

“మాడిదనల్లా.....”

“ఎల్లోఇ..”

“హోలేలానల్లి..”

“సుళ్లు !”

“ననగే హసివిల్ల.....అదరింద” అవళన్నే దిట్టిసుత్తూ ఉత్తర కేంటప్ప.

“నిమగే ఆడిగే బరోదిలావ్ ?” అవనిగే బేసరవాయితు. “నమ్మజ్జీ శలిసలిల్లు” ఎంద.

“శలిసబేశాగిత్తు.....”

అవను సిట్టు సిరు చిట్ట.

“అడిగేనాద్దు శలిసబేశా త్తు.....మదువే ఆంతూ మాడలిల్ల వల్లా ! కిరియరలావ్ ? ముందాలోజనే బేడావ్ ?”

స్వేగతవాగి అందుకొండంతే అందు, ‘ఆజ్జీ’ ఇందు కూగలిడ్డ మధుమతియన్న తడిద ప్రసాదరావు అవళ మాతిగే మందహాన బీరుత్తూ “సరి, నా హోరట్టుని, నమ్మింద ఏనాగబేశాగద్దు సంకోచ విల్సియేళి, నాను ఒందు ఆజ్జీన నోడ్డోండు హోగ్గిర్రిని. నిను గేను సహాయ బేశాద్దు మాడ్దుని. ఆమ్మ, ఆప్ప ఏనూ అన్నోదిల్ల. నిమగే శ్యారియరానల్లి లూట కథస్తోని.....”

అవను బేడవెందు హేళుత్తిద్దరూ కేళిసికొళ్లదే హోరటు హోదళు నుధుమతి.

మారనేయ దిన తహిలావ్ రరే స్వతః ఒందు నరసమ్మన దేహ స్కాతియ బగ్గె విభారిసి, ప్రసాద్ ఆన్న లుభ్యిక్షే ఆక్షానిసిదయ.

“సారా.....” ఎందు ఏనోఇ కేళులు హైత్తటి ప్రసాదాగి, “ఫశ్చ మాకు మించోదచ్చే ఆవరాతవిల్ల అష్టో” ఐన్నుత్తూ, ముందహాన బీరి ఏమియింద హోరటుహోదదు.

ನರಸಮ್ಮನವರಿಗೆ ಶುಶ್ಲಪೇ ಮಾಡುತ್ತಿದ್ದ ಮಧುಮತಿಯನ್ನು ಬೀಡ ವೆಂದು ತಡೆಯುತ್ತಾ ನೊಂದುಕೊಳ್ಳುತ್ತಿದ್ದ ಪ್ರಸಾದ್.

ಒಂದು ದಿನ ಖಂಡಿತವಾಗಿ ಹೇಳಿದ “ನೀವು ಅವರಿಗೆ ಈ ರೀತಿ ಶುಶ್ಲಪೇ ಮಾಡೋದನ್ನು ನೋಡೋದಕ್ಕೆ ನನ್ನ ಕೈ ಲಾಗೋದಿಲ್ಲ. ನಿಮ್ಮ ಅಂತಸ್ತಿನು? ನೀವು ಈ ರೀತಿ ಅವರಿಗೆ ಸೇನೆ ಮಾಡೋದು ಅಂದ್ರೆ ಏನು? ಯಾವ ಜನ್ಮದ ಮಣವೋ ಎನ್ನು ಹೇಳಿದರೂ ಕೇಳೋದಿಲ್ಲ.”

“ಈ ನಿಮಗೆ ನಮ್ಮೊಂದಿಗೆ ಅಂತಹ ಸಂಬಂಧ ಏನೂ ಇಲ್ಲಾ?”

“ನನಗೂ ಇರಬಹುದು, ಇಲ್ಲಿದೆ ನಮ್ಮಜ್ಞ ಇಪ್ಪು ಖಾಯಿಲೆಯಾಗಿದ್ದೂ ನಾನು ಆಳಿಯನ ಹಾಗೆ ನಿಮ್ಮನೇಲಿ ಮೇಯಾತ್ ಇದ್ದಿನಿ, ಪ್ಲೇಸ್, ಈವತ್ತೆ ನಿಮ್ಮ ತಂಡೆಯವರಿಗೆ ಹೇಳಿ ನಾನು ಹೊಟೆಲ್ ನಲ್ಲಿ ಉಟ ಮಾಡ್ತಿನಿ ಅಂತೆ ಎಂದ ಪ್ರಸಾದ್.

“ನೀವೇ ಹೇಳಿ” ಅವಳ ಕಣ್ಣಗಳು ನಗೆ ಸೂಸುತ್ತಿದ್ದವು.

“ಅವರ ಎದುರಿಗೆ ಮಾತನಾಡಲಾರೆ.”

“ಆದ್ದೆ ಜಾಣಿರ ಹಾಗೆ ಉಟ ಮಾಡಿ ಸುವಿನ್ನಿರಿ.”

“ನಿಮಗ್ಯಾಕೆ ಅಂತಿನೆ ಸುಮ್ಮನೆ ಅವನಿಂದೆ! ” ಕೆಲ ಕ್ರೊಣಗಳನಂತರ ಅವಳ ಕಡೆ ನೋಡಿದ ವೇದನೆಯಿಂದ-

“ಯಾರು ಏನಂದೊತ್ತಿದ್ದಾರೆ?” ಆ ಧ್ವನಿಯಲ್ಲಿ ನಿರ್ಫಲ್ಯಾ.

“ನಿಮ್ಮ ತಂಡೆಯವರಿಗೆ ತಿಳಿದೇ ಇರುತ್ತೇ. ಆಫೀಸ್ ನಲ್ಲಿ, ಅಕ್ಕಪಕ್ಕ ದವರೂ ಅನ್ನೋ ಮಾತುಗಳು.....” ಗೊಣಿದ, ಪ್ರಸಾದ ರಾವ್.

“ಸರಿ, ಇನ್ನೇನು? ತಂಡೆಯವರಿಗೆ ಗೊತ್ತು. ನಿಮಗೆ ಗೊತ್ತು, ಇನ್ನಾಗ್ಯತಕೆ ಭಯ?”

“ಅದಲ್ಲ.....”

“ಏನಲ್ಲ? ಏನಂದೊತ್ತಿತಾರೆ ಎಲಾರು? ಕೇಳೈಕು ಅನ್ನಿಸುತ್ತೇ, ಹೇಳೊಲಾಲ್ಲ?” ಎರಡು ಕ್ರೊಣಗಳ ನಂತರ, “ಯಾಕೆ ಮಾತಾಡೋದಿಲ್ಲ? ನಾಚಿಕೇನಾ?” ಎಂದು ಹಾಸ್ಯ ಮಾಡಿದಳು ನಗುತ್ತಾ.

“ನನಗ್ಯಾಕೆ ನಾಚಿಕೆ! ಗಂಡಸು..... ನನಗೋಸ್ತುರ, ಅಜ್ಞಿನ ನೋಡೋ ನೆಪದಲ್ಲಿ ನಮ್ಮನೆಗೆ ನೀವು ಬರ್ತಿದಿರಂತೆ, ವಯಸ್ಸಿಗೆ ಬಂದ ಇಬ್ಬರು ಗಂಟಿಗಳ ಕಾಲ ಒಂದೇ ಮನ್ನೇಲಿ ಕಾಲ ಕಳೆತ್ತಿದೀವಂತೆ. ಒಂದು ಕಾಸು ವರದಪ್ಪಿಕೆ

ಗಂಡ ಹೆಂಡಕ್

ಇಲ್ಲಿ ನಿಮ್ಮ ತಂಡೆ ಅಳಯನನ್ನು ಸಂಪಾದಿಸಿದ್ದಾರಂತೆ. ಅದಕ್ಕೆ ನಿಮ್ಮನೇಲಿನನಗೆ ಉಟ್ಟಿಹಾಕ್ತೆದ್ದೀರಂತೆ..... ಕೇಳಿದಾರು? ಚೆನ್ನಾಗಿವೆಯಾ ಆ ಮಾತ್ರಾಗಳು?”

ಅವಳ ಮುಖ ಪಕ್ಕಕ್ಕೆ ತಿರುಗಿಸಿಕೊಂಡು ನಗುತ್ತಿದ್ದಳು. ಇದನ್ನು ಗಮನಿಸದಿದ್ದ ಆವನು.... “ನನ್ನ ಮನಸ್ಸು ಮೊದಲೇ ಸರಿಯಾಗಿಲ್ಲ. ಹೇಗೋ ಮಾಡ್ಲೋ ತೀವ್ರಿ. ದಯವಿಟ್ಟು ನೀವು ನಿಮ್ಮನೇಗೆ ಬರಬೇಡಿ, ನಾನೂ ನಿಮ್ಮನೇಗೆ ಬರೋದಿಲ್ಲ. ಹೀಗೆ ಬದುಕೋದಕ್ಕೆ ನನ್ನನ್ನು ಬಿಡಿ. ಏನೂ ಆದ್ದೂಳ್ಳಬೇಡಿ. ನಿಮ್ಮ ಸಂಸಾರದೊಂದಿಗೆ ಸ್ವೇಹ ಅಂದ್ರ ಹೆನ್ನೀ ಅಂದ್ಲೌಡಿದ್ದೆ. ಆದರೆ ಬೆಂಕಿ ಯೋಂದಿಗೆ ಸರಸ ಅದು ಅನ್ನೊದನ್ನು ತಳ್ಳೂಂಡಿ.....ನನ್ನ ಸ್ವೇಹಿತರು ನನ್ನನ್ನು ಎಚ್ಚರಿಸಿದ್ದಾರೆ. ನನಗೇನೋ ಭಯವಾಗಿದೆ.....ನನಗೆ ಟಾರ್ನಸ್‌ಫರ್ ಮಾಡಿಸಿ ಬಿಡಿ. ನಮಜ್ಞ ಇನ್ನು ಬಹಳ ದಿನ ಉಳಿಯೋದಿಲ್ಲ” ಎಂದ.

“ಮಿಸ್ಟ್ರ ಪ್ರಸಾದರಾವ!“ ಕಂಚಿನಂತಿತ್ತು ಮಧುಮತಿಯ ಧ್ವನಿ. ಸರಸರನೆ ಮಾತಾಪುತ್ರಿದ್ದ ಆವನು ಥಟಕ್ಕನೆ ನಿಲ್ಲಿಸಿ ಅವಳ ಕಡೆ ನೋಡಿದ. “ಎಚ್ಚರಿಸಿದ್ದಾರಂತೆ ಸ್ವೇಹಿತರು, ಈಗ ಅವರು ಎಚ್ಚರಿಸೋದು, ನೀವು ಕೇಳೋದು? ಬುದ್ಧಿ ಇಲ್ಲದ್ದರಿಂದ ಸರಿ!“ ಅವಹನೆಯಿಂದ ಹೇಳಿ ಆವನ ಕಡೆ ರೋಷದಿಂದ ನೋಡಿದಳು.

“ನಿನ್ನೀ?“ ಬಿಳುಚಿಹೋದ ಆವನು.

“ನಿನ್ನೀ! ಈ ಸಂಚೋಧನೆ ನನಗೆ ಬೇಕಿಲ್ಲದು. ನಿಮ್ಮ ಸ್ವಾರ್ಥಕೋಸ್ಕರ ಈ ಉರು ಬಿಟ್ಟು ಹೋಗೇ ಕು ಅದ್ಲೂ ತಿದ್ದಿರ, ಆದರೆ ಸ್ವಲ್ಪ ಸಹಾನುಭೂತಿಯಿಂದ ನನ್ನ ವಿಷಯ ಏನಾದೂ ಆಲೋಚನೆ ಮಾಡಿದಾರು?“ ಆವಳ ತುಟಿಗಳು ಅದುರಿದವು.

“ನಿಮಗೇನು? ನಿಮ್ಮ ತಂಡೆ ಹಣವಂತರು. ಹೆಸರು ಪಡಿದ ಆಫೀಸರ್.“

“ಆದ್ದರಿಂದ ಹೊರಟುಹೋಗುತ್ತಾರು? ನಿಮ್ಮ ಕುಟುಂಬದ ಮೇಲೆ, ನನ್ನ ಮೇಲೆ ಅಭಿಮಾನ ಇದ್ದೆನಿಮ್ಮ ತಂದೆಯವರ ಮೇಲೆ ನಿಮಗೇನಾದರೂ ಕೃತಜ್ಞತಾ ಭಾವನೆ ಇದ್ದೆ ಎಲೂ ಅನ್ನೊತಾ ಇರೋ ಮಾತನ್ನು ನಿಜಮಾಡಿ.“

ಅವನು ಮೂನವಾಗಿದ್ದು ಬಿಟ್ಟು ಎಲ್ಲೋ ನೋಡುತ್ತಾರೆ,

“ಈವತ್ತು ನೀವು ಹೇಳಿದ್ದರಿಂದ ಗೊತ್ತಾಗಲಿಲ್ಲ-ನಿಮ್ಮನ್ನು ನಾನು ಪ್ರತಿಸ್ತಿಧಿಸ್ತೇನೇ ಅಂತ. ನಾನು ಯಾವುದನ್ನು ಲಕ್ಷ್ಯಮಾಡಿದೆ ಓಡಾಡಿದ್ದೀನಿ.

ನೀವು ಬಹಳ ಒಳ್ಳೆಯವರು ಅದೊ೦ಡು ನಿಮ್ಮ ಮೇಲೆ ಮನುತ್ತೇನ ಬೆಳೆಸಿದೆ. ನೀವೂ ನನ್ನನ್ನ ಬ್ರಿತ್ತಿಸ್ತೀರ ಅಂತ ಭ್ರಮಹೊಂದಿದೆ. ಏನ್ನೀ? ನನ್ನ ಬಾಳು ನಗೆವಾಟಲಾಗುವಂತೆ ಮಾಡ್ದೀಡಿ, ನನ್ನ...ನನ್ನ ಮೋಸಮಾಡಿ ಹೊರಟ್ಟೊ೦ ಗ್ಬೀಡಿ” ಎನ್ನುತ್ತಾ ಐರಡು ಕೈಗಳಿಂದಲೂ ತನ್ನ ಮುಖ ಮುಚ್ಚಿ ಕೊಂಡಳು.

“ಮಧು!“ ಅನುರಾಗಪೂರಿತ ಧ್ವನಿಯಲ್ಲಿ ಅವಳನ್ನು ಸಂತೃಪ್ತಿಸುತ್ತಾ ಅವಳ ಭುಜದ ಮೇಲೆ ಕೈಹಾಕಿದ ಪ್ರಸಾದಾರಾವ್.

ನೀರು ತುಂಬಿದ ಕಣ್ಣಗಳಿಂದ ಅವನ ಕಣ್ಣಗಳನ್ನು ದಿಟ್ಟಿಸಿದಳು. ಮಧುನುತ್ತ.

“ತಂದೆಯವರು ಒವ್ವೆಲ್ಲೀತಾರೆ ತಾನೇ!“ ಅವಳ ಕಣ್ಣೀರನ್ನೊಂದು ರಸುತ್ತಾ ಕೇಳಿದ ಪ್ರಸಾದಾರಾವ್.

“ತಂದೆಯವರಿಗೆ ಮೊದಲಿನಿಂದಲೂ ನಿಮ್ಮನ್ನ ಕಂಡೆ ಇವು.“ ನಾಚಿಕೆ ಯಿಂದ ತಲೆ ಬಗ್ಗಿಸಿದಳು ಮಧುನುತ್ತ.

ನರಸಮ್ಮನವರು ನರಳುತ್ತಾ ಪಕ್ಕಕ್ಕೆ ತಿರುಗಿದ್ದರಿಂದ ಇಬ್ಬರೂ ಅವರ ಬಳಗೆ ಬಂದರು.

“ಅಜ್ಞೀ, ಏನ್ನೀಕು?“ ಅವರ ಪಕ್ಕದಲ್ಲಿ ಕೂಡುತ್ತಾ ಗದ್ದುದ ಧ್ವನಿಯಲ್ಲಿ ಕೇಳಿದ ಪ್ರಸಾದ್.

“ಭಿ, ಭಿ. ಕಣ್ಣೀರು ಹಾಕ್ಕಿದ್ದೀಯಾ, ನಾನು ಸತ್ತುಹೊಗ್ಗೀನಿ ಅಂತ? ಈವಶ್ತು ತುಪಬಾ ಆಯಾಸ.....ನನ್ನ ಕಢಿ ಮುಗಿಯುತ್ತೊೀ ಏನೋ? ನಿನ್ನನ್ನ ಒಂದು ಸಂಸಾರಿಯನ್ನಾಗಿ ಮಾಡ್ದೀಕು ಅಂದೊ೦ಡೆ, ನೀನು ಅವಕಾಶ ಕೊಡಲಿಲ್ಲ“ ಎಂದು “ಅಮ್ಮ, ಮಧು, ತಂದೆಯವರನ್ನು ಸ್ವಲ್ಪ ಕರಿಮ್ಮ. ಆಯ್ದೋ, ನೀನೂ ಅಳ್ತಿದ್ದೀಯಾ?“ ಎನ್ನುತ್ತಾ ಗಟ್ಟಿಯಾಗಿ ಕಣ್ಣ ಮುಚ್ಚಿ ಕೊಂಡು ನೋವಿನಿಂದ ನರಳುತ್ತಿದ್ದ ನರಸಮ್ಮನವರ ಭುಜಗಳನ್ನು ಹಿಡಿದು ಅಲ್ಲಾಡಿ ಸುತ್ತಾ, “ಅಜ್ಞೀ! ಯಾಕೆ ಹೀಗಾಡ್ಡಿದ್ದೀ?“ ಎಂದು ರೋಡಿಸತ್ತೊಡಗಿದ ಪ್ರಸಾದ್.

ವರಡು ಕುಣಗಳ ನಂತರ ಕಣ್ಣಗಳನ್ನು ತೀರಿದ ನರಸಮ್ಮನವರು “ಹೆಂಡಕಿ ಯೋಂದಿಗೆ ನೀನು ಸಂಸಾರ ಮಾಡೋಽನ್ನು ನೋಡಿ ಹೋಗ್ಗೀಕು ಅಂದೊ೦ಡೆ, ಆದರೆ ಮೃತ್ಯು ಬಂದಿದ್ದಾ ಇದೆ“ ಆಯಾಸದಿಂದ ಅತಿ ಕವ್ವಪಟ್ಟ ಮಾತ್ರ

ನಾಡುತ್ತಿದ್ದ ನರಸಮ್ಮನ ಕಣ್ಣ ಗಳಿಂದ ನೀರು ಧಾರಾಕಾರವಾಗಿ ಹರಿಯುತ್ತತ್ತು.

“ಬೇಡ ಹಾಗೆ ಸಂಕಟಪಡಬೇಡ ಅಜ್ಞ.....ಇದೋ, ನೋಡು, ನಾನು ಮಧೂನ ಮದುನೆ ಮಾಡೊತ್ತಿಎನ್ನಿ. ಇವಳು ನನ್ನ ಹೆಂಡತ್ತ. ಆಶೀರ್ವದಿಸು ಅಜ್ಞ.....” ದುಃಖಾವೇಶದಿಂದ ಹೇಳಿದ ಪ್ರಸಾದ್, ಮಧು ಮತಿಯ ಕೈಗಳನ್ನು ತನ್ನ ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ.

“ಹಾಗೆ ಯಾವಾಗ ಶೀಮಾರ್ಣವ ಮಾಡಿದಿರಿ ? ತಹತೀಲ್ದಾರ್ ಅಳಿಯನೇ ನೀನು ? ಸಂತೋಷ !” ಅವರ ಗುಳಿ ಬಿದ್ದ ಕಣ್ಣ ಗಳನ್ನು ಪ್ರಕಾಶಿಸಿದವು ತ್ವರಿಸಿಯಿಂದ.

ಅಯಾಸ ಹೆಚ್ಚಿ ಕಣ್ಣ ಮುಚ್ಚಿದರು ನರಸಮ್ಮ.

ಹೆದರುತ್ತಾ ವೆಂಕಟರಾಮಯ್ಯನವರನ್ನು ಕರೆತಂಡಳು ಮಧುಮತಿ.

ಡಾಕ್ಟರನ್ನು ಕರೆದುಕೊಂಡು ಬಂದ ಪ್ರಸಾದ್. ಅಯಾಸದಿಂದ ನರಸಮ್ಮ ನವರು ಒಂದು ಸಲ ತನ್ನ ಸುತ್ತು ಇದ್ದವರನ್ನು ದೃಷ್ಟಿಸಿ, ಪ್ರಸಾದರಾವ್ ಕೈಯನ್ನು ವೆಂಕಟರಾಮಯ್ಯನವರ ಕೈಯಲ್ಲಿಟ್ಟಿರು. ಏನೋ ಹೇಳಬೇಕೆನ್ನು ನಂತೆ ಅವರ ಕುಟೀಗಳು ಅಲ್ಲಾಡಿದವು. ಆದರೆ ಅವರ ವಾಕ್ಯಕ್ಕೆ ಆವೇಳಿಗೆ ಉಡುಗಿಹೋಯಿತು.

ನಿತ್ಯ ಇನರಾಗಿದ್ದ ನರಸಮ್ಮನವರನ್ನು ನೋಡುತ್ತಾ ಧಾರಾಕಾರವಾಗಿ ಕಣ್ಣೀರು ಸುರಿಸಿದ ಪ್ರಸಾದ್. ಅವರ ಭುಜದ ಮೇಲೆ ಕೈಹಾಕಿ ಹತ್ತಿರಕ್ಕೆ ಇದುಕೊಂಡು ಅವನ ಕಣ್ಣೀರೋರಿಸುತ್ತಾ, “ಹೀಗೆ ಹೆದರಿದ್ದೆ ಹೀಗೆ ? ಭಿ ಭಿ ! ಯಾರಾದೂ ನಗ್ತಾರಷ್ಟೇ ! ನಿನಗೋಷ್ಟೇ ತೊಂಭತ್ತು ವರ್ಷ ಬದುಕಿದ್ದಾರೆ ಆಕೆ ಸುನ್ನಿರು. ಆಗಬೇಕಾದ ಕೆಲಸ ನೋಡು” ಎಂದು ಮೃದುವಾಗಿ ಗದರಿಸಿ ಧೈಯ ಹೇಳಿದರು ವೆಂಕಟರಾಮಯ್ಯನವರು.

ಕರ್ತೃಕಾಂಡ ಮುಗಿದೋಡನೆ ಪ್ರಸಾದರಾವ್ ತನ್ನ ಮನಿಗೆ ಕರೆದು ಕೊಂಡು ಬಂದ ವೆಂಕಟರಾಮಯ್ಯ ಅವನನ್ನು ತಮ್ಮ ಅಳಿಯ ಎಂದು ತಿಳಿದ ವರೆಲ್ಲಿರಗೂ ಹೇಳಿದರು.

ಅವನ ವಿನಯವನ್ನು ಕಂಡು ಆತ್ಮಯವರಾಗಲಿರುವವರು ಮೇಚ್ಚಿ ಕೊಂಡರೆ, ಅವರ ಆದರ ಅಭಿವೂನಗಳನ್ನು ಕಂಡ ಅಳಿಯ ಉಬ್ಬಿಹೋಗು ತ್ವರಿತ್ತಾ.

ಡೆಂಬಳ ತೆಗೆದುಕೊಂಡ ದಿನ, ಉಟ ಹಾಕಿದ್ದೀಂದು ಹಣ ಕೊಟ್ಟರೆ ಏನಿಂದುಕೊಳ್ಳುವರೋ, ಕೊಡದಿದ್ದರೆ ಏನಿಂದುಕೊಳ್ಳುವರೋ, ಏನು ಮಾಡಲೂ ತೋಚಲಿಲ್ಲ, ಪ್ರಸಾದಾರಾವಾಗೆ.

ಮನೆಗೆ ಬಂದೊಡನೆ “ಮಗು, ಪ್ರಸಾದಾ?” ಎಂದು ಕೂಗಿದರು ವೆಂಕಟರಾಮಯ್ಯ.

“ಸಾರ್, ಕರೆದಾರ್ ?” ಕೃಗಳನ್ನು ಕಟ್ಟಿಕೊಂಡು ಅವರೆದುರಿಗೆ ನಿಂತ ಪ್ರಸಾದ್.

“ಚೆನ್ನಾಗಿದೆ ಮೊನ್ನೆ ರೇಡಿಯೋಲಿ ಬಂದಿತ್ತು ಲಾಲ್.....ಸಾರ್, ಗೀರ್ ಅನ್ನೀಡ, ಮನೇಲಿ ಗುಫಾಸ್ತಿ ಹಾಗೆ ನಡಕೊಳ್ಳು ಅಳಿಯನ ಹಾಗಿರು..ಆಂತ ಸ್ನೇಹು ! ಆ ಮನೆಯವರಿಗೆ ಏನು ಬಾಡಿಗೆ ಕೊಡಬೇಕೋ ಅದನ್ನು ಕೊಟ್ಟು ನಿನ್ನ ಸಾಮಾನುಗಳನ್ನು ನಮ್ಮು ಮನೆಗೆ ತಂದುಬಿಡು. ಪ್ರತಿ ದಿನ ಅಲ್ಲಿ ಹೋಗಿ ಮಲಗ್ತು ಇದ್ದಿ-ನಿನ್ನ ಭಾನಸ್ತಪ್ಪೋ, ನೀನೋ. ದಿನವೂ ಹೇಳ್ಣೀಕು ಅಂತ್ಯೇ ಅಂದ್ವೋತ್ತಾ ಇದ್ದೀನಿ. ಆದೆ ಏನೋ ಸಾಮಾನುಗಳವೇಯ ಲಾಲಂತ ಸುವ್ಯೂ ಇದ್ದೆ. ಈವತ್ತು ದಿನ ಚೆನ್ನಾಗಿದೆ. ನಮ್ಮ ಮನೇಲಿ ಇದಿಂದ ಈವತ್ತಿನಿಂದ” ಎಂದರು ನಗುತ್ತಾ.

“ಅಯ್ಯಿಯೋ, ಆದೆಲ್ಲ ಯಾಕೆ? ಬಂದು ತಿಂಗಳಿಂದ ನಿಮ್ಮನೇಲಿ ಉಟವೂಡ್ಡಿ. ಈವತ್ತಿನಿಂದ ಹೋಟಿಲ್ ನಲ್ಲಿ ಉಟ ಮಾಡೊಂದು ಆ ಮನೇಲೇ ಇರ್ತೀನಿ. ಆಮೇಲೆ ಹೇಗಾದ್ದೆ ಹಾಗೆ. ನೀವು ಯಾವುದು ಒಳ್ಳೀದು ಅಂದೆ, ಹಾಗೇ ಮಾಡ್ತೀನಿ” ಎಂದ ಪ್ರಸಾದ್ ದಾಷ್ಟ್ಯಾದಿಂದ.

“ಅಬ್ಜು” ಹೋಟಿಲಿನಲ್ಲಿ ಉಟ, ಇನ್ನೊಂದು ಮನೇಲಿ ಸೆಂಸಾರ ಇವೆಲ್ಲ ಚೆನ್ನಾಗಿರೋದಿಲ್ಲ ! ನೀನು ಏನಿಂದುಕೊಂಡಿದ್ದಿಯೋ ಏನೋ. ರಾಜು, ಗೋಪಿ ಚಿಕ್ಕ ಮಕ್ಕಳು. ನೀನು ನನಗೆ ದೊಡ್ಡ ಮಗ ಅಂದ್ವೋಂಡಿದ್ದೀನಿ” ಎಂದರು ವೆಂಕಟರಾಮಯ್ಯ ಮಂದಹಾಸ ಬೀರುತ್ತಾ.

“ಎಸ್ ಸಾರ್ !” ಎಂದು ಹಿಂದಿರುಗಿ ಒಳಗೆ ಹೋದ ಪ್ರಸಾದ್ರಾವಾ.

“ಏನ್ನೀ, ಸಾಮಾನ್ಯಲಾಲ್ ತಂದುಬಿಡು ಎಂದು ಅಂದ್ರು ತಡೆತೀಲ ದಾರ್ತು. ಎಲ್ಲಿಡಬೇಕು ? ಎಂದ ಪ್ರಸಾದ್ರಾವಾ ಅಡಿಗೆಯ ಹೊಸಿಲ ಬಳ ನಿಂತು ಸಂಕೋಚವಾದುತ್ತಾ.

“ಅತ್ತೀ, ಮಾನ ಅಂತ ಕರಿ, ಏನ್ನೀ ಗೀನ್ನೀ ಅನ್ನುದೆ. ದೇವರು ಕಣ್ಣ

ಬಿಟ್ಟು ಸೋಡಿದೆ ಒಂದು ತಿಂಗಳೊಳಗಾಗ ಮೂರು ಮುಡಿ ಬೀಳುತ್ತೆ. ಮಧು ! ಸಾಮಾನೆಲ್ಲಾ ತರ್ತನಂತೆ, ಸರಿಯಾಗಿ ಒಳಗಡೆ ಇಡಿಸಮ್ಮು !” ಎಂದರು ಜಾನಕಮ್ಮು.

“ಬಾಡಿಗೆ ಕೊಟ್ಟಿಟ್ಟು ಮನೆಯಾಕೆಗೆ ಹೇಳಿಟ್ಟು ಬಿನ್ನಿ, ನಾನು ಆ ಸಾಮಾನೆಲ್ಲಾ ತರ್ತೀನಿ, ಅಪ್ಪ ಅಳನ್ನ ಕಳಿಸ್ತಾರೆ” ಎಂದಳು ಮಧುಮತ್ತಿ.

○ ○ ○ ○

ಸಂಜೀ ಆಫೀಸಿನಿಂದ ಬಂದ ಪ್ರಸಾದಾಗೆ ಕಾಫಿ ತಂದುಕೊಟ್ಟಳು ಮಧು ಮತ್ತಿ, ಮಂದಹಾಸ ಬೀರುತ್ತಾತ್ತ್ವ. “ಸಾಮಾನೆಲ್ಲಾ ಭದ್ರವಾಗಿ ತಂದಿಟ್ಟಿಟ್ಟಿಯಾ?” ಎಂದ ಕಾಫಿ ಸಿಪಾ ವಾಡುತ್ತಾತ್ತ್ವ.

“ಎಲ್ಲಾ ಸರಿಯಾಗೇ ಇದೆ. ಆದರೆ ರಾಧಾಕೃಷ್ಣರ ವಿಗ್ರಹ....” ಎನ್ನುತ್ತಾತ್ತ್ವ ಅವನ ಕಡೆ ಹೆದರುತ್ತಾತ್ತ್ವ ಸೋಡಿದಳು.

“ಯಾಕೆ ? ರಾಧಾಕೃಷ್ಣರ ವಿಗ್ರಹ ಒಡೆದುಹೋಯಾತ್ತ್ವ ?”

“ಉಹುಂ, ಇಲ್ಲ ಬಿರುಕು ಬಿಟ್ಟಿದೆ.” ಎಂದಳು ಸೋಂದುಕೊಳ್ಳುತ್ತಾತ್ತ್ವ.

“ಯಾಕೆ ? ಕ್ಯೆ ಜಾರಿತಾ ?”

“ಹೌದು, ಯಾವಾರಾಗೇ ತಂದೆ. ಆದರೂ ಕ್ಯೆ ಜಾರಿತು. ಸೋಡಿ, ಈ ಕೊನೇಲಿ, ತಲೆಗಳು ಸೇರಿಕೊಂಡು ಚೆನ್ನಾಗೇ ಇದೆ....” ಎನ್ನುತ್ತಾತ್ತ್ವ ಭಯದಿಂದ ಅವನಡಿ, ಸೋಡಿದಳು, ಮಧುಮತ್ತಿ.

ಇಬ್ಬರ ಮಧ್ಯೆ ಸಣ್ಣ ಬಿರುಕು. “ಹೋಗ್ಗಿ ಬಿಡು. ಏನಾತ್ಮೇಹೋದು ? ಏನೂ ಬೇಸರಪಡಬೇಡ” ಎಂದ ಪ್ರಸಾದಾರಾವಾ ಆ ಬೋಂಬೆಯನ್ನೇ ಸೋಡುತ್ತಾತ್ತ್ವ.

ವರೋನವಾಗಿ ನಿಂತಿದ್ದ ಅವಳ ಕೈಗೆ ಆ ಬೋಂಬೆಯನ್ನು ಕೊಡುತ್ತಾತ್ತ್ವ,

“ಸೋಡು, ನನಗೆ ಬೇರೆ ಕೊರಡಿ ಕೊಡ್ಡಿರಾ ? ಇಲ್ಲ ನಿನ್ನ ಕೊರಡೀಲೇ ಇರು ಅಂತಾರಾ ನಿಮ್ಮ ತಂದೆ !” ಎಂದ, ಬಂದ ನಗುವನ್ನು ತಡೆದು ಕೊಳ್ಳುತ್ತಾತ್ತ್ವ.

“ಅಬ್ಬಾ, ಹೋಗಿ.” ಅವಳ ಕನ್ನೆಗಳು ಕಂಪಾದವು.

“ಹೋಗ್ಗೀನಿ ಅಂದ್ರೆ, ಬಿಡೋಡಿಲ್ಲುಲ್ಲಾ ? ನಮ್ಮ ಕೊಡ್ಡಿಲಿ

ಟೀಂಟ್ಲಾ ಮೇಲಿಡು. ಈ ವಿಗ್ರಹಣನ್” ಎಂದೆ ಪ್ರಸಾದಾರಾವ್ ತುಂಬಿನೆಗು ನಗುತ್ತಾ.

ಹೊರಟುಹೋಗುತ್ತಿದ್ದ ಅವಳ ಕಡೆ ನೋಡುತ್ತಾ “ಏಯ್ ಮಧು, ನನ್ನ ಬಟ್ಟಿಗಳೆಲ್ಲಿ ?” ಎಂದು ಕೇಳಿದ, ಪ್ರಸಾದ ಭೇಡಿಸುತ್ತಾ.

“ಹಾಸ್ಯ ಮಾಡದೇ ಇದ್ದೇನಿ ನಿಮ್ಮತ್ತ ಮಾತಾಡೋದು ನಾನು ?” ಹಿಂದಿರುಗಿ ಆವನ ಕಡೆ ನೋಡುತ್ತಾ ಬರುತ್ತಿದ್ದ ನಗುವನ್ನು ಕಷ್ಟದಿಂದ ತಡೆದುಕೊಂಡಳು.

“ನಕ್ಕರೆ ಏನಾಡ್ದಿನೋ ಗೊತ್ತಾ ?” ಎಂದ ಪ್ರಸಾದ್.

“ಏನಾಡ್ದಿರಿ ! ಬಸ್ಯ ನಿಮ್ಮ, ಕೊರಡಿ ಮರಡಿ ಮೇಲೆ” ಎನ್ನುತ್ತಾ ಮುಂದೆ ನಡೆದಳು ಮಧುಮತಿ.

ಅವನು ಅವಳನ್ನನುಸರಿಸಿದ.

ಕೊರಡಿಯೆಲ್ಲವನ್ನು ಪರಿಶೀಲಿಸಿದ ಪ್ರಸಾದ್, “ನೋಡು, ಮಧೂ, ಈ ಪಟ್ಟಿಗೆಯನ್ನು ಬೆಲೆ ಬಾಳುವ ನಿಮ್ಮ ಸಾವಾನುಗಳಿರೋ ಕಡೆ ಇಡಿಸು” ಎಂದು.

“ಆಮ್ಮ ಬೆಲೆ ಬಾಳುವಂತಹ ಸಾವಾನು ಅದರಲ್ಲಿನಿದೆ ?” ಕುತ್ತಾ ಹೆಲದಿಂದ ಪ್ರಶ್ನಿಸಿದಳು ಮಧುಮತಿ.

ಪಟ್ಟಿಗೆಯನ್ನು ತೆರಿದು, “ನಮ್ಮ ತಾಯಿ ಹತ್ತು ಇದ್ದ ಚಿನ್ನ, ಮುವತ್ತು ತೊಲಾ ಇದೆಯಂತೆ, ಇವು ಬೆಳ್ಳಿ ಇಟ್ಟಿ, ಬಟ್ಟಿಲು, ಇತ್ತಾದಿ ಇವೆಲಾಲ್ ಹಣ್ಣೀ ಶಾಲದ ರೀಷ್ಯ ಸೀರೆಗಳು, ನನ್ನ ಹೆಂಡತ ಉಡಬೇಕೊಂತ ನಮ್ಮಜ್ಞ ಆಗಿ” ಎಂದ. ಕಣ್ಣಗಳನ್ನರಳಿಸಿ ಆಶ್ಚರ್ಯಯೊದಿಂದ ರೋಡುತ್ತಾ, ಎದೆಯ ಮೇಲೆ ಕೈಯಿಟ್ಟುಕೊಂಡು, “ಆಮ್ಮ ! ಇಮ್ಮ ಚಿನ್ನ ಇದೆಯಾ ನಿಮ್ಮನೇಲಿ !” ಎಂದಳು ಮಧುಮತಿ.

“ಉಂ.....ಎಲ್ಲ ನಿಂದೇ ಮತ್ತೆ” ಎನ್ನುತ್ತಾ ಬೀಗದ ಕೈ ಅವಳ ಕೈಯಿಲ್ಲಿಟ್ಟು.

“ಬೀಗದ ಕೈ ನಿಮ್ಮ ಹತ್ತಾನೇ ಇಚ್ಛಿಸ್ತಿಂಡೀ ವಾಸಿ.”

“ಎಲ್ಲಾದೂ ಕಳೆದುಬಿಡ್ತಿನಿ, ಅದರಿಂದ..... ಉಂಂ ನಿಕ್ಷೇತ್ರ ಸ್ವೇಂ ಮಾತಾಡಬೇಕು. ಕೂತೆಳ್ಳೀ” ಎಂದ ಪ್ರಸಾದ ಬಟ್ಟಿಗಳನ್ನು ಬದಲಾಯಿಸುತ್ತಾ.

ಕೆಲಕ್ಕಣಿಗಳ ಮೌನದ ನಂತರ, “ಎನ್ನೀ ಮಾತೇ ಅಡೋದಿಲ್ಲ ? ಯಾಕೆ ಕೊತ್ತೋಽಂತ ಹೇಳಿದ್ದಿ ಮತ್ತಿ ?” ಎಂದು ಕೇಳಿದಳು, ಬೇಸರ ನಟಿಸುತ್ತಾ.

“ಚೆನ್ನಾಗಿದೆ. ಹೆಂಡತಿಯಾಗುವವಳ ಹತ್ತು ಕೆಲವು ಮುಖ್ಯ ವಿಷಯ ಗಳನ್ನು ಹೇಳಬೇಕಾದಾಗ ಸ್ವಲ್ಪ ಯೋಚಿಸಬೇಡ್ಡಾ? ಎರಡು ನಿನಿನ ತಡಿ” ಎಂದು ಹೇಳಿ ನಗುತ್ತಾ, ಅವಳ ಬಳಿಯಲ್ಲಿದ್ದ ಕುಚೀಯಲ್ಲಿ ತಾನೂ ಕೊಡುತ್ತಾ, “ನೋಡು, ಇಮ್ಮು ದಿನವೂ ಸೆಂಬಳ ಬಂದೊಡನೆ ಅಜ್ಞ ಕೈಲಿ ಕೊಟ್ಟಿದ್ದೆ ಖಚು, ವೆಚ್ಚ ಅವರೇ ನೋಡಿಕ್ಕೊತ್ತಾ ಇದು. ಈಗ ನನ್ನ ಖಚಿಲಾ ನಿಮ್ಮನೆಯವರೇ ವಹಿಸಿದ್ದರೆ. ನಂಗೀನೂ ಗೊತ್ತಿಲ್ಲ. ಮಹಾ ದಾಕ್ಷಿಣ್ಯವಾಗಿದೆ, ಮಧೂ ! ಹಣಾನ ಉಟ್ಟಿದ ಖಚಿಗೆ ಅಂತ ಕೊಟ್ಟಿ ಏನಂದೊತ್ತಾರೋ ನಿಮ್ಮ, ಮನೆಯವರು ಕೊಡದೇ ಸುಮ್ಮೆ ಹೇಗೆ ಉಟ್ಟಿ ವಾಡೋದು ? ನನಗೀನೋ ಚೆನ್ನಾಗಿ ಕಾಣೋದಿಲ್ಲ. ಅದರಿಂದ ಈ ಹಣ ವನ್ನು ನಿನಗೆ ಯಾವ ರೀತಿ ತೋಚಿದರೆ ಹಾಗೆ ಉಪಯೋಗಿಸು” ಎಂದು ಹೇಳುತ್ತಾ ಬಲವಂತವಾಗಿ ಅವಳ ಕೈಯಲ್ಲಿಟ್ಟ ಕೆಲವು ಹತ್ತು ರೂಪಾಯಿ ನೋಟಿಗಳನ್ನು.

“ನನಗೊತ್ತಿಲ್ಲ. ಇದಕ್ಕೂ ನೀವು ಇರೂಂತ ಹೇಳಿದ್ದು ?” ಆ ನೋಟು ಗಳನ್ನು ಅವನ ಪಕ್ಕದಲ್ಲಿಟ್ಟು ಹೊರಡುತ್ತಿದ್ದ ಅವಳ ಕೈ ಹಿಡಿದುಕೊಳ್ಳುತ್ತಾ “ಮಧೂ, ಸ್ಲೋ ತಗೋಬೇಕು” ಎಂದ.

“ಅಬ್ಬಾ, ಬೇಡಿ,” ಬಿಡಿಸಿಕೊಳ್ಳಲು ಪ್ರಯತ್ನಿಸಿದಳು. ಅವಳಿಗೆ ಇನ್ನೂ ಹತ್ತಿರ ಬಂದು ಅವನ ಕೈಯಲ್ಲಿ ಇನ್ನು ಕೈ. ಆ ಸ್ವರ್ಥದಲ್ಲಿ ಏನೋ ಹಿತವಾದ ಅನುಭವ ಕಣ್ಣ ರೀಪ್ಪೆಗಳು ಭಾರವಾದವು ಮಧುಮತಿಗೆ.

“ಗೊತ್ತಿಲ್ಲ ಅಂದ್ರ ಆಗೋದಿಲ್ಲ” ಅವಳ ಗಲ್ಲವನ್ನು ಹಿಡಿದುಕೊಂಡು ಅವಳ ಕಣ್ಣಗಳನ್ನೇ ದಿಟ್ಟಿಸುತ್ತಾ “ಗೊತ್ತಿಲ್ಲಂತ ತಪ್ಪಿಸೋಬೇಡ. ಈ ಹಣ ನಿನ್ನಲ್ಲೇ ಇಲ್ಲ. ಖಚು ಮಾಡಬೇಕಾಗಿ ಬಂದಾಗ ಸಂಕೋಚನಿಲ್ಲ ಖಚುಮಾಡು.” ಅವಳ ಕೈಯಲ್ಲಿ ನೋಟು ಇನ್ನಿಟ್ಟು ಆ ಕೈಯನ್ನು ಮುಚ್ಚಿ ಗಟ್ಟಿಯಾಗಿ ಅದುವಿ ಬಿಟ್ಟುಬಿಟ್ಟು.

“ನಿಮ್ಮ ಖಚಿಗೆ ಹಣ ಇಟ್ಟಿಕ್ಕೊಳ್ಳಿದಿಲ್ಲ ?” ಸಂಕೋಚದಿಂದ ಮೆಲ್ಲಿಗೆ ಕೇಳಿದಳು ಮಧು.

“ನನಗೇನಿದೆ ಖಚೆ ! ಮಧ್ಯಾಹ್ನ ಲಂಕಾ ಟ್ರೈಮಿನಲ್ಲಿ ಒಂದು ಕಪ್ಪು ಕಾಸಿ, ಅದಕ್ಕೆ ತಿಂಗಳಿಗೂಂದು ಸೆಲ ಕೊಟ್ಟಿದ್ದೀನಿ.”

“ಸಿಗರೀಟ್, ಬೀಡಾ, ಸಿನಿನೂ.....ಇಂತಹ ಅಭ್ಯಾಸಗಳೇನು ಇಲ್ಲವು? ” ನಿವರೀತ ಸಂತೋಷದಿಂದ ಕಕ್ಕಾಬಿಕ್ಕಿಯಾಗಿ ರಸ್ತೆ ಹಾಕದ ನಂಬಲಾರ ದವಳಂತೆ ಅವನನ್ನೇ ನೋಡುತ್ತಾ ಕೇಳಿದಳು ಮಧುಮತ್ತಿ.

“ಫೇ ! ನನಗ್ಯಾಕೆ ಅಂತಹ ಅಭ್ಯಾಸಗಳು ? ಬಡವ” ಎನ್ನುತ್ತಾ ನೆಕ್ಕು ಬಿಟ್ಟು, “ಸುಮ್ಮೆ ಬಡವಾ, ಬಡವಾ ಅಂದೆ ಸಹಿಸಲಾರೆ. ಅಭ್ಯಾಸಗಳಿಗೆ ಬಡತನ, ಸಿರಿತನ ಅಂತ ಎಲ್ಲಿದೆ ?”

“ಹೋಗ್ಗಿ ಹಾಗೆ ಬೇಕಾದಾಗ ನಿನ್ನನ್ನ ಕೇಳಿ ತಗೋತ್ತಿನ್ನಿ. ಹೊರಡ್ಡಾ, ಸ್ನಾಲ್ಪಿ ಮುಖ ತೊಳಿದು ಹಾಗೇ ಸುತ್ತಾಡ್ಯೊಂಡು ಬರ್ತ್ತಿನ್ನಿ” ಎಂದು ಹೇಳುತ್ತಾ ಕೆಳಗಿಳಿದ.

ಸೋಪು ಟನೆಲ್, ಬಾತ್ ರೂಮಿಗೆ ತಂದಳು ಮಧುಮತ್ತಿ.

ಮಗಳು ನಾಚುತ್ತಾ ಹೇಳಿದ ಪ್ರತಿಯೊಂದು ಮಾತನ್ನೂ ಆಸಕ್ತಿಯಿಂದ ಜಾನಕಮ್ಮು, “ನಿನ್ನೇ ನೋಡಿದ್ದಾರು, ಅಳಿಯನ ಗುಣ.....” ಎನ್ನುತ್ತಾ ಎಲ್ಲವನ್ನೂ ವೆಂಕಟರಾಮಯ್ಯನವರಿಗೆ ವರದಿ ಮಾಡಿದರು.

ಅವರು ನಿಂದಿ ಕುಣೆಯುವಂತೆ ನಗುತ್ತಾ, “ನಾ ಹೇಳಿಲ್ಲ ಲ್ಲಾ ? ಬುದ್ದಿಯಲ್ಲಿ ಬ್ಯಾಹಸ್ಪತಿ ಅಂಥನನು ಅಂತ” ಎಂದರು.

“ಸರಿ, ಅವನಿಗೇನ್ ಗೊತ್ತು ವಾವ ! ಅವನ ಪರವಾಗೂ ಮುದುವೆ ಏಪಾಡೆಲ್ಲಾ ನಾವೇ ಮಾಡ್ಯೇಕು. ಯಾರಾದೂ ದೂರದ ಸಂಬಂಧಿಗಳಿದ್ದಾರಾಂತ ಕೇಳಿ ನೋಡಿದೆ. ಯಾರೂ ಇದ್ದಂತಿಲ್ಲ, ಅವನಿಗೇನೂ ಗೊತ್ತಿಲ್ಲ ವಂತೆ.”

“ಹಾಗಾ, ಮಧೂನ ಕರ್ನೊಂಡು ಹೋಗಿ ಅವನಿಗೆ ಅವಳಿಗೆ ಇಬ್ಬರಿಗೂ ಇಷ್ಟವಾಗೋ ಅಂತಹ ಒಡವೆಗಳನ್ನು ಮಾಡೋದಕ್ಕೆ ಆ ಚಿನ್ನ ಕೊಟ್ಟು ಬರಬೇಕು. ಈಗ್ಗೆ ಕೊಟ್ಟಿ ಆ ವೇಳೆಗೆ ರಿಡಿಯಾಗಿರುತ್ತೆ.”

“ಇನ್ನೂ ತಿಂಗಳ ಮೇಲಿದೆ ಮುಹೂರ್ತ, ಎಲ್ಲಾ ಏಪಾಡನ್ನೂ ಫೇನ ವಾಗಿ ಮಾಡಿ. ಒಬ್ಬಳೇ ಒಬ್ಬ ಮಗಳು. ಅವನಿಗೆ ಮಾತ್ರ ಯಾರಾದ್ದಾರೆ? ಚಿನ್ನದ ಸರಪಳಿ ಗಡಿಯಾರ ತನ್ನಿ. ಮೊನ್ನೆ ರಬ್ಬಿಕ್ಕೆ ಮಾಜಿಸ್ಟ್ರೇಟರ ಆಳ ಯನಿಗೆ ತೆಗೆದುಕೊಟ್ಟಿದ್ದಾರೆ. ಚೆನ್ನಾಗಿದ್ದನೇ.....ದಾಳಿಂಬಿ

ಬೀಜದಂತಹ ಕೆಂಪು ಹರಳಿನ ಉಂಗುರ ಒಂದು, ಸಾಥಾರಣ ಚಿನ್ನದ ಉಂಗುರ ಒಂದು ಕೊಟ್ಟಿ ಸರಿ.” ಹೀಗೆ ಅವರಿಬ್ಬರೂ ಒಡವೆ, ಜನಳಿ, ಲಗ್ಗು ಪಶ್ರಿಕೆ.....ಇನ್ನೂ ಏನೇನೋ ವಿವಯಗಳನ್ನು ಬಹಳ ಹೊತ್ತು ಮಾತಾಡಿದರು.

*

*

*

*

“ನನ್ನೀ ?” ಮೇಲಿನ ಹೆಲ್ಲಿಗಳಿಂದ ಕೆಳಗಿನ ಖುಟ್ಟಿಯನ್ನು ಕಚ್ಚುತ್ತಾ ಸಂಕೋಚಿಸಿದ್ದ ಪ್ರಸಾದನ ಕಡೆ ನೋಡುತ್ತಾ ನಿಂತಳು ಮಧುಮತ್ತಿ.

“ಉಂ ಏನ್ನೀ ?” ಅವಳ ಕಣ್ಣಗಳನ್ನೇ ದಿಕ್ಕಿಸುತ್ತಾ ಪರಿಹಾಸ್ಯ ಮಾಡಿದ.

“ನೀವು.....ನೀವು ...” ಎಂದು ಪುನಃ ಮೌನ ತಾಳಿದಳು ಮಧುಮತ್ತಿ.

“ಅಂ ನೀವು....” ಘಕ್ಕುನೇ ನಕ್ಕೆ ಪ್ರಸಾದ್.

“ಅಲ್ಲಾರೀ, ಸಿನಿಮಾಗೆ ಹೋಗೋಣವಾ ?” ಎಂದ.

“ಓ, ಹೋಗು. ರಾಜು, ಗೋಪಿ, ನಿಮ್ಮ ಜವಾನಾನೋ....ಯಾರಾದ್ದೂ ಬರ್ತಾರೆ, ಪಿಕೆಟ್ ತೆಗೆದು ಹೋಡ್ತಾರೆ.”

“ರಾಜು, ಗೋಪಿ ಬರೋದಿಲ್ಲ. ಅವರಿಗೆ ಪರೀಕ್ಷೆಗಳು, ದರಿದ್ರ ಜವಾನನ ಜೋತೀಲಿ ಹೋಗ್ತಿನಾ ! ನೀವೂ ನಾನು ಹೋಗೋಣ” ಎಂದಳು, ಥಟಕ್ಕುನೇ ನಾಚಿಕೆಯೆಲ್ಲಾ ಓಡಿಹೋದಂತೆ.

“ನಿನಗಿರೋ ಅಷ್ಟ ಪವರ್ಸ್ ನನಗಿದೆಯೋ ಮಧು ? ಎಲ್ಲಾ ಏನಂದೊಂ ತಾರೆ ? ಮುದುವೆ ಆಗೋಡಕ್ಕೆ ಮುಂಚೆನೇ ಸಿನಿಮಾಗೆ ಹೋಗ್ತಾರೆ ಅಂತ ಅವಹೇಳನ ಮಾಡೋದಿಲ್ಲಾ ? ನಿಮ್ಮ ತಂಡೆ ಏನಂದೊಂತಾರೆ, ಹೇಳಿ ?” ಎಂದು ಅನುನಯಿಸುವಂತೆ.

ಮೌನವಾಗಿ ತಲೆ ಬಗ್ಗಿ ಸಿ ನಿಂತಳು ಇಧುಮತ್ತಿ.

ಇಬ್ಬರ ಮಧ್ಯೆ ಕೆಲವು ಕ್ಷಣ ಮೌನ ಸಾಮಾಜ್ಯವಾಲಿತು. ನಿಶ್ಚಯಿಸಿದ್ದ ವನ್ನು ಬೆಧಿಸುತ್ತಾ, ಮುಗುಳ್ಳಿಗೆ ನಕ್ಕು “ಭಯ ಇಲ್ಲಾದೆ, ನಿಮ್ಮವರು ಒಸ್ಪಿದರೆ ನನಗೇನೂ ಅಭ್ಯಂತರ ಇಲ್ಲ, ಹೋಗೋಣ” ಎಂದ ಪ್ರಸಾದ್.

ಹತ್ತು ನಿಮಿಷಗಳಲ್ಲಿ ರಾಲಿನ ನೋರೆಯಂತಹ ಬಿಂಬಿಯ ಸೀರೆಯನ್ನು ಟ್ರೈ ಅಂದವಾಗಿ ಅಲಂಕರಿಸಿಕೊಂಡು ಬಂದ ಮಧುಮತ್ತಿ “ಇನ್ನೂ ಹೀಗೇ ಇದ್ದೀ ರಲ್ಲಾ ?” ಎಂದಳು.

ಒಂದು ಕ್ವೇಣ ಚಕ್ಕಿತನಾಗಿ ಅವಳಿಡಿ ನೋಡಿ, “ತಂದೆಯವರಿನ್ನೂ ಬರಲಿಲ್ಲೋನೋ ?” ಎಂದು ಸಂದೇಹ ವ್ಯಕ್ತಪಡಿಸಿದ.

“ತಂದೆಯನರು ರಿಕ್ವೂ ತರೋದಕ್ಕೆ ಆಳನ್ನು ಕಳಿಸಿದ್ದಾರೆ, ಖರೀನಾ ? ಹೊರಡಿ” ಎಂದಳು ಹೆಮ್ಮೆಯಿಂದ ಆವನ ಕಡೆ ನೋಡುತ್ತಾ.

ಬೀದಿಯ ಬಾಗಿಲಿನ ಹೊಸಲು ದಾಟಿ ಒಬ್ಬರ ಪಕ್ಕದಲ್ಲಿ ಒಬ್ಬರು ನಡೆದು ಹೋಗುತ್ತಿದ್ದ ಪ್ರಸಾದಾರಾವ್, ಮಧುಮತಿಯನ್ನು ತ್ವರಿಸಿಯಿಂದ ನೋಡಿದರು ವೆಂಕಟರಾಮಯ್ಯ, ಜಾನಕಮ್ಮು.

ಎಸ್ಯೋ ದಿನಗಳ ಪರಿಚಯಸ್ಥಿ ರಂತೆ ರಿಕ್ವೂ ಹತ್ತಿ ಕೂತ ಅವರಿಬ್ಬಿರನ್ನೂ ನೋಡಿ ಮುಗುಳನಗುತ್ತಾ ಮೂಗಿನ ಮೇಲೆ ಬೆರಳಿಟ್ಟುಕೊಂಡು “ನಿತ್ಯಿ, ಜೋಡಿ ಬಹಳ ಜೆನಾಗಿದೆ ಅಲ್ಲೋ ?” ಎಂದರು ಜಾನಕಮ್ಮು.

“ನಿನ್ನ ಗಂಡ ಸರ್ವಿಸ್ ನಲ್ಲಿ ಜೆನಾಗಿಲ್ಲದೆ ಇರೋ ಕೆಲಸ ಯಾವುದನ್ನು ಮಾಡಿದ್ದಾನೆ, ಹೇಳು ?” ಎನ್ನುತ್ತಾ ಜಾನಕಮ್ಮುನ ಭುಜವೇರಿಸಿ ನಕ್ಕರು.

○ ○ ○ ○

ಇಂಟಿರ್ ವಲ್ ನಲ್ಲಿ ಲೈಟ್‌ಗಳು ಹತ್ತಿ ಕೊಂಡಾಗ ಮಧುಮತಿಯ ಕಡೆ ನೋಡಿ “ಬೀಕ್ಚರ್ ಹೇಗಿದೆ” ಎಂದ ಪ್ರಸಾದಾರಾವ್.

ಅವಳು ಜವಾಬು ಕೊಡುವ ನೋಡಲೇ ಹಿಂದಿನ ಕುಚೆಯಲ್ಲಿದ್ದವ ರಾರೋ “ಶೀಫ್ರ್ಯಾನೇ ಸುಷ್ಪತ್ರ ಪ್ರಾಸ್ತು ರಸ್ತು !” ಎಂದರು ಮೆಲ್ಲನೆ. ಒಡನೆಯೇ ಕೆಲವು ಕಂಠಗಳು ಪಕವಕನೆ ನಕ್ಕವು.

“ಮನಿಗೆ ಹೋಗೋಣ” ರಭಸದಿಂದ ಎದ್ದು ನಿಂತಳು ಮಧುಮತಿ.

“ನುಷ್ಟಾ, ಏನಾಗಿಹೋಯಿಗ ? ಕೂತೋಡ್ಯೋ. ಸಿಕ್ಕರ್ ಬಹಳ ಜೆನಾಗಿದೆ” ಎನ್ನುತ್ತಾ ಅವಳ ಕೈಹಿಡಿಮುಕೊಂಡು ಪುನಃ ಕೂಡಿಸಿದ ಪ್ರಸಾದಾರಾವ್.

ತುಟಿಗಳು ಅದುರುತ್ತಿದ್ದರೆ, ನಿಷ್ಪಹಾಯಳಾಗಿ ಪ್ರಸಾದಾರಾವ್ ಕಡೆ ನೋಡಿದಳು ಮಧುಮತಿ.

“ಆಗ್ಗಿ ಬಿಡು. ಅದು ಅವರಿಗೆ ತಮಾವೆ! ಇನ್ನೆಮ್ಮು ದಿನ ಹೀಗೆ ಹೇಳುತ್ತಾರೆ!” ಮೆಲ್ಲಗೆ ಹೇಳಿದ ಪ್ರಸಾದ್.

○ ○ ○ ○

ಬಾಗಿಲನ್ನು ತೆರೆಯುತ್ತಾ ಜಾನಕಮ್ಮು “ಮಧೂ, ಇಬ್ಬರೂ ಬಡಿಸಿ ಕೊಂಡು ಉಟಪೂಡಿ ಬಿಡನ್ನು” ಎಂದರು ಆಕಳಸುತ್ತಾ.

“ಬಾ, ಬಡಿಸು !” ಎಂದಳು ಮಧುಮತಿ ಒರಟಾಗಿ.

“ಅದೇಕೆ ಹಾಗೆ ಕೋಪ ಮಾಡೊಂತ್ತೀತಿ ? ಜೆನ್ನಾಗಿದೆ. ನಿನ್ನ ಮಾತೆಲ್ಲಾ ನಡಿತಾ ಇದ್ದೆ ಹಾಗೇ ಬಿಡು” ಎಂದು ಇನ್ನೂ ಏನೋ ಹೇಳಲು ಹೋದ ಜಾನಕಮ್ಮನ ಮಾತನ್ನ ತಡೆಯುತ್ತಾ “ನಿಮ್ಮ ಮೇಲಲ್ಲ ಅವಳ ಕೋಸ” ಎನ್ನುತ್ತಾ ಮಧುಮತಿಯ ಕಡೆ ನೋಡಿ ಫ್ರೈನೆ ನಕ್ಕೆ ಪ್ರಸಾದಾರಾವಾ.

“ಯಾರೋ ಶೀಫ್ರಮೆ ಸುಪುತ್ರ ಪ್ರಾಸ್ತಿ ರಸ್ತು ಅಂತ ನಿಮ್ಮ ಮಗಳಿಗೆ ಅಶೀವಾದ ಮಾಡಿದರು. ಅವಳು ನನ್ನ ಭುಜದ ಮೇಲೆ ತಲೆ ಬಗ್ಗಿಸಿ ಏನೇನೋ ಹರಟುತ್ತಾ ಇದ್ದು. ಹಾಗೆ ಮಾತಾಡತ್ತಾ ಇದ್ದೆ ಮದುವೆ ಆಗೋಯ್ಯು ಅಂದೊಂಡಿದಾರೆ.”

“ಎನ್ನಿ !” ರೋಷದಿಂದ ಕೂಗಿದಳು ಮಧುಮತಿ.

“ಓಹೋ, ಅಂಬ್ರಿ ಅಂತಾರೇ. ಅದಕ್ಕೊಂಸ್ಟ್ರೇಟ್ ರವೇ ಅಷ್ಟು ರಂಪಾಟ ಮಾಡಿದ್ದೀ, ಅಯ್ಯೋ ! ಯಾರೋ ಅಯ್ಯೋಗ್ಯರು ಏನೋ ಅಂದಿಬ್ಬಾ ?..... ಆ ಮೂರು ಮೂಡಿ ಬಿದ್ದೆ ಅದೂ ಆಗುತ್ತೇ” ಎಂದು ಜಾನಕಮ್ಮನ ನಗುತ್ತಾ ಅದಿಗೆ ಮನೆ ಕಡೆ ಹೋದರು

“ಎನೋ ಅದು ನಗು, ಕೋವಾ” ಎನ್ನುತ್ತಾ ಪ್ರವೇಶಿಸಿದರು ವೆಂಕಟ ರಾಮಯ್ಯ, ತಹತೀಲ್ ದಾರರೂ ಅವರ ಹೆಂಡತಿ ಎಂದು ಜ್ಞಾಪಕ ಬಂದೊಡನೆ ಜಾನಕಮ್ಮ ಮುಸಿಮುಸಿ ನಗುತ್ತಾ ! “ಅಳಿಯ ಹೀಗೆಂದ” ಎಂದು ಮೇಲ್ಲನೆ ಉಸುರಿದರು.

“ಅದ್ದೆ ಸಿನ್ನನ್ನೇನ್ನೋ ಅತ್ತೇ ಅಂದೊಡಿದ್ದಾನಾಗ್ಗೀ, ನನ್ನ ಕತ್ತ ಮಾತ್ರ ಗುವಾಸ್ತಿಯಾಗೇ ಇದ್ದಾನೆ. ಅದೇ ತೊಂದರೆ !” ಎಂದರು ವೆಂಕಟ ರಾಮಯ್ಯ ನಗುತ್ತಾ,

ಎರಡು ಖಚಿತಗಳನ್ನೂ ತಾನೇ ಹಾಕಿ ವೈಭವದಿಂದ ಮಗಳ ಮದುವೆ ಮಾಡಿದರು ವೆಂಕಟರಾಮಯ್ಯ.

ತಾಯಿಯ ಚಿನ್ನದಲ್ಲಿ ಮಧುಮತಿ ಕೋರಿದ ಒಡವೆಗಳನ್ನು ಮಾಡಿಸಿದ ಪ್ರಸಾದಾ.

ತಾವು ಬೇರೆ ಸಂಸಾರ ಹೂಡಲು ಅನುಮತಿ ಕೋಡಬೇಕೆಂದು ಮತ್ತೊಮ್ಮೆ ವಿನಯದಿಂದ ಕೇಳಿದ ಪ್ರಸಾದ ವೆಂಕಟರಾಮಯ್ಯನವರನ್ನು.

“ಹೀಗೆ ಇನ್ನೊಮ್ಮೆ ಕೇಳಿ ನನ್ನ ಮನಸ್ಸು ನೋಯಿಸಬೇಡ. ರಾಜು,

ಗೋಪಿ ನನಗೆ ಚಿಕ್ಕ ಗಂಡುಮಕ್ಕಳು. ಈ ಮನೆ ದೊಡ್ಡ ಮಗ ನಿನ್ನನು. ನಾಲ್ಕು ಜನಮಕ್ಕಳು ಸತ್ಯಹೋದ ಮೇಲೆ ಲಕ್ಷ್ಮಿಯ ಹಾಗೆ ಹುಟ್ಟ ತನ್ನ ಹಿಂದೆ ಇಬ್ಬರು ತಮ್ಮಂದಿರನ್ನು ತಂದೊಂದಿದ್ದಾರೆ ಮಧು. ಅವಳನ್ನು ಬಿಟ್ಟು ನಾನು ನಿಮ್ಮತ್ತೆ ಇಬ್ಬರೂ ಇರಲಾರೆವು. ನಿನಗೆ ಈ ಮನೇಲಿ ಏನಾದೂ ತೊಂದರೆ ಇದೆ ನನಗೆ ಹೇಳು, ಅದನ್ನು ನಾನು ಸರಿಪಡಿಸ್ತೀನಿ” ಎಂದರು ವೆಂಕಟ ರಾಮಯ್ಯ ಅವನ ಮಾತುಗಳನ್ನು ತಳ್ಳಿಹಾಕುತ್ತಾ.

“ಅದಲ್ಲಿ ನಿಮ್ಮ ಪಕ್ಕದ ಮನೇಲೇ ...”

“ಅದೇ, ಪುನಃ ನಾನು ಬದುಕಿರೋ ಅಷ್ಟ ದಿನ ಬೇರೆ ಸಂಸಾರದ ಮಾತು ಎತ್ತೊಂದಕ್ಕೆ ಅವಕಾಶವಿಲ್ಲ” ಎಂದು ನುಡಿಯಿತು ಅವರ ಕಂಚಿನ ಕಂಠ.

○ ○ ○ ○

ಆ ಮನೆಯಲ್ಲಿ ಪ್ರಸಾದಾಗೆ ಸರ್ವ ಸಾಪ್ತಂತ್ರ್ಯ. ವೆಂಕಟರಾಮಯ ನಶಂಗೆ ಅಚ್ಚಮೆಚ್ಚಿನ ಅಳಿಯ, ಜಾನಕಮೃನವರಿಗೆ ಹಿರಿಯ ಮಗನಾಗ ಮಧುಮತಿಗೆ ಒಳ್ಳಿಯ ಗಂಡನಾಗಿ, ರಾಜು, ಗೋಪಿ ಇವರಿಗೆ ಅಪ್ತ ಸ್ನೇಹಿತನಾಗಿ ಎಲ್ಲರ ಆದರ ಅಭಿಮಾನಿಗಳನ್ನು ಸೂರೀಗೊಂಡ ಪ್ರಸಾದಾ.

ಯಾವ ಚಿಕ್ಕ ವ್ಯವಹಾರವೇ ಆಗಲಿ ಯಾವ ಸಣ್ಣ ವಿನಯವೇ ಆಗಲಿ. “ನಮ್ಮ ಅಳಿಯನ್ನು ಒಂದು ಮಾತು ಕೇಳಿ ಹೇಳ್ತೀನಿ” ಎನ್ನ ಶ್ರದ್ಧರು ವೆಂಕಟ ರಾಮಯ್ಯ.

ಸುಖ ಸಂತೋಷಗಳಿಂದ ಕೂಡಿದ್ದ ಆ ಸಂಸಾರವನ್ನು ಕಂಡು ಎಲ್ಲರೂ ಮೆಚ್ಚಿತ್ತದ್ದರು. ಹಾಗೆ ಏದು ವರ್ಷಗಳು ಬಹು ಬೇಗ ಉರುಳಿಹೋದವು.

ರಾಜಶೇಖರ ಉದ್ಯೋಗಸ್ಥನಾದ. ಗೋಪಿಯ ಓದು ಪೂರ್ತಿ ಯಾಯಿತು. ಜಾನಕಮೃನವರಿಗೆ ಮಾತ್ರ ಮಗಳಿಗೆ ಇನ್ನೂ ಮಕ್ಕಳಾಗಲಿಲ್ಲವಲ್ಲ ಎಂಬ ಯೋಚನೆ ಇತ್ತು. ಜಾತಕಗಳನ್ನು ತೋರಿಸಿದರು. ಹರಕೆಗಳನ್ನು ಹೊತ್ತರು. ಡಾಕ್ಟರುಗಳಿಗೆ ತೋರಿಸಿದರು. ಇಸ್ತೇಲ್ಲಾ ಆದ ಮೇಲೆ ಮಧುಮತಿಗಭವತಿಯಾದಳು.

○ ○ ○ ○

ಸಾನ್ನ ಮಾಡಿ ಒಂದೆ ಪ್ರಸಾದ ತಲೆಯನ್ನು ಟಿವಲಿನಿಂದ ಬರಿಸು ಕೊಳ್ಳುತ್ತಾ, “ಈತ್ತು ನಿಮ್ಮ ಹುಟ್ಟದ ಹಬ್ಬ, ಏನಿಗೆ ಮಾಡಿದು ಕೇಳು ಅಂದು ಅಮ್ಮ” ಎಂದಳು ಮಧುಮತಿ.

ಗಂಡ ಹಂಡತೆ

ಕನ್ನಡಿಯ ಮುಂದೆ ನಿಂತು ತಲೆ ಬಾಕಿಕೊಳ್ಳುತ್ತಾ ಹುಟ್ಟು “ನನ್ನ ಹುಟ್ಟು ಹಬ್ಬಿ ನಿಮ್ಮ ತಾಯಿಯವರಿಗೆ ಜ್ಞಾಪಕ ಬರುವಷ್ಟು ಇವುಗಳು ಪ್ರಸ್ತರಾತ್ಮೆ ಪುನ್ನೇಲಿ ಇನ್ನಿಲ್ಲಿ ಅಂದ ಹಾಗಾಯ್ತು. ಇಂದಿಗೆ ಸರಿಯಾಗಿ ಮೂರವತ್ತು ತುಂಬಿತು. ಮುದುಕ ಆಗಹೋಗ್ರಿದ್ದಿಲ್ಲಿ” ಎಂದ ಅವಳ ಮುಖ ನೋಡಿ ನಗುತ್ತಾ.

“ಮುನ್ವತ್ತು ವರ್ಷಕ್ಕೆ ಮುದುಕನಾಗಬಿಟ್ಟಾರು? ನನಗಿನ್ನೂ ಇಪ್ಪತ್ತು ಇಪ್ಪತ್ತು ಮೂರು ವರ್ಷವೂ ಆಗಿಲ್ಲವಲ್ಲ! ಆಗಲೇ ನೀವು ಮುದುಕರಾಗಬಿಟ್ಟು ತಾತನೋಂದಿಗೆ ಸಂಸಾರಾನ? ” ಹಾಸ್ಯ ವಾದುತ್ತಾ ನಕ್ಕಳು ಮಧು ಮತಿ.

“‘ಕರೀಕ್ಷ’.....ನಾನು ತಾತ ಆಗಬೇಕಾದ್ದೇ ಮೊದಲು ನೀನು ತಾಯಿ ಆಗೀಡ್ಡಾವು?ಮಧು! ಬೇಗ! ನನಗೆ ಸಿಹಿ ವಿಶಾಯಿ ಬೇಡ. ಮುದ್ದಾಗಿ ‘ಅಪ್ಪು’ ಅಂತ ಕೂಗೋ ಮಂಗ ಬೇಕು. ಕೊಡ್ಡೀ ತಾನೇ!” ಅವಳ ಮುಖ ವನ್ನು ತನ್ನ ಕೈಲಿ ಹುಡಿದು ಹೇಳಿದ.

“ಅಬ್ಬಿ! ಏನ್ನೀ ಇದು! ನಿಮಗೂ ಹಾಸ್ಯ! ” ಅವನಿಂದ ನಾಲ್ಕು ಹೆಚ್ಚೆ ಹಿಂದಕ್ಕೆ ಹೋಗಿ ನಾಚಿಕೆಯಿಂದ ತಲೆ ತಗಿ ಸಿದಳು ಮಧುಮತಿ.

“ನಿಮಗೂ ಹಾಸ್ಯ ಅಂದೇ? ಇನ್ನಾರು ಹಾಸ್ಯ ವಾಡ್ಡಿದಾರೆ ಮಧೂ?”

“ಎಲ್ಲರಿಗೂ ಅದೇ ಹಾಸ್ಯ. ಚೆನಾಗಿ ತಿನ್ನ ಅಂತಾರೆ ಅನ್ನ. ಹತ್ತು ಸಲ ಮಹಡಿ ಹತ್ತಿ ಇಳಿದು ವಾಡ್ಡೀಡಾ ಅಂತಾರೆ ಅಪ್ಪ. ರಾಜು, ಗೋಸಿ ಅಳಯನ ಹಾಗೆ ಚೆನ್ನಾಗಿರಬೇಕು ಅಂತಾರೆ. ಕೆಲಸದದಳು ಒಳ್ಳೀ ಸೀರೆ ಉಡಿಸಬೇಕು ಅಂತಾಳೆ. ಎಲೂ, ಸ್ವಾಧೀನಾರ್ಥಿ! ” ನಾಚಿಕೆಯಿಂದ ಅವಳ ಮುಖ ಕೆಂಪಾಯಿತು.

“ಅಮ್ಮಾ, ಕೆಳ್ಳೀ! ಎಲ್ಲರಿಗೂ ತಿಳಿದ ವಿವಯವನ್ನು ನನ್ನತ್ತ ಮುಚ್ಚಿಟ್ಟು ಅಂದ ಹಾಗಾಯ್ತು! ” ಸಂತೋಷದಿಂದ ಅವಳನ್ನು ತನ್ನ ಎರಡೂ ಕೈಗಳಿಂದಲೂ ಬರಸೆಹಿದು ಆಪ್ಪಿಕೊಂಡು ಅವಳನ್ನು ಚುಂಬಿಸಿದ.

“ಹೋಗ್ರೀ. ಅದಕ್ಕೇ ನಿಮಗೆ ಹೇಳಬಾರದು ಅಂದ್ವಾಂಡೆ.” ಅವನಿಂದ ದೂರ ಸರಿದು ಮಧು ಕೋಪ ಅಭಿನಯಿಸಿದಳು.

○ ○ ○ ○

ದೂರದಲ್ಲಿದ್ದ ಚೆಚೆನ ಗಂಟೆ ಟಿಂಗ್, ಟಿಂಗ್ ಎಂದು ಎರಡು ಸಲ ಹೊಡಿಯಿತು. ಗತಜೀವನ ನೆಲುಕು ಹಾಕುತ್ತಿದ್ದ ಪ್ರಸಾದಾರಾವಾಗೆ ನಿಡ್ದೆ

ಹತ್ತು ಲಿಲ್ಲ. ಸುಸ್ತಾದರಾವ್ ದೀರ್ಘವಾದ ನಿಟ್ಟು ಸಿರುಬಿಟ್ಟು. ನಿದ್ದೇ ಮಾಡುತ್ತಿದ್ದ ವಾಸುವಿನ ತಲೆ ನೇವರಿಸಿ ಮೃದುವಾಗಿ ಅವನ ಹೆಕ್ಕೆಯು ಮೇಲೆ ಕೈಯನ್ನಾಡಿನಿ ದರು. ಒಂದು ಸೆಲ ಪಕ್ಕಕ್ಕೆ ತಿರುಗಿ ಪುನಃ ನಿದ್ದೇ ಹೋದ ವಾಸು.

ಚೆಳಗ್ಗೆ ವಾಸುವಿಗೆ ಬಲವಂತದಿಂದ ಕಾಫಿ ತಿಂಡಿ ತಿನ್ನಿಸಿದರು ಪ್ರಸಾದ್ರಾವ. ಏನೋ ಸೀರಿಯಸ್ತಾಗಿ ಯೋಚಿಸುತ್ತಿದ್ದ ಪ್ರಸಾದ್ರಾವ, “ಮತ್ತೆ ನಾನು ಹೊರಡಿತ್ತೀನಿ, ಮತ್ತೆ ನಾನು ಹೊರಡಿತ್ತೀನಿ” ಎಂದ ವಾಸುವಿನ ಮಾತಿಗೆ ಚೆಚ್ಚಿಬಿಡು, “ಇಲ್ಲಿಕೂತ್ತೋ, ನಿನ್ನತ್ರ ಒಂದು ವಿಷಯಹೇಳಿಕು” ಎಂದರು.

ತಲೆ ತಗ್ಗಿಸಿ ಮೌನವಾಗಿ ಕುಳಿತ ವಾಸು. ಏನೋ ನಿಶ್ಚಯಕ್ಕೆ ಬಂದವ ರಂತೆ ನಿರಾಳವಾಗಿ ಉಸಿರುಬಿಟ್ಟು, “ನಾನು ನಿನ್ನ ತಂದೆಯೆಂದೂ, ನಿನಗೆ ಇದುವರೆಗೂ ಆಶ್ರಯ ಕೊಟ್ಟು ಎಲ್ಲರಿಗಿಂತ ಹೆಚ್ಚಿನವನೆಂದೂ, ಹುದುಕಿ ಕೊಂಡು ನನ್ನಲ್ಲಿಗೆ ಬಂದಿದ್ದೀ. ನನಗೆ ಆದಕ್ಕೆಂತ ಇನ್ನೇನು ಬೇಕು ಹೇಳು, ನನಗೆ ಬಹಳ ಸಂತೋಷವಾಗಿದೆ. ನಿನಗೋ ಸ್ವರೂಪನು ಬೇಕಾದೂ ಮಾಡಿತ್ತೀನಿ. ಆದರೆ—” ಎನ್ನುತ್ತಾ ವಾಸುವಿನ ಕಡೆ ನೋಡಿದ ಪ್ರಸಾದ್ರಾವ್.

“ಹೇಳಿ ಸಾರ್ ! ನನ್ನನ್ನ ಓದಿಸೋದಕ್ಕೆ ಸಾಧ್ಯ ಇಲ್ಲ ಅಂತೀರಾ ?” ಸುಸ್ತಾಗಿ ಬೇಸರವಾಗಿದ್ದ ವಾಸುವಿಗೆ ಆದೇ ಹೋಚಿರಬೇಕು. ಕಂದಿದ ವಾಸುವಿನ ಮುಖನನ್ನು ಪರಿಶೀಲಿಸಿದ ಪ್ರಸಾದ್ರಾವ್.

ತಾಯಿತಂದೆಯರ ಬಳಿ ಮುದ್ದಿನಿಂದ ಬೆಳೆಯುವ ಹುಡುಗರಿಗಿಂತ ಬೇರೆ ಯವರ ಆಸರಿಯಲ್ಲಿ ಕಷ್ಟಪಡುತ್ತಾ ದರಿದ್ರದಲ್ಲಿ ಬೆಳೆಯುವ ಹುಡುಗರಿಗ ಮನಸ್ಸು ವಯಸ್ಸಿಗೆ ಮಿರಿ ಬೆಳೆದಿರುತ್ತದೇನೋ ಎಂದುಕೊಳ್ಳತ್ತಾ, “ಅದಲ್ಲ ಮಗು ! ಏಕೆ ಓದಿಸೋದಿಲ್ಲ, ಓದಿಸ್ತೀನಿ. ನಾನು ಅವರೆಲ್ಲ ಹೇಳಿ ದಂತಿ ಓದಿಸೋದಿಲ್ಲ ಅಂತ ಹೇಗೆ ಹೋಳೋದಕ್ಕೆ ಸಾಧ್ಯ. ಅದೂ ಅಲ್ಲದೆ ನಿನ್ನನ್ನ ಬಿಟ್ಟು ನನಗಿನಾಂದಾರಿ ? ಅದರಿ.....” ವಾತನ್ನು ನಿಲ್ಲಿಸಬಿಟ್ಟು ಪ್ರಸಾದ್ರಾವ್ ಕಡೆ ಆತುರದಿಂದ ನೋಡಿದ ವಾಸು.

ಇಬ್ಬರ ಮಧ್ಯೆ ಎರಡು ಕ್ಷೇತ್ರ ಮೌನವಾಗಿ ಕಳೆಯಿತು.

“ನೀನು ಇಲ್ಲಿಗೆ ಬಂದಯ್ದೂ, ನಾನು ನಿನ್ನನ್ನು ಓದಿಸಲು ಒಸ್ಪುಕೆಂಡಿ ರುವುದೂ ತಿಳಿಯಕೂಡು. ಈ ವಿಷಯ ಯಾರಿಗೂ ತಿಳಿಯುವುದು ನನಗಿವ್ವ ವಿಲ್ಲ” ಆ ಧ್ವನಿ ಗಂಭೀರವಾಗಿಯೂ ಧ್ವಂಧಾಗಿಯೂ ಇತ್ತು.

“ಅದು ಹೇಗೆ ಸಾಧ್ಯ ?” ನತ್ಯೇನ್ನನಾದ ವಾಸು.

“ಗೋಪಾಲನಿಗೆ ಮಾತ್ರ ಸೇಳು, ಯಾರಿಗೂ ಹೇಳಿಕೊಡು ಎಂದು ಅವನಿಗೆ ಹೇಳು. ನಾನೂ ಕಾಗದ ಬರೀತೀನಿ. ನೀನು ಯಾವಾಗಲೂ, ಎಂತಹ ಸಮಯದಲ್ಲಿ ನಾನಿಲ್ಲಿದ್ದೇನೆ ಎಂದೂ, ನಾನು ಓದಿಸುತ್ತಿದ್ದೀನಿ ಎಂದೂ ನಿನ್ನವರಾರಿಗೂ ತಿಳಿಸುವುದಿಲ್ಲ ಎಂದು ಮಾತುಕೊಡು” ಕೈ ಮುಂದಕ್ಕೆ ಚಾಚಿ ದರು ಪ್ರಸಾದರಾವ್, ಅವರ ಧ್ವನಿಯಲ್ಲಿನ ಗಾಂಭೀರ್ಯ ಸಡಿಲವಾಗಲಿಲ್ಲ.

ಭಯದಿಂದ, ಹೆದರುತ್ತಾ ಏನೋಽ ಆಗಹೋದಂತೆ, ಏನೂ ಅಥ ಹಾಗದಂತೆ ಪ್ರಸಾದರಾವ್ ಕಡೆ ನೋಡಿದ ವಾಸು.

ವುನಃ ಕೆಲಕ್ಕಣಗಳು ಮೌನದಿಂದ ಸಾಗಿತು.

“ನೀವು ಹಾಗೆ ಮಾತು ಕೊಡಬೇಕು ಕೊಡದಿದ್ದೆ ನಾನು ಓದಿಸೋದಿಲ್ಲ. ಕಿಶ್ತುಹೋದ ದಾರವನ್ನು ಗಂಟುಹಾಕಬೇಕೆಂದೂ, ಇಳಿದ ಹೊಸಲನ್ನು ಹತ್ತು ಬೇಕೆಂದೂ ನಾನು ಅಶಿಸೋದಿಲ್ಲ. ಆದರೆ ನೀನು ಕಲೆಕ್ಕರ್ ಆಗಿ...” ಅವನ ಹಲ್ಲಾಗಳು ಕರೆಕರ ಶಬ್ದ ಮಾಡಿದವು.

ವಾಸುವಿನ ಮುಖ ಬೇಗ ಬೇಗ ಬದಲಾಯಿಸುತ್ತಿದ್ದ ಭಾವನೆಗಳೊಂದಿಗೆ ಕೆಂಪಾಯಿತು. ಪ್ರಸಾದರಾವ್ ಕೈ ತನ್ನ ಎರಡು ಕೈಗಳಲ್ಲಿ ಪುಡಿದು ಕೊಳ್ಳುತ್ತಾ “ಹಾಗೇ ಆಗಲಿ. ನಿನ್ನ ಅನುಮತಿ ಪಡೆಯಿದೆ ಯಾರಿಗೂ ತಿಳಿಯಪಡಿಸೋಲ್ಲ, ನನ್ನನ್ನ ಓದಿಸಿ” ಎಂದ. ಎದೆಯಲ್ಲಿ ಹಪ್ಪಿಗಟ್ಟಿದ್ದ ದುಃಖ ಪ್ರವರ್ಹಿಸಿತು.....

ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಾಸುವನ್ನು ಒದೆಗಪ್ಪಿಕೊಳ್ಳುತ್ತಾ, “ಭೀ ! ಭೀ ! ಎಲ್ಲಿ ನನ್ನ ಕಡೆ ನೋಡು !” ಎಂದು ಸಮಾಧಾನ ರೇಳಬೇಕೆಂದಿದ್ದ ಪ್ರಸಾದರಾವ್ ಹೃದಯ ಕರಗಿ ಕಣ್ಣಿಗಳಲ್ಲಿ ನೀರು ತುಂಬಿ ಧ್ವನಿ ಶುದ್ಧ ವಾಯಿತು. ಪರಪಟಪನೆ ಎರಡು ಕಣ್ಣೀರಿನ ಬೊಟ್ಟು ವಾಸುವಿನ ತಲೆಯ ಮೇಲೆ ಬಿತ್ತು.

ಕೆಲ ಕ್ಕಣಗಳು ಹಾಗೆಯೇ ಇದ್ದಬಿಟ್ಟರು. ಆ ತಂದೆ ಮಕ್ಕಳು....ಒಬ್ಬರನೇಷ್ಟಬ್ಬರು ಬಿಟ್ಟಿರಲಾರೆವು ಎಂಬಂತೆ.

“ಮಾನೂ, ಏಳು ವಾಸು ! ನೋಡು, ಮುಖ ತೊಳಿದುಕೊ, ಟ್ರೀಲುನಾಗೆ ಬೈಂ ಆಗಹೋಗುತ್ತೆ. ಬಿಕ್ಕ ಮಾವನ ಉರಿನಲ್ಲೇ ಸೀಟಿಗೆ ಅಪ್ಪೆಲ್ಲ

ಮಾಡು. ನಾನು ದುಡ್ಡುಕೊಡ್ಡೇನಿ, ಇನ್ನೇನಿಲ್ಲ ನಾನು ಓದಿಸ್ತೇನಿ ಅನೇನ್ನೇ ವಿಷಯ ಗೊತ್ತಾದ್ದೇ ಹೊಟ್ಟೆಚ್ಚು ಪಡೋವ್ವು ಇರ್ತಾರೆ. ನಿನ್ನ ಓದು ಸಾಗದ ಹಾಗೆ ಮಾಡ್ತಾರೆ. ಅದರಿಂದ ಹೇಳಿದೆ ಅಷ್ಟೇ. ನಮ್ಮವರೆಲ್ಲ ಚೆನ್ನಾಗಿ ದಾರೆ ತಾನೇ?” ಎಂದರು ಪ್ರಸಾದಾರಾವ್ ಮಗನನ್ನು ಸಂತೃಪ್ತತಾತ್ಮ.

ಎನ್ನೇನೋ ಕೇಳಿ ತಿಳಿದುಕೊಳ್ಳು ಬೇಕೆಂಬ ಆಸೆಯನ್ನು ಇಬ್ಬರೂ ಹಕ್ತಿ ದರು.

ಬೇಗ ಬೇಗ ಪ್ರಯಾಣಸೆನ್ನುದ್ದನಾದ ವಾಸು. ಅವನನ್ನು ಬೀಳೊನ್ನು ಡಲು ಸೈಫನಾಗೆ ಹೊರಡಲು ಸಿದ್ಧರಾದರು ಪ್ರಸಾದರಾವ್.

“ವಾಸು, ಈ ಹಣ ಭದ್ರವಾಗಿಟ್ಟೋ, ಈ ಕಾಗದವನ್ನು ಮಾವನಿಗೆ ಕೊಡು. ನಡಿ, ಸೈಫನಾಗೆ ಬರ್ತಿಸಿ” ಎಂದರು ಪ್ರಸಾದಾರಾವ್.

ಹಣ ತೆಗೆದುಕೊಳ್ಳುತ್ತಿದ್ದರೆ ವಾಸುವಿನ ಕೈ ನಡುಗಿತು. ಮೂರು ನೂರು ರೂಪಾಯಿನ ನೋಟುಗಳು ಕಣ್ಣಗಳನ್ನು ಅಗಲವಾಗಿ ಬಿಟ್ಟು “ಇಮ್ಮು ಹಣ ಬೇಕಾಗುತ್ತು?” ಎಂದ.

“ಫೀಸ್ ಕರ್ಟ್ಟಿಬೇಕು. ಪುಸ್ತಕಗಳನ್ನು ಕೊಂಡೊಂಬೇಕು, ಅಲ್ಲಾತ್ತ? ಇರಲಿ, ಮಾವನ ಅಡ್ಡೆಸ್ ಬರಿ” ಎನ್ನುತ್ತಾ ಒಂದು ಕಾಗದವನ್ನಿತ್ತರು.

“ನಿಮ್ಮ ಕರೆಕ್ಕಾ ಅಡ್ಡೆಸ್ ಇದೇ ತಾನೇ?” ಎನ್ನುತ್ತ ಗೋಪಾಲರಾವ್ ಅಡ್ಡೆಸ್ ಬರೆದುಕೊಟ್ಟಿ ವಾಸು.

“ಉಂ.....ಮಾವ ಕೊಟ್ಟಿರೂ ಅಡ್ಡೆಸ್ಸೀ. ಹೋದ ಮೇಲೆ ನಿಶ್ಚಯಾಗಿ ಕಾಗದ ಬರಿ” ಎಂದರು ಪ್ರಸಾದರಾವ್.

ಸೈಫನಾವರಿಗೂ ಇಬ್ಬರೂ ಹೊನವಾಗಿಯೇ ನಡೆದರು. ಟಿಕಟ್ಟಾ, ಸ್ವಲ್ಪ ಚಿಲ್ಲರೆ, ಹತ್ತು ರೂಪಾಯಲ್ಲಿ ಟಿಕಟ್ಟಾಗಿ ಆಗಿ, ಉಳಿದ ಒಂದು ರೂಪಾಯಿನ ಕೆಲವು ನೋಟುಗಳನ್ನು ವಾಸುವಿನ ಜೋಬಿನಲ್ಲಿದುತ್ತಾ, “ಹುಷಾರಾಗಿ ಹೋಗು. ಸುಮ್ಮನೆ ಎನ್ನೇನೋ ಯೋಚನೆ ಮಾಡಬೇಡ. ಹಣ ಬೇಕಾದಾಗ ಬರಿ. ಕಾಲ ಬಾದಾಗ ನಾನೇ ನಿನಗೆ ನನ್ನ ಎಲ್ಲ ವಿಷಯಗಳನ್ನೂ ಹೇಳ್ತೇನಿ, ಚಿಕ್ಕ ಮಾವ ಗೋಪಾಲನ ವಿನ ಇನ್ನಾರಿಗೂ ತಿಳಿಸಬೇಡ” ಎಂದು ಮತ್ತೊಂದು ಸಲ ಚ್ಚರಿಸಿದರು, ಪ್ರಸಾದಾರಾವ್.

ಪ್ರೈನ್ ಕದಲುತ್ತಿದ್ದರೆ ವಾಸುವಿನ ಕೈ ತನ್ನ ಕೈಗಳಲ್ಲಿ ತೆಗೆದುಕೋಂದು

ಗಂಡ ಹೆಡತಿ

ಆಪ್ಯಾಯತೆಯಿಂದ್ದುಹಿಸುಕುತ್ತಾ, “ರಜೆ ಬಂದೊಡನೆ ಬರ್ತೀ ತಾನೆ ? ” ಎಂದರು ಅದ್ವರ್ತ ಸ್ವರದಲ್ಲಿ.

“ಬರ್ತೀನಿ” ಆ ಧ್ವನಿಯಲ್ಲಿ ಕೃತಜ್ಞತೆ.

○

○

○

○

“ವಾಸು ವಾಪಸ್ ಬಂದಂತಿದೆ. ನಿನ್ನೊಂದಿಗೆ ಏನಾದೂ ಹೇಳಿದಾನ್ನ ? ” ಎಂದು ಕೇಳಿದರು ಗೋಪಾಲರಾವ್ ಹೆಡತಿಯನ್ನು.

“ಬಂದ್ದುಲ, ಎರಡ್ದುಲ ಕೇಳೈ ವಾಸೂ, ಕಾಲೇಜಿಗ ಸೇರಲು ನಿಟ್ಟಿಗೆ ಅನ್ನೊ ಮಾಡ್ತೀಯೂ, ಅಂತ. ಮಾವ ಬರ್ಲಿನ್, ಹೇಳೈನಿ ಅತ್ತಿ ಎಂದು” ಎಂದು ಹೇಳಿದಳು ಲಷ್ಟೆತು.

“ವಾಸೂ” ಕೂಗಿದರು ಗೋಪಾಲರಾವ್.

ವಾಸೂ “ಒಪ್ಪೊಂಡಿದಾನ್ನರೆ ಮಾವ ಫೀಸ್ ಕಟ್ಟೊಂದಕ್ಕೆ” ಎಂದು ಹೇಳಿದ ನಿಧಾನವಾಗಿ.

“ಬಾ, ಏನು ಸಮಾಚಾರ ? ತಕ್ಕಣ ವಾಪಸ್ ಬಂದುಬಿಟ್ಟೆಯಲ್ಲಾ” ಎನ್ನುತ್ತಾ ವಾಸುವಿನ ಕೈಹಿಡಿದು ತನ್ನ ರೂಮಿಗೆ ಕರೆದೊಯ್ದರು. “ಆ ಒಪ್ಪೊಂಡಾನ್ನ ನಿಮ್ಮ ದೊಡ್ಡ ಮಾನ ? ಮೊದಲು ನೀನು ಮನೆಯಿಂದ ಹೊರಟು ಬಂದಾಗ ಗಪ್ ಚಿಪ್ ಅಂತ ಸುಮ್ಮೆ ಇದ್ದಲ್ಲ, ಹೇಳು, ನೀನು ಏನು ಕೇಳೈ ? ” ಎಂದು ಕೇಳಿದರು ತಾನು ಮಲಗಿ ತನ್ನ ಪಕ್ಕದಲ್ಲಿ ವಾಸುವಿಗೆ ಕೂಡಲು ಜಂಗ ತೋರಿಸುತ್ತಾ.

ಕೆಲವು ಕ್ರಿಂತ ಮೌನವಾಗಿ ಕಳೆದ ನಂತರ “ಯಾಕೋ, ಮಾತಾಡೋ ದಿಲ್ಲ ? ” ಎಂದರು ಗೋಪಾಲರಾವ್ ಮುಗ್ಗಳ್ಳಿಗುತ್ತಾ.

“ನಿನ್ನತ್ತೆ ಕೊಂಚ ಮಾತಾಡ್ದೀಕಾಗಿದೆ ಮಾವ” ಎಂದ ಲಷ್ಟೆಯ ಕಡೆ ಒಮ್ಮೆ ನೋಡಿ ತಲೆ ಬಗ್ಗಿಸಿ.

ಹೋಗೆಂಬಂತೆ ಸನ್ನೆ ಹೂಡಿದರು ಗೋಪಾಲರಾವ್, ಲಷ್ಟೆಯ ಕಡೆ ನೋಡಿ. “ಉಂಂ, ಈಗ ಹೇಳು” ಎಂದರು ವಾಸುವಿನ ಮುಖವನ್ನು ಅತುರ ದಿಂದ ದಿಟ್ಟಿಸುತ್ತಾ.

“ನಮ್ಮ ತಂದೆ.....ನಮ್ಮ ತಂದೆ.....ಅಂದರೆ ನೀನು ಅಡ್ರೆಸ್ ಕೊಟ್ಟಿದ್ದೆ ಯಲ್ಲ ? ಹೋದೆ” ಎಂದ ವಾಸು. ಅವನ್ ಧ್ವನಿ ಕಂಪಿಸುತ್ತಿತ್ತು.

ಕಣ್ಣಾಗಳನ್ನು ಕೀರಿದುಮಾಡಿ, “ಏನು ನೀ ಹೇಳುತ್ತೋದು? ನಿಮ್ಮ ತಂದೆಯವರ ಬಳಿಗೆ ಹೋಗಿದ್ದಾ? ನಿಜವಾಗ್ಗಲ್ಲ!” ಎನ್ನುತ್ತಾ ಸಂಬಲಾಗ ದಂತೆ ಸಂಭ್ರಮದಿಂದ ಎದ್ದು ಕೂತರು ಗೋಪಾಲರಾವ್.

“ಹೌದು ಮಾವು, ಅವರೇ ಓದಿಸ್ತಿನಿ ಅಂದ್ರು. ನನಗೆ ದುಡ್ಡು ಕೂಡಾ ಕೊಟ್ಟು.”

“ನೀ ಅವರ ಮಗ ಅಂತ ಹೇಗೆ ಕಂಡುಹಿಡಿದು?...ಭೇಸುಳ್ಳು!” ಎನ್ನುತ್ತಾ ನಕ್ಕಿಟ್ಟಿರು ಗೋಪಾಲರಾವ್.

“ನಿಜವಾಗ್ಗಲ್ಲ, ಬೇಕಾದ್ದೆ ಇದೋ ನೋಡು, ನಿನಗೆ ಈ ಕಾಗದ ಕೊಡು ಅಂತ ಹೇಳಿದರು. ನಾನೇ ಹೇಳ್ಣಿ ನಿಮ್ಮ ಮಗ ಅಂತ” ಎನ್ನುತ್ತಾ ಕಾಗದ ಗೋಪಾಲರಾವ್ ಕೃಗೆ ಕೊಟ್ಟು ವಾಸು.

ಆತುರದಿಂದ ಸರಸರನೆ ಓದಿ, “ಉಂ, ಹೇಳು, ನಿಮ್ಮತ್ತಿಗೆ ಗೋತ್ತಾದ್ದೂ ಪರವಾಗಿಲ್ಲ ಬಿಡು. ಅವರ ಉದ್ದೇಶ ಏನೋ! ಹೋಗ್ಗಿ, ಯಾಗೇ ಆಗ್ಗಿ, ಉಂ, ಈಗ ಹೇಳು. ಹೇಗೆ ಹೋದೆ? ನಿನ್ನ, ಅವರ ಮಧ್ಯ ಸಂಭಾಷಣೆಹೇಗೆ ನಡೆಯಿತು?” ಎಂದು ಕುತೂಹಲದಿಂದಲೂ ಸಂತೋಷದಿಂದಲೂ ವಾಸುವಿನ ಭುಜಗಳನ್ನು ಹಿಡಿದು ಅಲ್ಲಾಡಿಸಿದರು.

ವಾಸು ಹೇಳಿದ ಪ್ರತಿ ಮಾತನ್ನೂ ಆಸಕ್ತಿಯಿಂದ ಕೇಳಿದ ಗೋಪಾಲರಾವ್ “ನೀನೇನೋ ನಮ್ಮ ಅಕ್ಕನ ಮಗ ಅಂದ್ರೆ! ವರಿಗುಡ್ಡಾ...ಶಭಾಷ್ಣಾ! ಮುಂದಕ್ಕೆ ಬರ್ತಿ ವಾಸು! ಪ್ರಪಂಚದಲ್ಲಿ ಬದುಕೋದು ಹೇಗೆ ಅಂತ ನಿನ ಗೋತ್ತು” ಎನ್ನುತ್ತಾ ಉತ್ತಾಹದಿಂದ ಸಂತೋಷದಿಂದ ಹೋಗಳಿ, “ಹೋಗಿ ಮಲಕ್ಕೋ, ನಾಳೆ ಪ್ರಸ್ನಾಪಾಲ್ ರವರನ್ನು ನೋಡೋಣ.”

“ಯಾರಿಗೂ ತಿಳಿಸಬೇಡ ಮಾವು” ಎಂದ ಎದ್ದು ನಿಲ್ಲಿತ್ತಾ.

“ತತ್ತ್ವಿಗೆ ಮಾತ್ರ ತಿಳಿಸಬೇಕು. ಇಲ್ಲದೆ ಇದ್ದೆ ಸ್ವಲ್ಪ ತೊಂದರೆ, ಅದಮ್ಮ ಬೇಗ ನಿಮ್ಮ ತಂದೇನ ಹೋಗಿ ನೋಡ್ತಿನಿ” ಎಂದರು ಗೋಪಾಲರಾಯರು.

ಎಷ್ಟವನ್ನೂ ವಿವರವಾಗಿ ಗಂಡನಿಂದ ತಿಳಿದುಕೊಂಡ ಲಕ್ಷ್ಮಿ, “ಹುಡುಗ ಗಟ್ಟಿಗನೇ! ಎಂದು ಹೇಳಿ ಕಣ್ಣಾಗಳನ್ನು ರಳಿಸಿ ನಕ್ಕಿಳು.

ಕಾಲೇಜಿನಿಂದ ಕುಬಂದ ವಾಸುವನ್ನು “ನಿಮ್ಮ ತಂಡಿಗೆ ಕಾಗದ ಬರಿದೆಯಾ ?” ಎಂದು ಕೇಳಿದರು ಗೋಪಾಲರಾವ್.

“ಹೇಗೆ ಬರೀಬೇಕೋ ?” ನಾಚಿದಂತೆ ಹೇಳಿದ ವಾಸು.

“ಶಾಭಾಷ ! ನಿಮ್ಮಪ್ಪನಿಗೆ ಸರಿಯಾದ ಮಗ ನೀನು : ತಂದೆ ಹೆತ್ತಿರಕ್ಕೆ ಹೊಗಿ ಸಂಧಿ ಮಾಡಿಕೊಳ್ಳೋದಕ್ಕೆ ಗೊತ್ತಾಯ್ತು. ಕಾಗದ ಬರಿಯೋದಕ್ಕೆ ಗೊತ್ತಾಗಲಿಲಾಪ್ ? ಕಾಲೇಜ್ ಸೇರಿದ್ದೀನಿ ಅಂತ ಬರಿ, ನಾನೂ ಬರೀತೀನಿ. ಆದರೂ ನೀನೂ ಬರೀಬೇಕು” ಎಚ್ಚರಿಸಿದರು ಗೋಪಾಲರಾಯರು.

“ಬರೀತೀನಿ, ಮಾನ ! ಬರೀಬೇಕು ಅಂದೊಳ್ಳಾತ್ತನೇ ಇದ್ದೂ ಏನೋ ಬರಿಯೋದಕ್ಕೆ ಸಂಕೋಚೆ” ಎಂದ ವಾಸು.

*

*

*

*

ತಾನು ಒಂದು ವಾರದಿಂದ ಎದುರು ನೋಡುತ್ತಿದ್ದ ಕಾಗದ ಬರುವ ವೇಳಿಗೆ ಅತುರದಿಂದ ಕವರು ಒಡಿದು ನೋಡಿದರು ಪ್ರಸಾದಾರಾವ್.

“ಕ್ವಾಜ್ಯರಾದ ಪ್ರಸಾದಾರಾವ್ ಅವರಿಗೆ, ನಮಸ್ಕಾರಗಳು. ನಾನು ಸುಖಿವಾಗಿ ಶಲಿಪಿದೆ. ಎಲ್ಲ ವಿಷಯವನ್ನೂ ವಾವನಿಗೆ ತಿಳಿಸಿದೆ. ಮಾನ ಒಷ್ಟಿದ್ದಾರೆ. ಆದಷ್ಟು ಬೇಗ ನಿಮ್ಮನ್ನು ಒಂದು ನೋಡುವುದಾಗಿ ತಿಳಿಸು ಎಂದರು ನಾನು ಎರಡು ದಿನಗಳ ಕೆಳಗೆ ಕಾಲೇಜಿಗೆ ಸೇರಿದೆ. ಮಾನ ನಿಮಗೆ ಕಾಗದ ಬರಿದಿರಬೇಕು. ಈ ಕೆಳಗಿನ ಅಡ್ರೆಸ್‌ಗೆ ಕಾಗದ ಬರಿಯಿರಿ. ವಾಸು.”

ನಿಲ್ಲಿಪ್ಪವಾಗಿ ಮತ್ತೊಮ್ಮೆ ಓದಿ ಭಾರವಾದ ನಿಟ್ಟಿಸಿರು ಬಿಟ್ಟರು ಪ್ರಸಾದರಾವ್.

o

o

o

o

“ಲೋ ಲೆಟರ್ಸ್ ಬರ್ತಿದೆಯೋ ನಮ್ಮವನಿಗೆ. ಇವನು ಕಾಲೇಜ್ ಸೇರಿದ ದಿನವೇ ಅದ್ವೈತಿ-ಇವನ ಫೇಸ್‌ಕಟ್, ಬಿಗುವಾನ ನೋಡಿ ಅವನಿಗೆ ಹೇಳೋ ಲಷ್ಟಣಗಳನೇ ಅಂತ. ಲೋ ! ಒಂದೇ ಸಲ...ನರಡೇ ನರಡು

ಪದ.....ಆ ರೈಟಿಂಗ್ ಹೇಗಿದೆಯೋ.....” ಸುತ್ತಲೂ ಸರ್ಕಾರಿಗಳ ಗಲಾಟಿ. ಕೃಷ್ಣಲ್ಲಿದ್ದ ಶಾಗದ ಕಿತ್ತು ಕೊಳ್ಳಲು ಪ್ರಯತ್ನಿಸಿದರು.

“ನಮ್ಮ ದೊಡ್ಡ ನಾವ ಕಾಲೀಜ್ ಅಡ್ರೆಸ್‌ಗೇ ಬರೀತಾರೆ. ಚಿಕ್ಕ ನಾವನಿಗೂ ದೊಡ್ಡ ನಾವನಿಗೂ ಸರಿಹೊಗೋದಿಲ್ಲ. ಅದಕ್ಕೊನ್ನೇಸ್ ರ ಶಾಲೀಜ್ ಅಡ್ರೆಸ್‌ಗೇ ಬರುತ್ತೇ ಶಾಗದ. ಎಲ್ಲರೂ ಒಂದು ಸಲ ನೋಡಿ, ಈ ಶಾಗದಾನ ಗಂಡಸಿನ ರೈಟಿಂಗ್ !” ಸರಿದಂತೆ ಎಲ್ಲರ ಮಧ್ಯ ನಿಂತು ಶಾಗದ ವನ್ನು ತೋರಿಸುತ್ತಾ ಹೇಳಿದ ವಾಸು.

“ಕೆಲವರು ಗಂಡಸರು ಹೆಂಗಸರಂತೆ, ಕೆಲವು ಹುಡುಗಿಯರು ಗಂಡಸರಂತೆ ಬರಿಯುಬಲ್ಲರಂತೆ !” ಕೇಚಲು ಧ್ವನಿ ಕೇಳಿಸಿತು ಹುಡುಗರ ಮಧ್ಯ.

“ಪ್ಲೀಸ್.... ಬ್ರದರ್ಸ್.... ಈವತ್ತು ಬಿಟ್ಟಿಡಿ. ಇನ್ನೊಂದು ಸಲ ಬರೋ ಶಾಗದವನ್ನು ಮೊದಲು ನೀವು ಓದಿ ಅಮೇಲೆ ನನಗೆ ಕೊಡ್ಡಿರಂತೆ. ಟಾ ! ಟಾ ! ಬೈ ! ಬೈ ! ಬೈ !” ಎನ್ನುತ್ತಾ ಎಲ್ಲರಿಂದ ತಪ್ಪಿಸಿಕೊಂಡು ಓಡಿದ.

“ಸ್ರಿಯಾತಿ ಸ್ರಿಯನಾದ ವಾಸುವಿಗೆ ಅದೃಷ್ಟಹೀನನಾದ ನಿನ್ನ ತಂಡೆ ಅಶೀರ್ವದಿಸಿ ಬರೆಯುವುದೇನೆಂದರೆ, ಮಗೂ—

ನಿನ್ನ ಶಾಗದ ನನಗೆ ಎಂತಹ ಸಂತೋಷವನ್ನು ಕೊಡುತ್ತದೋ, ನನ್ನ ಹೃದಯದಲ್ಲಿ ಎಂತಹ ಸಂಜಲನೆಯುಂಟಾಗುತ್ತದೋ ಎಂದು ಎದುರುನೋಡುತ್ತಿದ್ದ ನನಗೆ ನಿನ್ನ ಶಾಗದ ಓದಿದ ಮೇಲೆ ನಾಜಿಗೆ ಎನ್ನಿಸಿತು. ಅವ್ವಾ ! ಎಂದು ನನ್ನನ್ನು ಸಂಭೋಧಿಸಲಾಗದ ನನ್ನ ಮಗನ ವಿಷಯದಲ್ಲಿ ನನ್ನ ಅಪರಾಧಗಳೇನಿವೆಯೋ ಎಂದು ನನ್ನ ಗತಿಗಳನ್ನು ಶಿರುವಿಹಾಕಿದೆ. ಬಲವತ್ತರವಾದ ವಿಧಿ ನಮ್ಮನ್ನು ಈ ರೀತಿ ದೂರವಾಡಿದೆಯೆಂದು ಸಮಾಧಿಸಿ ಕೊಂಡು ಅಸರೂಯಕತೆಯಿಂದ ತೃಪ್ತಿಪಟ್ಟಿ.

ನೀನು ಹುಟ್ಟಿದಾಗ ನಾನೇನೋ ವಿಜಯ ಸಾಧಿಸಿದಂತೆ ಉಬ್ಬಿಹೋದಿ, ನಾನೇ ಮಹಾ ಅದೃಷ್ಟವಂತನೆಂದು ಗರ್ವಪಟ್ಟಿ. “ಅವ್ವಾ” ಎನ್ನುವ ನಿನ್ನ ಮಧುರವಾಣಿಯನ್ನು ಕೇಳಿದೆಯೇ ನಿನಗೆ ದೂರವಾದಿ. ನಿನ್ನ ಎಳೆಯ ಮನಸ್ಸಿನಲ್ಲಿ ವಿಷಬೀಜ ನೆಡಬೇಕೆಂಬ ಮನಸ್ಸು ನನ್ನದಲ್ಲ. ನಿಮ್ಮ ಅಮ್ಮೆ ಒಳ್ಳಿಯ ವಳೀ, ಎಲ್ಲರೂ ಒಳ್ಳೀಯವರೇ, ಅದರಿಂದಲೇ ಇಮ್ಮ ವರ್ಷದ ನಂತರ ನಾನೂ ನೀನೂ ಹೀಗೆ ಸೇರಿದಿನಿ,

ಬೇಕಾದ ಪುಸ್ತಕಗಳನ್ನೀಲ್ಲ ಕೊಂಡಿಯಾ ? ಹಣ ಬೇಕಾದರೆ ಬರಿ. ಎಲ್ಲರ ಕ್ಷೇಮ ಸಮಾಚಾರಕ್ಕೂ ಕಾಗದ ಬರಿ-ನಿನ್ನ ಕಾಗದವನ್ನೇ ಎದುರು ನೋಡುತ್ತಿರುತ್ತೇನೆ.

ಇಂತಿ,
ಪ್ರಸಾದಾರಾವ್."

ಓದಿದ ನಂತರ ಕಾಗದ ಮಡಿಸಿ ಭದ್ರವಾಗಿ ಮುಚ್ಚಿಟ್ಟು ಒಡನೆಯೇ ಉತ್ತರ ಬರೆದ ವಾಸು.

ಆತುರವಾಗಿ ಕವರನ್ನು ಬಿಚ್ಚಿ ಓದಿದ ಪ್ರಸಾದಾರಾವ್ ಹೃದಯ ಉಬ್ಬಿ ಹೊಯಿತು. ತೃಪ್ತಿಯಿಂದ ಹಾಯಾಗಿ ನಿರಾಳವಾದ ಉಸಿರುಬಿಟ್ಟು ತುಪೆಯಲ್ಲಿ ಮಂದಹಾಸ ಬಿರಿಯುತ್ತಿದ್ದರೆ, ಮಮತೆ ಮನಸ್ಸನ್ನು ತುಂಬಿ, ಕಣ್ಣಗಳು ತೇವವಾಗುತ್ತಿದ್ದರೆ ಇನ್ನೊಮ್ಮೆ ಕಾಗದ ಓದಿದರು ಪ್ರಸಾದರಾವ್.

“ಶೂಜ್ಯರಾದ ತಂದೆಯವರಿಗೆ, ನಿಮ್ಮ ಮಗ ವಾಸು ನಮಸ್ಕರಿಸಿ ಬರೆಯುವದೇನೆಂದರೆ, ನಾವೆಲ್ಲಾ ಇಲ್ಲಿ ಕ್ಷೇಮ. ನಿವು ಅಲ್ಲಿ ಕ್ಷೇಮದಿಂದಿರುವಿರೆಂದು ಭಾವಿಸುತ್ತೇನೆ.

ಹಿಂದೆ ನಾನು ಬರೆದ ಕಾಗದ ನೋಡಿ ನಿಮ್ಮ ಮನಸ್ಸಿಗೆ ನೋವಾಗಿದೆ ಯೆಂದು ಗ್ರಹಿಸಿದೆ. ನಿಮಗೆ ಹೇಗೆ ಕಾಗದ ಬರೆಯಬೇಕೋ ತಿಳಿಯದೆ, ಅಭ್ಯಾಸವಿಲ್ಲದೆ ಹಾಗೆ ಬರೆದುದಕ್ಕೆ ಕ್ವೇಮಿಸಬೇಕೆಂದು ಪ್ರಾರ್ಥನೆ. ಹುಟ್ಟಿದಂದಿನಿಂದ ಸಿಕ್ಕುಪ್ರೇಮನೆಂತಹುದೋ ತಿಳಿಯದ ದುರದ್ವಷ್ಟಾಲಿ ನಾನು.....ಇಲ್ಲವೆನ್ನುವಿರಾ ? ಈಗ ನನಗೆ ಆ ಪ್ರೇಮ ಲಭಿಸಿದೆ. ನನಗೆ ಬೇಕಾದದು ಇನ್ನೇನೂ ಇಲ್ಲ. ನನಗೇನೂ ಬಹು ಗರ್ವವಾಗಿಯೂ ಧೈಯರವಾಗಿಯೂ ಇದೆ, ಆಪ್ಪಾ ! ಒಬ್ಬರ ಆಸರೆಯಲ್ಲಿ ಬದುಕಬೇಕಾದವನು ಎಂದುಕೊಂಡಿದ್ದು ನನಗೆ ಇನ್ನು ಮುಂದೆ ಅಂತಹ ಅಗತ್ಯವಿಲ್ಲ. ತಾಯಿ ತಂದೆ ಇರುವ ಮಕ್ಕಳು ಇರುವುತೆ ಇನ್ನು ಮುಂದೆ ನಾನೂ ಜೀವಿಸಬಲ್ಲೇ. ಹೇಗೆ ಹೇಳಬೇಕೋ ನನಗೆ ತಿಳಿಯದು. ನನಗೇನೋ ತುಂಬ ಧೈಯ ಆಪ್ಪಾ !

ನಿವು ಕೊಟ್ಟಿ ಹಣವನ್ನು ಮಾವನಿಗೆ ಕೊಟ್ಟಿ. ಫೀಸ್ ಕಟ್ಟಿ ಪುಸ್ತಕಗಳನ್ನು ತಂದ ಕೊಟ್ಟಿದ್ದಾರೆ, ಇನ್ನೂ ಹಣ ಇದೆ. ಮಿಕ್ಕ ಪುಸ್ತಕಗಳನ್ನೂ

ತೆಗೆದುಕೊಳ್ಳುತ್ತೇನೆ ಈಗ ಹಣ ಏನೂ ಬೇಕಾಗಿಲ್ಲ. ನಿಮ್ಮ ಯೋಗಕ್ಕೇಮನಕ್ಕೆ ಕಾಗದ ಬರೆಯಿರಿ. ತಪ್ಪಿಗಳಿದ್ದರೆ ಕ್ವಿಸಬೇಕೆಂದು ಪಾರಧನೆ.

ಇಂತಿ,
ನಿಮ್ಮ ಮಗ ವಾಸು.”

○ ○ ○ ○

“ಕಾಫಿ”! ದೊಪ್ಪನೆ ಲೋಟವನ್ನು ಟೀಬಲ್ ಮೇಲಿಟ್ಟು ವಾಸುವಿನ ಕಡೆ ನೋಡಿದಳು ಪದ್ಧತಿ.

ಅಂದಿನವರೆಗೂ ತನೆನ್ನುಡನೆ ವರಾತನಾಡದಿದ್ದ ಪದ್ಧತಿ ಮುಖ ನೋಡಿ ಬೆದರುತ್ತಾ ಲೋಟ ತೆಗೆದುಕೊಂಡು, “ಆತ್ತಿ..” ಎಂದ. ಆ ಹುಡುಗಿಯ ಕಣ್ಣ ಗಳೊಂದಿಗೆ ಬಿರೆತಿದ್ದ ತನ್ನ ಕಣ್ಣ ಗಳನ್ನು ಬೇರೆಡೆ ತರುಗಿಸಿ.

“ಆತ್ತಿಗೆ ಜ್ವರ.”

“ಜ್ವರಾನಾ?” ಹೊರಡುತ್ತಿದ್ದ ಪದ್ಧತಿ ಕಡೆ ಒಂದು ಕ್ವಣ ಸೋಡಿ ತಾನೂ ಅವಳ ಹಿಂದೆ ಹೋದ.

“ಆತ್ತಿ” ಅಪ್ಪಾಯತೆಯಿಂದ ಕೂಡಿದ ಕರೆ. ಪಕ್ಕಕ್ಕೆ ತಿರುಗುತ್ತಾ ಕಣ್ಣ ಗಳನ್ನು ಉಜ್ಜಿಜ್ಜ ಕೊಳ್ಳುತ್ತಾ, “ನೀನಾ! ಕಾಫಿ ಕುಡಿದೆಯಾ?” ಎಂದು ಪ್ರಶ್ನಿಸಿದಳು ಲಪ್ಪಿತ.

“ಉಂ. ಹೇಗೆದೆ ಆತ್ತಿ. ಜ್ವರಾನಾ?” ಅದೇ ಕಳವಳ ತುಂಬಿದ ಧ್ವನಿ. “ಪರವಾಗಿಲ್ಲ.....ನಾಕೆಗೆ ಕಡಿಮೆ ಆಗಿಹೋಗುತ್ತೆ” ಮುಗಳು ಕ್ಕೆಳು.

“ಚಿಕ್ಕ ಹುಡುಗಿ, ಅವಳೇನು ಅಡಿಗೆ ಮಾಡ್ತಾಳಿ. ನಾ ಮಾಡ್ತಿನೀ, ಅವಳನ್ನು ಕರಿ. ನಿನ್ನ ಹತ್ತು ಇರಲಿ,” ತಡವರಿಸುತ್ತಾ ಹೇಳಿದ ವಾಸು.

“ಹದಿಮೂರು ವರುವದ ಹುಡುಗಿ ಚಿಕ್ಕವಳಾ? ಅಡಿಗೆ ಮಾಡಲಾರಳಾ? ಪರವಾಗಿಲ್ಲ. ಅವಳಿಗೆ ಅಡಿಗೆ ಮಾಡೋದಕ್ಕೆ ಬರುತ್ತೆ.” ನಕ್ಕೆಳು ಲಪ್ಪಿತ.

ಕ್ವಣ ಮೌನದಿಂದಿದ್ದ ನಿಧಾನವಾಗಿ, “ನಿಮ್ಮ ತಾಯಿಗೆ ಕಾಲೇಜಿಗೆ ಸೇರಿದ ವಿವರ ಕಾಗದ ಬರೆದೆಯಾ?” ಎಂದು ಕೆಳಿದಳು,

“ಬರೆದೆ ಅತ್ಯೇ ! ನಾವ ಕೂಡ ಬರೆದಿದ್ದಾರೆ, ಇನ್ನೂ ಜವಾಬು ಬಂದಿಲ್ಲ, ಅಲ್ಲೂ ?”

“ಅವತ್ಯೋ ನಾಳೆನೋ ಬರುತ್ತೇ ಬಿಡು.” ಸುಸ್ತಾಗಿ ಕಣ್ಣಾ ಮುಚ್ಚಿದಳು ಲಪ್ಪಿತ:

○ ○ ○ ○

ಸ್ವರ್ವಾ ಮೇಲಿದ್ದ ಹಾಲು ಉಕ್ಕುತ್ತಿರಲು ಅವಸರದಿಂದ ಲಂಗದ ನೀರಿಗಿಹಿಡಿದು ಹಾಲಿನ ಪಾತ್ರೆ ಇಳಿಸಲು ಹೊರಟಿದ್ದ ಪದ್ಮಜ ಯಾರೋ ಭುಜಹಿಡಿದು ಹಿಂದಕ್ಕೆ ಎಳೆದದ್ದು ರಿಂದ ಭಯಸಟ್ಟು ಹಿಂದಿರುಗಿ ನೋಡಿದಳು.

“ಅದೇನ್ ಕೆಲ್ಲು ?” ವಾಸುವಿನ ಪ್ರಶ್ನೆ.

“ಮತ್ತೆ ಮತ್ತೆ.....” ಅವನ ಮುಖ ನೋಡಿ ನಾಚಿ ತಲೆತಗ್ಗಿ ಸಿದಳು.

“ಮತ್ತೆ.....ಮತ್ತೆ ನಿಸಾ ಮುಖ ! ಏಷು ಸ್ವರ್ವಾ ಆರಿಯೋಗಿದೆ.”

ಹಾಲಿನ ಪಾತ್ರೆ ಇಳಿಸಿ, ಪುನಃ ಸ್ವರ್ವಾ ಕತ್ತಿಸಿ, “ಅಂಗಿ ಏನಾತ್ಮಾಜ್ಞೇಕು ಅಂದೋಂಡಿದ್ದೀ ?” ಎಂದು ಕೇಳಿ ಮುಗ್ಗಳ್ಳುಕ್ಕೆ.

“ಯಾಕೆ ? ನೀಮಾಡಿ ಯಾ ?” ತಾನೂ ಮುಸಿ ನಕ್ಕಳು ಪದ್ಮಜ.

“ಹಾದು.”

“ಓಹೋ, ಹಾಗಾದರೆ ಅಲ್ಲಿರೋ ಬಟ್ಟಾಣಿ ಬಿಡಿಸಿ, ಹುಳಿ, ಕೊಬಿಚಟ್ಟಿ. ಸಾರು ಮಾಡು. ಆಮೇಲೆ ಉಟ್ಟಿದ ಹೊತ್ತಿನಲ್ಲಿ ಸಂಡಿಗೆ ಕರೀತೀಯಂತೆ” ಎನ್ನುತ್ತಾ ಅಡಿಗೆ ಮನೆಯಿಂದ ಹೊರಟುಹೋಗುತ್ತಿದ್ದ ಪದ್ಮಜಳ ಕಡೆ ನಿಶ್ಚೇಷ್ಟನಾಗಿ ನಿಂತು ನೋಡುತ್ತಾ, “ಅಬ್ಜಿ ಇಮ್ಮು ಬಟ್ಟಮಾನ್ ಮಾಡಬೇಕಾ” ಎಂದ ವಾಸು.

“ಎ. ಎ. ಎಸ್. ಓದೋಡಕ್ಕಿಂತ ಸುಲಭವೇ” ಕಿಲಕಿಲ ನಕ್ಕು ಹಿಂದಿರುಗಿ ನಿಂತ ಪದ್ಮಜಳ ಕಡೆ ಉದಾಸಿನವಾಗಿ ನೋಡಿದ ವಾಸು. ಮರುಕ್ಕೊಣವೇ ಅಸಹನೆಯಿಂದ “ಪದ್ಮಜಾ !” ಎಂದ ವಾಸು ಕಳೆಗುಂದಿದ ಮುಖಿಂದ.

“ಮತ್ತೆ ಗಂಡಸರು ಅಡಿಗೆ ಒಲೆ ಮುಂದೆ ಯಾಕೆ ಬರ್ಬೇಕು ? ಏಷು. ನಾ ಹೇಗೋ ಮಾಡಿ ನಿ” ಎನ್ನುತ್ತಾ ಸ್ವರ್ವಾ ಮೇಲೆ ನೀಣ ಪಾತ್ರೆ ಇಟ್ಟಳು ಪದ್ಮಜ.

“ಗಂಡಸರು ಅಡಿಗೆ ಕೆಲಸ ಮಾಡೋದಕ್ಕೆ ಬರಬಾರ್ದು ಅನ್ನೊೇ ರೂಲ್ಸು ಏಲ್ಲೂ ಇಲ್ಲವಾಗಿ ನಾನು ಸಹಾಯ ಮಾಡಿದರೆ ಚೀಗ ಅಡಿಗೆ ಆಗುತ್ತೇ ಅಂತ ನನಗೇನಾದರೂ ಹೇಳು” ಎಂದ ವಾಸು.

ಚಟ್ಟಿಗೆ ರುಬ್ಬುತ್ತಿದ್ದ ವಾಸುನಿನ ಕಡೆ ನೋಡಿ ಪಕಪಕನೆ ನಕ್ಕರು ಗೋಪಾಲರಾವ್.

“ನಗ್ತಿದ್ದೀಯಾ ? ಈವತ್ತು ಅಡಿಗೆ ಹೇಗಿರುತ್ತೋ ರುಚಿ ನೋಡಿ ಯೆಲ್ಲಾ.....ಆಗ ಹೇಳು” ಎನ್ನುತ್ತಾ ತಾನೂ ನಕ್ಕ ವಾಸು.

ತನಗೆ ಜ್ಞರ ಬಂದು ಮಲಗಿದ್ದ ಎರಡು ದಿನಪೂ ಮನೀಯಲ್ಲಿ ಹೆಣ್ಣು ಹುಡುಗಿಯಂತೆ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದ ವಾಸುವನ್ನು ಆಪ್ಯಾಯತೆಯಿಂದ ನೋಡಿ “ಎಷ್ಟು ಒಳ್ಳೆ ಹುಡುಗು” ಎಂದುಕೊಂಡಳು ಲಷ್ಟೆ. “ಬಹಳ ಒಕ್ಕೆಯವನು” ಎಂದುಕೊಂಡಳು ಪದ್ಧ್ರಿ, “ಬದುಕೋ ಮಾರ್ಗ ತಿಳಿದವನು” ಎಂದುಕೊಂಡರು ಗೋಪಾಲರಾವ್, “ನನಗೆ ಮೊಸರು ಯಾಕಿದ್ದಿ. ಎಲ್ಲರಿಗಿಂತ ನೀನೇ ಒಳ್ಳೆವು” ಎಂದು ಹೂಗಳಿದ ಗೋಪಾಲರಾವ್ ಮಹ ಶೀನು.

○

○

○

○

“ನಿಮ್ಮ ತಂದೆಯಿಂದ ನಿನ್ನ ಕಾಗದಕ್ಕೆ ಜವಾಬ್ ಬಂತಾ ?” ಕೇಳಿದರು ಗೋಪಾಲರಾವ್.

ಹೌದು, ಪ್ರಸಾದ್ರಾವ್ ಕಾಗದ ಬಂದು ನಾಲ್ಕು ದಿನಗಳಾದವು. ತಾನಿನ್ನೂ ಜವಾಬು ಬರೆದಿರಲಿಲ್ಲ. ಮರೆತುಹೋದದ್ದೇನೋ ಜ್ಞಾಪಕ ಬಂದಂತೆ ತಾನೇನೋ ತಪ್ಪಿನಾಡಿದಂತೆ ಸಂಕಟಪಡುತ್ತಾ, “ಅಂ ಬಂತು ಮಾನ ! ಮಾಮೂಲು ಯೋಗ್ಯಕ್ಕೆಮನೆ” ಎಂದ ವಾಸು.

“ನಿಮ್ಮ ಅಮ್ಮ ಕಾಗದ ಬರೆದಿದ್ದರಾ ?”

“ಮನೆ ಅಡ್ರೆಸ್‌ಗೆ ಬ್ರೇಕು, ಕಾಲೇಜ್ ಅಡ್ರೆಸ್‌ಗೆ ಬರೆಯೋದಿಲ್ಲ ಲಾಲ್ ಅಮ್ಮ !”

“ಬಂದು ವೇళೆ ಅಮ್ಮ ಕಾಗದ ಬರೆಯೋದು ಸಿಫಾನವಾಡ್ಲು ನೀನು ಬರೀತಾ ಇರು. ಅಪ್ಪ ಸಿಕ್ಕಿದರೂಂತ ಅಮ್ಮನ್ನು ಮರೆತುಬಿಡಬೇಡ.” ವಾಸ್ಯ ಮಾಡಿ ನಕ್ಕರು ಗೋಪಾಲರಾವ್.

“ಅವರನ್ನು ಒಂದ್ದುಲ ನೀವು ನೋಡಬೇಕೊಂತೆ ಹೇಳು ಎಂದು ಬರೆದಿ
ದ್ವಾರೆ ಅಪ್ಪ.”

“ಇನ್ನೇನು ಬರೆದಿದ್ವಾರೆ !” ಉತ್ಸುಕತೆಯಿಂದ ಕೇಳಿದರು ಗೋಪಾಲ
ರಾವ “ಅವಿಗೆ ನಮ್ಮ ಮನೆ ವಿಷಯಗಳೊಂದೂ ಗೊತ್ತಿಲ್ಲ ಅಲ್ಲಾ ?”
ಯಾರೆಲ್ಲಿದ್ವಾರೆ ? ಎಷ್ಟೆಷ್ಟು ಜನ ಮಕ್ಕಳು ? ಅನ್ನೊ ಪ್ರಶ್ನಿಗಳೇ ಕಾಗದದ
ತುಂಬಾ.”

“ಆನ್ನರ್ ಬರೆದುಬಿಡು ! ಜವಾಬಿನ್ನೂ ಬರೀಲಿಲಾಪ್ಪ ?” ನಕ್ಕರು
ಗೋಪಾಲರಾವ.

“ಇನ್ನೂ ಇಲ್ಲ ಈವತ್ತು ಬರೀತೀನಿ ”

“ಸಾಧ್ಯವಾದಷ್ಟು ಬೇಗ ಬರ್ತಾರಂತೆ ಅಂತ ಬಿರಿ” ಎಂದರು ಗೋಪಾಲ
ರಾವ್.

○

○

○

○

ಮಾರನೆಯ ದಿನ ತಾನು ಸುಖವಾಗಿರುವುದಾಗಿಯೂ, ಅತ್ಯೇ ಮಾವ
ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದಾಗಿಯೂ, ತಾನೂ ಚೆನ್ನಾಗಿ ಓದು
ತ್ತಿರುವುದಾಗಿಯೂ ತಿಳಿಸಿ ತನ್ನ ವಿಷಯದಲ್ಲಿ ಯಾವ ಯೋಚನೆಯನ್ನೂ
ಇಟ್ಟುಕೊಳ್ಳಬಾರದೆಂದು ಮಧುಮತಿಗೆ ಬರೆದು, ಪ್ರಸಾದಾರಾವ್ ಬರೆದ
ಕಗದನನ್ನು ಮತ್ತೊಂದು ಓದಿಕೊಂಡ.

ಈ ಸಲ ಬರೆದ ಕಾಗದದಲ್ಲಿ, ನಿಮ್ಮ ಅಜ್ಞ ಚೆನ್ನಾಗಿದ್ವಾರಾ ? ಎಂದು
ಬರೆದು ಕುಟುಂಬದ ವಿಷಯ, ನಿಮ್ಮ ಮಾನಂದಿರಿಗೆ ಎಷ್ಟು ಜನ ಮಕ್ಕಳು ?
ರಾಜಶೀಖರನ ಮಕ್ಕಳು ಏನು ಓದುತ್ತಿದ್ವಾರೆ ? ಅವನಲ್ಲಿದ್ವಾರೆ ಎಂದೆಲ್ಲಾ
ವಿಚಾರಿಸಿಕೊಂಡಿದ್ದ ತಂದೆ ಮಧುಮತಿಯ ವಿಷಯವನ್ನೇ ಎತ್ತದೆ ಇದ್ದು
ದನ್ನು ನೋಡಿ ಮನಸ್ಸು ಕಳೆಕ್ಕಾ ಎಂದಿತು. ಎಲ್ಲ ವಿಷಯಗಳಿಗೂ ಜವಾಬು
ಬರೆಯುತ್ತೂ, “ಅಪ್ಪಾ, ನೀವು ಹರಿದುಕೊಂಡ ಬಂಧನವನ್ನು ನಾನು ಗಂಟು
ಹಾಕುತ್ತಿರುವಂತೆ ತೋರುತ್ತಿದೆ ! ನಿಮ್ಮ ಮಧ್ಯ ನಾನಿಲ್ಲದೆ ಇದ್ದಿದ್ದರೆ ಅಮ್ಮಾ
ನೀವು ಪ್ರಶಾಂತ ಜೀವನ ನಡೆಸುತ್ತಿದ್ದ ಗೋ ಏನೋ ! ಎನ್ನು ಸುತ್ತಿದೆ ನನಗೆ.
ನಾನು ಹ್ಯೇಮ. ಅಮ್ಮಿನಿಗೂ ಈ ದಿನ ಉತ್ತರ ಬರೆಯುತ್ತಿದ್ದೇನೇ. ನಿಮ್ಮ
ಮಾತಿನಂತೆ ಮಾನಸಿಗೆ ವಿನಹ ಯಾರಿಗೂ ನಿಮ್ಮ ವಿಷಯವನ್ನು ತಿಳಿಸಲಾರೆ.

ನಾಲ್ಕೆಪ್ಪುದು ದಿನಗಳಲ್ಲಿ ನಿಮ್ಮ ಉರಿಗೆ ಬರುತ್ತೇನೆಂದು ಹೇಳಿದ್ದಾರೆ ಮಾವ್” ಎಂದು ಬರೆದು ಸೋಸ್ಪು ನಾಡಿದ ವಾಸು.

○ ○ ○ ○

ಅಕ್ಕಾಂಟ್ಸ್ ನೋಡುತ್ತಿದ್ದ ಪ್ರಸಾದಾರಾವ್ “ಪ್ರಸಾದಾರಾವ್ ಇದ್ದಾರಾ ?” ಎಂಬ ಧ್ವನಿ ಕೇಳಿ ತಲೆ ಎತ್ತಿ ನೋಡಿ, ಸೆಂಭ್ರಮದಿಂದ “ಬಾ, ಗೋಪಾಲಾ, ನೀನಾ” ಎನ್ನುತ್ತಾ ಎದ್ದು ನಿಂತು ಆಗಂತುಕನನ್ನು ಎದುರು ಗೊಳ್ಳಲು ಹೊರಟಿರು.

ಸಂತೋಷ, ವಿಷಾದ ಇನ್ನೂ ಏನೇನೋ ಭಾವನೆಗಳು ಇಬ್ಬರ ಮುಖಿಗಳಲ್ಲೂ ಲಾಸ್ಯವಾಡಿದವು. ಎರಡು ಕ್ಕೆಣ ಸ್ವೇಹಪೂರ್ವಕವಾಗಿ ಕೈ ಮುಂದಕ್ಕೆ ಚಾಚಿದರು ಗೋಪಾಲರಾವ್. ಒಡನೆಯೇ ಆ ಕೈಯನ್ನು ತನ್ನ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು, “ಬಾ, ಮನೆಗೆ ಹೋಗೋಣ” ಎನ್ನುತ್ತಾ ಮುಂದೆ ನಡೆದರು ಪ್ರಸಾದಾರಾವ್. ಇಬ್ಬರ ಹೃದಯಗಳೂ ಭಾರವಾಗಿದ್ದವು. ಯಾರು ಮುಂಚೆ ಮಾತನಾಡಬೇಕೋ ಎನು ಮಾತನಾಡಬೇಕೋ ಅಫ್ರವಾಗದೆ ಇಬ್ಬರೂ ಒದ್ದಾಡುತ್ತಿದ್ದರು.

ಬೀಗ ಹಾಕಿದ ಮನೆಯ ಮುಂದೆ ನಿಂತ ಗೋಪಾಲರಾವ್ “ಆಕೆ ಮನೇಲ್ಲಿಲಾಪ್ತಿ ?” ಎಂದು ತನ್ನ ರಿವಿಲ್ಯಾಂಡೆಂಟ್ ಪ್ರಶ್ನಿಸಿದರು.

“ಯಾರು ?” ಎಂದು ಒಡನೆಯೇ ಪಕಪಕನೆ ನಕ್ಕು ಆಕೇನೂ ಇಲ್ಲ ಯಾರೂ ಇಲ್ಲ. ಭಯವದಬೇದ ಎನ್ನುತ್ತಾ” ಬೀಗ ತಗೆದು ಒಳಗೆ ಹೋಗಿ “ಬಾ ಕೂತ್ತೋಣ್ಣು” ಎಂದರು ಪ್ರಸಾದಾರಾವ್ ಕುಚರ್ಚ ತೋರಿಸುತ್ತಾ.

ಕುಶಲಪ್ರಶ್ನೆಗಳೂ, ಉಚಿತ ಮರ್ಯಾದೆ ನಡೆದನಂತರ, “ಒಂದು ಗಂಟೆಯೊಳಗಾಗಿ ವಾಪಸ್ ಬರುತ್ತೇನೆ. ನನಗೆ ತಿಳಿದವರೊಬ್ಬರು ಸಿಕ್ಕಿ ಕರೆದಿದ್ದಾರೆ ನಿಂತು ಮನೆಯಾದ ಹೊದಿಟ್ಟುಹೋದ ದಿನ ನನಗೆ ಚೆನ್ನಾಗಿ ಜ್ಞಾಪಕವಿದೆ. ಆದಕ್ಕೆ ನೊದಲು ನಾನು ಉಂಟಾಗಲಿಲ್ಲವಲ್ಲ ! ನಮ್ಮವರು ಮಾತನಾಡಿಕೊಳ್ಳುತ್ತಿದ್ದ ಕೆಲವು ಮಾತುಗಳನ್ನು ಮಾತ್ರ ಕೇಳಿದ್ದೇನೆ. ಕಾರಣ ಇದೇ ಎಂದು ಇಂಥಿನವರಿಗೂ ತಿಳಿಯಂದು. ಪುನಃ ಮಾತನಾಡೋಣ, ನಾಳೆ ಬೆಳಗ್ಗೆ ಉರಿಗೆ ಹೋಗುತ್ತೇನೆ” ಎನ್ನುತ್ತಾ ಎದ್ದು ನಿಂತರು ಗೋಪಾಲರಾವ್.

ತಾನು ಆ ಮನೆಯಿಂದ ಹೊರಬಿದ್ದ ದಿನ ಚೆನ್ನಾಗಿಜ್ಞಾವಕವಿದೆಯಂತೆ. ವಕೆ ಜ್ಞಾವಕವಿರುವುದಿಲ್ಲ? ಪ್ರಸಾದರಾದ್ ಹೃದಯ ಕಲಿಕ್ಹೋಯಿತು. ಕಲಿತ ಮನಸ್ಸುಗಳು ಚೂರು-ಚೂರಾದ ದಿನ. ರಕ್ತಬಂಧನವನ್ನೂ, ವಿವಾಹ ಬಂಧನವನ್ನೂ ರದ್ದುಮಾಡಿ ತನ್ನನ್ನು ದೂರ ತಣ್ಣಿದ ದಿನ. ವಿಧಿ ತನ್ನನ್ನು ಅಣಿಸಿ ನಕ್ಕ ದಿನ. ಸಹಚಾರಿಣಿಯನ್ನು ಬಿಟ್ಟು ಒಂಟಿಯಾಗಿ ಕತ್ತಲಲ್ಲಿ ದಾರಿ ಹುಡುಕುತ್ತಾ ಭಿಕಾರಿಯಾಗಿ ಪ್ರಯಾಣ ಮಾಡಿದ ದಿನ. ಅಧವಿಲ್ಲದ ಅನುಮಾನಗಳಿಂದ ತನ್ನನ್ನು ವಕ್ರ ಮಾರ್ಗದಲ್ಲಿ ನಡೆಸಿ, ತನ್ನ ಪತನಕ್ಕೆ ಕಾರಣ ಭೂತಳಿಂದ ಹೆಂಡತಿಯ ಕಣ್ಣೀರು ತನ್ನನ್ನು ಬೀಳೊಂಟ್ಟಿದ ದಿನ...ಕೋಷದಿಂದ, ಭಾರವಾದ ಹೃದಯಿಂದ ನೋವಿನ ನಿಟ್ಟುಸಿರು ಬಿಟ್ಟರು ಪ್ರಸಾದರಾವ್. ಅಂದಿನ ಜ್ಞಾವಕ ಶವರ ಹೃದಯವನ್ನು ಇನ್ನೂ ಒಂದುತ್ತತ್ತು.

○

○

○

○

ಬೀದಿಯ ವರಾಂಡಾದಲ್ಲಿ ಹುಲಿಯಂತೆ ಅನೆಪನೆಯಿಂದ, ಆಗ್ರಹದಿಂದ ಕೈಗಳನ್ನು ಕಟ್ಟಿಕೊಡು ರಘನವಿಂದ ಶತವಥ ತಿರಗುತ್ತಿದ್ದರು ತಹಶೀಲ್ ದಾರ್ ನೆಂಕಟರಾಮಯ್ಯನವರು. ಸಂಜೀಯ ಹೊಂಬಿಸಿಲು ಬೆಳೆದಿಂಗಳನೋ ಪಾದಿ ವರಾಂಡಾದಲ್ಲಿ ಬಿದ್ದಿತ್ತು. ನಡುಮನಸೆಯ ಬಾಗಿಲು ಮುಂದೆ ಮಾಡಲ್ಪು ಬೆಳೆತ್ತು. ಹೊರಗಿನಿಂದ ವರಾಂಡಕ್ಕೆ ಹತ್ತುವ ಮೆಟ್ಟಲಿನ ಮೇಲೆ ತುಬಿದ ಎರಡು ವೆಟ್ಟಿಗಳೂ. ಸಣ್ಣ ಬೀರೂ ಇದ್ದವು. “ಮನೆ ಖಾಲಿ ಮಾಡಿ ಹೋಗು ತ್ತಿದ್ದಾರೇನೋ? ” ಎಂದುಕೊಂಡರು ಬೀದಿಯಲ್ಲಿ ಹೋಗುತ್ತಿದ್ದ ಜನ.

“ನಿಲ್ಲು”....ಫೌಜನೆ ಕೇಳಿದ ಪ್ರಸಾದ್ ಮೆಟ್ಟಲಿನ ಬಳಯೇ ತಟಕ್ಕನೆ ನಿಂತು, ವೆಂಕಟರಾಮಯ್ಯನವರ ಕಡೆ ನೋಡಿ, ತಲೆ ತಗ್ಗಿಸಿ ಕೈ ಕಟ್ಟಿ ನಿಂತು ಕೊಂಡ. ನಷ್ಟವೆಯ ಬಾಗಿಲುಗಳು ತೆಗೆದುಕೊಂಡವು. ಜಾನಕಮ್ಮು, ರಾಜ ಶೇಖರ, ಗೋಪಾಲ ಒಬ್ಬರ ಹಿಂದೆ ಒಬ್ಬರು ವರಾಂಡಾಗೆ ಬಂದರು. ಎಲ್ಲರ ಮುಖಗಳಲ್ಲಿಯೂ ಕೋಪ, ಅಸಹ್ಯ, ನೋವು.

“ನಾಲ್ಕು ಜನ ಸೇರಿ ನಗುವುದಕ್ಕೆ ಮೂದಲೇ ನಾಲ್ಕು ಬೈದು, ಹೋಗೂಂತ ಹೇಳಿ. ನನ್ನ ಮಗಳು ಇನ್ನು ಕಷ್ಟಪಡಲಾರಳು. ಅವಳಿಗೆ ಗಂಡಾನೂ ಬೇಡ, ಏನೂ ಬೇಡಾಂತ ಹೇಳಿ. ಪುನಃ ನಮಗೆ ಮುಖ ತೋರಿಸ

ಬೇಡ ಅಂತ ಹೇಳಿ.” ಹೂತುಮೋಗುತ್ತಿರುವ ಧ್ವನಿಯಲ್ಲಿ ಹೇಳಿದರು ಜಾನಕಮ್ಮು.

“ಅಯೋಗ್ಯ ! ಅಪಾತ್ರದಾನ ವಾಡಿದೆವು... ಮದುವೇನೇ ವಾಡಲಿಲ್ಲ. ಅಂದ್ಯೋತೀನಿ. ಸತ್ಯಹೋದ ಅಂದ್ಯೋತೀನಿ.” ಅವರ ತುಟಿಗಳು ನಡುಗಿದವು. ಕಣ್ಣಗಳು ಅಗ್ನಿಗೋಳಗಳಾಯ್ತು. ಪುನಃ ಇನ್ನೂ ರಭಸವಿಾದ ಶತಪಥ ತಿರುಗಲು ಪಾರಂಭಿಸಿದರು ವೆಂಕಟರಾಮಯ್ಯ. ಕೆಲವು ತಿಂಗಳನ್ನಿಂದ ಆಗದ್ದ ಗೃಹ ಥಿದ್ರದಿಂದ ಒಣಿಹೋಗಿದ್ದ ಮಧುನುತ್ತಿ, ಏದು ತಿಂಗಳ ಕಂಡ ನನ್ನೆತ್ತಿಕೊಂಡು ನೀರು ತುಂಬಿದ ಕಣ್ಣಗಳಿಂದ ಬೀದಿಯ ಕಡೆ ನೋಡುತ್ತಿದ್ದಳು. ಥಟಕ್ಕನೇ ಅವಳ ಕಡೆನೋಡಿದ ;ಪ್ರಸಾದಾ ಹೃದಯ ಕರಗಿ ನೀರಾಯಿತು.

“ನನ್ನೆ ಒರೆದ ಕಾಗದವನ್ನು ತಿವನ ಮುಖದ ಮೇಲೆ ಬಿಸಾಕು, ಶನಿಬಿಡುಗಡೆಯಾಗುತ್ತೆ.” ಅರಚಿಕೊಂಡರು ವೆಂಕಟರಾಮಯ್ಯ, ದುಃಖ ಪೂರಿತ ಧ್ವನಿಯಲ್ಲಿ. ಆ ಹೊದಲ್ಲಿ ನಾಲ್ಕು ಜನ ಈ ರಂಪಾಟ ನೋಡುತ್ತಿದ್ದಾರೆಂಬ ಸಂಕೋಚವಾಗಲಿ, ತಾನು ವಾಡುತ್ತಿರುವ ಈ ಕೆಲಸದ ಪರ್ಯನ್ಸಾನ ಏನಾಗಬಹುದೆಂಬ ವಿವೇಚನೆಯಾಗಲೇ ಇಲ್ಲದೆಷ್ಟೋಯಿತು ಆ ಪಿಕ್ಕ ಹೃದಯಕ್ಕೆ.

“ಯಾವ ಕಾಗದ ಅದು ?” ನಿಧಾನವಾಗಿ ಕೇಳಿದ ಪ್ರಸಾದಾ.

“ವಿಚ್ಛೇದನ.....ನಿನಗೆ, ನನ್ನ ಮಗಳಿಗೆ ಇಂದಿನಿಂದ ಸಂಬಂಧ ಇಲ್ಲ. ನೀನು ಆ ಶನಿನ ಮದುವೆ ವಾಡಿಕೊಳ್ಳೋದಕ್ಕೆ ಅಭ್ಯಂತರವಿಲ್ಲ. ನನ್ನ ಮನೆಯಿಂದ ಹೊರಟಿಷ್ಟೋಗು.” ಕೆಂಪಾದ ಕಣ್ಣಗಳಿಂದ ಬೆಚ್ಚಿಗಿನ ನಡುಗುತ್ತಿದ್ದ ತುಟಿಗಳ ಮೇಲೆ ಜಾರಿದವು.

“ವಿಚ್ಛೇದನ ನಾನು ಕೇಳಿಲ್ಲವಲ್ಲ ? ನಾನು ಇದಕ್ಕೆ ಒಪ್ಪುದಿಲ್ಲ” ಅಪ್ಪಿಸಿಧಾನವಾಗಿ ಕೇಳಿದ.

“ನೀನು ಕೇಳಿಲ್ಲ.....ಅವಳೇ ವಿಚ್ಛೇದನ ಬೇಕು ಅಂತ ಕೇಳಿದಾಳಿ. ಹೋಗು, ನಿನ್ನನ್ನು ಉದ್ಯೋಗದಿಂದ ಡಿಸ್ಟ್ರಿಕ್ಟ್ ವಾಡಿಸ್ತೀನಿ— ನಿನ್ನನ್ನು..... ನಿನ್ನನ್ನು.....ನೀನು ತಹತೀಲ್ ದಾರ್ ವೆಂಕಟರಾಮಯ್ಯನ ಒಳ್ಳೇ ಗುಣಗಳನ್ನು ನೋಡಿರೋದು, ಇನ್ನು ಮುಂದೆ ವೆಂಕಟರಾಮಯ್ಯನ ಇನ್ನೊಂದು ಮುಖ ನೋಡುವೆಯಂತೆ.”

ಕೊಷೆದಿಂದ, ಮುಚ್ಚನಗೆ ನಕ್ಕರು ವೆಂಕಟರಾಮಯ್ಯ.

“ಏನಾಗ್ದಿದರೂ ಪರವಾಗಿಲ್ಲ.” ನೊಂಡು ನಗೆ ನಕ್ಕ ಪ್ರಸಾದಾ.

“ಬಿಸಾಕೇ ಆ ಶಾಗದ ಮಧೂ ! ತಗೊಡ್ದಾ !” ಅದೇ ಆವೇಶದ ಧ್ವನಿ.

ಎರಡು ಕೈಗಳಲ್ಲೂ ಮುಖ ಮುಚ್ಚಿಕೊಂಡು ಗೊಳೆಗೇ ಎಂದತ್ತರು ಜಾನ ಕಮ್ಮು.

“ಭೀ ! ಭೀ ! ಬೇಡಮ್ಮು ಮಧು !” ಸೆವಾಧಾನಪಡಿಸಿದ ರಾಜ ಶೇಖರ.

ವರಾಂಡಾಗೆ ಬಂದು ಬಂದು ಶಾಗದವನ್ನು ಪ್ರಸಾದಾ ಕಡೆಗೆಸೆದಳು. ರೋಷದಿಂದ, ನಿಲಫ್ರೈಡಿಂದ. ಒಡನೆಯೇ ಹಿಂದಿರುಗಿ ಹೋಗುತ್ತಾ ನಡುವೆ ಹೊಸಲಲ್ಲಿ ನಿಂತು ಪ್ರಸಾದಾ ಕಡೆ ಬಂದು ಕ್ಷಣ ನೋಡಿ, ಕಂಕುಳಲ್ಲಿದ್ದ ಹಸುಗೂಸನ್ನು ಎದೆಗೆಸಿಕೊಂಡು ಗೊಳೆಗೇ ಎಂದು ಅತ್ತುಳು ಮಧುವುತ್ತಿ.

ನಿಧಾನವಾಗಿ ಬಗ್ಗಿ ಪ್ರಸಾದಾ ಆ ಶಾಗದವನ್ನು ಕೈಗೆ ತೆಗೆದುಕೊಳ್ಳುತ್ತಿದ್ದರೆ ಹುಚ್ಚು ಹಿಡಿದವರಂತೆ ಕೂಗಾಡಿದರು ವೆಂಕಟರಾಮಯ್ಯ.

“ಆ ಶಾಗದವನ್ನು ತೆಗೆದುಕೊಂಡು ನನ್ನ ಮನೆಯಿಂದ ಹೊರಟು ಹೋಗ್ತಿದ್ದೀಯಲ್ಲಾ? ಹೋಗು, ಹೋಗು ! ಆದರಿ.....ನನ್ನ ಮಗಳ ಉಸಿರು.....ಅಬ್ಬಾ ! ಎದೆ ಉರಿದುಹೋಗ್ತಿದೆ. ತಲೆ ಸಿಡಿದುಹೋಗ್ತಿದೆ.” ಮುಷ್ಟಿಯಿಂದ ಹಣೆಯನ್ನು ಗಟ್ಟಿಯಾಗಿ ಹೊಡಿದುಕೊಂಡು, ಇದೆಯನ್ನು ಬಲವಾಗಿ ಅದುವಿಕೊಂಡರು.

ಸರಸರನೆ ಮೆಟ್ಟಲುಗಳನ್ನು ಹತ್ತಿ ವರಾಂಡಾಗೆ ಬಂದು ವೆಂಕಟ ರಾಮಯ್ಯನವರ ಎರಡು ಕೈಗಳನ್ನೂ ತನ್ನ ಕೈಗಳಲ್ಲಿ ಹಿಡಿದುಕೊಂಡು, “ಬೇಡಿ, ದುಃಖಪಡಬೇಡಿ, ಹೋಗೋಡಿಲ್ಲ - ಎಲ್ಲಿಗೂ ಹೋಗೋಡಿಲ್ಲ” ಎಂದರು ಕಂಪಿಸುವ ಸ್ವರದಲ್ಲಿ.

“ಇನ್ನೂ ನನ್ನ ಮನೆಲೇ ಇದ್ದ ನನ್ನ ಹೊಟ್ಟಿ ಉರ ಹೆಚ್ಚು ಹೂಡಿತ್ತೀಯೋ ? ಹೋಗು....ಹೊರಟ್ಟೊಗ್ಗೋಗು ! ನನ್ನ ಮನೆಯಿಂದ.....ನನ್ನ ಮಗಳ ಜೀವನದಿಂದ” ಆಯಾಸಪಟ್ಟು ಹೋಗುತ್ತಿದ್ದರು. ಪರಾನವಾಗಿ ರೋಧಿಸುತ್ತಿದ್ದರು ಜಾನಕಮ್ಮು, ಮಧುಮತಿ. ಪ್ರೇಕ್ಷಕರಾಗಿ ನೋಡುತ್ತಿದ್ದರು ರಾಜಶೇಖರ, ಗೋಪಾಲ.

“ಹೊಂ ! ಹೇಗೆ ಹೋಗಲಿ ? ನಿಮ್ಮ ಮನೆಯಿಂದ ಹೊರಟುಹೋಗಬಲ್ಲ

ನೇನೋ? ತಳ್ಳಿಬಲ್ಲಿರಿ. ಆದರೆ ನಿಮ್ಮ ಮನಸ್ಸಿನಿಂದ ಹೊರಟುಹೊಗ್ಗೀನಾ? ಮಧು ಜೀವನದಿಂದ ನಾನು.....” ಎಂದು ನಕ್ಕು, “ಅವಲಿಗೆ ಕಣ್ಣರೆಯಾಗಿ ಹೋಗಬಲ್ಲೆ. ಆದರೆ ಒದುಕಿರೋವರೆಗೂ ಹೇಗೆ ಮರಿತೀವಿ? ಆ ಸಂಭವ.... ನಮ್ಮಿಬ್ಬರ ಮಧ್ಯ ನಮ್ಮ ಪ್ರೇಮ....ವಿವಾಹ ಇಂಥನದ ಚಿಹ್ನೆಯಾಗಿ ಮಗು ಇದೆ” ಎನ್ನುತ್ತಾ, ಪರ ಪರ ತರಿದು ಹಾಕಿದ ಆ ಕಾಗದವನ್ನು ಪ್ರಸಾದ್. ಅವನ ಕಣ್ಣಗಳಲ್ಲಿ ನೀರು ತುಂಬಿತು.

ಭಾರವಾಗಿ ನಾಲ್ಕು ಹೆಚ್ಚೆ ಮುಂದೆ ಹಾಕಿ, ಮಧುಮತಿಯ ಕೈಯಲ್ಲಿದ್ದ ಮಗುವನ್ನು ಕೃಗೆ ತೆಗೆದುಕೊಂಡು ಮೃದುವಾಗಿ ಎದೆಗಸ್ಸಿಕೊಳ್ಳುತ್ತಾ ಗಟ್ಟಿ ಯಾಗಿ ಎರಡು ಕಣ್ಣಗಳನ್ನೂ ಮುಚ್ಚಿಕೊಂಡ ಪ್ರಸಾದ್.

“ಕೊಡೆ, ಅದನ್ನೂ ಕೊಟ್ಟಿದು. ಅದನ್ನು ಸಾಕೋ ಕಪ್ಪ ನಿನಗ್ಗಾ ಕೆ?”
“ಅಪ್ಪಾ?....” ಗೊಳೋ ಎಂದು ಅತ್ತಿತು ಮಧುಮತಿ.

“ನಿನ್ನಿಂದ ಮಗನ ಬೇರೆ ಮಾಡೋ ಅಪ್ಪ ಕೂರಿನಾ? ಮಧು ನಾನು? ತಗೋ, ಮಗು ನಿನ್ನ ಹತ್ತಿರಾನೇ ಇರುತ್ತೇ.” ಪ್ರಸಾದ್ ಕಣ್ಣಗಳಲ್ಲಿ ಧಾರಾಕಾರವಾಗಿ ನೀರು ಸುಂಯುತಿತ್ತು. ಆ ಹಂಸುಗೂಸನ್ನು ಎರಡು ಕೃಂಗಳಿಂದಲೂ ಹಿಡಿದು ಮೇಲಕ್ಕೆತ್ತ ಕಣ್ಣೀರಿನಿಂದ ತುಂಬಿ ಮಂಜಾದ ಕಣ್ಣಗಳಿಂದ ಅದೇ ಕೊನೆಯ ನೋಟವೆಂಬಂತೆ ನೋಡಿ ಆ ಮಗುವಿನ ಎರಡು ಕನ್ನೆಗಳ ಮೇಲೆ ಮುಕ್ಕು ಕೊಟ್ಟು ಮಧುಮತಿಯ ಕೃಗೆ ಕೊಟ್ಟು.

ಎಷ್ಟೋ ದಿನಗಳಿಂದ ತನ್ನಿಂದ ದೂರವಾಗಿ ಹೋಗಿದ್ದ ಮಗು ಹಿಂದಕ್ಕೆ ಬಂದೆಂತೆ ತನ್ನ ಎವೆಗವಿಚಿಕೊಂಡಳು ಮಧುಮತಿ ಮಗುವನ್ನು.

“ಕೊಟ್ಟಿಡೇ! ಕೊಟ್ಟಿದು” ಹೆಚ್ಚರಾಮಯ್ಯನವರು ಫ್ರೆಜೆಸಿದರು. ಹೆದರುತ್ತಾ ವೆಂಕಟರಾಮಯ್ಯನವರ ಕಡೆ ನೋಡಿದಳು ಮಧುಮತಿ.

“ಬೇಡ, ಮಧೂ! ನಿನಗೆ ಅಪ್ಪ ಮಾತ್ರ.....ನಿನಗೆ ಆ ಆಸರೆ ಬೇಕು. ಮಗನ ನೀನೇ ಇಬ್ಬೋ ಮಾವನೋರೆ, ತಾಯಿನ, ಮಗನ ಬೇರಮಾಡೋ ಅಪ್ಪ ಧೈರಸ್ಥನಲ್ಲಿ ನಾನು. ಅಪ್ಪ ಗಟ್ಟಿ ಅಲ್ಲ ನನ್ನೆಡೆ..... ಇಷ್ಟ ದಿನದ ನನ್ನ ಸರ್ವಿಸ್ ನಲ್ಲಿ ನೀವೂ, ನನ್ನ ಸಹಚರ್ಯ ಮಾಡ್ದೋಂಡು ಅವಮಾನ ಪಡಿಸಿದ್ದಕ್ಕೆ ಸೆಕಟ್ಟಪಡ್ಡಿದ್ದೀನಿ. ಹೊರಡಿದೇನಿ, ಪುನಃ ಈ ಜನ್ಮದಲ್ಲಿ ನನಗೆ... ಬೇಡ.... ಬೇಡ.... ಬೇಡ....ನನ್ನ ಮಗ....” ಎನ್ನುತ್ತಾ ಸರಸರನೆ ಮೆಟ್ಟಿಲುಗಳನ್ನು ಉದ ಪ್ರಸಾದ್.

ಗಂಡ ಹೆಂಡತಿ

“ನಿನ್ನ ಸಾಮಾನುಗಳನ್ನು ತಗೊಂಡು ಹೋಗು. ನಿನ್ನ ಜ್ಞಾಪಕ ಬರೋ ಅಂತಹ ವಸ್ತು ಯಾವುದೂ ಇರಕೂಡದು ಈ ಮನೇಲಿ.” ದುಃಶಾ ವೇಶದಿಂದ ಅಲ್ಲಾಡಿಹೋಗುತ್ತಿದ್ದರು ವೆಂಕಟರಾಮಯ್ಯ.

ರೋಪದಿಂದ ಹಿಂದಿರುಗಿ ಒದ್ದೆಯಾಗಿದ್ದ ಕಣ್ಣಗಳನ್ನು ಒರೆಸಿ ಕೊಳ್ಳುತ್ತಾ ಎಲ್ಲರ ಕಡೆಯೂ ನೋಡಿ ವೇದಾಂತಿಯಂತೆ ನಕ್ಕು “ನನ್ನ ಸಾಮಾನುಗಳು ಅಂದರೆ ಪಾತ್ರಿ, ಪರಡಿ ವಗ್ಯಾರೆ ತಗೊಂಡುಹೋದ ಮಾತ್ರಕ್ಕೆ ನನ್ನ ಜ್ಞಾಪಕ ಬರದೆ ಹೋಗುತ್ತಾ, ಮಾನಸವರೇ” ಎಂದ ಪ್ರಸಾದ ಸಾಂಗಾತಿಕೀಯ ರೂಪವಂತಿ.

ಒಂದು ಕ್ಷೇತ್ರವಾದ ಮೇಲೆ ನೋವಿನಿಂದ ನಿಟ್ಟುಸಿರು ಬಿಟ್ಟು ಕಣ್ಣಗಳಲ್ಲಿ ನೀರು ತುಂಬಾತ್ಮಿರಲು, ತೋರುಬೆರಳಿಸಿದ ತೋರಿಸುತ್ತಾ “ಸಾಮಾನುಗಳನ್ನು ಪುನಃ ಕೊಂಡೊಂತ್ತಾತ್ತೀನಿ. ಆದರೆ ಅದಕ್ಕಿಂತ ಬೆಲೆಯಾದ ನನ್ನವರು ಎಂದುಕೊಂಡ ವ್ಯಕ್ತಿಗಳನ್ನು ಬಿಟ್ಟು ಹೋಗಿದ್ದಿನಿ. ಆವರನ್ನ ನಾನು ಹೇಗೆ ಕೊಳ್ಳಬಲ್ಲಿ? ಹಣ ಕೊಟ್ಟು ಕೊಳ್ಳಬಲ್ಲಿನಾ? ಬಹಳ ಒನ್ನ ವ್ಯಾಸನ ಪರಿರಬಹುದು ತಪ್ಪಿ, ಕೆಲಸಗಳನ್ನು ಮಾಡುವವರಿರಬಹುದು. ಆದರೆ.... ಆದರೆ.....ಹೀಗೆ ಮನೆ ಅಳಿಯನ್ನು ಬೀದಿಲಿ ಅವಮಾನ ವಾಡೋದು ಸಾಧ್ಯಯ ವಲ್ಲ. ಮಧು ಇನ್ನೂ ಲೋಕಚ್ಛಾನ ತಿಳಿಯುದವಳು” ಎಂದು ದುಃಖಪೂರಿತ ಧ್ವನಿಯಲ್ಲಿ ಹೇಳಿದ ಪ್ರಸಾದರಾವ ಕಡೆ ನೋಡಿದ ಮಧುಮತಿ ತಲೆ ತಗ್ಗಿಸಿದಳು. ವೆಂಕಟರಾಮಯ್ಯನವರ ವಿನಃ ಬೇರೆಯವರು ಬಾಗಿಲ ಹಿಂದೆ ಅವಿತುಕೊಂಡಿದ್ದರು.

ಹಿಂದಕ್ಕೆ ಹೊರಟ ಮಧುಮತಿಯನ್ನು “ಮಧೂ, ಇವರಾರಿಂದಲೂ ನನಗೆ ಇನ್ನೂ ಆಗಬೇಕಾಗಿಲ್ಲ. ನಿನ್ನನ್ನ ನನ್ನ ಜೊತೆಲಿ ಬಾ ಅಂತ ಕ್ರೇತಿದ್ದಿನಿ. ಮಗೂನ ಕರ್ನಾಟಕ ಬಂದಿಡೂಂತ ಕೊನೆಯ ಬಾರಿ ಬೇಡತ್ತಾ ಇದಿನಿ. ಬಂದಿದು ನನ್ನ ಜೊತೆಲಿ..... ಈ ಮನೆಯಿಂದ ಹೊರಟು ಹೋಗೋಣ..... ಇವರೆಲ್ಲಾ ಶಾಶ್ವತವಾಗಿ ನಿನ್ನನ್ನ ನೋಡೊಂಬ್ಬೊಂದಿಲ್ಲ.... ಕೊನೆಯ ಸಲ ಕೇಳಿದ್ದಿನಿ. ನನ್ನ ಮಾತಿಗೆ ಬೆಲೆ ಕೊಡು” ಎಂದ. ಪ್ರಸಾದನ ಧ್ವನಿ ಸ್ಥಿರವಾಗಿ ಕಂಚಿನಂತೆ ಕೇಳಿಸಿತು.

ಒಂದು ಸಲ ಅವನ ಕಡೆ ನೀರಸೆವಾಗಿ ನೋಡಿ ರಭಸದಿಂದ ಒಳಗೆ

ಹೊರಟಿಹೋದಳು ನುಧುಮತಿ. ಈ ಪ್ರಕರಣವನ್ನು ತಮಾಷೆಯಿಂದ ಸೋಡುತ್ತಿದ್ದ ಹೆಂಗಸರೂ, ಗಂಡಸರೂ, “ಅಬ್ಬಾ!” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಬಾಲ ತುಳಿಸಿಕೊಂಡ ಹಾವಿನಂತೆ ಬುಸುಗುಟ್ಟುತ್ತಾ, ಲಜ್ಜಾಭಾವ ದಿಂದ ರಭಸದಿಂದ ಗೇಟುಗಳನ್ನು ತಲ್ಲುತ್ತಾ, ರಸ್ತೆಗೆ ನಡೆದ ಪ್ರಸಾದಾ.

“ಹೋಗೋ, ಅಯೋಗ್ಯಾ! ಹೋಗು.....” ರೋಷದಿಂದ, ಅವಮಾನ ದಿಂದ ಕೂಗಿಕೊಂಡರು ವೆಂಕಟರಾಮಯ್ಯ. ಕೆನ್ನೀಯ ಮೇಲೆ ರಣ್ಣೀರು ಬೋಟ್ಟುಬೋಟ್ಪಾಗಿ ಜಾರಿಹೋಗುತ್ತಿದ್ದರೆ ಆವನು ಕಾಣಿಸುವವರಿಗೂ ಸೋಡಿ, ಪ್ರಜ್ಞಾ ವಿಹೀನರಾದರು ತಹಶೀಲಾದಾರ್ ವೆಂಕಟರಾಮಯ್ಯ.

○ ○ ○ ○

ಹಿಂದಿನ ಸ್ಕೂಲ್‌ತೆ ಹೃದಯವನ್ನು ಹಿಂಡಿತು. ಮುಖ ಕಳಾಹೀನವಾಯಿತು. ಕಣ್ಣಗಳು ಕೆಂಪಾಗಿ ನೀರು ತುಂಬಿತು. ಕತ್ತಲು ಕೊಳಡಿಯನ್ನು ಆಕ್ರಮಿಸಿತು. ಥಟಕ್ಕನೆ ಎದ್ದು ನಿಂತು, ಸ್ವಚ್ಚ ಹಾಕಿ ಕ್ಯಾಂಡಿಸಿ ಬಾತ್‌ರೂಂ ಕಡೆ ನಡೆದರು ಪ್ರಸಾದರಾವ್.

ವಾಪಸ್ ಬರುವ ವೇಳಿಗೆ ಕೂರಡಿಯಲ್ಲಿ ಕೂತಿದ್ದ ಗೋಪಾಲರಾವ್ ಕಡೆ ಆದರಪೂರ್ವಕವಾಗಿ ಸೋಡುತ್ತಾ, “ಯಾಕೆ ಇಷ್ಟು ತಡವಾಡೆ? ಸ್ವಲ್ಪ ಕಾಫಿ ಕುಡಿ, ಮಾತಾಡೋಣ” ಎನ್ನುತ್ತಾ ಫಾಲ್ಸ್‌ಸ್ಕ್ರಿನಿಂದ ಕಾಫಿ ಬಗ್ಗೆ ಸುತ್ತಿದ್ದ ಪ್ರಸಾದರಾವಾರನ್ನು ತಡೆಯುತ್ತಾ, “ನನಗೆ ಬೇಡ, ನೀವು ಕುಡೀರಿ” ಹಂದರು ಗೋಪಾಲರಾವ್.

ಸ್ವಲ್ಪ ಕಾಫಿ ಕುಡಿದ ನಂತರ “ಇನ್ನೇನು ವಿಶೇಷ ? ನಮ್ಮವನಿಗೆ ಈಗ ಸಫ್ರೀದಲ್ಲಿ ನೂರ ರಜ ಇರೋದಿಲಾಪ್ ?” ಎಂದರು ಪ್ರಸಾದರಾವಾ.

“ದಸರಾ ರಜಿ ಇರುತ್ತಲಾಲ್ಲ. ಅವನು ನೇರವಾಗಿ, ಯಾರಿಗೂ ತಿಳಿಸದೆ ನಿಮ್ಮನ್ನು ಹುಡುಕಿಕೊಂಡು ಬರಾತ್ರನೇ ಅಂಬೋಳ್ಳಲಿಲ್ಲ” ಎನ್ನುತ್ತಾ ವಾಸು ತನ್ನ ಹತ್ತಿರಕ್ಕೆ ಬಂದ ವಿವಯ, ಪ್ರಸಾದರಾವಾ ಅಡ್ಡರ್ ಕೇಳಿದ ವಿವಯ ಹೇಳಿದರು ಗೋಪಾಲರಾವ್ ಆಗಾಗ ಮುಗುಳ್ಳಗುತ್ತಾ.

ಕೇಳುತ್ತಿದ್ದ ಪ್ರಸಾದರಾವಾ ಸಂತೋಷ ತಡೆಯಲಾರದೆ ಉಳಿಯಾದರು. ಗೋಪಾಲರಾವಾ ಹೇಳಿ ಮುಗಿಸಿಯಾದ ನಂತರ “ನಿಜವಾಗ್ನಾಲ್ಲ

ಪುನಃ ಈ ಜನ್ಮದಲ್ಲಿ ಅವನನ್ನು ನೋಡ್ತೀರ್ತಿ ಅಂದೊಳಿಸಿರಲಿಲ್ಲ. ಅವನು ಆ ರೀತಿ ನನ್ನನ್ನು ಹುಡುಕಿಕೊಂಡು ಬರ್ತಾನೆ ಅಂತ ಕನಸಿನಲ್ಲಿ ಸಹ ಉಣಿಸಿರಲಿಲ್ಲ. ನೋಡು, ಅನೇಕ ವಿಧದಲ್ಲಿ ಈಗ ಚಿಕ್ಕವರು, ದೊಡ್ಡವರು ಏನೇನೇ ಹೇಳಿ ಹಣ ಕಸೆಳ್ಳಿಂಡು ಹೊಗಾತ್ತರೆ. ಆ ರೀತಿ ಅಂದೊಳಿಸುವುದು ಹೊಗೊಂತೆ ಗದ ರಿಸಿದೆ. ಅಳೋಡಕ್ಕೆ ಪ್ರಾರಂಭಿಸಿದ. ಭೀ! ಅವನೆಲ್ಲಾ ಹೇಳಿರ್ಬೇಕಲಾಪ್ಯಾ ದ್ವೀಪ ಆ ರೀತಿ ಅವನನ್ನು ಹೇಳಿತ್ತಾಹಿಸಿತೇನೋ” ಎಂದರು. ಪ್ರಸಾದರಾವಾ ತ್ಯಷ್ಟಿಯಿಂದ ನಗುತ್ತಾತ್.

“ಹೊಗ್ಗಿ, ಒಳ್ಳೆಯದೇ ಆಯ್ತಲಾಲ್. ತಂದೆ, ಮಗ ಭೇಟಿಯಾದ್ದಿ ಭಾವ ನನಗೊತ್ತಿಲ್ಲ ಕೇಳ್ತೀನಿ ಅಕ್ಕೆ, ನೀವು ಅವ್ಯಾ....ಎಲ್ಲರೂ ಅಮ್ಮು ಅತ್ಯೀಯವಾಗಿ ಇದ್ದಲಾಲ್. ಯಾಕೆ ವೈಮನಸ್ಯ ಬಂದದ್ದು? ನಾನು ಆಗ ಟ್ರೀಪ್ನಿಂಗ್‌ಗೆ ಹೊರಟುಹೊಗ್ಗಿದ್ದೆನಲ್ಲಾ! ಅದು ಮುಗಿಸಿಕೊಂಡು ಬಂದು ಹೊಲ್ಲಾಲ್, ಹೆಚ್ಚಿಗೆ ಒಳಗಿಟ್ಟಿದ್ದೆನೋ ಇಲ್ಲವೋ..... ಒಂದೇ ರಂಪಂಟ. ನೀವು ಮನೆಬಿಟ್ಟು ಹೊಡದ್ದು ಆವತ್ತೆ” ಎಂದು ಹೇಳಿ ಆಸಕ್ತಿಯಿಂದ ಪ್ರಸಾದರಾವಾರ ಮುಖ ನೋಡಿದೆ.

ಒಮ್ಮೆ ಕದಲಿ ಕುಳಿತು, ‘ಭೀ! ’ ಎನ್ನತ್ತಾ ಶಾಸ್ಯವನ್ನು ದಿಟ್ಟಿಸುತ್ತಾ ಮೊನವಾಗಿದ್ದು ಬಿಟ್ಟು ರು ಪ್ರಸಾದರಾವ್ ಸ್ಪಳ್ಪಿ ಹೊತ್ತು. ಎರಡು ಕ್ಕೂಣ ಕಳಿದ ನಂತರ “ನಿಮಗೇನಾದರೂ ಅಭ್ಯಂತರವಿದ್ದೆ ಹೇಳಿದಿ. ಆದರೆ ನೀವು ಮನೆ ಬಿಟ್ಟು ಹೊರಟುಹೊಡ ಮೇಲೆ ಕೆಲಸಕ್ಕೆ ರಾಜೀನಾಮೆ ಕೊಟ್ಟಿಸ್ತಿ ಅಲಾಪ್ಯಾ! ಪುನಃ:” ಎಂದು ಸಿಲ್ಲಿಸಿ, “ನೀವು ಮದುವೆ ಮಾಡೊಳಿಸಿ ಅಂತ ಕೇಳುಟ್ಟಿವು” ಎಂದು ಸಂಶಯದಿಂದ ಪ್ರಸಾದರಾವ್ ಮುಖ ನೋಡುತ್ತಾ ಸುವ್ಯಾನಾದರು ಗೋಪಾಲರಾವ್.

“ಹೇಳ್ತೀನಿ, ಹದಿನಾರು ವರ್ಷಗಳು ಕಳಿದು ಹೇಳೇ ಕಥೆಯಾಗಿರುವಾಗ ಈಗ ಹೇಳೋಡಕ್ಕೆ ಅಭ್ಯಂತರ ಏನು ಬಂತು? ನಾನು ಮನೆ ಬಿಟ್ಟು ಹೊರಟು ಬಂದಮೇಲೆ ಏನಂದೊಳಿತಾ ಇದ್ದು? ನಿಮ್ಮ ತಂದೆಯವರು ಹೇಗೆ ಸತ್ತು ಹೊಡರು? ವಾಸು ಐದು ವರ್ಷದವನಾಗಿದ್ದಾಗ ಬಸ್ತಿನಲ್ಲಿ ಸಿಕ್ಕಿ ಹೇಳಿದ. ಅಲ್ಲಾ ಯಾವಾಗಲಾದೂ ಅವನ ವಿಷಯ ಕೇಳುದಾರ ವಾಸು?” ಕಣ್ಣಲ್ಲಿ ಏನೋ ವಿಚಿತ್ರ ಕೊರಿಕೆ ಪ್ರಕಾಶಿಸುತ್ತಿರಲು ಕೇಳಿದರು ಪ್ರಸಾದರಾವ್.

‘‘ಚೆನ್ನಾಗಿದೆ ಈಗ. ಆದ್ದೆ ಸ್ವಲ್ಪ ದೊಡ್ಡ ವನಾಗಿರೋಡರಿಂದ

ಕೊಂಚ ಅಥ ಮಾಡುತ್ತಂಡು ಸುಮೃಸಿದ್ದಾನಾಗ್ಲೀ ಒಂದು ಸೆಲ ಸ್ವಾಲಿಸಿಂದ ಬಂದೊಡನೆ ಅಕ್ಕನ ಭುಜಗಳನ್ನು ಹಿಡಿದು ಅಲ್ಲಾ ದಿಸುತ್ತು, “ನಮ್ಮ ಅಪ್ಪ ಎಲ್ಲಿದ್ದರೆ ಹೇಳು” ಎನ್ನುತ್ತಾ ಹಟ್ಟ ವಾಡಿದ. ಅಕ್ಕನಿಗೆ ಜೀಸರವಾಗಿ ಏರಡೇಟ್ಟು ಕೊಟ್ಟು ನನ್ನ ತಾಯಿ. ‘ಯುದ್ಧಕ್ಕೆ ಹೋಗಿದ್ದಾರೆ. ಇರ್ತಾರೆ. ಏತಕ್ಕೆ ಈವತ್ತು ನಿಮ್ಮ ತಂದೆ ವಿವಯ ಕೇಳುದ್ದೀ ಅಂತ ಲಾಲಿಸಿ ಕೇಳಿದ್ದಕ್ಕೆ ಅವನ ತಂದೇನ ಮನೆಯಿಂದ ಹೊರಗೋಡಿಸಿಬಿಟ್ಟು ಅಂತ ಯಾರೋ ಅಂದಿದ್ದನ್ನು ಕೇಳಿ, ನಿಜವಾ, ಸುಜ್ಞಾ ಎನ್ನುತ್ತಾ ಎಲ್ಲರನ್ನೂ ಕೇಳುತ್ತ “ನಮ್ಮ ತಂದೇನ ದೇವರು ಕರ್ರೊಂಡು ಹೊರಟುಹೋಗಿದ್ದಾನೆ ಅನ್ನೋ ವೇಳಿಗೆ ಅಕ್ಕ ಅವನ ಬಾಯಿ ಮುಚ್ಚಿ ಅಳೋದಕ್ಕೆ ಪ್ರಾರಂಭಿಸಿದಳು. ಅವತ್ತು “ನನಗೂ ಅಪ್ಪ ಬೇಕು” ಅಂತ ಹೇಳಿ ಒಂದೇ ರಗಳೆನ್ನಾಡ್ದು, “ಹೀಗೆ ಸುಮ್ಮೆ ನನಗೆ ಅಪ್ಪಾ ಬೇಕು ಅಂತ ಹೇಳಿದ್ದೆ ನಾನೂ ದೇವರ ವಕ್ರಕ್ಕೆ ಹೊರಟುಹೋಗ್ಗೇನಿ” ಅಂತ ಈಕ್ಕೆ ಬಿದರಿಸಿದರು. ಅಂದಿನಿಂದ ಈ ವಿವಯ ಕೇಳೋದು ಬಿಟ್ಟು” ಎಂದು ಹೇಳಿ ನಗುತ್ತಾ “ನೀವು ಮನೆ ಬಿಟ್ಟು ಹೊರಟುಹೋದ್ದೇಲೆ ಇನ್ನೇನಾಗುತ್ತೇ? ಗೋಳು, ಬಯ್ಲು, ರಂಪಾಟ ಇದರಲ್ಲೇ ಕಳೇತು ಒಂದು ವಾರ. ನಮ್ಮ ತಂದೆಯವರು ಮಾತ್ರ ಮಾನಸಿಕವಾಗಿ ಪೆಟ್ಟು ತಿಂದರೇನೋ. ಹುಣ್ಣಿಚ್ಚಿಗಿ ಮಾತಾಡ್ತಾ ಇದ್ದು. ಅಕ್ಕ ಬಹಳ ದವಸ ಕುಳ್ಳಿ ಕುಳ್ಳಿ ಅಳುತ್ತಿದ್ದಳು. ನೀವು ಹೊರಟುಹೋದ ಮೇಲೆ ಇಂದಿನವರೆಗೂ ನಮ್ಮಕ್ಕೆ ಓತಣಗಳಿಗೆ, ವಿನೋದಕೂಟಗಳಿಗೆ ಹೋಗಿದ್ದೇ ಇಲ್ಲ. ಅಷ್ಟೇಲ್ಲಾ ಯಾಕೆ, ಅಣ್ಣ, ತಮ್ಮನಮ್ಮ ಮದುವೆಗಳಿಗೆ ಬರ್ಲಾಲ್ಲಾ ಪಾಸ್” ಎಂದು ಹೇಳಿ ನೋವಿ ನಿಂದ ಸಿಟ್ಟು ಸಿರುಬಿಟ್ಟು “ಒಂದು ತಿಂಗಳ ನಂತರ ರಾಜನ್ನ ತಂದೆಯವರಿಗೆ ಪೇಟಿಬೀದಿಯಲ್ಲಿ ಸಿಕ್ಕಿದಳಂತೆ” ಎಂದರು ಗೋಪಾಲಾರಾವ್. ಪಕ್ಕನೆ ನಕ್ಕರು ಪ್ರಸಾದರಾವ್.

ತಾನೂ ಮೆಲ್ಲಿಗೆ ನಕ್ಕ ಪುನಃ ಪ್ರಾರಂಭಿಸಿದರು ಗೋಪಾಲರಾವ್. “ಅಪ್ಪ ನೀಕ್ಕೇಷ್ಟರಾಗಿ ನಿಂತು, ಸ್ವಲ್ಪ ಹೊತ್ತು ಸಾವರಿಸಿಕೊಂಡ ನುತರ ಮುಂದೆ ಹೋದರಾಜಮ್ಮನನ್ನು ಅವಸರದಿಂದ ಹೀಂಬಾಲಿಸಿ, ಅವಳನ್ನು ಒಡಿದು ಸಿಲ್ಲಿಸಿ ನಿನು ನನ್ನ ಅಳಿಯನೊಂದಿಗೆ ಓಡಿ ಜೋಗಲಿಲ್ಲವೇ? ಎಂದು ಹೇಳಿದ ರಂತೆ. ಇನ್ನು ಅವಳ ಬಾಯಿಗೆ ಅಡ್ಡಿ ಏನು? ಇಷ್ಟ ಬಂದಂತೆ ಚೋಗಳಿ, ನಿಮ್ಮಾಳಿಯ ಏರೆ ಮನುವೆ ಮಾಡುತ್ತಂಡಿದ್ದಾರೆ. ನಾನು ತಿರುಪತ್ತಿಲಿ ನೋಡ್ದೆ

ಅಂತ ಹೇಳಿದಳಂತೆ. “ನಿಜ ಅಂತೀಯ ರಾಜನ್ಯ” ಎಂದು ಕೇಳಿದರಂತೆ. ತಿರುಪತಿಲಿ ನೀವು ಮಹನೆ ಮಾಡೊಂಡ್ರಿ ಅಂತ ಹೇಳಿದಳಂತೆ ರಾಜನ್ಯ” ಇಬ್ಬರೂ ಸೇರಿ ನಕ್ಕರು ಒಮ್ಮೆ.

“ಇನ್ನೇನಿದೆ? ತಹೆಶೀಲಾದ ರರ ಅಳಿಯ ತಿರುಪತಿಲಿ ಬೇರೆ ಮಹನೆ ಮಾಡೊಂಡ ಅನೆನ್ನೂ ಮಾತ್ರ ಉರೆಲಾಲ್ ಹರಡಿ ನಮ್ಮ ಅಕ್ಕನ ಕಿವಿಗೂ ಬಿತ್ತು. ನೀವು ಮಹನೆ ಮಾಡೊಂಡು ಬೇರೆಲ್ಲೋ ಸ್ಥಿರವಾಗಿ ನೆಲಸಿಬಿಟ್ಟು ಅನೆನ್ನೋ ನಿಧಾರಕ್ಕೆ ಬಂದು ಅಂದಿನಿಂದ ಪೂರ್ತಿಯಾಗಿ ನಿಮ್ಮ ಆಸೀನ ಬಿಟ್ಟಿಟ್ಟು. ಅಪ್ಪ ಕುಗಿಹೊಯ್ದು. ಬಹುಶಃ ಬಂದು ಐದಾರು ತಿಂಗಳುಗಳ ಕಾಲ ಯಾಗೂ ಹೀಗೂ ಓಡಾಡ್ತು ಇದ್ದೇನೂ, ಆಮೇಲೆ ಹಾಸಿಗೆ ಹಿಡಿದು ಬಿಟ್ಟು. ಆವರು ತೀರಿಮೋದ ಮೇಲೆ ಅಮ್ಮು, ಅಕ್ಕ ಬೇರೆ ಇದ್ದಾರೆ. ಉದ್ದೇಶ್ಯಾಗದ ಸಲುವಾಗಿ ನಾನು ಬೇರೆ ಉರಿಗೆ ಹೊರಟುಹೋದೆ. ಮನೆ ಬಾಡಿಗೆ ಜನೀನಿನಲ್ಲಿ ಒರೋ ದವಸಧಾನ್ಯ ಅಮ್ಮನಿಗೆ, ಅಕ್ಕನಿಗೆ, ಬಿಟ್ಟು ಕೊಟ್ಟಿದ್ದೀವಿ” ಎಂದು ಹೇಳಿ ಮುಗಿಸಿದರು ಗೋಪಾಲರಾವ್.

“ಆದರೆ ವಾನು ಚೆನ್ನಾಗಿ ಓಡಾತ್ತನೆ ಅಂತೀಯಾ? ಬುದ್ಧಿ ವಂತನೇನಾ? ಪ್ರಶ್ನಿಸಿದರು ಪ್ರಸಾದರಾವ್.

“ಅವನ ಮಾರ್ಕ್ ಕಾರ್ಫ್ ನೋಡಿದ್ದಿದ್ದೇ ಹೀಗೆ ಹೇಳಿರಲಿಲ್ಲ ನೀವು” ಎಂದು ನಕ್ಕರು ಗೋಪಾಲರಾವ್.

“ಅವನ ಬಾಬ್ತು ಏನು ಖಚಿತದ್ದರೂ ಸಂಕೋಚಪಡಬೇಡ. ನನಗೆ ಬರಿ. ನೀನೂ ಮಕ್ಕಳೊಂದಿಗ. ಖಚುಗಳಿಗೆ ನಾನು ದುಪ್ಪು ಕಣಿಸ್ತೀನಿ. ಏನೂ ತಪ್ಪು ಭಾವಿಸದೆ ತೋಂ. ಆದರೆ ಈ ವಿವಯ ಬೇರೆಯವರಿಗೆ ತಿಳಿಯೋದು ನನಗಿಷ್ಟಿಲ್ಲ. ಆವಕ್ತು ನನ್ನ ಜೀವನ ಹೇಗೆ ನಗೆಪಾಟಿಲಾಯಿತ್ತೋ ನಿನಗೆ ಗೊತ್ತು. ಹೀಗೆ ಏಕಾಂತವಾಗಿ ಬದುಕೋಡು ಕವ್ವ, ಆದರೂ ನನಗಿಷ್ಟು. ಸರಿ ಉಟ್ಟ ಮಾಡೋಣ ಏಳು” ಎಂದರು ಪ್ರಸಾದರಾವ್ ಗಡಿಯಾರವನನ್ನು ನೋಡಿಕೊಳ್ಳುತ್ತಾ.

ಅಡಿಕೆ ಪುಡಿಯನ್ನು ಅಗೆಯುತ್ತಾ ಸಿಗರೀಟ್ ಹತ್ತಿಸಿ ಮಂಜದ ಮೇಲೆ ಶಾತು, “ಆದರೆ ಭಾವಾ! ನಿಮಗೆ ಜೀಕಾದ ವಿನಯಗಳನ್ನೆಲ್ಲ ಕೇಳಿ ತಿಳಿನ್ನಂಡುಬಿಟ್ಟು. ನಿಮ್ಮ ಮಧ್ಯ ಹೀಗೆ ಬೇರೆ ಆಗೋ ಅಂತಹ ಜಗಳ ಏಕೆ ಬಂತು? ಮನೆ ಬಿಟ್ಟು ಹೊರಟುಹೋದ್ದೇಲೆ ಏನ್ನಾಡಿದಿರಿ? ಈಗ ನೀವು

ವಿನ್ಯಾಸಿತಿದ್ದೀರಿ ? ಹೇಳೋದಿಲ್ಲವ್ ? ಬಹೆಳ ಗಟ್ಟಿಗರು !” ಎಂದು ನಗುತ್ತಾ ಪ್ರಶ್ನಿಸಿದರು ಗೋಪಾಲರಾವಾ.

“ಕೇಳೋದಕ್ಕೆ ತಾನೆ ಬಂದಿದ್ದೀ ? ಹೇಳ್ತೇನಿ ಕೇಳು, ಅದೇನೋಪ್ಪ, ಈಗೂ ಹಿಂದಿನದೆಲ್ಲಾ ಜ್ಞಾನಿಸಿಕೊಂಡೆ ಏನೋ ಆಯ್ದು ಅಂತ ಸಮಾಧಾನ ಪಡೋದಕ್ಕೆ ಆಗದೆ ಆಗಾಗ ಒದ್ದಾಡ್ತಿದ್ದೀನಿ. ಹದಿನಾಡು ವರ್ಷಗಳ ಕೆಳಗೆ ನಡೆದು ಹೋದ ಹೆಚ್ಚೇ ಕೆಢಿ.....ಕೇಳು. ನಿನ್ನ ಹತ್ತು—ಹೇಳೋದರಿಂದ ಲಾಭ, ನಷ್ಟ ಎರಡು ಇಲ್ಲ.....” ಎಂದು ಹೇಳಿ ಸ್ವಲ್ಪ ಕೆಮ್ಮೆ, ಈಸಿಳೇರಿನಲ್ಲಿ ಆರಾಮವಾಗಿ ಕಾಲುಚಾಚಿ ಮಲಗಿದ್ದವರು ಎದ್ದು ನೆಟ್ಟಿಗೆ ಕೂತು, “ನಿಮ್ಮ ತಂದೆಯವರ ಬಳಿ ನಾನು ಗುಮಾಸ್ತೇಯಾಗಿದ್ದುದ್ದು ನಿನಗೆ ಗೋತ್ತಿದ್ದ ವಿವಯ ತಾನೆ? ನಿಮ್ಮ ತಂದೆಯವರ ಇಷ್ಟದ ಪ್ರಕಾರ ಮತ್ತು ನಿಮ್ಮಕ್ಕೆನೆನ್ನ ಸಾಪೂರ್ಣ ಅಂಗೀ ಕಾರದಿಂದಲೇ ನಿಮ್ಮ ಮದುವೆ ನಡೆಯಿತು. ಏವತ್ತು ವರ್ಷ ಆಗ್ತಾ ಬಂತು.... ಇನ್ನು ನನಗೆ ನಾಳಿಗೆ ಎಂಥಾದ್ದು? ಬಂದು ವಿಧದಲ್ಲಿ ನಿಮ್ಮದು ಪ್ರೇಮವಿವಾಹ. ಒಬ್ಬರನ್ನೊಬ್ಬರು ನೋಡದೆ ಬಂದು ದಿನ ಸೆಹ ಇರ್ತಾ ಇರಲಿಲ್ಲ. ಏದು ವರ್ಷ ಕಾಲ ನಮ್ಮೊಬ್ಬರ ಮಧ್ಯ ಯಾವ ಭೇದಾಭಿಪ್ರಾಯಗಳೂ ಬರಲಿಲ್ಲ. ಜೀವನ ವೆಲ್ಲಾ ಹಾಗೇ ನಡೆದುಹೋಗುತ್ತೇ ಅಂತ ಭ್ರಮೆನಟ್ಟಿ.... ಅದರಿ ಬಂತಪ್ಪ ಬಂದು ಕಾರಣ! ಹೊದಲು ನಿಮ್ಮ ತಂದೆಯವರಿಗೂ, ನನಗೂ ಭೇದಾಭಿಪ್ರಾಯ. ಅಂದು ಮಾಮೂಲಿನಂತೆ ಆಫ್ಸಿಸಿಗೆ ಹೊರಡೋವಾಗ ನಿಮ್ಮ ತಂದೆಯವರ ರೂಮಿನಿಂದ ಏನೇನೋ ಮಾತುಗಳು ಕೇಳಿಬರಲು ಯಾರೋ ನೋಡೋಣವೆಂದು ಸಲುಗೆಯಿಂದ ಕೊರಡಿಯೋಳಿಗೆ ಹೋದೆ. ಜೂನಿಯರ್ ಗುಮಾಸ್ತೇ ಜೋಸೆಫ್ ನಿಮ್ಮ ತಂದೆಯವರ ಮುಂದೆ ಎರಡು ನೂರುರೂಪಾಯಿಗಳ ನೋಟುಗಳನ್ನಿಟ್ಟು ನಮಸ್ಕರಿಸಿದ. ಅವರು ಅದನ್ನು ಜೋಬಿನಲ್ಲಿ ತುರ ಕೊಂಡು ಕೆಲವು ಗುಮಾಸ್ತೇಗಳ ಪೂರ್ಣಸ್ವಾಗಳನ್ನು ಕಿತ್ತುಹಾಕಿ ಅಂತ ಮೇಲಿಂದ ಆರ್ಥರ್ ಬಂದಿದೆ. ಇವನ ಉದ್ಯೋಗ ಹೋಗುವ ಸಂಭವನಿದೆ! ನೋಡು ಪ್ರಸಾದ ಅದರ ಬದಲು ಜೋಗಯ್ಯನ ಉದ್ಯೋಗ ಹೋಗುತ್ತೇ ಎಂದರು, ಅದನ್ನು ಕೇಳಿ ನನ್ನ ಎದೆ ದವಡವ ಹೊಡೆದುಕೊಂಡಿತು.

“ಇಲ್ಲಾ, ಅವನು ಸೀಸಿಯರ್, ಅವನೆ ಕೆಲಸ ಯಾಕೆ ಜೋಗೇಕು” ಎಂದೆ.

“ನನಗೊಂತ್ತು” ಎಂದರು ಶೀಕ್ಕುವಾಗಿ ನನ್ನ ಕಡೆ ನೋಡುತ್ತಾ.

“ಆದು ಅನ್ಯಾಯ” ಎಂದೆ.

“ಇರಬಹುದು, ನಾ ಹೇಳ್ತಿದ್ದೀನಿ. ಈ ವಿನಯದಲ್ಲಿ ಸೀನು ತಲ್ಲಿ ಕಾಕೆ ಏದು” ಎಂದರು.

ನಾನು ವಾತನಾಡದೆ ಹೊರಗೆ ಬಂದೆ. ನನಗೆ ಜೋಗಯ್ಯನ ಕೆಲಸ ದಂದ ತೀಗಿದುಹಾಕದೆ ಇರುವಂತೆ ಮಾಡ್ತೇಕು ಅನ್ನೊಮ್ಮೆ ಹಟ್ಟ ಬಂತು. ಅದಕ್ಕೆ ಬೇಕಾದ ಪ್ರಯತ್ನ ನಡೆಸಿದೆ. ಅದರಿಂದ ನಿಮ್ಮ ತಂದೆಯವರ ಪ್ರಯತ್ನ ವಿಫಲವಾಗ, ಅವರಿಗೆ ಮೇಲಿಂದ ಕೆಟ್ಟು ಹೆಸರೂ ಬಂತು ಜೋಗಯ್ಯನ ಹಕ್ಕು ಹಿಡಿದ ನಾನು ಜಯಶಾಲಿಯಾದೆ. ಆ ಜೋಗಯ್ಯನ ಆಕ್ಷನೇ ರಾಜಮ್ಮೆ ಅವರದು ಒಹಳೆ ಬಡ ಸಂಸಾರ. ಜೋಗಯ್ಯನ ಸಂಪಾದನೆಯಿಂದಲೇ ಅವರ ಸಂಸಾರ ನಡೆಯುತ್ತಾ ಇದ್ದದ್ದು. ನನ್ನ ಮೇಲೆ ಅವರಿಗೆ ಗಾರವ, ಕೃತ ಜ್ಞಾತಾಭಾವ ಹೆಟ್ಟುವುದು ಸಹಜವೇ ತಾನೆ? ಅಂದಿನಿಂದ ಜೋಗಯ್ಯ ನನ್ನ ಅಪ್ತ ಸ್ನೇಹಿತನಾದ. ಆಫ್ರಿಸಿನಿಂದ ಬರುವಾಗ ಅವರು ನನ್ನನ್ನು ಆಹ್ವಾನಿ ಮುನ್ದು, ಅವರು ವಾಡುವ ಆತಿಥಿ ಸತ್ಯಾರವನ್ನು ಸ್ವೀಕರಿಸುವುದೂ ಬಂದು ಅಭ್ಯಾಸವಾಗಿಹೋಯ್ತು. ಆ ಅಪಜಯವನ್ನು ಮನಸ್ಸಿನಲ್ಲಿಟ್ಟಿಂದು ಗೋಸಿ. ನನ್ನೊಂದಿಗೆ ಮುಖಾವದಿಂದಲೇ ಇರುತ್ತಿದ್ದರು. ನಿಮ್ಮ ಆಕ್ಷಣೆ ಅವರ ತಂದೆ ಮಾಡೋ ಕೆಲಸದಲ್ಲಿ ತೆಂಂದರಿಕೊಟ್ಟೆ ಎಂದು ಮೇಲ್ಲಿಗೆ ದೂಷಿಸುತ್ತಿದ್ದ್ರು. ‘ಹೇನಿಗೆ ಯಜಮಾನಿಕೆ ಕೊಟ್ಟರೆ ತಲೆ ಎಲ್ಲಾ ಕಿತ್ತ ತಂತೆ, ಇಸ್ತೇರಿ, ಚಪ್ಪಲಿ ಎಲ್ಲಿಡಬೇಕೋ ಅಲ್ಲೇ ಇಡಬೇಕು’ ಎಂದು ಇಂತಹ ಹೃದಯ ಚುಚ್ಚುವ ವಾತುಗಳನ್ನು ನಿಮ್ಮ ತಾಯಂಯನರು ಆಡ್ತಾ ಇದು. ಇವೆಲ್ಲವನ್ನೂ ಸಹಿಸಿದೆ ಗೋಸಿ, ಅದರಿ.....’ ಎನ್ನು ತಾತ್ತಾ ಒಮ್ಮೆ ಕಣ್ಣ ಮುಚ್ಚಿ ಕೊಂಡು ದೀರ್ಘವಾಗಿ ನಿಟ್ಟುಸಿರು ಬಿಟ್ಟರು ಪ್ರಸಾದರಾವ.

ಒಮ್ಮೆ ವಿಸಾದಿಂದ ತಲೆತಗ್ಗಿಸಿ ಪುನಃ ಪ್ರಸಾದರಾವ ಕಡೆ ಸೋಡಿ ದರು ಗೋವಾಲರಾವ.

‘ಹಾಗೆ ಜೀವನ ಸರಾಗವಾಗಿ ನಡಿತಾ ನಾನೊಬ್ಬ ನತ್ತಿದ್ದು, ಗೋಸಿ, ಅಮ್ಮೆ, ಅಪ್ಪ ನನಗಾನ್ನೂ ವರ್ಷ ತುಂಬೋದಕ್ಕೆ ಮೋದಲೇ ಶಾಲರಾ ಬಂದು ಸತ್ತುಹೋದ್ರಂತೆ. ನನ್ನನ್ನ ನಮ್ಮೆಜ್ಜೆ ಬೆಳೆಸಿದರು. ನನ್ನ ಇಬ್ಬರು ಸೋದರ ಮಾವಂದಿರು, ಚಿಕ್ಕಮ್ಮೆ, ಅಗತಾನೆ ಬೇರು ಹಿಡ್ಡೊತಿದ್ದ ಗಿಡಗಳನ್ನು ಗಾಳಿ ಮಣಿ ಬೇರುಸಹಿತ ಕಿಟ್ಟುಹಾಕುವಂತೆ ನಾ ಬೆಳೆತಿರೋವಾಗ ಮೃತ್ಯುವು

ಬಯ್ದುತ್ತು. ನನ್ನನ್ನು ಅಭಿಮಾನದಿಂದ, ಪ್ರೀತಿಯಿಂದ ನೋಡಿ ಕರುಕೆ ತೋರಿಸುತ್ತಿದ್ದ ಎಲ್ಲ ವ್ಯಕ್ತಿಗಳನ್ನು ಕಳೆದುಕೊಂಡೆ. ನನಗಾಗಿ ಎಣ್ಣೆ ಮುಗಿದುಕೋಗಿದ್ದ ಕಂಡಾಗ ಕರಡಾದ ಬತ್ತಿ ಉರಿಯುವ ದೀಪದಂತೆ ನನ್ನ ಅಜ್ಞ ಯೋಬ್ಬಿರು ಉಳಿದು ನನಗೆ ವಿದ್ಯಾಬುದ್ಧಿ ಕಲಿಸಿದರು. ಅಜ್ಞ ನನ್ನನ್ನು ಬಿಟ್ಟುಹೋದ ದಿನ ನಿಮ್ಮ ಅಕ್ಕ ನನಗೆ ಆಸರೆಕೊಟ್ಟಳು. ನಾನು ಒಬ್ಬಂಟಿಗ ನಲ್ಲ ಎಂದುಕೊಂಡೆ. ನಿಮ್ಮ ತಂದೆಯವರ ವಾತ್ಸಲ್ಯವನ್ನು ಸೂರೆಗೊಂಡ ನಂತರ ಸಿತ್ತಪ್ರೇಮ ಹೇಗರುತ್ತದೆ ಎಂದುಕೊಂಡೆ....” ಧ್ವನಿ ಗದ್ದದ ವಾಯಿತು. ಕಣ್ಣಗಳಲ್ಲಿ ನೀರು ಬಂತು.

“ನನ್ನ ಜೀವನ ತೆರಿದ ಪುಸ್ತಕವೆಂದು ತಿಳಿದಿದ್ದೆ. ನನ್ನ ಭವಿಷ್ಯ ಹೂವಿನ ಹಾಸಿಗೆಯಂತಾಗುತ್ತದೆಂದುಕೊಂಡು ಸುಂದರವಾದ ಉಖಾಸಾಧ ವನ್ನು ನಿರ್ಮಿಸಿಕೊಂಡೆ. ಆದರೆ.....ನನ್ನ ಜೀವನದಲ್ಲಿ ಉಟಕ್ಕೇ ಮಾರ್ಗ ವಿಲ್ಲದ ದಿನಗಳಿವೆಯೆಂದೂ, ಮುಂದಿನ ಹಾದಿಯಲ್ಲಿ ಬರೀ ಕಲ್ಲು, ಮುಳ್ಳಗಳೇ ಹರಡಿವೆಯೆಂದೂ, ನನ್ನ ಉಖಾಸಾಧ ಗಳಿಗೆ ಹಾರಿಹೋಗುವ ಮಾಳಿಗೆ ಎಂದೂ, ಸಹಾನುಭೂತಿ, ಪ್ರೀತಿ ಇಲ್ಲದೆ ಬಂಟಿ ಜೀವನ ಕಳೆಯುತ್ತೇನೆಂದು ತಿಳಿದುಕೊಂಡಿರಲಿಲ್ಲ ಗೋಸಿ.

ಕೆಲವು ಫಲ್ಪನೆಗಳು ಜ್ಞಾಪಕ ಬಂದರೆ ಈಗಲೂ ಹೃದಯ ದ್ವಿವಿಷಿ ಹೋಗುತ್ತದೆ. ನನ್ನ ಮುದುವೆಯಾದ ಎರಡು ವರ್ಷಗಳ ನಂತರ ಇರಬೇಕು. ಆ ಆಫೀಸ್ ಇನ್‌ಪೆಕ್ಷನ್ ಇದೆಯೆಂದು ಒಂದು ವಾರದ ಮೊದಲಿನಿಂದ ರಿಕಾರ್ಡುಗಳನ್ನು ಅಪಾರ್ಟ್‌ಮೆಂಟ್ ಮಾಡುತ್ತಿದ್ದೇವೆ. ಬೆಳಗ್ಗೆ ಮನೆ ಬಿಟ್ಟು ರಾತ್ರಿ ಎಂಟು ಗಂಟೆಗೆ ಮನೆ ಸೇರುತ್ತಿದ್ದೆ. ವಾರದ ಹಿಂದೆ ಶಾಂಪಾಗೆ ಹೋಗಿದ್ದ ನಿಮ್ಮ ತಂಡೆ ವಾಪಸ್ ಬಂದರು. ಮಧು ಹೇಳಿರಬೇಕು, ಆಫೀಸಿಗೆ ಹೋರಿಟೆದ್ದನ್ನು ನೋಡಿ ‘ಪ್ರಸಾದ’ ಎಂದು ಗಟ್ಟಿಯಾಗಿ ಕರಿದರು. ಅಗತಾನೆ ನಿದ್ದೆಯಿಂದ ಎದ್ದು ಅವರು “ನೀವು ನಿದ್ದೆ ಮಾಡಿದ್ದಿರಿ ನಾನು ಬರೋ ವೇಳಿಗೆ” ಎಂದೆ ಅವರನ್ನು ಮಾತನಾಡಿಸಿದ್ದುದಕ್ಕೆ ಕಾರಣ ವಿವರ ಸುತ್ತಾತ್.

“ನೋಡು, ಉಟ ಮಾಡಿ ಹತ್ತು ಫಂಟಿಗೆ ಹೋಗು” ಎಂದು ಆಚ್ಚಾ ಸಿಸಿದರು.

“ಅಲ್ಲಾ, ಕೆಲಸ ಇಡೆ, ಹೋಗ್ಗೇಕು” ಎಂದೆ.

“ಅಲ್ಲಾ, ರಾತ್ರಿ-ಕೆಗಲೂ ಹೀಗೆ ಕೆಲಸ ಮಾಡಿದ್ದೇ ಅರೋಗ್ಯ ಹಾಳಾ ಗೋದಿಲ್ಲೇನು? ನಡಿ, ಒಳಗೆ ಹೋಗು” ಎಂದರು ನಗುತ್ತಾ.

“ನಮ್ಮ ಹೆಡ್ ಕ್ಲೌಸ್”.....ಎಂದೆ.

“ಉಂ ಏನಾತ್ತಾಡ್ತಾನೆ? ನಾನಿರೊವರೆಗೂ ನೀನು ಕಷ್ಟಪಟ್ಟಿ ಸಂಪಾದಿಸ ಬೇಕಾಗಿಲ್ಲ.... (“ಉದ್ದೋಗಂ ಪುರುವ ಲಕ್ಷಣಂ”! ಅನ್ನೊಽದರಿಂದ ಕೆಲಸಕ್ಕೆ ಹೋಗಬೇಕೆ ವಿನಃ) ಈವತ್ತು ಅಧೀಸಿಗೆ ಹೋಗದೆ ಉಂಟಮಾಡಿ ಮಧ್ಯಾಹ್ನ ಹಾಯಾಗಿ ನಿದ್ದೆಮಾಡು. ಸಾಯಂಕಾಲ ಇಬ್ಬರೂ ಸಿನಿಮಾಗಿ ಹೋಗಬನ್ನಿ. ನಿನ್ನ ಹೆಂಡತಿ ಗೋಳಾಡ್ತಾ ಇದ್ದೇ ಕೇಳ್ಬೇಕಾಗಿಲ್ಲಾ?” ಎಂದರು.

ಹಾಗೇ ನರಾನವಾಗಿ ನಿಂತಿದ್ದೆ. ಕೆಲವು ಕ್ವಣಗಳನೆಂತರ ಈವತ್ತು ಮಾಡಬೇಕಾದ ಕೆಲಸ ತುಂಬ ಇದೆ” ಅಂತ ಹೇಳ್ಬಿ.

“ಪರಾಗಿಲ್ಲ. ನಿನ್ನನ್ನ ಏನಾಡೂ ಅನ್ನೊಽದಕ್ಕೆ ಯಾರಿಗೆ ಗುಂಡಿಗೆ ಇದೆ? ಹೋಗು ಈವತ್ತು ಅಧೀಸಿಗೆ ಲೀವ್ ಲೆಟರ್ ಕಳಿಸು” ಎಂದರು ನಗುತ್ತಾ, ಅಂತಹ ವ್ಯಕ್ತಿ ನನ್ನನ್ನ ಮನೆಯಿಂದ ಓಡಿಸಿದರು ಎಂದರೆ ಅದಕ್ಕೆಂತ ದುರದೃಷ್ಟಿ ಇನ್ನೊಽನಿದೆ ಗೋಪಿ? ಅದಕ್ಕೇ ವರುಸ್ತು ಬಂದ ಮೇಲೆ ಎಂದೂ ಹಾಗೆ ಅಳಿದ್ದ ನಾನು ಅಂದು ಅತ್ಯಿ” ಎಂದು ಹೇಳುತ್ತಾ ಮುಖವನ್ನು ಟಿವಲಿ ನೀಡ ಒರಿಸಿಕೊಂಡು ಪುನಃ ಮುಂದುವರಿಸಿದರು.

ಅಂತಹ ಘಟನೆಗಳನ್ನೂ? ನನ್ನ ಕರೀರಕ್ಕೆ ಯಾವ ಬಣ್ಣ ಮಾರ್ಚ್ ಆಗುತ್ತದೋ ಆ ಬಣ್ಣದ ಸೂಟನ್ನು ಹೊಲಿಸುತ್ತಿದ್ದರು. ಆ ಸೂಟನ್ನು ನಾನು ಹಾಕಿಕೊಂಡಾಗ “ಎಲ್ಲಿ ಪ್ರಸಾದ್, ಹೀಗೆ ಬಾ” ಎಂದು ಕರೆದು ನನ್ನ ಕಡೆ ತೃಪ್ತಿಯಿಂದ ನೋಡುತ್ತಿದ್ದರು. ಒಂದು ಸಲ ನನಗೆ ಜ್ವರ ಬಂತು. ನಾಲ್ಕು ದಿನ ತಾನೂ ರಜಹಾಕಿ ಮನೆಯಲ್ಲಿಯೇ ಇದ್ದರು. ಚಿಕ್ಕ ಮಗುನಿನಂತೆ ನನ್ನ ವಂಚದ ಬಳಿಯೇ ಓಡಾಡುತ್ತಿದ್ದ ನಿಮ್ಮ ತಂಡೆಯವರನ್ನು ಅತ್ಯಿಯವರು— “ಅದೇನು ನೀವು ಹಾಗೆ ಅವನನ್ನು ಒಂದು ಕ್ವಣ ಒಂಟಿಯಾಗಿ ಬಿಡದೆ ಇದ್ದೀರಿ? ಅವಳಿಗೆ ಅವನ ಕೃಕಾಲು ಹಿಸುಕಲು ಕೂಡ ಅವಕಾಶಕೊಡದೆ.” ಎಂದರು ಆಕ್ಷೇಸಿಸುತ್ತಾ. ನಕ್ಕು ಹೊರಗೆ ಹೋದರು. ನಾನು ಪಕ್ಕನೆ ನಕ್ಕೆ.

ಹಿಂದಿನ ಘಟನೆಗಳ ಪುನರಾವಲೋಕನದಿಂದ ಪ್ರಸಾದಾರಾವಾ ಶುಟ್ಟಿಗಳ ಮೇಲೆ ಕೆರುನಗೆ ಮೂಡಿ ಮಾಯನಾದವು.

“ಮನು, ಪ್ರಸಾದ್, ಅನ್ನನ ಕರಿ, ನೀನ್ನೀಗಂತ ಇವತ್ತು ವಾಸಿ ಅಲ್ಲಾ” ಎನ್ನುತ್ತಾ ನನಗಾಗಿ ಕಳವಳವದುವ ಹ್ಯಾದಯ. ಪಕ್ಕದಲ್ಲಿ ಕೂತು ತಲೆ ನೇವರಿಸಿ “ಏನೂ ಗಾಬರಿಪಡಬೇಡ. ನಾಳೆ ನಾರ್ತಲ್ ಬುಂದಿದುತ್ತೆ” ಎಂದು ಧೈಯ ಹೇಳುತ್ತಾ, ಕೆನ್ನೆ, ಕುತ್ತಿಗೆ ಮುಟ್ಟೆ ನೋಡುತ್ತಿದ್ದರು. ಆ ಸ್ವರ್ಚದಲ್ಲಿನ ಅಭಯ—ನನಗೆಲ್ಲಿ ಲಭ್ಯವಾಗುತ್ತೆ ಗೋಪಾಲ? ಭಾರವಾಗಿ ರಣಣ ಗಳನ್ನು ಮುಚ್ಚಿಕೊಂಡು ಸಂಕಟದಿಂದ ನಿಷ್ಟಿಪ್ಪಿಸಿರು ಬಿಟ್ಟು, ವರಡು ಕ್ಷಣ ಕಳಿದ ನಂತರ ಪುನಃ ಹೇಳಿದರು ಪ್ರಸಾದಾರಾವ.

ಯಾವ ಕೆಟ್ಟ ಫಳಿಗೆಯಲ್ಲಿ ಜೋಗಯ್ಯನ ಉದ್ದೋಗದ ವಿಷಯದಲ್ಲಿ ವಮ್ಮಲ್ಲಿ ಭೇದಾಭಿಪ್ರಾಯ ಒಂತೋ, ದಿನೇ ದಿನೇ ನಮ್ಮ ಮಧ್ಯ ಮನಸ್ಸಿರ್ಥ ವಿರುದ್ಧಿತು. ವಿಧಿಯಿಲ್ಲದಿದ್ದಾಗ ಮಾತ್ರ ಒಂದೆರಡು ನೂತುಗಳನ್ನಾಡುತ್ತಿದ್ದರು.

ಹಾಗೆ ಅವರು ಮಾತನಾಡದೆ ನನ್ನೀಂದ ದೂರ ಸರಿಯುತ್ತಿದ್ದರು ನನಗಿ ಬಹಳ ಸಂಕಟವಾಗುತ್ತತ್ತು. ಅದಕ್ಕೆಂತ ರೂಪಿನಲ್ಲಿ ಹಾಕಿ ನಾಲ್ಕೇಟು ಬಿಗಿಡು, ಮಾಮೂಲಿನಂತೆ ‘ಮನು, ಪ್ರಸಾದ್’ ಎಂದು ಕರಿದರೆ ಚೆನ್ನಾಗಿರುತ್ತದೆ ಎನಿಸುತ್ತತ್ತು. ಅವರೂ ಮಾನಸಿಕವಾಗಿ ಸಂಕಟಪಡುತ್ತಿದ್ದಾರೆಂದು ಗ್ರಹಿಸಿದೆ. ಆವಾಗಲೇ ನೋಡು! ಉರಿಯುವ ಬೆಂಕಿಗೆ ಆಜ್ಞೆ ಹುಷ್ಟಿಂತೆ ನನಗೂ, ರಾಜಮ್ಮನಿಗೂ ಏನೋ ಆಕ್ರಮ ಸಂಬಂಧವಿದೆಯೆಂದೂ, ಅದರಿಂದಲೇ ಜೋಗಯ್ಯನ ಪರವಾಗಿ ಮಾವನೋಂದಿಗೆ ಇಗಳನಾಡಿದೆನೆಂದೂ ಕಲ್ಪಿಸಿದರು ಯಾರೋ. ಆ ಮಾತ್ರ ನಿಮ್ಮಕ್ಕನ ಕಿವಿಗೆ ಮುಟ್ಟಿತು. ಆಗ ಅವಳು ಒಂಟಿ ಜೀವನಲ್ಲ. ವಾಸು ಹೊಟ್ಟೆಯಲ್ಲಿದ್ದ. ಅಮೃತಮಯವಾದ ನಮ್ಮ ಅನುರಾಗದಲ್ಲಿ, ಸ್ವರ್ಗವೇ ಎಂದುಕೊಂಡಿದ್ದ ನಮ್ಮ ದಾಂಪತ್ಯ ಜೀವನದಲ್ಲಿ ಕಾಲಸರ್ವ ವಿವ ಕಕ್ಷತು. ನಿಮ್ಮಕ್ಕ ನನ್ನನ್ನು ಗಾಢವಾಗಿ ಪ್ರೇಮಿಸಿದ್ದಳು. ಗೋಪಿ! ಆ ಪ್ರೇಮ ದ್ವೈವಾಗಿ ಬವಲಾದಾಗ ಆ ವ್ಯಕ್ತಿ ತಾನೂ ಪತನವಾಗಿ ಸಂಬಂಧಪಟ್ಟ ವ್ಯಕ್ತಿಯನ್ನೂ ಹಿಂಸಿಸುವುದು ಸಹಜ. ಹೆಚ್ಚೆಹೆಚ್ಚೆಗೂ ಬೇಸರ, ನನ್ನನ್ನು ನೋಡಿದರೆ ಮೈ ಉರಿದುಹೋಗುತ್ತಿತ್ತು ನಿಮ್ಮಕ್ಕನಿಗೆ.

“ಏನೂ ಕಾರಣವಿಲ್ಲದೆಯೇ ಅಕ್ಕ ನಿಮ್ಮನ್ನು ಅಪಾಧ ಮಾಡಿ ಕೊಂಡಾಗ್?” ಅವರ ಮಾತಿನ ಮಧ್ಯ ಆಖರು ವ್ಯಕ್ತ ಪಡಿಸುತ್ತಾ ಕೇಳಿ ಪರು ಗೋಪಾಲರಾವ,

“ಹೇಳಿಕೆ ಮಾತುಗಳನ್ನು ಅವಳು ನಂಬಲಿಲ್ಲವೆಂದೇ ನನ್ನ ಭಾವನೆ. ಆಗಾಗ ಮಾತಿನ ಮಧ್ಯ ರಾಜಮೃನ ಪ್ರಸಕ್ತಿ ತಂದು ಹೀಕಿಸುತ್ತಿದ್ದಳು. ನನಗೆ ಒಳಳ ಸಂಕಟವಾಗುತ್ತಿತ್ತು. “ನಿನ್ನ ಹೈದರ್ಯದಲ್ಲಿ ಅಂತಹ ಅನುಮಾನಕ್ಕೆ ಎಡ ಕೊಡಬೇಡ ಮಧ್ಯೂ” ಎಂದು ಮೃದುವಾಗಿ ಗದರಿಸುತ್ತಿದ್ದು. ನಿಮ್ಮಕ್ಕೆ ನಿಗೆ ಹೆರಿಗೆಯ ದಿನಗಳಾಗಿದ್ದವು. ಅವಳು ಹೇಗೋ ಬರುವುದಿಲ್ಲವೆಂದು ನಾನು, ಜೋಗಯ್ಯ, ರಾಜಮೃನ ಸಿನಿಮಾಗೆ ಹೋದೆವು. ಸೀರ್ಟ್ ನಂಬರ್ ಪ್ರಕಾರ ನಾನು, ರಾಜಮೃನ ಒಬ್ಬರ ಪಕ್ಕದಲ್ಲಿ ಬ್ರಿರು ಕೂತಿವು. ರಾಜಮೃನ ಸಲುಗೆಯಿಂದ ಮಾತನಾಡುವ ವ್ಯಕ್ತಿ. ನಾವು ಸಿಕ್ಕುರ್ ಪ್ರಾರಂಭವಾಗುವ ವರೆಗೂ ನಗುತ್ತಾ ಸ್ತ್ರೀಯಾಗಿ ಏನೇನೋ ಹರಟುತ್ತಾ ಇದೆವು. ಇಂಟರ್ ವಲ್ ನಲ್ಲಿ ದೀಪಗಳು ಹೊತ್ತಿದೆವು. ಯಾಗೆಯು ಒಮ್ಮೆ ಹಿಂದಿನ ಸೀಟಿನಲ್ಲಿ ದೃಷ್ಟಿ ಹಾಯಿಸಿದೆ. ನಿಮ್ಮ ಅಕ್ಕೆ, ರಾಜು ಕುಳಿತಿದ್ದರು. ರಾಜು ನನ್ನನ್ನು ಕೆಂಗಳ್ಳಿ ನಿಂದ ನೋಡಿದ, ನಿಮ್ಮಕ್ಕೆ ಉದಾಸಿನಿದಿಂದ ತಲೆ ಬಗ್ಗಿ ಸಿ “ಮನಿಗೆ ಹೇಗೋಣ ನಡಿ, ರಾಜು” ಎನ್ನುತ್ತಾ ಎದ್ದು ನಿಂತಳು. ನನ್ನ ಹೈದರ್ಯದಲ್ಲಿ ಆಗ ಆದ ಅಂದೋಲನ ವಣಣಾತೀತ. ಯಾಂತ್ರಿಕವಾಗಿ ಎದ್ದು ನಾನೂ ಅವರ ಹಿಂದೆಯೇ ಹೊರೆಗೆ ಬಂದೆ.

“ನಿಂದಿಕೆ ಬಂದಿರಿ? ರೋಷದಿಂದ ಕೆಂಪಾದ ಕಣ್ಣಗಳಲ್ಲಿ ನೀರು ಬರುತ್ತಿದ್ದರೆ ನನ್ನ ಕಡೆ ಕೋಪದಿಂದ ಸೋಡುತ್ತಾ ಕೇಳಿದಳು ನಿಮ್ಮಕ್ಕೆ. ನನಗೆ ಹಾತುಗಳೇ ದೊರಡಲ್ಲಿ. ತಪ್ಪುಮಾಡಿ ಸಿಕ್ಕಿಹಾಕಿಕೆಂದಂತವ ನಾಗಿ ಏನೂ ತೋಚಲಿಲ್ಲ.” ಎಂದು ಹೇಳುತ್ತ ಏರಡು ಕ್ಷಣಗಳ ನಂತರ ವಿಶಾದದ ನಗೆ ನಕ್ಕು ಹೇಳಿದರು. “ಇನ್ನೇನಿದೆ. ನಿಮ್ಮಕ್ಕನ ಅನುಮಾನ ದೃಢಪಟ್ಟಿತ್ತು. ಅವಳು ದೋಷದಿಂದ ಹದ್ದುವಿರಿ ಮಾತನಾಡುವುದು, ನಾನು ಅವಳ ನೇರೆಲೆ ಕ್ಯೆ ಎತ್ತುವುದೂ ವಾನೆ ನರಕವ್ಯಾಯವಾಯಿತು. ಗೋಪಿ! ಎಷ್ಟಾದರೂ ಆಗಲ ತಾಯಿ, ತಂದೆ ಸಹಿಸಬಲ್ಲರಾ? ಅವರ ಎಮುನಲ್ಲೀ ಅವರು ಪೀರತಿಸಿ, ಲಾಲಿಸುವ ನಿಮ್ಮ ಅಕ್ಕನ ನೋವು, ಸಂಕಟ, ರೋಳು ಕೇಳಿ ಸಹಿಸಲಾರದೆ ಹೋದರು. ನಮಗೆ ಬುದ್ಧಿ ಹೇಳಲು ಆರು ಶಿಂಗಳ ಕಳಲ ವೈಧಾ ಶ್ರಮಪಟ್ಟು ಆ ನಿಣಣುಕ್ಕೆ ಬಂದರು. ನನ್ನನ್ನು ನಿಮ್ಮ ಅಕ್ಕ, ಎಲ್ಲರೂ ಹುಂಬಾ ಅಸಹಿಸಿಕೊಂಡರು, ಗೋಪಿ! ನನ್ನ ಪಟವೂ ಹಾಗೇ ನುಂದುವರಿಯತ್ತು.”

“ಅದರೆ ಸುಮೃನೇ ಅನುಮಾನವಟ್ಟು ಅಂತಿರಾ ?” ಒಂದು ವಿಧವಾಗಿ ನಗುತ್ತಾ ಕೇಳಿದರು ಗೋಪಾಲರಾವ್.

“ಇಲ್ಲ” ಸಾವಧಾನವಾಗಿ ಹೇಳಿದರು ಪ್ರಸಾದರಾವ್.

“ಮತ್ತು ?” ಆಶ್ಚರ್ಯದಿಂದ ಅವರ ಮುಖವನ್ನೆ ದಿಂಟಿಸುತ್ತಾ ಕೇಳಿ ದರು ಗೋಪಾಲರಾವ್.

“ನಿಮ್ಮ ಆಕ್ಕೆ ಎಂದು ನನ್ನ ಮೇಲೆ ಅಸಹ್ಯವಟ್ಟು ಹೀಯಾಳಿಸಿ ನಾನು ಅವಳನ್ನು ಮುಟ್ಟೊಡಕ್ಕೆ ಬಿಡಲಿಲ್ಲೋ ಅಂದಿನಿಂದ ರಾಜಮೃನೋಂದಿಗೆ ಸಂಬಂಧ ಬೆಳಿಸಿದೆ. ನಾನಂತಹವನು ಎಂದು ಎಲ್ಲರೂ ಅನುಮಾನಪಡುತ್ತಿದ್ದು ದನ್ನ ಕಾರ್ಯರೂಪಕ್ಕೆ ತಂಡೆ” ಆ ಮಾತಿನಲ್ಲಿ ಭಂಡತನೆ.

ಇಬ್ಬರ ಮಧ್ಯ ಕೆಲಕ್ಕಣ ಮೌನವಾಗಿ ಕಳೆಯಿತು. ಸುಮೃನೇ ಸಿಗರೀಟ್ ಸುಟ್ಟು ಹಾಕುತ್ತಿದ್ದರು ಗೋಪಾಲರಾವ್.

ಉಪಾದ್ಯಾತವೆಂಬಂತೆ ಸಣ್ಣಗೆ ಕೆಮ್ಮಿ ಮುಂದುವರಿಸಿದರು ಪ್ರಸಾದರಾವ್, “ಮಾನಸಿಕವಾಗಿ ಬೇಸರಜ್ಞಾನಿದ ಮನುಷ್ಯ ಏನೋ ಸುಖ, ವಿಶ್ವಾಂತಿ ಬೇಕೆಂದು ತಿಂಬುತ್ತಾ, ಅದಕ್ಕಾಗಿ ಯಾವ ಕೆಲಸವನ್ನಾದರೂ, ಎತಕ ತಪ್ಪನ್ನಾದರೂ ಈ ಎಂದೇ ಭಾವಿಸಿ ಮಾಡುತ್ತಾನೇನೋ ! ನಾನೂ ತಪ್ಪಿದಾರಿಯಲ್ಲಿ ನಡೆಯುತ್ತಾ ಪ್ರತಿ ಕ್ಷಣದಲ್ಲಿ ಬೇಡವೆಂದು ಅಡ್ಡ ಪಡಿಸುತ್ತಿದ್ದು, ನಿಮ್ಮ ಆಕ್ಕನನ್ನು ಹೀಸಿಪಡಿಸುತ್ತಿದ್ದು, ಗೋಪಿ. ಅಂದಿನ ನನ್ನಲ್ಲಿನ ಒಬ್ಬ ಹೀನತೆ ಅಮೃ ಕುರುಡಾಗಿತ್ತು.”

ಮತ್ತೆ ಕೆಲವು ಕ್ಷಣ ಪ್ರೋನ, ಚಚಿನ ಗಂಟಿ ಹತ್ತು ಹೊಜೆಯಿತು.

“ಬಹಳ ಹೊತ್ತಾಯ್ತು.....ಸುನೆ ಬಿಟ್ಟು ಹೊರಟುಹೋದ್ದೇಲೆ ನಾನೇ ನ್ನಾಡ್ದೆ ಅನ್ನೊಡಲ್ಪ ಸಿನ್ನ ಪ್ರತ್ಯೇ ? ನಿಮ್ಮ, ಮನೆಯಾದ ನೀರವಾಗಿ ರಾಜಮೃನೆ ಮನೆಗೆ ಹೋದೆ. ಅಷ್ಟು ಹೊತ್ತಿಗಾಗಲೇ ಏನೋ ಗುಸಗುವ ಅಂತಿಮು ಅವರು. ಅವರ ಮನೆಯಲ್ಲಿ ನನಗೆ ಸಲುಗೆ ಇತ್ತಲ್ಲ, ಇಮಿನಲ್ಲಿ ಕೂತು ರಾಜೀನಾಮೆ ಕಾಗದ ಬರೆವೆ ಪ್ರಾವಿದೆಂಟ್ ಫಾಡ್, ಆ ತಿಂಗಳು ನನಗೆ ಬರಬೇಕಾದ ಸಂಭಳ ನಿಮ್ಮ ಆಕ್ಕನ ಹೆಸರಿಗೆ ಬರಿದೆ. ಜೋಬು ಹುಡುಕಿ ನೀರೇಡಿಕೊಂಡೆ. ಮಾರು ರೂಪಾಯಿ ಮಾತ್ರ ಇತ್ತು. ನನಗೆ ಹುಣ್ಣ ಹುಡಿದಂತಾಯ್ತು. ಸತ್ತುಹೋಗ್ಗೇಕು ಎಂದುಕೊಂಡೆ. ನಿಮ್ಮನ್ನೆಲ್ಲಾ ಕೊಲೆವಾಡಿಬಿಡಬೇಕು ಎನ್ನಿಸಿತು. ಆ ಆನೇಕದಲ್ಲಿ ಎಷ್ಟೋ ಆಲೋಚನೆಗಳು

ಬಂದನಂತರ ರಾಜನ್ಯನನ್ನು ಮದುವೆಮಾಡಿಕೊಂಡು ನಿಮ್ಮಕ್ಕನ್ನು ಗೋಳಾಡಿಸ ಬೇಕು ಅಂತ ನಿರ್ಧರಿಸಿದೆ.” ಸುಸ್ತಿದಂತೆ ಉಗಿರ್ ರೀದರು ಪ್ರಸಾದರಾವ್.

“ಜೋಗಯ್ಯ” ಆಂತ ಗಟ್ಟಿಯಾಗಿ ಕೊಗದೆ. “ಭಯಪಡುತ್ತಾ ಬಂದ ಜೋಗಯ್ಯ. “ಈ ಕಾಗದವನ್ನು ಆಫೀಸಿನಲ್ಲಿ ಕೊಟ್ಟಿದು, ನಿಮ್ಮ ಅಕ್ಕ, ನಾನು ಈವತ್ತು ರೂರಟ್ಟಿರ್ಹೋಗ್ಗಿದ್ದೀವೆ” ಎಂದೆ. ಒಡನೆಯೇ, “ಆದು ಹೇಗೆ ಸಾಧ್ಯ ?” ಎಂದ ಜೋಗಯ್ಯ ತಡವರಿಸುತ್ತ ದ್ವನಿಯನ್ನು ಸರಿಪಡಿಸಿ ಕೊಳ್ಳುತ್ತಾ, “ಯಾವುದು ಸಾಧ್ಯ ಇಲ್ಲ ?” ಎಂದು ಅಷಹನೆಯಿಂದ ಕೊಗಿ ಕೊಂಡೆ. “ಯಾವುದು ಸಾಧ್ಯವಿಲ್ಲ” ನಿರ್ಬಹ್ಯಾದಿಂದ ಜವಾಃಕೊಟ್ಟ ಜೋಗಯ್ಯ, ಆ ಘ್ರಾನಿ ಧೃಥವಾಗಿತ್ತು. ಅವನನ್ನು ಖೂನಿ ಮಾಡಬೇಕ್ಕಿನ್ನು ವಹು ಕೋಪ ಬಂತ್ತ ನನಗೆ. ಅವನ ಕನ್ನೆಗೆ ಒಳವಾಗಿ ಹೊಡಿದೆ. “ನಿನ್ನೊಂದ ಅಲ್ಲೇನೋ ನಾನು ನಾಶವಾದದ್ದು ಎನ್ನುತ್ತಾ.” “ಎಯಾದೆಯಿಂದ ಮಾತಾಡಿ. ಮೈಮೇಲೆ ಎಚ್ಚರವಿರಲಿ, ಈ ಮನೇಲಿ ಸಿನ್ನನೇನು ಮಾಡಿದೂ ಅಡ್ಡಿಪಡಿಸಿವು ಯಾರೂ ಇಲ್ಲ, ಹುಷಾರ್” ಎಂದ ಜೋಗಯ್ಯ. ಕೋಪ ದಿಂದ, ನನ್ನನ್ನು ಈ ಜನ್ಮದಲ್ಲಿ ಬಿಡ್ಡೊಡಿಲ್ಲ ಎಂದು ಹೇಳಿದ ರಾಜಮ್ಮೆ, “ಹೊರಗೆ ಕಳಿಸಿಬಿಡೊ” ಎಂದಕು. ನನ್ನ ಕಣ್ಣಿಗೆ ಬಂದಿದ್ದ ಪ್ರೇರೆ ತೊಲಗಿತು. ನಿಶ್ಚೇಪ್ಪವಾಗಿ, ಏನುಮಾಡಲೂ ತೋಚದೆ ಬಿಳುಬಿಂಬೋಗಿ ನಿಂತಿದ್ದ ನನ್ನ ಭುಜ ಹಿಡಿದು, ಹೊರಗೆ ಕರಿಮೊಯ್ಯತ್ತಾ, “ನಮ್ಮನ್ನು ಬದುಕೋಡಕ್ಕು ಬಿಡಿ. ಪುನಃ ನಮ್ಮ ಮನೆ ಹೊಸಿಲು ತುಳೀಬೇಡಿ, ನಿಮ್ಮ ರಾಜೀನಾಮೆನೆ ಪ್ರೇಸ್ಟ್ ನಲ್ಲಿ ಕಳಿಸಿ, ದಯವಿಟ್ಟು ನಮ್ಮ ಅಕ್ಕನ ತಂಟಿಗೆ ಬರಬೇಡಿ. ಇಷ್ಟ ದಿನದ ವಿವರಾನೆ ಬೇರೆ. ಈವತ್ತು ಇಮ್ಮ ರಂಪಾಟ ಆಡ್ಡೇಲೆ ನಿಮ್ಮ ಮಾವ ನಮ್ಮ ಅಕ್ಕನ್ನು ಏನು ಬೇಕಾದೂ ಮಾಡ್ತಾರೆ” ಎನ್ನುತ್ತಾ ಬೀದಿಯಲ್ಲಿ ಬಿಟ್ಟು ಧಡಾರನೆ ಬಾಗಿಲುಗಳನ್ನು ಹಂಕಿಕೊಂಡೆ. ನನ್ನನ್ನು ನೋಡಿದ ಕೂಡಲೆ ಬಗ್ಗೆ ನಮ್ಮಸ್ಕರಿಸುತ್ತಿದ್ದ ಜೋಗಯ್ಯ, ಹೆಂಡತೆ, ಪ್ರೇಯಸಿ, ಅವರ ಆತ್ಮೀಯರು ನನ್ನನ್ನು ಬಂದೇರೀತಿ ಸನ್ಯಾಸಿಸಿದರು. ಇನ್ನೇನು ಬೇಕು ಗೋಪಿ, ನನ್ನ ಜನ್ಮಕ್ಕೆ ? ಆತ್ಮಭಿಮಾನ ಇರುವ ಮನುಷ್ಯನ ಮನಸ್ಸು ಕಲಾಗಲು ಇನ್ನೊಂತಹ ಅವಮಾನ ಆಗಬೇಕು ? ಸಾಂಸಾರಿಕ ಜೀವನವೆಂದರೆ ಅಸಹ್ಯ ವಾಯಿತು ರೆಸಿಗ್ನೇಷನ್ ಲೆಟರ್ ಪ್ರೇಸ್ಟ್ ಮಾಡಿದೆ. ಬೆರಳ್ಲಿದ್ದ ಉಂಗುರ ಮಾರಿ ತಿರುಪತಿಗೆ ಹೊರಟಿ.” ಎನ್ನುತ್ತಾ ಆಕಳಿಸಿ “ತನ್ನ ಸ್ವಲ್ಪ ಇದೆ, ಕೇಳು” ಎಂದರು ಪ್ರಸಾದರಾವ್.

ಮುಂದೇನು ಎಂದು ತೋಚದೆ ತಿರುಪತಿಯಲ್ಲೀ ಕೆಲವು ದಿನ ಕಳಿಯು ಶ್ರೀದ್ವಾಗ ಒಂದು ದಿನ ಒಂದು ಹೊಳೆಟೀಲಿನ ಮುಂದೆ “ಇಲ್ಲಿದ್ದೀರಾ?” ಎಂದು ನೆಗುತ್ತಾ ಪ್ರಶ್ನಿಸಿದಳು ರಾಜಮೃತ, ಹೌದು ಮಂದುವೆ ಮಾಡಿಷ್ಟಂದೆ. ಅದ ಕ್ಷೋಸ್ಯರನೆ ಇಲ್ಲಿಗೆ ಒಂದೆ, ಮಂದುವೆ ಇಲ್ಲೀ ಆಯ್ದು” ಎಂದು ಹೇಳಿದೆ. ಈ ಮಾತು ಹೇಳಿದ ಉದ್ದೇಶ, ರಾಜಮೃತನನ್ನು ಗೋಳಿಂಡಿಸಬೇಕು, ಈ ಮಾತು ಅವಳ ಮುಖಾಂತರ ನಿಮ್ಮಕ್ಕೆ ನಕೆನಿಗಬಿಡ್ಡ ಅವಳುಗೋಳಿಂಡಬೇಕುವಾಬುಂದೇ. ನನಗೆ ಆಗ ಎಲ್ಲರ ಮೇಲೂ ಕೊರ್ತಿದ್ದ. ಏನು ತಿನ್ನುತ್ತಿದ್ದೇನೋ, ಎಲ್ಲಿ ಸುತ್ತಾ ದುತ್ತಿದ್ದೇನೋ ಜ್ಞಾಪಕ ಇಲ್ಲ, ಗೋಸಿ! ಕೊಳೆಯಾದ ಬಟ್ಟೆ, ಕ್ಷೋರವಿಲ್ಲದ ಗಡ್ಡಭಿಕಾರಿಯಂತಿದ್ದ ನನ್ನನ್ನ ಯಾತ್ರೆಗೆ ಬಂದಿದ್ದ ಚಿಕ್ಕಂದಿನ ಸ್ವೇಹಿತ ನೊಬ್ಬಿ ಗುರುತಿಸಿದ. ಅಂದಿನ ನನ್ನ ಪರಸ್ಪರ ಹೇಗಿತ್ತು ಗೂತ್ತಾ? ಯಾರಾ ದರೂ ನನ್ನ ಆತ್ಮೀಯರು ಸಿಕ್ಕಿದರೆ ಅವರ ಎಡೆಯಲ್ಲಿ ಮುಖ ಹುದುಗಿಸಿ ಗೋಳೋ ಎಂದು ಅಳಬೇಕೆನ್ನು ಸುತ್ತಿತ್ತು. ಯಾಗೇ ಮಾಡಿದೆ. ಅವನು ನನ್ನನ್ನ ಏಕಾಂತವಾಗಿ ಕರೆದೊಯ್ದು ವಿವರಗಳನ್ನೆಲ್ಲಾ ಕೇಳಿ ತಿಳಿದುಕೊಂಡು, ಸಹಾನುಭವತಿಯಾದ ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ. ನನ್ನ ಹೊಬ್ಬಿ ಹೊರೆಯುವ ಸಲುವಾಗಿ ಯಾವ ಉದ್ದೋಷವನ್ನಾದರೂ ಮಾಡುತ್ತೇನೇ ಎಂದೂ, ನನ್ನ ಡಿಗ್ರಿಯ ವಿವಯವನ್ನೇ ಹೇಳಬೇಡಿ ಎಂದೆ. ನಮ್ಮ ಪಾಪ ಓನ್ರಾಗೆ ರೆಕಮೆಂಡ್ ಮಾಡಿದ. ಅವರಿಗೆ ಕೆಲವು ಬಸ್ ಟ್ರೈನುಗಳಿವೆ. ಅವರ ಒಳಿ ಏದು ವರ್ಷ ಬಸ್ ಕಂಡಕ್ಕರ್ ಕೆಲಸ ಮಾಡಿದೆ. ಅರೋಗ್ಯ ಹಾಳಾಯಿತು. ನಮ್ಮ ಓನ್ರಾ ನನಗೆ ಸ್ವೇಹಿತರಾದರು. ಒಂದು ದಿನ ಅಜೆಂಟಾಗಿ ಏನೋ ಲೆಕ್ಕಪತ್ರಗಳನ್ನು ಡಿಪಾರ್ಟ್‌ಮೆಂಟಿಗೆ ಸಬ್ಬ ಮಿಟ್ ಮಾಡಬೇಕಾಗಿ ಬಂದಾಗ ಆ ಗುಮಾಸ್ತಿ ಇಲ್ಲದ್ದಂಂದ ಆ ಕೆಲಸವೆಲ್ಲ ವನ್ನೂ ಒಪ್ಪವಾಗಿ ನಾನು ಮಾಡಿದಾಗ ಇದನ್ನು ನೋಡಿದ ನಮ್ಮ ಓನ್ರಾ ಅಕ್ಕಯ್ದಿಂದ? “ಎಲ್ಲಿಯವರಿಗೂ ಓವಿದ್ದೀರಿ?” ಎಂದು ಹೇಳಿದರು. ಹೇಳಿದಾಗ ಅವರು ತಮಗೆ ಆ ವಿನಯ ಯಾ ತಿಳಿಯಂದುದಕ್ಕಾಗಿ ಬೇಸರಪಟ್ಟಿ ಕೊಂಡು, ಇನ್ನು ಮುಂದೆ ಕಂಡಕ್ಕರ್ ಕೆಲಸ ಬೇಡ, ಅಕ್ಕಾಂಟೆಂಟ್ ಕೆಲಸ ಮಾಡು ಎಂದು ಹೇಳಿದರು. ಅಂದಿನಿಂದ ಅವರ ಅಫೀಸಿನಲ್ಲಿ ಅಕ್ಕಾಂಟೆಂಟ್ ಆದೆ. ನಾಲ್ಕು ವರ್ಷಗಳ ಕೆಳಗೆ ಒಂದು ಉಟ್ಟಿಂ ಷಿಕೆಟ್ ಕೊಂಡೆ, ಹತ್ತು ಸಾವಿರ ರೂಪಾಯಿ ಬಹುನಾನ ಬಂತು.” ಎಂದು ಹೇಳುತ್ತ ಒಡನೆಯೇ

ಎನೋ ಜ್ಞಾಪಕ ಬಂದಂತೆ “ನಾನು ಮನೆ ಬಿಟ್ಟು ಬಂದ ನಂತರ ಪ್ರಾವಿಡೆಂಟ್ ಫಂಡ್ ಹೊ, ನನ್ನ ಸಾಮಾನು ಎಲ್ಲವನ್ನೂ ದಾನೆ ಮಾಡಿದರಂತೆ, ನಿಜವೇನಾಗೋಣಿಸಿ ?” ಎಂದು ಕೇಳಿದರು ಪ್ರಸಾದರಾವ್. ಆ ಧ್ವನಿಯಲ್ಲಿ ಕಾರಿಣ್ಯವಿತ್ತು.

“ಹೌದು, ಅದೆಲ್ಲ ತಂದೆಯವರ ಅವಿವೇಕ” ಸಂಕೋಚದಿಂದ ಉತ್ತರ ಕೊಟ್ಟರು ಗೋಪಾಲರಾವ್.

“ಅವಿವೇಕವಲ್ಲದೆ ಇನ್ನೇನು, ನನ್ನ ಮಗ ಮಾತ್ರ ಬೇಕಾಯ್ತು, ನಿಮ್ಮ ಅಕ್ಷಯಿಗೆ ನನ್ನ ಹೊ ಅಗತ್ಯವಿಲ್ಲದೆ ಹೊಯ್ತು. ಆ ಮಾತ್ರಾಕೆ, ಎನೋ ಅಗೋಯ್ತು. ಲಾಟರಿಯಲ್ಲಿ ಬಂದ ಹಣವನ್ನು ಡಿಫೆನ್ಸ್ ಫಂಡ್‌ಗೆ ಕೊಡ್ಡಿನಿ ಅಂತ ಓನ್‌ರ್ ಗೆ ಹೇಳ್ತಿ. ತಾನು ನಂಬಿಲಾರೆ ಎಂದು ಸ್ವಲ್ಪ ಹೊತ್ತೂ, ಏಕೆ ಹಾಗೆ ಮಾಡಬೇಕು ಎಂದು ಸ್ವಲ್ಪ ಹೊತ್ತು ನನ್ನೊಂದಿಗೆ ವಾದಿಸಿದರು. ‘ನನಗ್ಯಾರೂ ಇಲ್ಲ. ನನಗೆ ಹಣ ಯಾಕೆ ಎಂದೆ. ನಿಷ್ಪ ಬದುಕಿದಮ್ಮು ದಿನ ಹಣ ಬೇಕು, ನಿಷ್ಪ ಸಾಯಿತ್ವಿರಿ ಅನ್ನೋವಾಗ ಹಾಗೆ ಮಾಡ್ತೀರಂತೆ. ಆ ಹಣ ನನಗೆ ಕೊಟ್ಟು ನನ್ನ ವ್ಯಾಪಾರದಲ್ಲಿ ಭಾಗಸ್ಥರಾಗಿ ಎಂದು ಕೇಳಿದರು. ಎರಡು ಸಾವಿರ ರಕ್ಷಣಾ ನಿಧಿಗೆ ಕೊಟ್ಟು ಮಿಕ್ಕದನ್ನು ಬಂಡವಾಳವಾಗಿ ಹಾಕ್ಕಿ. ಸೆನ್ಯಾಸಿ ಸಂಸಾರ ಕಟ್ಟಿಂಡಂತೆ ಹಣ ಸಂಪಾದಿಸಬೇಕು, ಅನ್ನೋ ಬುದ್ಧಿ ಹುಟ್ಟು. ನಮ್ಮ ಓನ್‌ರ್ ಬಹಳ ಒಕ್ಕೇವು. ಅವರ ರೈಸ್‌ಮಿಲ್‌ನಲ್ಲಿ, ಬಟ್ಟೆ ಆಂಗಡಿಯಲ್ಲಿ ನನ್ನನ್ನು ಭಾಗಸ್ಥನನ್ನಾಗಿ ಮಾಡೆಂಬಿದ್ದಾರೆ. ಮೊನ್ನೆ ಒಂದು ಬಿಲ್ಲಿಂಗ್ ಕಂಟ್ರಾಕ್ಟ್ ತಗೋಂಡಿದ್ದೀನಿ. ಸದ್ಯಕ್ಕೆ ಇರೋ ಈ ಮನೆ ಬಾಡಿಗೇಡೇ.

ಇದು ನನ್ನ ಕಢಿ ಮಲಗೋಣಾಗ್ ? ಇದುವರೆಗೂ ಇದ್ದದ್ದು ಇದೊಂದೇ ಮಂಚ. ಇನ್ನೇಲೆ ಮಗ ಬಂದುಹೊಗಿ ಮಾಡ್ತಾನಲ್ಲಿ ಅಂತ, ನಿನು ಕೂತಿರೋ ಮಂಚ, ಹಾಸಿಗೆ ಹಾಕಿಕೊಂಡೆ. ಯಾವುದಾದರೂ ರಜ ಇದ್ದರೆ ಬರಹೇಳು, ಗೋಣಿ. ಆವತ್ತು ಸರಿಯಾಗಿ ನೋಡ್ಲೇ ಇಲ್ಲ ಆನ್ನು” ಎನ್ನತ್ತಾ ಮಂಚದ ಮೇಲೆ ಉರುಳಿದರು ಪ್ರಸಾದರಾವ್.

“ನಿಷ್ಪ ಒಂದು ಸಲ ನಮ್ಮುರಿಗೆ ಬರಬಾರ್ದ ಭಾವ ?” ಎಂದರು ಗೋಪಾಲರಾವ್, ತಾನೂ ಮಲಗುತ್ತಾ.

ತಲೆ ಅಲ್ಲಾಡಿಸಿ, “ಬರಲಾರಿ.....ಎನೂ ತಿಳಿಂಬೇಡ. ಹೀಗೆ ಎಲ್ಲ ಇಡ್ಲಿ ದೂರ ಇದ್ದೇ ನನ್ನ ಕಢಿ ಮಗಿದುಹೋಗ್ಗೇಕು. ವಾಸು ಓದಿಗೆ

ನಾನು ಹಣ ಕೊಡ್ದಿದ್ದೇನಿ ಅನ್ನೋ ವಿಷಯ ನಿಮ್ಮ ಆಕ್ಷಸಿಗೆ ತಿಳಿದ ದಿನ ನನ್ನ ಹಣ ಅಗ್ಗೀ, ನನ್ನ ಮುಖ ಅಗ್ಗೀ ಯಾರೂ ಸೋಡಲುರಿ” ಎಂದರು ಪ್ರಸಾದರಾವ್, ಆ ಧ್ವನಿಯಲ್ಲಿ ಜಟಿ, ಕ್ರೋಧ ಇದ್ದನು.

“ಹೋಗ್ಗಿ ಬಿಡಿ ಭಾವ, ನಮ್ಮ ಆಕ್ಷನ ಸವಾಚಾರ ಯಾಕೆ? ಶಿಮ್ಮ ಮಗನ ಪ್ರಯೋಜಕನನ್ನಾಗಿ ಮಾಡಿ. ಅಷ್ಟೇ ನನ್ನ ಪ್ರಫರ್ನೆಸೆ” ಸೋವಿ ಸಿಂದ ನುಡಿದರು ಗೋಪಾಲರಾವ್.

ಮಾರನೆಯ ದಿನ ಗೋಪಾಲರಾವ್ ಜೊತೆಯಲ್ಲಿ ಸೈವನಾವರ್ಗೊ ಹೋದರು ಪ್ರಸಾದರಾವ್. “ನಮ್ಮ ವಾಸೋನ ಇಷ್ಟರಲ್ಲೇ ಒಂದು ಸಲ ಕಳಿಸ್ತೀ ತಾನೆ?” ಕದಲುತ್ತಿದ್ದ ರೈಲು ಪೆಟ್ಟಿಗೆಯಲ್ಲಿದ್ದ ಗೋಪಾಲರಾವ್ ನಮ್ಮ ನೋಡುತ್ತಾ ಕೇಳಿದರು.

“ಆಗ್ಗೀ, ಅವನಿಗೆ ಹೇಳ್ತೀನಿ. ನೀವು ಸಿಲ್ಲಿ” ನಕ್ಕರು ಗೋಪಾಲರಾವ್.

“ತನ್ನ ಜೀವನ ಇನ್ನೊಂದು ದಾರಿಯಲ್ಲಿ ತರುಗಿ ಪ್ರಯಾಣ ಮುಂದು ವರಿಸುತ್ತಿದೆ” ಎಂದು ಮನಸ್ಸಿನಲ್ಲೇ ನಕ್ಕ ಮನೆಯ ಹಾದಿ ಒಡಿದರು ಪ್ರಸಾದರಾವ್.

○ ○ ○ ○

“ನಾವಿಬ್ಬಿ ರೂ ಉಟ ಮಾಡಿಬಂದೋಣ ಬರ್ತಿಯಾ, ವಾಸು?” ಹಡ್ಡಿ ಕರೆದಳು. ಹತ್ತು ಹದಿನ್ನೆಂದು ದಿನಗಳಿಂದ ಒಂದೆರಡು ಮಾತುಗಳನ್ನಾಡಿ ಏರಿಟ್ಟು ಸಲುಗೆ ಅಷ್ಟೇ. ಇನ್ನೂ ಕೆಲವು ವರ್ಷಗಳು ಒಂದೇ ಕಡೆ ಇರಬೇಕಾದವರಲ್ಲ? ಆ ಹುಡುಗಿಯ ಬಳಿ ತನಗೆ ಸಂಕೋಚನೇಕೆ? “ಮಾವನ ಮಗಳು” ತಾನೆ ಎಂದು ಮನಸ್ಸಿಗೆ ಒಂದೊಡನೆ ಅವನಲ್ಲಿ ಏನೋಣ ಒಂದು ರೀತಿಯ ಆಶ್ಚರ್ಯಯಿತಿ ಬಗ್ಗೆ ನೋಡಿತು. .

“ಅತ್ತಿ ಇಲ್ಲಾ? ಅಪ್ರಯತ್ವವಾಗಿ ಪ್ರಶ್ನಿಸಿದ.

“ಅಮ್ಮಾ, ಸೀನು ಸಿನಿಮಾಗೆ ಜೋಗಿದಾಡ್ದರೆ, ಅಪ್ಪ ಉಟ ವಾಡೋದಿಲ್ಲಂತೆ” ಆ ಹುಡುಗಿಯ ಬವಾಬು. .

ಮಾವನ ಮಗಳು ತಾನೆ ಎಂಬಭಾವನೆ ಬಂದರೂ ಅವನಿಗೆನೋ ಸಂಕೋಚನೆ. ರಾಜಶೇಖರ್ ಮಗಳು ಜಯ ಸಹ ಇದೇ ವಯಸ್ಸಿನವರು, ಜಯ ಜೊತೆಯಲ್ಲಿ ಸಲುಗೆಯಿಂದ ಒಡಾಡುವ ತಾನು ಕಡ್ಡಜಾನ ಸೋಡಿದರೆ ಏಕೋ

ಹಿಂದೆಟು ಹಾಕ್ತಾನೇ ? ಜಯ ತಾನು ಹೊದಲಿಸಿದ ಒಂದೇ ಈಡೆ ಬೆಳಿದವರು. ಪದ್ಮಜ ಪರಿಚಯ ಈಗತಾನೆ ಆಗುತ್ತದುವುದು. ಅದಕ್ಕೇ ಇರಂತೇಕು ಸಂಕೋಚ ಪ್ರಶ್ನೆ. ಅದಕ್ಕೆ ಉತ್ತರ ತನ್ನ ಷಟ್ಕೆ ತಾನೇ ಹೋಚಿತು.

ವೌನವಾಗಿ ಎರಡು ಕ್ರಣ ಕಳಿದ ನಂತರ, “ನೀ ಯಾಕೆ ಹೋಗ್ಗಿಲ್ಲ ಸಿನಿ ಮಾಗೆ ?” ಎಂದು ಪ್ರಶ್ನಿಸಿದ.

“ನನಗೆ ಪರಿಹೈ, ಓದೊಂಬೇಕು ! ಬರ್ತೀಂಹೋ ಇಲೆಪ್ಪೇ ? ಅವರು ಬರೋ ವೇಳಿಗೆ ನಮ್ಮಿಬ್ಬ ರನ್ನಾಗು ಉಂಟವಾಡಿ ಎಂದು ಹೇಳಿದ್ದಾರೆ ಅಮ್ಮ” ಪದ್ಮಜ ಧ್ವನಿಯಲ್ಲಿ ಬೇಸರೆ.

“ನೀ ಏನು ಓದಿದ್ದೀರೂ ?” ಅವಳ ಹಿಂದೆ ಕೂಗುತ್ತಾ ಕೇಳಿದ ವಾಸು.

“ಫೋರ್ತ ಘಾರಂ ! ಬಹಳ ಹಿಂದೆ ಸೋಡಿದ್ದ ಜಯಾನ. ನನಗೆ ಜ್ಞಾಪ ಕವೇ ಇಲ್ಲ, ಅವಳು ಯಾವ ಕಾಲ್ಲಿ ಸಿನೆಲ್ಲಿ ಓದ್ದಾ ಇದ್ದಾಳೆ ವಾಸು ?” ಎಂದು ಕೇಳಿದಳು ಪದ್ಮಜ. “ಅವಳೂ ಫೋರ್ತ ಘಾರಂನಲ್ಲೇ ಓದ್ದಾ ಇರೋದು. ಬೆಳ್ಗಿಗೆ, ದಪ್ಪಗೆ ಚೆನ್ನಾಗಿ ಮಾತೂ ಆಡತ್ತಳೇ.” ತಟ್ಟಿಯ ಮುಂದೆ ಕೂಪುತ್ತಾ ಹೇಳಿದ ವಾಸು.

ಅವನು ಹಾಗೆ ಹೇಳಿದುದು ಪದ್ಮಜಾಗೆ ಹಿಡಿಸಲಿಲ್ಲ. ವೌನವಾಗ್ಗೆ ಇಬ್ಬಿರಗೂ ಬಿಡಿಸಿಕೊಂಡು ಅವನ ಪಕ್ಕದಲ್ಲೀ ಕೂತಿಕು. ‘ಚೆನ್ನಾಗಿದ್ದಾಳೆ ಜಯ, ಚೆನ್ನಾಗಿ ಮಾತೂ ಆಡತ್ತಳೇ’ ಈ ಮಾತೃಗಳು ಸದ್ಗುಂಜ ಎಳಿಯ ಹೃದಯದಲ್ಲಿ ಏನೋ ನೋವು, ಅಸಾಯೆಯನ್ನು ಒಟ್ಟಿಮಾಡಿದವು. ವಾಸು ವಿನ ತಟ್ಟಿಯಲ್ಲಿದ್ದ ಅನ್ನದ ಮೇಲೆ ಹೊಸರು ಬಿಡುತ್ತಾ, “ಅವರ ಮನೇಲು ಉಂಟ ಕೂಡ ಬಹಳ ಚೆನ್ನಾಗಿರುತ್ತಲ್ಪ್ಪ ?” ಎಂದಳು ಕೋಪದಿಂದ.

“ಯಾರ ಮನೇಲಿ ?” ಬಿಳುಚಹೋದ ವಾಸು.

“ಜಯ ಅವರ ಮನೇಲಿ !”

“ಯಾಕೆ ಹಾಗಂತಿದ್ದೀ ? ನಾನೇನಾದೂ ತಪ್ಪಿ ಮಾತನ್ನ ಹೇಳಿದೆನ್ನ ಪದ್ಮಜಾ ?” ಕಳವಳದಿಂದ ಆ ಹುಡುಗಿಯ ಮುಖ ನೋಡುತ್ತಾ ಶೇಂದ.

ತಾನೂ ಉಂಟ ಮುಗಿಸಿ, ಅವನ ಮಾತು ಕಿವಿಗೆ ಬೀಳಲಿಲ್ಲನೆಂಬಿಂತೆ ತಟ್ಟಿ, ಪಾತ್ರ ಸವರಿಸುತ್ತಿದ್ದಳು ಪದ್ಮಜಾ.

“ಹೇಕು ಪದ್ಮಜಾ, ಯಾಕೆ ಹಾಗಂದೆ ? ನನಗೆ ದೊಡ್ಡ ಮಾನನ

ಮನೇಲಿ ಇನ್ನು ಸಲಗೆ ಇಲ್ಲಾಲ್ಲ ! ಚಿಕ್ಕ ಮಾವ ಅಂದ್ರೆ ನನಗೆ ಬಹಳ ಇಷ್ಟು. ನಾ ಯಾವಾಗೂಲ್ಲ ಉಬ್ಬ, ಮತ್ತು ಇನ್ನೇನೂ ಚೆನ್ನಾಗಿಲ್ಲ ಅಂತ ಹೇಳಿಲ್ಲವಲ್ಲ ! ನೀ ಯಾಕೆ ಹಾಗೆ ಹೇಳ್ಣಿ ? ನಿಮ್ಮ ತಾಯಿ ತಂಡೆ ಏನಾದೂ ಮಾತಾಡಿಕೊಂಡೂ ನನ್ನ ವಿಷಯ ?” ಅತುರದಿಂದ ಕಳವಳ ತುಂಬಿದ ಧ್ವನಿ ಯಲ್ಲಿ ಪ್ರತ್ಯೇಕಿಸಿದ. ತನ್ನ ವರ್ತನೆಯಲ್ಲಿ ಏನಾದರೂ ಹೋಪನಿದೆಯೇ ? ಎಂದು ಹೆದರಿಬಿಟ್ಟ ವಾಸು.

“ನಮ್ಮ ತಾಯಿ ಅಂದೊಂಡೆ ನಾನು ನಿನಗೆ ಹೇಳಬೇಕೇನು ? “ಮುಖ ಶಿರಗಿಸಿದ್ದು ಪದ್ದುಜ.

“ನಿಜವಾಗೂಲ್ಲ ಅಂದೊಂಡೂ ? ಏನಂದೊಂಡು ?” ವಾಸು ಹೃದಯ ಡವಡವನೆ ಹೊಡಿದುಕೊಂಡಿತು.

“ದೊಡ್ಡ ಮಾವನ ಮಗಳು ಜಯಾಂದ್ರೆ, ವಾಸೋಗೆ ಬಹಳ ಇಷ್ಟಾಂತ” ಬರುತ್ತಿದ್ದ ನಗುವನ್ನು ತಡೆದು ಹೇಳಿದೆಲು ಪದ್ದುಜ.

“ಫಕ್ಕನೇ ನಕ್ಕು, ಅಬ್ಬಾ ! ಬದುಕಿಸಿದೆ, ಇದೆಲ್ಲಾ ನಿನ್ನ ಉಹೇನಾ?” ಎಂದ ವಾಸು.

“ನಿಜವಾಗೂಲ್ಲ ನಿನಗೆ ಜಯ ಅಂದ್ರೆ ಇನ್ನು ಇಲ್ಲವು ?” ಕೇಳಿಬಿಟ್ಟ ಉ ಮನಸ್ಸು ಹಗುರವಾದಂತಿ.

“ನನಗೆ ಇನ್ನು ಇಲ್ಲೇ ಇರೋವು ಯಾರು ? ಎಲ್ಲರೂ ಇಷ್ಟನೇ, ಇನ್ನು ಅಂದ್ರೆ ಪ್ರತ್ಯೇಕವಾದ ಅರ್ಥ ಇರುತ್ತೇನು ?” ಎಂದುಕೊಳ್ಳುತ್ತಾ ಗೋಪಾಲ ರಾವ್ ಕೊರಡಿಗೆ ಹೋದ ವಾಸು.

“ಪೇರರ್ ಓದುತ್ತಿದ್ದ ಗೋಪಾಲರಾವ್, “ಬಾ. ಮಧ್ಯಾಹ್ನ ಮಾರು ಗಂಟಿಗೆ ಬಂದೆ, ನೀನು ಕಾಲೇಜಿಗೆ ಹೋಗಿದ್ದೆ” ಎಂದರು ಪೇರರ್ ಮಣಿಸುತ್ತಾ.

ಅವರು ಹೇಳುವ ಮಾತುಗಳನ್ನು ಕೇಳುವ ಸೆಲುವಾಗಿಯೇ ಒಂದಂತೆ ಗೋಪಾಲರಾವ್ ಪಕ್ಕದಲ್ಲಿ ವ್ಯಾನವಾಗಿ ಕುಳಿತ ವಾಸು.

“ವಿಶೇಷ ಏನಿಂದು. ರಚ ಬಂದವೇಲೆ ನಿಮ್ಮ ತಂಡೆಯವರನ್ನು ಹೋಗಿ ಸ್ಥಾಂಡಿದ ಮೇಲೆ ನಿಮ್ಮ ತಾಯಿಯ ಬಳಿ ಹೋಗು ಅನ್ನು. ನಿಮ್ಮ ತಂಡಿಗೆ

ನಿನ್ನನ್ನ ನೋಡಬೇಕು ಅನ್ನಿಸಿದೆಯಂತೆ. ಕಾಗದ ಬರಿ, ರಜ ಬಂದಕೂಡ್ಲಿ ಬರ್ತೀನಿ ಅಂತೆ” ಎಂದರು ಗೋಪಾಲರಾವ್.

○ ○ ○ ○

ಅವಸರ ಅವಸರವಾಗಿ ಬಟ್ಟಿಗಳನ್ನು ಜೋಡಿಸಿಕೊಳ್ಳುತ್ತಿದ್ದ ವಾಸು ವನ್ನು “ರಜ ಮುಗಿದೊಡನೆ ಬಂದಿದ್ದಿಯಲ್ಲ !” ಎಂದು ಕೇಳಿದಳು ಪದ್ಧತಿ. ಜಯಾನ ನೋಡ್ತಾನೆ ವಾಸು..... ‘‘ಮೊದ್ದ ಮಾವನ ಹತ್ತಿರವೇ ಇದ್ದಿದ್ದು ! ಪುನಃ ನಮ್ಮ ಮನೆಗೆ ಬರಬೇಡ. ಜಯ ಚೆನ್ನಾಗಿದ್ದಾಳೆ, ಚೆನ್ನಾಗಿ ಮಾತಾ ಡ್ರಾಳೆ. ಅವರೆಲ್ಲ ಒಳ್ಳೆನ್ನು, ನಿನಿಷ್ಟವಾದವರು. ಪುನಃ ನಮ್ಮ ಮನೆಗೆ ಬರಬೇಡ’’ ಎಂದು ಹೇಳಿಬಿಡಬೇಕು ಎನಿಸಿತು ! ಅವನ ಕಡೆ ನೋಡಿದರೆ ತನ್ನ ಕಣ್ಣ ನೀರು ಬರುವಂತಿದೆ. ಅತ್ತೀನ ಬಾ ಅಂದ್ರೆ ಅವರೇ ಬರ್ತಾರೆ. ಇವನು ಯಾಕೆ ಹೋಗೆಬ್ಬೇಕೋ ಈಗ ? ಅವನು ಹೋಗುವಿಕೆಯನ್ನು ಆ ಹುಡುಗಿ ಸಹಿಸಲಾರದಾದಳು.

“ಇನ್ನಾಕೆ ಇಲ್ಲಿಗೆ ಬರ್ತೀನಿ ? ಪುನಃ ಬರೋಡಿಲ್ಲವಲ್ಲ ! ಅಲ್ಲೇ ಕಾಲೇಜ್ ನಲ್ಲೀ ಸೀಟು ಸಿಕ್ಕಿದೆ ಬಾ ಅಂತ ದೊಡ್ಡ ಮಾವ ಕಾಗದ ಬರಿದಿದ್ದಾರಲ್ಲ ? ಅಲ್ಲೇ ಹಾಯಾಗಿ ಓದ್ದೋತ್ತೀನಿ !” ಆ ಹುಡುಗಿಯ ಕಡೆ ತುಂಬಿತನದಿಾದ ನೋಡುತ್ತಾ ರೇಗಿಸಿದ ವಾಸು !

“ನಿಡವಾಗಿಲ್ಲ !” ನಂಬಲಾಗದುತ್ತೆ ನೋಡಿದಳು ಅವನ ಕಡೆ.

“ಸುಳ್ಳ ಹೇಳಬೇಕಾದ ಅಗತ್ಯ ನನಗೇನು ?”

“ಹಾಗಾದ್ದೆ ಮತ್ತಿ.....ಇಲ್ಲಿಗೆ ಯಾಕೆ ಬಂದೆ ?” ಧ್ವನಿ ನಡುಗಿತು.

“ಚೆನ್ನಾಗಿದೆ ! ಬಾದೆ, ಪುನಃ ಹೋರಟುಹೋಗಿದೀನಿ, ಅದು ನನ್ನಿವ್ವ ಬರುತ್ತಿದ್ದ ನಗುವನ್ನು ತಡೆಯುತ್ತಾ ಮುಖ ಪಕ್ಕಕ್ಕೆ ತಿರುಗಿಸಿದ ಪದ್ಧತಿಗೆ ಕಾಣಿಸದಂತೆ.

“ನನ್ನ ಆಜ್ಞೆ.”

“ತಾತನ ಆಜ್ಞೆ !” ನಕ್ಕಬಿಟ್ಟ ವಾಸು, ತಾನೂ ನಕ್ಕಳು ಪದ್ಧತಿ.

ಹೋರಟುಹೋಗುತ್ತಿದ್ದ ಅವನ ಕಡೆ ನೋಡುತ್ತಿದ್ದ ಪದ್ಧತಿ ಏನೋ

ಕಳಿದುಕೊಂಡವಳಂತೆ ಹೆಡರಿ ನಿಶ್ಚಯಾಗಿ ನಿಂತುಬಿಟ್ಟು ಇಲ್ಲಿನ ಕೆಲ ಕ್ಷಣ. ಅನಿಶ್ಚಯಾದ ಕಣ್ಣಗಳಲ್ಲಿ ಏನೋಽಂದು ವಿಧವಾದ ಆರಾಧನಾ ಭಾವನೆ.

○ ○ ○ ○

ಪಾಲ್ಪೂರಾರಂಗೆ ಬರುತ್ತಿದ್ದ ರೈಲಿನ ಪೆಟ್ಟಿಗೆಗಳನ್ನು ಆಸೆಯಿಂದ ವೀಕ್ಷಿಸಿದವು ಪ್ರಸಾದರಾವ್ ಕಣ್ಣಗಳು.

“ಅಪ್ಪಾ, ಮುಂದೆ ಬ್ರಹ್ಮಾನು” ಮೃದುಮಥುರವಾದ ಧ್ವನಿ.

ಬೆಳ್ಳಿದವರಂತೆ ಮುಂದೆ ನಡೆದರು ಪ್ರಸಾದರಾವ್.... “ಅಪ್ಪಾ !” ಪುನಃ ಅದೇ ಕರೆ. ಆ ಕರೆ ಕೇಳುವ ದಿನಗಳು ಹತ್ತಿರವಾಗುತ್ತಿದೆ ಎನ್ನುವಾಗ, ಕೈಗೆ ಕೊಟ್ಟ ಹಣ್ಣನ್ನು ತಿನ್ನಲು ಬಿದವೆ ಕಿತ್ತುಕೊಂಡಂತೆ, ಹನು ಮಗುವಿನ ಬೋಸಿ ನಗುವನ್ನು ಮಾತ್ರ ನೇನ್ನೇಡಿ, ಆ ಮಗುವಿನ ನಾಲಿಗೆ ಮಾತು ಕಲಿಯುವ ವೇಳೆಗೆ ವಿಧಿ ಅತನನ್ನು ದೂರ ಬಿಸುಟ್ಟು. “ನನಗೆ ಮನೆ ಗೊತ್ತಲಾ ? ಬಿಂದಿ ಕ್ರಿದ್ದೆ ಬಿಸಿಲಲ್ಲಿ ಸ್ವೇಷನಾಗೆ ಯಾಕೆ ಬಂದ್ರಿ ?” ಆ ಧ್ವನಿ ಪ್ರಸಾದರಾವ್ ಕೆನಿಗಳಿಗೆ ಶತ ಹಿತವಾಗಿ ಕೇಳಿಸಿದವು. ಆಪ್ಪಾಯೆತೆಯಿಂದ ಪ್ರಶ್ನಿಸಿದ ವಾಸು.

“ನನಗೆನು ಬಿಸಿಲು ! ಈವತ್ತು ಬಹಳ ಲೀಟ್ರಾಯ್ತು ರೈಲು ಬರ್ಲೇಡು” ಎನ್ನುತ್ತಾ ವಾಸುವಿನ ಕೈಲಿದ್ದ ಬ್ಯಾಗನ್ನು ಅವನು ಬೇಡನೆನ್ನು ತ್ರಿದ್ದರೂ ತೆಗೆದುಕೊಂಡರು ಪ್ರಸಾದರಾವ್.

“ನಿನುಗೆ ಗೊತ್ತಲ್ಲೋ ಅಂತ ಇಂತಹ ರೈಲಿನಲ್ಲಿ ಬರ್ತಿದ್ದೀನಿ ಅಂತ ಬರೆದೆ ನಾಗ್ನಿ, ನೀವು ಸ್ವೇಷಗೆ ಬರ್ಬೇಕು ಅಂತಲ್ಲಾ ? ಯಾತಕ್ಕೊಂಬ್ಬು ತೊಂದರೆ ತಗೊಂಡು ಬಂದ್ರಿ, ಅಪ್ಪಾ ?”

ಆ ಮಾತು ಯಾವುದೋ ದಿವ್ಯಲೋಕಕ್ಕೆ ಕೊಂಡೊಯ್ದಿತು, ಪ್ರಸಾದರಾವ್ರನ್ನು. ಅವರ ಹೃದಯ ಪುತ್ರವಾತ್ಮಲ್ಯಾದಿಂದ ತುಂಬಿಹೊಯಿತು. ವಾಸುವಿನ ಭೂಜದ ಸುತ್ತಲೂ ಕೈಹಾಕಿ ನಡೆಯುತ್ತಾ, “ಎಲಾ ಚೆನ್ನಾಗಿದಾರಾ ? ನಿನ್ನ ಅರೋಗ್ಯ ಚೆನ್ನಾಗಿದೆಯಾ ? ಚೆನ್ನಾಗಿ ಒದ್ದಾತ್ ಇದ್ದೀಯಾ? ಹಣ ಸಾಕಾಗುತ್ತಾ ? ನಾವನ ಮನೇಲಿ ಅವರೇನೂ ಬೇಸರಪಟ್ಟಿಂಬ್ಬೊಂದಿಲಾವ್ ?” ಎಂದು ಒಂದೇ ಸನುವಾಗಿ ಆತುರದಿಂದ ಪ್ರಶ್ನಿಸುತ್ತಿದ್ದರೆ ವಾಸು ಮುಗುಳ್ಳಿಗುತ್ತಾ, ‘ನನ್ನ ಅರೋಗ್ಯ ಚೆನ್ನಾಗೇ ಇದೆ, ಬರಿ ಅಂತ ಹೇಳಿದ್ದ

ರಲ್ಲಾ. ಕಾಸ್ ಬರಬೇಕು ಅಂತ ಆಸೆ ಇರ್ಲೋವಾಗ ಕನ್ನಪಟ್ಟು ಓದದೇ ಇದ್ದೀ ಹೇಗೆ? ಮಾವ ಅವರು.....ಅವರ್ಯಾಕೆ ಬೇಸೆರಪಡ್ತಾರಿ? ಬೇಸರ ಪಡ್ಣಂಡೂ ಹೊಗ್ಗಿರಲಿಲ್ಲಾ ಆಗ?" ಎಂದ ವಾಸು.

ಪ್ರಸಾದರಾವ್ ನದನ ವಿವರಣವಾಯಿತು.

ಪ್ರಸಾದರಾವ್ ಮುನಸ್ಸು ನೊಂದಿತೆಂದು ಗ್ರಹಿಸಿದ ವಾಸು ಒಡನೆಯೇ, "ಚಿಕ್ಕಮಾವ, ಅತ್ಯು, ಮಕ್ಕಳು ಬಹೆ ಒಕ್ಕೇನ್ನು, ಅವ್ವಾ!" ಎಂದ.

"ಅವರೆಲ್ಲಾ ಒಕ್ಕೇಯವರಾದ್ದರಿಂದ್ಲೇ ಅವರ ಆಶ್ರಯದಲ್ಲಿ ಇನ್ನು ದೊಡ್ಡವನಾಗಿ ಬೆಳಿದೆ. ಅವರಲ್ಲದೆ ಇಂದು ನೀನು ಹುಡುಕಿಕೊಂಡ ತಂದೆ ಒಕ್ಕೇಯವನಾ? ಅದಲ್ಲ ನಾ ಹೇಳಿದ್ದು....ನನ್ನ ಹತ್ತಿರವೇ ಇದ್ದು ಓದಿಕೊಂಡ್ರೆ.....?"

ಅವರು ಏಕೆ ಹಾಗೆ ಹೇಳಿದರ್ಲೋ, ಆ ಮಾತಿನ ಅರ್ಥವೇನ್ನೋ ಗ್ರಹಿಸಲಾರದ ವಾಸು ವರ್ಣನವಾಗಿ ತಲೆತಗ್ಗಿಸಿ ನಡೆಯುತ್ತಿದ್ದ. ಇಬ್ಬರೂ ಪ್ರಾಣ ಸಾರಂಸಿಂದ ಹೊರಬಂದು ರಿಕ್ವು ಹತ್ತಿದರು.

ತನ್ನ ಮಾಗ ಎಂದೂ, ಕಾಲೇಜಿನಲ್ಲಿ ಓದುತ್ತಿದ್ದಾನೆಂದೂ, ತನ್ನ ಸ್ನೇಹಿತಿಗೆ ಜೊತೆಯ ವ್ಯಾಪಾರಸ್ಥಾನಿಗೆ ಪರಿಚಯ ಮಾಡಿಕೊಟ್ಟರು ಪ್ರಸಾದರಾವ್. ಎಲ್ಲಿರಿಗೂ ವಿನಯದಿಂದ ನಮಸ್ಕರಿಸಿದ ವಾಸು.

ತಂದೆ ಎರಡು ದಿನ ತೋರಿಸಿದ ಆದರ ಅಭಿಮಾನದಿಂದ ವಾಸು ಮುಗ್ಗಿನಾಗಿದ್ದ. ಸೋದರ ಮಾನಂದಿರ ಸ್ತ್ರೀತಿಯಲ್ಲಿ ಲಭಿಸದಿದ್ದ ಏನೋ ಆಕ್ರೋಯತೆ ಪ್ರಸಾದರಾವನಲ್ಲಿ ದ್ಯೋತಿಕವಾಯಿತು ವಾಸುವಿಗೆ. ಅಂತರ್ಗತವಾಗಿದೆ ರಕ್ತಸಂಬಂಧ ವಾಸುವಿನ ಬಾಯಲ್ಲಿ 'ಅವ್ವಾ' ಎಂದು ಸ್ತ್ರೀತಿಯಿಂದ ಕರೆಯುವಂತೆ ಮಾಡಿತ್ತು. ಆ ಕರೆಯಿಂದ ಪ್ರಸಾದರಾವ್ ವಾತ್ಸಲ್ಯಪರವಶರಾದರು, "ಮಗೂ! ವಾಸೂ!" ಎಂದು ಅತ್ಯಂತ ಸ್ತ್ರೀತಿಯಿಂದ ಸಂಭೋಧಿಸುತ್ತಿದ್ದರು ವಾಸುವನ್ನು.

"ಈವತ್ತು ಸಾಯಂಕಾಲ ಹೊಗ್ಗಿನಿ ಅವ್ವಾ?" ತನ್ನನ್ನಾವರಿಸಿದ್ದ ಯಾವುದೂ ಮತ್ತು ಬಿಟ್ಟುತ್ತಾಗಿ ಬೆಚ್ಚಿ, "ಹೊರಟುಹೊಗ್ಗಿಯಾ? ಆಗ್ಗೇ? ಇನ್ನೂ ರಚಿ ಇದೆ ಅಲ್ಲಾ?" ಎಂದರು ಪ್ರಸಾದರಾವ್.

"ನೋಡಬೇಕೆನ್ನಿಸಿದೆ ಅಂತ ಅಮೃತಾನಂದ ಬರೆದಿದ್ದಾರೆ" ಸಾವಧಾನದಿಂದ ಹೇಳಿದ ವಾಸು,

ನರಹು ನಿಮಿನ ಏನೋ ಅಲೋಚಿಸುತ್ತಿರುವಂತೆ ಹೊನವಾಗಿದ್ದು ಬಿಟ್ಟು “ಸರಿ, ಇವತ್ತು ದಿನ ಚೆನ್ನಾಗಿಲ್ಲ. ನಾಳೆ ಸಂಜೀ ಗಾಡಿಗೆ ಹೋಗು!” ಎಂದು ಹೇಳಿ ಕೈಣಿಕಾಲ ವಾಸುವಿನಿಂದ ಜವಾಬೀನೂ ಬಾರದಿರಲು, “ಏನು ಮಗೂ! ಪುನಃ ರಚ ಸಿಗೋವರೆಗೂ ನೀನು ಇಲ್ಲಿಗೆ ಬರೋದಿಲ್ಲ ಅಲ್ಲಾ? ಅದ ಕೆವ್ವೇಸ್ಯಾರ.....! ಎನ್ನುತ್ತಾ ವಾಸುವಿನ ಮುಖ ನೋಡಿದರು ಪ್ರಸಾದರಾವ್.

“ಸರಿ, ನಿಮಿಷವ್ಯ. ಹಾಗೇ ಆಗಲಿ. ನಾಳೇನೇ ಹೋಗ್ಗಿನ್ನಿ” ಎಂದ ವಾಸು.

○ ○ ○ ○

“ವಾಸು ಏನಂತ ಬರೆದಿದ್ದ ಕಾಗದದಲ್ಲಿ?” ಮಗಳನ್ನು ಕೇಳಿದರು ಜಾನಕಮ್ಮ.

“ರಚ ಬಂದ್ದೇಲೆ ಬರ್ತ್ತೇನಿ ಅಂತ ಬರೆದಿದ್ದಾನೆ. ಕಾಲೇಜಿಗೆ ರಚ ಬಂದು ನಾಲ್ಕು ದಿನಸ ಅಯ್ಯೇನೋ? ಗೋಪಿ ಏನು ಹೇಳಿದನೋ?” ಎಂದೆಳು ಮಧುಮತ್ತ.

“ಏನೋ? ಬೇಡಾ ಅಂದ್ರೇನೋ, ಫೀಚು, ಪ್ರಸ್ತುತಗಳು, ಉಟ್ಟ, ಶಿಂಡಿ ಅಲ್ಲಿ ರೈಲ್ ಭಾಜ್‌ ಕೂಡ ಕೂಡಬೇಕು ಅಂದೆ ಕಷ್ಟ ಅಲ್ಲಾ? ಹೋಗ್ಗಿ ಬಿಡು. ಬಂದಾಗ್ಗೇ ನೋಡೋಣ, ಎಲ್ಲಾ ಬೇಕೂಂದೆ ಹೇಗೆ?”

ಜಾನಕಮ್ಮನ ವಾತುಗಳು ನಗ್ನಸತ್ಯವೇ ಆಗಿದ್ದೂ ಮಧುಮತ್ತಿಯ ಹೃದಯವನ್ನು ಘಿಡ್ರಗೊಳಿಸಿತು. ಘಟ್ಟನೆ ಕಣ್ಣಗಳಲ್ಲಿ ನೀರು ತುಂಬಿತು. ತನ್ನ ದರದ್ವಷ್ಟಕ್ಕೆ ಹೊನವಾಗಿ ಹೋಡಿಸಿದಳು ಮಧುಮತ್ತ.

○ ○ ○ ○

ಹೆಬ್ಬದ ದಿವಸಗಳಾದ್ದಿಂದ ಅಂಗಡಿಯಲ್ಲಿ ರಷ್ಟು ಇತ್ತು. ಟೆರಿಲಿನ್, ಉಲ್ಲನ್, ಟೆರಿಕಾಪ್ ಇನ್ನೂ ಯಾವಾಗ್ವದೊ ಹೆಚ್ಚಿನ ಬೆಲೆಯ ಪ್ರಾಂಟ್, ಹೊರ್ಟ್ ಬಟ್ಟಿಗಳನ್ನು ತೋರಿಸುತ್ತಾ, “ನಿನಗೆ ಇವ್ವಾದದ್ದನ್ನು ಒಂದು ನಾಲ್ಕು ಜೋತೆ ತಗೋರೆ” ಎಂದರು ಪ್ರಸಾದರಾವ್.

‘ಚಕೆತನಾಗಿ ನೋಡಿದ ವಾಸು ಆಪ್ತಿಭನಾದ ಆವನ ಮನಸ್ಸೆಲ್ಲಿಲ್ಲೋ ಇಡಿತು. ತಾನೆಂದೂ ಮಾವಂದಿರ ಜೋತೆಯಲ್ಲಿ ಅಂಗಡಿಗೆ ಹೋಗಿ ತನಗವು ವಾದ ಬಟ್ಟಿಗಳನ್ನು ಆರಿಸಿರಲಿಲ್ಲ. “ನಿನಗೆ ಈ ಬಟ್ಟೆ ಬೇಕಾ?” ಎಂದು

ಯಾರೂ ತನ್ನನ್ನು ಪ್ರಶ್ನಿಸಿರಲಿಲ್ಲ. ದಯಾಧಮು ಭಿಕ್ಷೆಯಾಗಿ ಅಜ್ಞಿಯೋ, ಮಾವಂದಿರಿಂದ ಅವರಿಗೆ ತೇರೆಚಿದ್ದನ್ನು ಹೊಲಿಸುವುದೂ, ತಾನು ಆವನ್ನೇ ಹಾಕಿಕೊಳ್ಳುವುದೂ ಪದ್ಧತಿಯಾಗಿತ್ತು. ದೊಡ್ಡ ಮಾನ, ಅತ್ಯೇ, ಅವರ ಮಕ್ಕಳು, ಹೆಚ್ಚಕೆ ಬಟ್ಟೆ ಕೊಳ್ಳಲು ಅಂಗಡಿಗೆ ಹೋಗುತ್ತಿದ್ದರೆ ಹೊಸಿಲು ಬಳಿ ನಿಂತು, ಅವರ ಅದ್ವಿತ್ಯವನ್ನು ಮೆಚ್ಚುತ್ತಾತ್ತ, ಅವರನ್ನೇ ಸೋಡುತ್ತಿದ್ದರೆ, ಅವರ ಅಮ್ಮೆ, ‘‘ವಾಸು, ಇಲ್ಲಿ ಬಾ, ಯಾಕೆ ಹಾಗೆ ಸೋಡೋದು ಅವರು ಹೋಗಿದ್ದೆ’’ ಎಂದು ಗದರಿಸುತ್ತಿದ್ದರು. ಕಣ್ಣಾರಸಿಕೊಳ್ಳುತ್ತಾತ್ತ ಜಯ, ಚಂದ್ರ ಅವರು ಬಟ್ಟೆಗಳನ್ನು ತೋರಿಸಿದರೆ, ಎಷ್ಟು ಚೆನ್ನಾಗಿದೆ ಎಂದು ಆಶ್ಚರ್ಯದಿಂದ ಸೋಡುತ್ತಿದ್ದ ತಾನು, ಚಂದ್ರ ಹಾಕಿಕೊಂಡು ಹಳೆಯದಾದ ಬಟ್ಟೆಗಳನ್ನು ತನಗೆ ಕೊಡುತ್ತಿದ್ದರು ಅತ್ಯೇ. ಚಿಕ್ಕಮಾನ ಬಂದಾಗ ತನಗೆ, ಅಮ್ಮೆನಿಗೆ, ಅಜ್ಞಿಗೆ ಬಟ್ಟೆಗಳನ್ನು ಕೊಂಡುತ್ತಿದ್ದರು.

“‘‘ವಾಸು, ಬೇಗ ತಗೋ !’’ ಪ್ರಸಾದರಾವ ಧ್ವನಿ ಕೇಳಿ ಖಂಡಿನ ಶ್ವರಣೆ ಜೀದುರಿಹೋಯಿತು.

“‘‘ಬಟ್ಟೆಗಳವೆ ಅಪ್ಪಾ ! ಈಗ್ಯಾಕೆ ?’’ ತನಗುವಿಲ್ಲವೆಯೇ ವಾಸುವಿನ ಧ್ವನಿ ನಡುಗತು.

“‘‘ಆಲ್ಲಾ ! ಅಪ್ಪ ಕೇಳಿದಾಗ ಯಾವ ರೀತಿ ಬಟ್ಟೆ ಆರಿಸಬೇಕು ಅನ್ನೋದು ನಿನಗೆ ಗೊತ್ತಿದ್ದೆ ತಾನೆ ?’’ ಎನ್ನುತ್ತಾತ್ತ ತಾನೇ ಕೆಲವು ಬಟ್ಟೆಗಳನ್ನು ಆರಿಸಿ ಪ್ರಾಚಾ ಮಾಡಿಸಿದರು ಪ್ರಸಾದರಾವು.

○ ○ ○ ○

“ಅಬ್ಬಾ ! ಕಣ್ಣಾಗಳು ಕಾಯಿಕಟ್ಟಿ ಹೋದವು” ಎರಡು ಕೃಗಳಂಡಲೂ ವಾಸುವಿನ ತಲೆ ಹಿಡಿದು ಮುತ್ತುಕೊಟ್ಟಳು ಮಧುನುತ್ತಿ.

“ನನ್ನ ಕಾಗದ ಬಂತಾ ?” ಅಜ್ಞಿ ಎಲ್ಲಿ ?” ಕೇಳಿದ ವಾಸು.

“ರಜ ಬಂದ ಒಡನೆಯೇ ಬರ್ಲೀ ಅಂದೊಂಡಿದ್ದೆ. ಒರೋನ್ನು ಹೇಗೋ ಬಂದೆ. ಇಷ್ಟ ದಿನ ಯಾಕೆ ತಡಮಾಡ್ದೆ ? ವಾಸೂ !” ಎನ್ನುತ್ತಾತ್ತ ಅವನ ಕೃಯಲ್ಲಿದ್ದ ಬ್ರಾಗ್ ತೆಗೆದುಕೊಂಡು, “ಸೆಟ್ಟಿಗೆ, ಹೋಲ್ಲಾಲ್ ತಂದಿದ್ದೀ. ಎಷ್ಟು ದಿನ ರಜ ಇದೆ ?” ಎಂದಳು ಮಧುನುತ್ತಿ ವಾಸುವಿನ ಕಡೆ ಆಶ್ಚರ್ಯದಿಂದ ಸೋಡುತ್ತಾತ್ತ.

ಇಂತಹ ವೃತ್ತಿಗಳು ಬಂದೆ ಬರುತ್ತೇ ಅನ್ನೋದು ಉಂಟಿಸಿ ನೊದಲೇ ಪ್ರವೇರು ಅಗಬೇಕಿತ್ತು. ಏನು ಹೇಳಬೇಕೋ ತೋಚದೆ ಬಾತ್ ರೂಂ ಕಡೆ ನಡೆದ ವಾಸು.

ರಾಜಶೇಖರ್ ಮಕ್ಕಳು ಜಯ, ಚಂದ್ರ ‘ವಾಸು.....ವಾಸು ಬಂದ’ ಎನ್ನುತ್ತಾ ಓಡಿ ಬಂದರು “ಅಬ್ಬಾ ! ಎಷ್ಟು ದಿನಸ ಆಗಿಮೋದಂತಿದೆ ! ನೀನು ಬರೋದೇ ಇಲ್ಲವೇನೋ ಅಂದುಕೊಂಡ್ದಿ” ಎನ್ನುತ್ತಾ ಅಗಲವಾದ ಕಣ್ಣಗಳನ್ನು ಬಿಟ್ಟು ಆಪ್ಯಾಯತೆಯಿಂದ ವಾಸುವಿನ ಕಡೆ ನೋಡಿದಳು ಜಯ.

“ಬರದೇ ಏನು ? ನನಗೆ ಮಾತ್ರ ಎಲ್ಲರನ್ನೂ ನೋಡಬೇಕು ಅನ್ನಿಸೋ ದಿಲ್ಪಾ ?” ಮುಗುಳ್ಳಗುತ್ತಾ ಉತ್ತರಿಸಿದ ವಾಸು.

ರಾಜಶೇಖರ್ ಹೆಂಡತಿ ಸುಂದರಮ್ಮ ಬಂದು ವಾಸುವಿನ ಕಡೆ ಪರಿತೀಲನಾ ದೃಷ್ಟಿಯಿಂದ ನೋಡುತ್ತಾ “ಲಕ್ಷ್ಮೀಯ ಮಕ್ಕಳು ಎಲ್ಲಾ ಚೆನ್ನಾಗಿದ್ದಾರಿ ವಾಸು ?” ಎಂದು ಕೇಳಿದರು.

“ಎಲ್ಲಾ ಚೆನ್ನಾಗಿದ್ದಾರತ್ತೇ ! ಮಾವ ಇದ್ದಾರಾ, ಶ್ಯಾಂಪಿಗೆ ಹೋಗಿದ್ದಾರಾ ?” ಇದುವರಿಗೂ ಹೆಡರಿಕೆ ಇರುತ್ತಿದ್ದ ಆ ಧ್ವನಿಯಲ್ಲಿ ಏನೋ ಧೈರ್ಯ ಕಂಡುಬರುತ್ತಿತ್ತು.

ಅವನನ್ನು ನಬಿಶಿಲಪರ್ಯಂತ ಪರಿತೀಲಿಸಿ ನೋಡಿದ ಸುಂದರಮ್ಮ, ‘ಅಬ್ಬಾ ! ಎಷ್ಟು ಬದಲಾಯಿಸಬಿಟ್ಟಿದ್ದಾನೆ. ಈ ಚುರುಕು, ಈ ಧೈರ್ಯ ಹೋಗಿ ಬಂತು ? ಆ ಮಾವ ಏನು ಭರವಸೆ ಕೊಟ್ಟಿದ್ದಾನೋ !’ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ‘ಉರಲ್ಲೇ ಇದ್ದಾರೆ. ಚೆನ್ನಾಗಿ ಆಗಿದ್ದಿ. ಆ ಉರಿನ ಗಾಳಿ, ನೀರು ಚೆನ್ನಾಗಿ ಬಗ್ಗಿದಂತಿದೆ !’ ಎಂದು ನಕ್ಕರು, ಬಂದು ಮಾಡರಿಯಾಗಿ ನೋಡುತ್ತಾ.

ಅಡಿಗೆ ಮನೆಯಲ್ಲಿದ್ದ ಜಾನಕಮ್ಮನ್ ಎರಡು ಕಣ್ಣಗಳನ್ನೂ ಹಿಂದಿನಿಂದ ಹೋಗಿ ಮುಚ್ಚಿ ಮುಗುಳ್ಳಕ್ಕು ವಾಸು.

‘ಲೋಚಂದ್ರಿ, ಒದೀತೀನಿ ! ಕೈ ತೆಗಿ !’ ಅಂಗಡಿಯಿಂದ ತಂದ ತರಕಾರಿ ಬೆಲವನ್ನು ಕೆಳಗೆ ಹಾಕಿ, ತನ್ನ ಕಣ್ಣಗಳನ್ನು ಮುಚ್ಚಿದ್ದು ಎರಡು ಕೈಗಳನ್ನು ಹಿಡಿಮಿಕೊಂಡರು ಜಾನಕಮ್ಮ.

‘ನೀನು ತರಕಾರಿ ತರೋಕೆ ಹೋಗಿದ್ದ್ಯ ಅಜ್ಞೀ ?’ ಎಂದ ವಾಸು, ಒಡನೆಯೇ ಕೈಬಿಟ್ಟು ಅವರ ಕಡೆ ನೋವಿನಿಂದ ನೋಡುತ್ತಾ.

“నన్న కంద ! నీ యావాగ బండే?....నీ హోరటుహోఎడె యల్లా! మత్తె యామ తర్తురే, మగు!” వాసువన్ను హత్తిరక్షణము కొండరు. ఆప్యాయమానదింద తలే నేవరిసుత్తా కణ్ణురసికొండరు జానకమ్మ.

“భై! మానన మనే తలన కైలి తంస్సుచారదాగిత్తా?” ఎంద ఖిన్ననాగి. మనోవ్యధియింద శుగ్గ ఇన్నూ హత్తు వఫ హచ్చు వయస్సుదంతెయే శాణత్తిద్దరు, బాగిద్ద నడువిగి కైకొట్టు నింతద్ద జానకమ్మ.

“నన్న కంద ! నీను కలేక్స్రూ ఆదదిన పునః ఆళు, కాళు_తాతన కాలదల్లి హేగె భజరియాగి నడితోఏ హాగె నడిదుహోగుతే. తక్కిల్లారు కేళు కెలసగళేనూ మాడదే దాటికొండరు. అద్విన్న వంతరు. నోవు, కష్ట ఎల్లవన్నూ భరిసోయకై నా ఉళిదిద్దిని.”

ఇన్నూ యాగెయే సాగుత్తిద్ద అవర ధోరణిగి అడ్డి బరుత్తా, “అమ్మా” ఎందు కరిదళు మధుమతి గట్టియాగి.

వాసువిన ప్రతి హజ్జెయల్లూ ఏనోఏ హోస రీతియన్ను కండ మధుమతియ మనస్స పాదరసదంతె ఎల్ల కడెగూ ఓడిదవు. ఏను ఇష్టు జురుశాగి తోరుత్తిద్దానే. భయదింద బెదరువ కణ్ణుగళు తీక్ష్ణ వాగి మేరియుత్తివేయలా? ఒందే సల మనుష్యనల్లి ఇష్టు బదలావణి ఆగిదే ఎందరి ఏనోఏ సాకష్టు శారణ ఇరుత్తి!” ఆవన్ను నోఱు తీద్ద మధుమతిగి తన్న మగనన్ను యారోఏ బేరే మాడు తీద్దంతే భాసవాయితు. ఏనోఏ బలవాద ఆనుమాన. సరసరని అవను తంద సామానిన మేలి ఆవళ దృష్టి హరియితు.

జానకమ్మ, జయా, చంద్ర ఇవర జోతియల్లి హరటు, నగుత్తా ఆడిగెయు మనేయల్లి ఉటి మాడుతీద్ద వాసు.

ఎల్లరూ హేళుతీద్ద మాతుగళల్లి విన్నాశవిడదే శురుదు నంబికే యింద అందు గండన పతనక్కె దారి మాడికొట్టు బుద్ధిహినే తాను.

ತಂದು ತನ್ನ ಮಗ?....ಅವಳಿಗೆ ನಿಲ್ಲಲಾಗದೆ ಹೋಲ್ಲಾಲ್ ಬಿಚ್ಚಿದಳು. ಬೆಲೀಬಾಳುವ ಹೊಸ ಬಟ್ಟಿಗಳು “ವಾಸು!” ಅವಳ ಧ್ವನಿ ಶೀವ್ರವಾಗಿತ್ತು.

ಕೈ ತೊಳಿದು ಟಪಲ್ ನಿಂದ ಒರಿಸಿಕೊಳ್ಳುತ್ತಾ, “ಎನಮಾತ್ತ! ಕರೆದೆಯಾ?” ಎಂದು ನಕ್ಕೆ ವಾಸು.

ಆ ಧ್ವನಿಯಲ್ಲಿದ್ದ ಅವಾಯತೆ, ಅವನ ಮುಖದಲ್ಲಿನ ಸೌಮ್ಯತೆ ನೋಡಿದ ಮಥುಮತಿ ಕರಗಿಹೊಡಳು. “ಪಾಪ, ಯಾರದೋ ಹೋಲ್ಲಾಲ್ ತಂದಿರಬೇಕು. ವಾಸೂ! ಮಾವನ ಹೋಲ್ಲಾಲ್ ಇದಕ್ಕಿಂತ ದೊಡ್ಡದಲ್ಲಾ? ಅಮ್ಮೆ ಗೂತ್ತಾಗಲಿಲ್ಲಾ? ನೋಡು, ಈ ಬಟ್ಟಿಗಳು? ಪಾಪ, ಅವರಿಮ್ಮು ಒದ್ದಾಡಿದ್ದಾರೋ!” ಎಂದಳು ಧಟಕ್ಕನೇ ಏನೋ ಅಧ್ಯವಾದಂತಿ ನಗುತ್ತಾ.

ಮೊದಲನೆಯ ಸಲ ಅಮ್ಮನೋಂದಿಗೆ ಸುಳ್ಳು ಹೇಳಬೇಕು! ಅವರನ್ನು ವಂಚಿಸಬೇಕು, ತನಗಾಗಿಯೇ ಜೀವಿಸುತ್ತಿರುವ ತಾಯಿಗೆ ಸುಳ್ಳು ಹೇಳಬೇಕು! ತನ್ನ ತಾಯಿ ಸಂತೋಷವನ್ನೇ ಮರಿತುಹೋಗಿರುವ ತನ್ನ ತಾಯಿ.....ಆ ಎಳೆಯ ಮನಸ್ಸು ನಲುಗಿಹೋಯಿತು. ಕಾಲೇಜ್ ಓದು....ತನ್ನ ಭವಿಷ್ಯತ್ತು.....ಫೀಜು, ಪುಸ್ತಕಗಳು.....ಇವಕ್ಕೆ ಬೇಕಾದ ಹಣ.....ವಿಕಸಿಸಲಿರುವ ತನ್ನ ಭವಿಷ್ಯತ್ತು.....ಆ ಭವಿಷ್ಯತ್ತಿಗೆ ಬಲವಾದ ಪಾಯ ಹಾಕುತ್ತಿರುವ ತಂದೆ.....ಅವರ ಆದೇಶ.....ಅವರಿಗತ್ತ ವಾಗ್ದಾನ-ಇವೆಲಾಲ್ ಯೋಚಿಸಿ ಸುಸ್ತಾದ ವಾಸುವಿನ ಮುಖ ಕಳಾಹಿನವಾಯಿತು. ಮಥುಮತಿಯನ್ನು ನೋಡುತ್ತಿದ್ದ ಕಣ್ಣಗಳು ಹೋಲ್ಲಾಲ್ ಕಡೆ ತಿರುಗಿದವು. ನಾಲ್ಕು ಪ್ರಾಂಟ್ ಬಟ್ಟಿಗಳು, ಷರ್ವ ಬಟ್ಟಿಗಳು, ಟಪಲುಗಳು, ಬಸಿಯನ್ನು, ಎರಡು ದುಪ್ಪಟಿ, ಹೋಲ್ಲಾಲ್ ಹಿಡಿಸುವಂತಹ ಹಾಸಿಗೆ, ದಿಂಬು ಇವೆಲ್ಲವನ್ನೂ ಕಂಡ ವಾಸುವಿನ ಕಣ್ಣಗಳು ಜೆಮರಿಹೋದವು. “ಅಪ್ಪಾ” ಎಂದು ಆಕ್ರೋಶಿಸಿತು. ಮನಸ್ಸು, ಪುತ್ರ ವಾತ್ಸಲ್ಯ ಪ್ರೇಮ ವಾಸುವಿನ ಕಣ್ಣಗಳಲ್ಲಿ ನೀರಿನ ಪ್ರೋರೆ ತರಿಸಿತು.

“ಎನು ಹಾಗೆ ನೋಡಿದ್ದೀ! ಹುಳ್ಳನ ಹಾಗೆ! ಯಾರದೋ ಹೋಲ್ಲಾಲ್ ತಂದುಬಿಟ್ಟಿದ್ದೀ ಆಲ್ಲಾ?....” ಅವನು ಹಾಗೆ ಹೇಳುವುದನ್ನು ಹೇಳಬೇಕೆಂದಿತ್ತು ಅವಳ ಮನಸ್ಸು.

“ಶಲಾಲ್, ನನ್ನದೇ ಅಮ್ಮೆ!” ಗುಂಡಿಗಿಯಲ್ಲಿ ಧೈರ್ಯವನ್ನು ತುಂಬಿ ಹೂಳುತ್ತಾ ಏನಾದರೂ ಆಗಲಿ ಎಂಬಂತೆ ತಲೆ ತಗ್ಗಿಸಿದ,

ಕ್ರೊದಲ್ಲಿ ಮಧುಮತಿಯ ವದನ ಉದಾಸೀನವಾಗಿ ಬದಲಾಯಿಸಿತು. ಒಂದು ಸಲ ವಾಸುವಿನೆಡಿ ಚುರುಕಾಗಿ ನೋಡಿ, ವಾವ ಇಮ್ಮು ಬಟ್ಟಿಗಳನ್ನು ಕೊಡಿಸಿದ ಅಂದೈ, ನಾನು ನಂಬಲಾರೆ. ಈವತ್ತೆಲ್ಲದಿದ್ದೂ, ಎಂದಾದೂ ನನಗೆ ನೀನು ನಿಜ ಹೇಳಬೇಕು. ಯಾರು ತೆಗೆಸಿಕೊಟ್ಟೂ ಈ ಬಟ್ಟಿಗಳನ್ನು? ಇದು ನನಗೆ ಗೊತ್ತಾಗಬೇಕು. ನೀನೇನೋ ಭಯವಹಡುತ್ತಿರುವಂತೆ ತೋರುತ್ತಿದೆ. ಮತ್ತಿ.....ಮತ್ತಿ ಜಿವನದಲ್ಲಿ ಮೋಸಹೋಗಲಾರೆ.....ನೀನೂ ನೋಸ ಮಾಡಿದರೆ! ನಾನು ಬದುಕುವುದಿಲ್ಲ.....”

ಇನ್ನೂ ಹೀನವಾದ ಒದುಕು ನನಗೆ ಬೇಕಿಲ್ಲ-ಎಂದು ಶೀವುವಾಗಿ ಎಚ್ಚರಿಸುವಂತೆ ಹೇಳಿದಳು ಮಧುಮತಿ.

“ಅಮಾತ್ತಾ!” ಅಪ್ಪತಿಭನಾದ ವಾಸು. ಉದಾಸೀನದಿಂದ ಸರಸರನೆ ಆಬಟ್ಟಿಗಳನ್ನು ಸರಿಸಡಿಸಲು ಹೊರಟುಹೋದಳು ಮಧುಮತಿ.

ಆಫೀಸಿನಿಂದ ಒಂದ ರಾಜಶೇಖರ, “ನೀರೋ? ಯಾವಾಗ ಒಂದೆ? ಹೇಗಿದೆ ಕಾಲೇಜ್ ಓದು?” ಎಂದು ಮುಸಿ ಮುಸಿ ನಗುತ್ತಾ ಕೇಳಿದರು.

“ಅಗಲೇ ಆಫೀಸಿನಿಂದ ಬಂದೆಯಾ? ಓದಿಗೇನು, ಕಾಲೇಜಿಗೇನು? ಜೆನ್ನಾಗೇ ಇದೆ” ಎಂದ ತಾನೂ ಮುಗುಳ್ಳಿಗುತ್ತಾ.

ಮೊಮ್ಮಗನಿಗೆ ಪ್ರೀತಿಯಿಂದ ಬಡಿಸುತ್ತಾ ಹೊಡ್ಡ ಮಾವ “ಮಕ್ಕಳಿಗೆಲ್ಲಾ ಬಟ್ಟಿ ತೆಂದಿದ್ದಾನೆ, ಕೆಟ್ಟಿ ಬುದ್ದಿ. ನಿನಗೊಂದು ಜೊತೆ ತೆಂದುಕೊಟ್ಟಿ ತಪ್ಪಾ! ಹೋಗಲಿ ಬಿಡು, ನಾಳೆ ಕಾಮಯ್ಯನ ಅಂಗಡಿಗೆ ಹೋಗಿ ಯಾವು ದಾದರೂ ಸಾಧಾರಣವಾಗಿರೋದನ್ನು ಒಂದು ಜೊತೆ ತಗೋ, ಹೇಗೋ ಹಣ ಸರಿಮಾಡಿ ಬಾಕಿ ಶೀರಿಸಿಬಿಡ್ತಿನಿ” ಎಂದರು ಜಾನಕಮ್ಮ ವಾಸುವಿನ ಕಡೆ ಕರುಣೆಯಿಂದ ನೋಡುತ್ತಾ.

“ನನ್ನ ಹತ್ತರ ಹೋಸ ಬಟ್ಟಿಗಳನೆ ಅಜ್ಞ! ಅಮ್ಮ, ನೀನು ಒಂದೊಂದು ಹೀರಿ ತಗೋಂಡೆ ನನಗೆ ಸಂಶೋಧನ!“ ಕ್ಕೆ ಹೈಳೆಯಂತ್ತಾ ಹೇಳಿದ ವಾಸು.

“ವಾಸೂ.....! ಮಹಡಿಯ ಹೇಳಿಗಿ ಸ್ವಲ್ಪ ಹೊಕ್ಕು ತರಬೋಣ, ಬರೋಡಿಲ್ಪಾ?“ ಜಯಳ ಕರಿಗೆ ಮುಗುಳ್ಳಿಕ್ಕು, ‘ನಡಿ ಬರ್ತೀನಿ’ ಎನ್ನುತ್ತಾ ಅವಳನ್ನು ಅನುಶರಿಸಿದ ವಾಸು. ಚಿಕ್ಕಂದಿನಿಂದ ಒಂದು ವಿಧವಾದ ಸಲುಗೆ, ಸ್ನೇಹ ಇತ್ತು ಇಬ್ಬರ ಮಧ್ಯೇ! ವಾಸುವಿನ ದೃಷ್ಟಿಯಲ್ಲಿ ಜಯ ಅಂದವಾಗಿರುವ

ಒಳ್ಳೆಯ ಹುದುಗಿ. ವಾಸು ಬುದ್ದಿ ವಂತನಾದ ಬಡ ಹುದುಗ ಎನ್ನುವ ಕರುಣೆ, ಅಭಿಮಾನ ಜಯಂತಿ ಹೃದಯದಲ್ಲಿ ವಾಸುವಿನ ಬಗ್ಗೆ.

“ವಾಸು, ಇಲ್ಲಿ ಇದ್ದುದಕ್ಕಿಂತ ಈಗ ಏನೋ ಬದಲಾಯಿಸಿರುವಂತೆ ಕಾಣುತ್ತಿರುವೆಂಬಲ್ಲ. ಕಾಲೇಜಿನಲ್ಲಿ ಓದಿತ್ತಿದ್ದೀ ಆಂತಾಲ್? ” ಮುಗ್ಗಳಂತೆ ಪ್ರಶ್ನೆ ಸಿದ್ಧಕು ಜಯ.

“ಕಾಲೇಜಿನಲ್ಲಿ ಓದಿದರೆ ಮನುಷ್ಯರೇ ಬದಲಾಯಿಸಿಬಿಡ್ತಾರಾ? ” ನಕ್ಕ ವಾಸು.

“ಅದಲ್ಲ ವಾಸೂ! ”

“ಮತ್ತೆ? ”

“ಅದೇನೋ ನನಗೊತ್ತಿಲ್ಲ” ಇಬ್ಬರೂ ಫಕ್ಕನೇ ನಕ್ಕರು. ನಂತರ ಓದು, ಸ್ವಲ್ಪ, ಸಿನಿಮಾಗಳೂ, ತನ್ನ ಸಂಗೀತ ಕುರಿತು ಮಾತನಾಡಿದಳು ಜಯ.

ತನ್ನ ಕಾಲೇಜು, ಅಲ್ಲಿ ಹೇಗೆ ಪಾಠ ಹೇಳುತ್ತಾರೋ, ಪದ್ಭಜ, ಶೀನು ಅಲ್ಲಿಯ ವಿಷಯಗಳನ್ನೆಲ್ಲಾ ಹೇಳಿದ ವಾಸು.

“ಸಂಗೀತ ಎಲ್ಲಿಯವರಿಗೆ ಒಂದಿದೆ? ನಾಚಿಕೆ ಚಿಟ್ಟ ಹಾಡುವುದಕ್ಕೆ ಇನ್ನೂ ಬರೋದಿಲ್ಲ? ” ಕೇಳಿದ ವಾಸು.

“ಈಗ ಕೀರ್ತನೆಗಳನ್ನು ಹೇಳೊಂದಾಡ್ತು ಇದ್ದಾರೆ. ನಾನು ಈಗ ಹಾಡೋದಿಲ್ಲ.... ನಾಳೆ ” ನಾಚಿ ನುಡಿದಳು ಜಯ.

“ಮತ್ತೆ ಹೋಗಿ ಮಲಕ್ಕೂತೀತಿನಿ. ಪ್ರಯಾಣ ಅಲ್ಪ? ಮೈ ಪಚ್ಚದಿ ಅಗಿಹೋಗಿದೆ! ” ಎದ್ದು ನಿಂತ ವಾಸು.

○ ○ ○ ○

ದೂರದಲ್ಲಿದ್ದ ಚಚ್ಚಿನಲ್ಲಿ ಹತ್ತು ಗಂಟೆ ಹೊಡಿಯಿತು. ನಿಶ್ಚಯ ಆವರಿತ್ತು ಮನೆಯನ್ನು. ಆ ಮನೆಯಲ್ಲಿನ ವ್ಯಕ್ತಿಗಳೆಲ್ಲಾ ನಿದೇ ಹೋಗಿದ್ದಾರಿಂದು ಸೂಚಿಸುತ್ತಾ, ಆದರೆ ಬಿಸಿ ಉಚ್ಚಾಸ, ನಿಶ್ಚಯಸಗಳಿಂದ ತೀವ್ರವಾಗಿ ಯಾವುದೋ ಆಲೋಚನೆಯಲ್ಲಿ ಮುಖುಗಿದ ವ್ಯಕ್ತಿಗಳಿಬ್ಬರು ವಾಸು, ಮಥುಮತಿ.

“ಆನ್ಯಾ! ” ವೆಲ್ಲಗೆ ಕರಿದ ವಾಸು, ಆ ಕರೆಯಲ್ಲಿ ಸೋವು.

“ಎನ್ನೆಂ! ನಿದ್ದೆ ಮಾಡಲಿಲ್ಲ? ” ವಾತ್ಸಲ್ಯಪೂರತನಾದ ಪ್ರಶ್ನೆ.

“ఇల్లమా! సిన్న జత్ర మాతాడై కొంత....” ఎన్నుత్త అవశ పక్కదల్లి కూత వాసు.

ఇబ్బర హండ్యే .మోన సామాజ్యవాళితు ఎరదు క్షణ. ప్రీతి రింద వాసువిన బిన్న నేవంసుత్త, “ఏను మాతాడబేకు వాసూ!” ఎందు కేళిదళు మధుమతి. ఆ బట్టిగళన్న అవనిగే యారు కొడి సిదరింబ విషయవే అవను హేళబేకిందిరువుదెందు అవళగే గొత్తు.

“అమా, నన్నున్న కెట్టివనెందూ, నినగే అన్యాయ మాదువన నెందూ అందొచ్చేడమా!” వాసువిన ధ్వని స్ఫుర్తి నడుగితు.

“తాయియాగి నా ఏక హాగందొన్నతేని? మగన తప్పగళన్న ముచ్చట్ట అవన క్షేమవన్న కోరోదే ఆల్పా తాయియ కత్తవ్య.....” ఆ ధ్వనియల్లి నిష్టర, నోష్ట.

“నాను దొడ్డ ఓదు ఓదోదూ, ఒళ్లే బట్టిగళన్న హాకొన్న జోళ్లుఁ నినగిష్టవే ఆల్పా?” ఆ ఎళ్లయన ధ్వనియల్లి ఏసో స్థిర గాంభీర్య. ఆవను హేళవ మాతిగే పీరికెయంతిరువ అవన ప్రశ్న గళన్న కేళి కళవకపట్ట బిచ్చిదళు మధుమతి. వయుస్మినల్లి చిక్కవ నాద అవన వాక్యాతుయి నోడి కెలవు క్షణ యావ పూతన్నూ ఆడడి వోన వహిసిదళు మధుమతి - “యాకే ఇష్టవిల్ల, ఇష్టవే. నన్న మగ ఆస్వతంత్రనాగోదన్న కచ్చిల్లద కణవత్త అనుభవిసువుడన్న సహిస లారే. నన్నున్న బిట్ట కణకై తన్నున్న తానే వారికోళో ఆఁయ నాగోదాగ్గో, దత్తుపుత్రనాగి కోగోదు నన్న పూర్ణవిహావగూ నాను ఒప్పువుదిల్ల. హాగే తన్నున్న తానే మాకోండు కలేక్టర్ లుదొళ్లేగ మాడోడక్షింత, ఈ స్వాల్ప ఫ్లైనల్సగే ఓదు సిల్లిసి ఒందు గువాస్త కెలస మాడిదూ సిన్న ఆశ్రయదల్లి గపాదింద బదుశబల్లళు ఈ తాయి....” ఎందళు. ఆ ధ్వనియల్లి దు:ఖావేతవిత్తు.

“అబ్బ! హేగే హేళబేకో ననగే ఆధ్వవాగిల్లమా! నాను..... నాను నిన్న రక్త హంచెళ్లండు హుట్టిద్దీని.....ననగే మాత్ర అభిమాన తల్పా? నిజవాగ్గు నన్నున్న నాను ఆ రీతిలి మారికొండు ఓదాత్త ఇల్లి. ఈ ఒంఘ మాతన్న, నంచు. సిన్న మేలి ప్పుమాణ మాది

ಹೇಳಿದ್ದಿನಿ. ಹೆಚ್ಚು ಪ್ರಶ್ನೆಗಳನ್ನು ಕೇಳಿದರೆ ನಾನು ಸುಳ್ಳು ಹೇಳಿಕು..... ಯಾವಾಗಲಾದೂ ನಿನಗೆ ಸುಳ್ಳು ಹೇಳಿದ್ದಿನಾ? ನಿನು ಬೇಡ ಎಂದ ಕೆಲಸ ಮಾಡಿದ್ದಿನಾ? ಅಮ್ಮಾ, ಈಗಲೂ ಅಳಿಮನಾಗಿಯೋ, ದತ್ತಪುತ್ರ ನಾಗಿಯೋ ನನ್ನನ್ನು ನಾನು ಮಾರಿಕೊಂಡಿಲ್ಲ.....ಹಾಗೆ ಮಾರಿಕೊಳ್ಳೋದೂ ಇಲ್ಲ. ನನಗೆ ತುಂಬಾ ದುಡ್ಡಿರೋವರು ಓದೋ ಹಾಗೆ ಓದಬೇಕೊಂತೆ ಆಸೆ, ತುಂಬಾ ಓದ್ದೀಕು ಅಂತಿದೆ ಅಮ್ಮೆ, ನನ್ನ ಮನಸ್ಸಿನಲ್ಲಿ.....ಏನೇನೋ ಆಸೆ!“ ಕಂಸಿಸುವ ಸ್ವರದಲ್ಲಿ ಹೇಳಿ, ಒಂದು ಕ್ಷೇತ್ರ ಸುಮೃದ್ಧಿದ್ದು ಪುನಃ.....“ಈ ವಿಷಯ ವನ್ನು ಶಿಶಿಂದ ಬಹಳ ದಿನ ಮುಚ್ಚಿದೋದಿಲ್ಲ. ಓದು ಮುಗಿಯೋವರೆಗೂ ಅಷ್ಟೇ! ಆಮೇಲೆ.....ಆಮೇಲೆ.....ಈ ಸಮಸ್ಯೆಗೆ ಪರಿಹಾರ ಹುಡುಕ್ಕೆನಿ. ನಿನಗೆ ಗೊತ್ತಿಲ್ಲದಂತೆ ಮದುವೆ.. ದತ್ತ.....ಅಮ್ಮೆ ಬುದ್ಧಿ ಇಲ್ಲದವನೇನಮ್ಮೆ ನಾನು ಹೇಳಿಮ್ಮು!” ಎಂದ

ಮಾನಸಿಕವಾಗಿ ಮಗ ಇಮ್ಮು ಬೆಳೆದಿರುವ ವಿಷಯ ಅಂದೇ ತಿಳಿದು ಕೊಂಡ ಮಧುಮತಿ ಆಕ್ಷಯದಿಂದ ಆವನ ಕಡೆ ನೋಡುತ್ತಾ, “ನಾನು ದೇಹಕ್ಕೆ ಅನ್ನ, ನೀರು ಕೊಟ್ಟು ಬೆಳೆಸಿದರೆ ಪರಿಸ್ಥಿತಿಗಳು ಅವನನ್ನು ಮಾನಸಿಕವಾಗಿ ಬೆಳೆಸಿದೆ” ಎಂದುಕೊಂಡು ಬೇಗ ಬೇಗ ಏನೋ ನಿಶ್ಚಯಕ್ಕೆ ಬಂದಂತೆ ಎದ್ದು ಕೂತು, “ಹೋಗ್ಗಿ. ಚಿಕ್ಕ ಮಾವನಿಗೆ ಎಲ್ಲ ವಿಷಯಗಳೂ ಗೊತ್ತು ತಾನೇ? ರಾಜು ಒಂದು ತರಕ ಜಂಬದ ಮನುಷ್ಯ, ಕುತ್ತಿತೆ. ಆದರೆ, ಗೋಸಿ ಬಹಳ ಒಳ್ಳೆಯನನು, ನಾವು ಅಂದರೆ ಅಭಿಮಾನ ಇರುವ ವ್ಯಕ್ತಿ” ಎನ್ನುತ್ತಾ ಆತುರದಿಂದ ವಾಸುದೀನ ಮುಖವನ್ನು ಪರಿಶೀಲಿಸಿದಳು ಮಧುಮತಿ.

“ಗೊತ್ತು.”

“ನಿಜವಾಗ್ಗೂ?” ಅವಳ ಕಣ್ಣು ಗಳು ಸಂತೋಷದಿಂದ ಮೇರಿದನ್ನು.

“ನಿಜವಾಗ್ಗೂ ಮಾ! ಮಾನ ತನ್ನ ಹತ್ತರವೇ ಇಡೀಂದಿದ್ದಾರೆ.”

“ಅಂದೇ?” ಅವಳ ಹಂಬ್ಯು ಗುಟ್ಟಿಕ್ಕೊಂಡನ್ನು.

“ಮುಗೀತು ಅವರ ಹಾಗಳ ಮೇಲೆ ಹೋಯ್ಯು ನಿನ್ನ ದೃಷ್ಟಿ! ನಕ್ಕ.

ಎರಡು ನಿನಿವ ಪುನಃ ಮೋನವಾಗಿ ಕಳೆದ ಸಂತರ ಕಿರುನಗೆ ನಗುತ್ತಾ “ಹೋಗ್ಗಿ ಬಿಡು, ನಾಗೊತ್ತಿಲ್ಲದಿದೂ ಪರವಾಗಿಲ್ಲ, ಗೋಸಿಗೆ ಗೊತ್ತಿಲ್ಲಾ! ಅವನು ನನ್ನ ಕ್ಕೇಮ ಬಯಸೋವನು, ಕೇಳು ರೀತಿ, ವ್ಯವಹಾರ ಅನ್ನಿಗೆ

ಸಂದ ಹೆಂಡತಿ

ಸರಬೀಕೋಡಿಲ್ಲ. ತಾತ ಹೋದಮೇಲೆ ಇಲ್ಲಿಗೆ ಬಂದ ಗೋಪಿ ನನಗೆ ನಮ್ಮು ಅಲ್ಲ ಸ್ವಲ್ಪ ಆಸ್ತಿ ಬರಿಯದೆ ಇದ್ದದ್ದಕ್ಕೆ ತುಂಬಾ ಬೇಸರವಟ್ಟ. ದೊಡ್ಡ ಮಾವ ಶಂಗಳಿಗೆ ಎವತ್ತು ರೂಪಾಯಿ ಕೊಟ್ಟಿಡೋಣ ಅಂದ್ರೆ ಗೋಪಿ ಏನು ಹೇಳಿದ ಗೊತ್ತಾ? ಅಕ್ಕನಿಗೂ ಸಮಭಾಗ ಕೊಡಬೇಕು ಅಂತ ರಾಜು ಹತ್ತ ವಾದಿಸಿ. ಕೊನೆಗೆ ಮನೆ ಬಾಡಿಗೆ, ಬೆಳ್ಳೇಲಿ ವರ್ಷ ಪೂರ್ತಿ ಬೇಕಾಗುವವಸ್ತು ಧಾನ್ಯ ಕೊಡೋ ಏಪಾಡು ಮಾಡಿದ. ಏನಂದರೂ ಸರಿ, ಅವನ ಇಷ್ಟವೇ ನನ್ನಿಷ್ಟು. ಹೋಗಿ ಮಲಕ್ಕೂ...ನೀನೂ, ಮಾವ, ನನ್ನನ್ನ ಸಸೆನ್ನಾನಲ್ಲಿಟ್ಟಿದ್ದೀರಿ” ಎನ್ನುತ್ತಾ ಹಾಯಾಗಿ ನಕ್ಕಳು ಮಧುಮತಿ ಮಲಗುತ್ತಾ.

“ಬಹಳ ಧ್ಯಾಂಕಾ, ಅಮಾತ್ಯ! ನನಗೆ ಬಹಳ ಸಂತೋಷವಾಗಿದೆ. ನಿನ್ನ ಅಶೀವಾದ ಇದ್ದರೆ ಅಮಾತ್ಯ. ನಿನ್ನ ಮಗ ಕಲೆಕ್ಟರ್ ಆಗ್ತಾನೆ” ನಿರಾಳ ವಾಗಿ ಉಸಿರಾಡಿದ ವಾಸು. ಈ ಸಮಸ್ಯೆ ಇಪ್ಪು ಸುಲಭವಾಗಿ ಪರಿಷ್ಕಾರ ವಾಗುತ್ತದೆಂದು ಉಹಿಸದಿದ್ದ ವಾಸು, ಮೈಯರಿತು ನಿದ್ರಿಸಿದ. ಆ ನಿದ್ರೆಯಲ್ಲಿ ಅವನ ಶಾಲೇಚು, ಒಮ್ಮೆ, ಪರೀಕ್ಷೆಯಲ್ಲಿ ತಾನು ಫಸ್ಟ್ ಕಲ್ಲಿಸಿನಲ್ಲಿ ಪಾಸಾ ದಂತಿಯೂ ತನ್ನನ್ನ ಎಲ್ಲರೂ ಅಭಿನಂದಿಸುತ್ತಿರುವಂತೆಯೂ ಮಧುರವಾದ ಕನಸುಗಳನ್ನು ಕೆಂಡ.

○ ○ ○ ○

ಬೆಳಗಿನ ಜಾವ ಜಯ ಸಂಗಿತ ಸಾಧನೆ ಮಾಡುತ್ತಿದ್ದಳು. ಕನಸಿ ನಲ್ಲಿನೋ ಎಂಬಂತೆ ಕೇಳಿಸಿದ ವಾಸು ಕೆಲ್ಲಾ ಜೀಜ್ ಕೊಳ್ಳುತ್ತಾ ಎದ್ದು, ‘ಅಬ್ಬಾ! ಜಯ ಧ್ವನಿ ಎಪ್ಪು ಚೆನ್ನಾಗಿದೆ! ಎಪ್ಪು ಚೆನ್ನಾಗಿ ಹಾಡಿದ್ದಾಳೆ’ ಎಂದುಕೊಳ್ಳುತ್ತಾ ನಿಥಾನವಾಗಿ ಎದ್ದು ಮಹಡಿ ಹತ್ತಿ ಹೋದ ಆ ಹಾಡಿನ ಧ್ವನಿಯನ್ನು ನುಸರಿಸುತ್ತಾ.

ಅಧ್ಯ ಮುಚ್ಚಿದ ಕಲ್ಲಾಗಳಿಂದ, ಗಾಳಿಗೆ ಎಗರುತ್ತಿರುವ ಮುಂಗುರುಳಿ ನಿಂದ ಲಂಗ, ಜಾಕೆಟ್ ದೂರಿ ಬೆಳ್ಳಿಗೆ ಅವರ ಸರಸ್ವತಿಯಂತೆ ವೀಣೆ ಮೀಟುತ್ತಾ, ಸುಶೂರ್ವಾದ ಧ್ವನಿಯಲ್ಲಿ ಹಾಡುತ್ತಾ ಆ ಹಾಡಿನಲ್ಲಿ ಲೀನ ವಾದ ಜಯಳ ಎದುರಿಗೆ ಪದ್ಮಾಸನ ಹಾಕಿ ಗದ್ದಕ್ಕೆ ಕೈಟ್ಟಿ ರೆಸ್ಟ್ ಹಾಕದೆ ಆ ಹುದುಗಿಯನ್ನೇ ನೋಡುತ್ತಾ ಕುಳತ ವಾಸು. ಧಟಕ್ಕನೇ ಅವನ ಕಡೆ

ನೋಡಿದ ಆ ಹುಡುಗಿಯ ತುಟಿಗಳು ಮುಗ್ಗಳ್ಳಕ್ಕುವು “ಜಯ ಎಷ್ಟು ಚೆನ್ನಾಗಿ ಹಾಡ್ತಾಳೆ” ಎಂದುಕೊಂಡ ವಾಸು.

ಪ್ರಶಾಂತವಾದ ಸಮಯ. ಹಾಲಿನಂತಹ ಬೆಳದಿಂಗಳು. ಮಧುರವಾದ ಗಾನ ಮೈಮರೆತು ತನ್ನಯನಾಗಿ ಆ ಗಾನವನ್ನು ಆಸ್ತಾದಿಸುತ್ತಿದ್ದ ವಾಸು.

ಯಾವಾಗ ಸೂರ್ಯಕಿರಣ ಪ್ರಕೃತಿಯನ್ನು ಪ್ರವೇಶಿಸುತ್ತೊ೟ೀ ಗೊತ್ತಾಗ ದಿದ್ದ ಗಾಯಕಿ, ಶೊತ್ತೆ.... “ವಾಸು ಅಬ್ಜು ಇಲ್ಲಿದ್ದೀರೂ? ಎದೆ ಒಡೆದು ಹೋಯ್ಯು” ಎಂದಳು ಮಧುನುತ್ತಿ, ಅವರನ್ನು ಎಚ್ಚರಿಸುವಂತೆ ಗಟ್ಟಿಯಾಗಿ ಮಾತನಾಡುತ್ತಾ.

ವೀಕ್ಷಿಸುವನ್ನು ಕೆಳಗಳಿಸುತ್ತೊ೟ೀ, “ಯಾಕತ್ತೆ ಎದೆ ಒಡೆದುಹೋಗೋದು? ವಾಸು ಮನೆ ಬಿಟ್ಟು ಓಡಿಹೋದೆ ಅಂಮೊಂಡ್ಯಾ?” ಎಂದು ಕಿಲಕಿಲನೆ ನಕ್ಕಳು ಜಯ.

“ನನೋಮ್ಮೆ! ನನ್ನ ಮನಸ್ಸು ಯಾವಾಗಲೂ ಕೆಟ್ಟಿದ್ದನ್ನೇ ಯೋಚಿಸಿ ಹೆದರುವಂತಾಗುತ್ತದೆ. ನನ್ನ ನೆರಳಿಗೆ ನಾನೇ ಹೆಡ್ತುಇನಿ. ನಿನಗೆ ಹಾಷಾಂದ್ರೆ ಅಮ್ಮೆ ಇಷ್ಟಾನಾ ವಾಸು!” ನಗುತ್ತಾ ಕೇಳಿದಳು ಪುಧುರುತ್ತಾತ್.

“ಜಯ ಬಹಳ ಚೆನ್ನಾಗಿ ಹಾಡ್ತಾಳೆಮ್ಮೆ! ಇಮ್ಮೆ ಚೆನ್ನಾಗಿ ಹಾಡ್ತಾಳೆ ಅಂತ ನಾನೆಂದುಕೊಂಡಿರಲಿಲ್ಲ. ಇನ್ನೂ ಸಾಧನೆ ಮಾಡಿದ್ದೆ.....ಸಿನಿಮಾಗಳಲ್ಲಿ ರೇಡಿಯೋಲಿ ಹಾಡಿ ರೆಕಾಡ್‌ಗಳನ್ನು ಕೂಡಬಹುದು” ಮೇಚ್ಚುತ್ತಾ ನುಡಿದ ವಾಸು.

ಆ ಇಬ್ಬಿರ ಕಡೆಯೂ ಒನ್ಮೇರು ಗವರ್ಡಿಂದ ನೋಡಿದಳು ಜಯ.

○ ○ ○ ○

ಸಂಜೀಯ ಸೂರ್ಯನ ತಂಪಾದ ಕಿರಣಗಳು ಪ್ರಕೃತಿಯನ್ನು ಶೋಭಾಯ ವಾನವನ್ನಾಗಿ ಮಾಡಿ ಒಂದು ವಿಚಿತ್ರವಾದ ಸಾಂದರ್ಭಿಕವನ್ನು ಸ್ವಾಷಿಸಿತ್ತು. ಹಿತ್ತಲಿನಲ್ಲಿ ವಾವಿನ ಗಿಡದ ನೆರಳಲ್ಲಿದ್ದ ಕಲ್ಲಿನ ಮೇಲೆ ಕೂತು ನಗುತ್ತಾ ಸಂತೋಷದಿಂದ ಹರಟುತ್ತಿದ್ದರು ಇಬ್ಬರೂ. ಅಂದು ವಿಜಯದಶಮಿ, ಬ್ಲಾಲ್ ಕಲರ್ ಪ್ರಿಕಾಟ್ ಡ್ರೆಸ್ ಹಾಕೆದ್ದ ವಾಸುವಿನ ಸಾಂದರ್ಭಿಕ ದ್ವಿಗುಣೀ ಕೃತವಾಗಿತ್ತು. ಬೆಂಗಳೂರು ಸಿಲ್ವ್ ಜಂಲಂಗ, ಅದೇ ಕಲರ್ ಗುಲಾಬಿ

బణ్ణద జాకేట్టా, ఉద్దవాద జడీ, అనన మత్తు స్థాందయ్యవన్ను సవాల్ వాచువంతిత్తు జయళ స్థాందయ్య.

మోమ్మక్కళబ్బరన్న బావియ కల్లిన మేలే నింతు ముగిన మేలే బెరళిట్టు .ఆళ్ళయిదింద, తృస్తియింద సోఎంతూ, “నీవి బ్బరూ నన్న మోమ్మక్కళేనా ...! ఒందు సల ముత్తు కోడలా జయ!” ఎందరు జానకమ్మ అవరీడి ఒరుత్తాడు.

“నావు నిమ్మ మోమ్మక్కళల్లారి జానకమ్మనోరే !” చప్పాళ్ళ కోడెదు కిలశిలనే నక్కళు జయ. “అవళు నిన్న మోమ్మగళలువేసోరే ! నాను మాత్ర నిన్న మగళ మగ. నిన్న మోమ్మగ, బా ముత్తు కోదు” హత్తిర ఒందు కేస్తే తోరిసిద వాసు. అనన కేస్తేగళన్ను మృదువాగి నేవరిసి, ‘నన్న కంద’ ఎందు ఆ క్షేగళగే ముత్తిట్టు, “సోఎదు, కెట్టు హుచుగి హేగే ఓడత్తుళో, లే, నిన్న లంగ తోరిసే. కోస ఒట్టేగళన్న కాకోస్తుండిద్ది. ననగే నమస్కార మాడోఏదిల్పు ?” ఎందు శరీదరు జానకమ్మ.

“ముత్తు కోడిసోర్కోతీని, నమస్కారానూ మాడ్కోని ఏను కోడ్కోతీ ? ఒందు హత్తు రూపాయి కోడ్కోయా ?” జానకమ్మన హత్తిరక్క ఒరుత్తా తుంటునగే నగుత్తా కేళిదళు జయ.

“నా కేప్పితీని బిడు” ఘట్టనే హేళిద వాసు.

“భీ, కోగు !” నాచిదళు జయ వాసువిన శడి ఏసోరే ఒందు రోకియల్లి సోఎదుత్తా.

లంగద నేరిగేగళన్న క్షేలి హిడిదు ఒట్టేయ మృదుక్క, బార్క రొన అంద సోఎదుత్తా, “ఎష్టో బెలే, జయా ?” ఎందు కేళిదళు జానకమ్మ.

“మువత్తైరడు.”

“అత్తిగే హత్తు రూపాయిన సిరి కోళ్ళోదక్కే దుడ్డిరలిల్ల....”

• “అజ్జి !” ఎంద వాసు ఇన్నోనూ హేళిబేడవెందు ఎజ్జిరస్త్తిరు వంతె.

“ಮೊಮ್ಮೆಗಳಿಗೆ ಎಂಬತ್ತು ರೂಪಾಯಿ ಬೆಲೆ ಬಟ್ಟೆ ಹೊಲಿಸಿದ್ದಿ. ನೀನೇ ಯಾಕೆ ಅತ್ತೆಗೆ ಸೀರೆ ಕೊಂಡುಕೋಬಾರದಾಗಿತ್ತು?” ತಾನಾಡುವ ಮಾತಿನಲ್ಲಿ ಶೀವ್ರತೆ ತಿಳಿಯಲಾರದ ಜಯ ಏನೋ ಹೇಳಿಬಟ್ಟೆಳು.

“ಅದಕ್ಕೆ ಎಂಬತ್ತು ರೂಪಾಯಾ?” ಮುಗಿನ ಮೇಲೆ ಬೆರಳಿಟ್ಟು ಕೊಂಡು ವಾಸುವಿನ ಬಟ್ಟೆಯನ್ನು ದೃಷ್ಟಿಸಿದರು ಜಾನಕಮ್ಮು.

“ಇಂಥಾದ್ದೆ ಪ್ಲೀಡರ್ ಜಗವತಿ ಅವರ ಮಗ ಕೊಂಡೊಂಡೊಂಡ, ನಾವು ಅವತ್ತು ಅಂಗಡಿಗೆ ಹೋಗಿದವಲ್ಲಾ ಆವತ್ತೀ. ಬೇಕಾದ್ದೆ ವಾಸೂನೇ ಕೇಳು, ಅದರ ಬೆಲೆ ಎನ್ನ ಅನ್ನೊಂದನ್ನು” ಎನ್ನುತ್ತಾ ಆ ಕಡೆ ನೋಡಿದ ಜಯ ಕಂಡದ್ದು ಸರಸರನೆ ಬೀದಿಯ ಗೇಟನ್ನು ದಾಟಿ ಹೊರಗೆ ಹೋಗುತ್ತಿದ್ದ ವಾಸು ವಿನ ಬೆನ್ನೊನ್ನು.

“ಅವನಿಗೆ ಸ್ವಾಲ್ಪ ಷಿಪ್ ಬಂದದ್ದರಲ್ಲಿ ಹೋಲಿಸಿಕೊಂಡಿದ್ದಾರೆ ನಂತರ ಹೊಲಿದೆ ಅಂತ ಅಂದೊಂಡ್ರೇನೇ ನಿಮ್ಮ ಅಮ್ಮ ಅಪ್ಪ ?”

“ಸರಿ.....ಇನ್ನು ಮನೆಲಿ ಕುಡ್ಲೇತ್ತು ಪ್ರಾರಂಭವಾಗುತ್ತಿ.....” ಎನ್ನುತ್ತಾ ತಾನೂ ಹೊರಟುಹೋದಳು ಜಯ.

“ಅವರೂ ಕೊಡೊಂದಿಲ್ಲ...ಅವನು ಕೊಂಡೊಂಡ್ರೆ ಸಹನೆ ಇಲ್ಲ. ಇವುಕ್ಕೆ ಅವನ ಅದ್ವಷ್ಟ” ಗೊಳಿಗುತ್ತಾ ಅಡಿಗಿಯ ಮನಿಗೆ ಹೊರಟು ಹೋದರು ಜಾನಕಮ್ಮು.

ವಾಸು ಬೆಲೆ ಬಾಳುವ ಬಟ್ಟೆಗಳನ್ನು ತೊಟ್ಟೆ ಮನೀಯಲ್ಲಿ ಒಡಾಡು ಶ್ರದ್ಧರೆ ಅವನ ನಡಿಗೆಯಲ್ಲಿ, ನೋಟಿದಲ್ಲಿ, ಮಾತಿನಲ್ಲಿ ಹೊಸದಾಗಿ ಪ್ರಸಾದ ರಾವಾ ಹೋಲಿಕೆಗಳು ಕಾಣುತ್ತಿವೆ ಎಂಬುದನ್ನು ಗ್ರಹಿಸಿದ ಮನಸ್ಸು ಆದ್ರ್ವ ವಾಯಿಂತು.

“ಮಧೂ ! ದೊಡ್ಡವನಾದ್ದೆ, ಅವರ ತಂದೆ ತರಹ ಇರ್ತಾನೇನೋ ಇವನು !” ತಾಯಿಯ ಮಾತು ಕೇಳಿದ ಮಧೂಮತಿ ಬೆಚ್ಚಿದಳು. ತಾನು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದುದನ್ನು ಅವರೂ ಹೇಳಿರಷ್ಟೇ ! ಬಹು ಕಾಲವ ಮೇಲೆ ತನ್ನ ಗಂಡನ ಮಾತೂ, ಅದರೊಂದಿಗೆ ಎನ್ನ ಬೇಡವೆಂದರೂ ತಪ್ಪಿಸಿಕೊಂಡು ಒರುವ ಹಿಂದಿನ ನೆನಪುಗಳು, ಅತ್ಯಂತ ಅನುರಾಗವನ್ನು ತೋರಿಸುತ್ತಿದ್ದ ಅವನ ಹಿಂದಿನ ವರ್ತನೆ ನಟನೀಯೋ, ನಿಜವೋ ಇಂದಿಗೂ ಗ್ರಹಿಕಲಾರದ ಮಧೂಮತಿಯ ಮನಸ್ಸು ವಿಕಲವಾಗಿಹೋಯಿತು.

“ಮನುವ್ಯ ಮೆದುಗ, ಅಂದೆವಾಗಿದ್ದಾನೆ, ಎಂದು ನುಗುಳನ್ನು ಕೊಟ್ಟರೆ ಕೊರಳು ಕೊಯ್ದು ಹೋದ. ಪಯೋಮುಖ ವಿನ ಕುಂಭ ಎಂದು ನಮುಗೇನು ಗೊತ್ತು.....? ಆದರೂ ಮಧು, ನೀನು ಸ್ವಲ್ಪ ತಾಳ್ಳೆಯಿಂದ ಇದ್ದಿದ್ದರೆ ಇಷ್ಟರವರಿಗೂ ಬರುತ್ತಿರಲಿಲ್ಲ.”

ಜಾನಕಮೃನವರ ಮಾತುಗಳಿಗೆ ರೋಷ, ದುಃಖ ಎರಡೂ ಬಂದವು ನುಧುನುತ್ತಿಗೆ. ಅಂದು ತಾಳ್ಳೆಯಿಂದಿದು ಎಂದು ಹೇಳಿದ್ದ ತಾಯಿ ಇಂದು ನಿನಗೆ ತಾಳ್ಳೆ ಇರಲಿಲ್ಲ ಎಂದು ನಿಂದಿಸುತ್ತಿದ್ದಾರೆ. ಅಂದು ತಾಯಿ, ತಾದೆ, ತಮ್ಮಂದಿರೂ ಇವರ ಭರವಸೆಯಿಂದಲೇ ಅಲ್ಲವೇ ಅವರನ್ನು ಬಿಟ್ಟಿದ್ದು? ಇದರಲ್ಲಿ ಯಾರಾದರೊಬ್ಬರು ನೀನು ನಿನ್ನ ಗಂಡನೊಂದಿಗೆ ಹೊರಟುಹೋಗು, ನಮ್ಮ ಮನೆಯಲ್ಲಿ ನಿನಗೆ ಗೌರವನಿರುವುದಿಲ್ಲ ಎಂಬ ಸತ್ಯವನ್ನು ಹೇಳಿದ್ದಿದ್ದರೆ? ಹೋಗಲಿ ಅವರೊದಿಗೆ ನನ್ನನ್ನು ಕತ್ತು ಹಿಡಿದು ದಬ್ಬಿದ್ದರೆ? ಎನ್ನು ಕೃತಜ್ಞ ಖಾಗಿರುತ್ತಿದ್ದೆ.

ಅಂದಿನಿಂದ ಇಂದಿನವರಿಗೂ ತನ್ನ ಗಂಡನನ್ನು ಅವರು ದೂಷಿಸುತ್ತಿಲ್ಲ ಇದ್ದಾರೆ. ಆದರೆ ತನ್ನಲ್ಲೇ ಏನೋ ವ್ಯತ್ಯಾಸವಾಗಿರಬೇಕು. ಅವರು ಹೊರಟುಹೋದ ಹೊಸದರಲ್ಲಿ ಎಲ್ಲರೂ, ಮನೆಯವರೂ, ಹೊರಗನವರೂ, ಬೇಕಾದವರೂ, ಬೇಡದವರು ಅವರನ್ನು ಬಯ್ದುತ್ತಿದ್ದರೆ ತನಗೇನೋ ಮನ ಸ್ವಿಗೆ ಒಂದು ರೀತಿಯಲ್ಲಿ ಸಮಾಧಾನವಾಗುತ್ತಿತ್ತು. ಆದರೆ ದಿನ ಕಳೆದಂತೆ ಅವರ ನೂತ್ತಿದವರ ಮೇಲೆ ಕೋಪಬರಲು ಪಾರಂಭಿಸಿತು. ಈಗ ಅವರನ್ನು ಯಾರಾದರೂ ಏನಾದರೂ ಹೇಳಿದರೆ ಖೂನಿ ಮಾಡಬೇಕು ಎನ್ನುವಮ್ಮು ಕೋಷ, ರೋಷ ಬರುತ್ತದೆ. ತನಗೆ ಅಗತ್ಯವಿಲ್ಲ ಹೋಗು ಎಂದರೂ ಅವ ಮಾನವನ್ನು ಲೀಕ್ಕಿಸದೆ ಬಾ ಎಂದು ಕರಿದರು. ಕಣ್ಣಿ, ಮನಸ್ಸು ಎರಡೂ ಕುರುಡಾಗಿದ್ದ ತಾನು ಬರುವುದಿಲ್ಲವೆಂದಳು. ಅವರು ಹಾಯಾಗಿ ಮಂದುವೆ ಮಾಡಿಕೊಂಡು ಎಷ್ಟು ಮಕ್ಕಳಿಗೆ ತಾವೆಯಾಗಿದ್ದಾರೋ! ತಂದೆಯು ಲಾಲನೆ ಪಾಲನೆ ಆ ಮಕ್ಕಳಿಗೆ ಲಭ್ಯವಾಗಿದೆ. ತನ್ನ ಮಗನ ಭವಿಷ್ಯವನ್ನು ತಾನೇ ನಾಶ ಪಡಿಸಿದ್ದಾರು. ಅವಳ ಹೃದಯ ಆದ್ರ್ವವಾಯಿತು. ಕಣ್ಣಿ ತುಂಬ ನೀರು ಒಂದು ಮೂನವಾಗಿ ತನ್ನ ಕೋಣೆಗೆ ಹೋಗಿ ಬಾಗಿಲುಗಳನ್ನು ಹಾಕಿಕೊಂಡು ಹೃದಯ ಹೆಸುರವಾಗುವವರಿಗೂ ಆತ್ಮಾ.

‘ನಗುತ್ತಾ, “ಕ್ಷಾಬ್ಗ ಹೋಗಿದ್ದಾಗ್ ಮಾನ, ಇನ್ನು ಲೀಟಾಯ್ ಲಾಲ್?”

ಎಂದ ವಾಸು. ಹೆಚ್ಚಿದ ದಿನಗಳಲ್ಲಿ ಇಸ್ಟೀಟ್‌ಎಡಿ ಮಹ್ಯ ಕಳಿದುಕೊಳ್ಳುವುದು ರಾಜಶೇಖರನ ಅಭಾವ ಸ್ಥಿತಿ.

“ಬಹಳ ದಿನಸದ ಮೇಲೆ ಈವತ್ತು ಗೆದ್ದಿದ್ದೀನಿ, ವಾಸೂ ! ತಗೋ, ಈ ವತ್ತು ರೂಪಾಯಿ, ಏನಾದರೂ ಕೊಂಡೊಂಡ್ಡೀ !”

“ಸುಮ್ಮೆ ಕೇಳ್ಣಿ ಮಾವ, ನನಗೆ ಬೇಡ.” ಸಂಕೋಚಪದುತ್ತಾ ಹೇಳಿದ ವಾಸು.

“ತಗೋಕ್ಕೂರೀ.....” ಅವನ ಜೀಬಿನಲ್ಲಿ ತುರುಕಿ ಉಟಟಕ್ಕೆ ಹೊರಟು ಹೋದರು ರಾಜಶೇಖರ.

“ಅಮ್ಮಾ ! ನಿನಗೊಂದು ಶುಭವಾರ್ತೆ” ನಗುತ್ತಾ ಮಧುಮತಿಯ ಸಕ್ಕದಲ್ಲಿ ಕೂತ ವಾಸು.

“ನನದು ?” ಕೇಳಿದಳು ಮಧುಮತಿ.

“ಮಾನಸಿಗೆ ಇವತ್ತು ಇಸ್ಟೀಟ್‌ಎಟ್‌ದಲ್ಲಿ ಲಾಭ ಬಂತಂತೆ. ನನಗೆ ವತ್ತು ರೂಪಾಯಿ ಕೊಟ್ಟಿದ್ದಾರೀ.”

“ನಕೆ ತಗೋಂಡೆ ?”

“ಹೋಗಲಿ ಬಿಡಮ್ಮು !.....ಬಿಡದೆ ಅವರ ಮನೇಲೇ ಇರೋ ಪೀಡಿಗಳು ನಾವು, ಅವರ ಮೇಲೆ ಕೋಪ ಯಾಕೆ ? ಎಷ್ಟು ದಿನಾಂತ ನಮಗೆ ಮಾಡ್ತಾರೆ ? ಅವರೇನಾದೂ ಬೇಸರಪಟ್ಟಿ ನೀನು ಕೋಪ ಮಾಡೊಂತಿರು. ಅವರೇನಂದೂ ನಾವು ಇನ್ನೂ ಸ್ವಲ್ಪ ದಿನ ಸಹಿಸೊಂಬೇಕಮ್ಮು.”

ಭಸೀರನೆ ಕೆನ್ನೆಗೆ ಹೊಡಿದಂತಾಯಿತು ಮಧುಮತಿಗೆ. ತನ್ನ ಮಗ ಹೇಳೋದು ಸಹಿಸೊಂಬೇ ಎಂದೇ ? ಸಹಿಸಿಕೊಳ್ಳದೆ ತಾನೇನು ತಾನೆ ಮಾಡಬಲ್ಲಳು ? ತನಗಿಂತ ವಾಸುನೇ ಮನುಷ್ಯರನ್ನು, ಪರಿಸ್ಥಿತಿಗಳನ್ನು ಜೆನ್ನಾಗಿ ಅರ್ಥಮಾಡಿಕೊಂಡಿರುವ ಹಾಗದೆ. ಭಾರವಾದ ನಿಟ್ಟುಸಿದು ಬಿಟ್ಟು, “ನನ ಗ್ಯಾಕಪ್ಪ ಕೋಪ ? ಕೋಪ ಬಂದು ನಾನೇನು ಮಾಡಬಲ್ಲು ? ಅವರು ಕೊಟ್ಟು, ನೀ ತಗೋಂಡೆ” ಎಂದಳು ಮಧುಮತಿ ನಿಷ್ಟುರ ಸ್ವರದಲ್ಲ.

“ನನಗೆ ದೊಡ್ಡ ಮಾವನ ಮೇಲೆ ಕೋಪ ಇದೆ, ನನಗೆ ಗೊತ್ತು. ಇಲ್ಲಿ ನಾನು ಓದ್ದಾ ಇರೋವಾಗ ಎಷ್ಟು ಸಲ ಮಹ್ಯ ಕೊಟ್ಟು ಸಹಾಯಮಾಡಿ ದ್ದಾರೆ ! ಸ್ವಲ್ಪ ಬಿರುಸಾಗಿ ಏನೇನೋ ಮಾತಾಡಿಬಿಡ್ಡಾರೆ, ಅಷ್ಟೇ ಆಗಳ.....

ನಿನಗಷ್ಟವಿಲ್ಲದಿದ್ದೇ ಕೊಟ್ಟಿದ್ದೀನಿ. ವಾಸನ್ ಕೊಟ್ಟಿಟ್ಟು ಬರಲಾ....?”
ಎದ್ದು ನಿಂತ ವಾಸನ್.

“ಚೆನ್ನಾಗಿದೆ, ಆ ನಿಷ್ಪಾರ ನನಗಾ ?...ನೀ ಉಂಗೆ ಹೋಗೋ ದಿನ
ಅಜ್ಞಗೆ ಕೊಟ್ಟಿದು. ಅವರಿಗಾದ್ದೇ ಮಗನ ಇಂ !” ಎಂದೆಳು ಮಧುಮತ್ತಿ.

“ಹಾಗೇ ಮಾಡ್ದಿನಮ್ಮು ! ಪುನಃ ಮಾನಸಿಗೇ ವಾಸನ್ ಕೊಟ್ಟೀ
ಚೆನ್ನಾಗಿರೋಲ್ಲೇನೋ ?” ಎಂದ ವಾಸನ್.

• ○ ○ ○

ಪಾಲ್ಟೊಫಾರಂ ತುಂಬಾ ಇನ್. ಒಂದೇ ಗಲಾಟಿ. ರೈಲು ಹತ್ತು
ಶ್ರೀದ್ವಿ ವಾಸನವಿಗೆ—“ವಾಸನ್, ಹುಷಾರ್. ಎಲ್ಲರನ್ನೂ ಕೇಳಿ ಎಂದು ಹೇಳು,
ಕಾಗದ ಬರಿತಿರು” ಎಂದು ಹೇಳಿದ ಮಧುಮತ್ತಿಯ ಧ್ವನಿ ಗದ್ದ ದವಾಯಿತು.
ಕಣ್ಣಾಗಳಲ್ಲಿ ನೀರು ತುಂಬಿದವು.

“ಹಾಗೇ ಆಗಲಮ್ಮೆ ನನ್ನ ವಿಷಯ ಯೋಚ್ಚಿ ಮಾಡ್ದೀಡ” ಎಂದು
ಹೇಳಿದ ವಾಸನವಿನ ಹೃದಯ ಖಿನ್ನಗೊಂಡಿತು. ತಾಯಿಯ ಕಣ್ಣೀರನ್ನು
ಕಂಡು ಸ್ವಷಣಾದ ಹಾಲಿನ ನೊರೆಯಂತಿರುವ ಆಕೆಯ ಪ್ರೀತಿಗೆ ತಾನು
ಅಹ್ರನಲ್ಲವೇನೋ ! ಆಕೆಯಿಂದ ಮುಚ್ಚಿಟ್ಟು ತಾನು ಈಗ ಅನುಭವಿಸುತ್ತಿ
ರುವ ಸುಖಜೀವನವನ್ನು ಉಪಾಸಿಕೊಡು ಪಶ್ಚಾತ್ತಾಪ ಭಾರದಿಂದಲೂ,
ಗತ್ಯಂತರವಿಲ್ಲದ ತನ್ನ ನಿಷ್ಪರಾಯಕತೆಯನ್ನು ಚೂಳಿಸಿಕೊಂಡು ತತ್ತೀ ಚಿಗ್ಗಿ
ಗಿದ ವಾಸನ್.

“ವಾಸೋ ! ಮುಂದಿನ ರಜೆಯಲ್ಲಿ ತನ್ನದೆ ಬರ್ತೀಯಲ್ಲಾ ?” ಜಯಾಳ
ನುಧುರಧ್ವನಿ ಸ್ವೀಹಪೂರ್ವಕವಾಗಿ ಕೃಚಾಚಿ—

“ಖಂಡಿತ ಬರ್ತೀನಿ” ಎಂದ ವಾಸನ್ ಕಿರುನಗೆಯೋಂದಿಗೆ.

ಅವನ ಕೃಯೋಂದಿಗೆ ತನ್ನ ಕೃ ಸೇರಿಸಿಬಿಡುತ್ತಾ, “ಪದ್ಮಜಾನ
ಕರ್ಮಾಂಡು ಬಾ ನೀನು ಈ ಸಲ ಬರೋವಾಗ, ಚಿಕ್ಕಪ್ಪನ ಬಾ ಅಂತ
ಹೇಳು.....” ಎಂದೆಳು ಜಯ.

“ಅತ್ತೀನಾ, ಶೀನೂನಾ ಬರಬೇಡಾ ಅಂತ ಹೇಳಿಲ್ಲ ?” ಎನ್ನುತ್ತಾ
ಸಕಪಕನೆ ನಕ್ಕ.

“ಕಾಲ್ ಸಾ ತಗೋಬೇಕು....” ಹೊರಧುತ್ತಿದ್ದ ರೈಲನ ಶಬ್ದದೊಂದಿಗೆ ಕಲೆತುಹೋಗುತ್ತ ಕೇಳಿಸಿದ ರಾಜಶೇಖರ್ ಧ್ವನಿ ಕೇಳ ಥಟ್ಟನೆ ಆ ಕಡೆ ತರುಗಿ ಸೋಡಿದ ವಾಸು. ತಾನಿದ್ದ ಪೆಟ್ಟಗೆಯ ಜೊತೆಯಲ್ಲಿಯೇ ಓದಿಬರುತ್ತಿದ್ದರು ರಾಜಶೇಖರ್.

“ನಿಖ್ಲು ಓಡಬೇಡ ವಾವ, ಕಾಲ್ ಸಾ ತಗೆದುಕೊಳ್ಳೋದಕ್ಕೆ ಪ್ರಯತ್ನಿಸ್ತೀನಿ” ಎಂದ ವಾಸು ನಗುತ್ತಾ.

“ಎನಾದೂ ಹಣದ ಮುಗ್ಗಿಟ್ಟಾದ್ದೆ ಬರೀ.....” ಗಟ್ಟಿಯಾಗಿ ಹೇಳುತ್ತಿದ್ದ ರಾಜಶೇಖರ್ ಕಡೆ ಸ್ವಲ್ಪ ಅಶ್ಚಯದಿಂದ ನೋಡಿದ ವಾಸು. ರೈಲನ ಸ್ವೀಡಾ ಹೆಚ್ಚಾಯಿತು. ವಾಲ್ಟ್ ಫಾರಂ ಮೇಲಿನ ಜನ ದೂರವಾಗುತ್ತಾ ಚೋಂಬಿಗಳಂತೆ ಕಂಡರು.

“ಕಾಲ್ ಸಾ ತಗೋಬೇಕು. ಹಣದ ಮುಗ್ಗಿಟ್ಟಾದ್ದೆ ಬರೀ.....” ರಾಜಶೇಖರ್ ವಾತಾತುಗಳಿಗೆ ನಕ್ಕೆ ವಾಸು ಅವನ ಮನಸ್ಸು ಹಿಂದಿನದನ್ನು ನೇನೆಯತು. ವಾಸುಗೆ ಕಾಲೇಜಿನಲ್ಲಿ ಸಿಟ್ಟು ಸಿಗುತ್ತೇನೋ ವಿಚಾರಿಸು!” ಎಂದ ಜಾನಕಮ್ಮನವರ ವಾತಿಗೆ ಕೋಪಗೊಳ್ಳುತ್ತಾ, “ಇನ್ನು ಓದು ಸಾಕು ಬಿಡು. ಯಾರಾದೂ ಸಾಹುಕಾರಿಗೆ ಹೇಳ್ತೀನಿ, ಆಕ್ಷಾಂಶ್ ಬರೆದ್ದೇ ಅರವತ್ತೊಂದ್ರೀ ಎಪ್ಪತ್ತೊಂದ್ರೀ ಕೊಡ್ದಾರೆ. ಅವರಮ್ಮನಿಗೆ ಸ್ವಲ್ಪ ಸಹಾಯ ಆಗುತ್ತೇ” ಎಂದು ಆ ದಿನ ರಾಜಶೇಖರ್ ವಾಡಿದ ಸಲಹೆಗೆ “ಇದೇನಾ ಸಲಹೆ ನೀ ವಾಡಿತ್ತೇದು? ಇದನ್ನು ಹೇಳೋದಕ್ಕೆ ನಿನಗೆ ನಾಚಿಕೆ ಆಗೋಲಾಪ್? ಅವರ ತಾತ ಈ ಉರಳಲ್ಲಿ ತಹತೀಲಾದಾರ್ ಗಿರಿ ವಾಡಿದ್ದು!” ಜಾನಕಮ್ಮನವರು ಕೋಪದಿಂದ ರೀಗಿದರು. “ತಾತ ತಹತೀಲಾದಾರ್ ಆದ್ದೆ ಅವರ ಅಳಿಯ ಬಸ್ ಕಂಡಕ್ಕೂ ಆಗ್ನಿಲಾಪ್? ಇವನು ಕೋಮಂಟಿ, ಗುಮಾಸ್ತಿ ಅದರೆ ತಪ್ಪೇನು?” ತಾಯಿಯ ವಾತಿಗೆ ಅಸಹನೆಯಾಂದ ಕೋಪದಿಂದ ಜವಾಬು ಕೊಟ್ಟಿದ್ದರು, ರಾಜಶೇಖರ್. “ಇನ್ನೂ ಹನಿವಾರು ಕೂಡ ತುಂಬಿಲ್ಲ. ಅವನ ಕರ್ಮ ಉದ್ದೋಂಗ ವ್ಯಾಡಿತ್ತೇದೂ?... ಪಿಯುಸಿನಾದೂ ಓದಿಸಿದೆ, ಚಿನ್ನಾಗಿರುತ್ತೇ ಅಂತ ಕೇಳಿದೆ. ಅವರ ತಾತ ಬದುಕಿನಿದ್ದೆ...” ಅವರ ಗಂಟೆಲು ಕಟ್ಟಿತು.

“ನಿನಗೆಶೊಳ್ಳೊ ಭಾರ್ತಾಂತು, ಕಂಡಕ್ಕೂ ಮಗ ಉಲ್ಕಾಕ್ಕೂ ಆಗ್ನಾನಾ!” ನೆಕ್ಕಿದ್ದರು ರಾಜಶೇಖರ್, ಅದೇ ವ್ಯಾತನ್ನು ಆ ದಿನ ನಾಲ್ಕುಮುಬಾಂ

హేళి నక్కిద్దరు. ఈస్వీ, అసూయె, అవహేళన ఎషోఽ భావనేగళు తుంబిద్దవు ఆ నెగువినల్లి. ‘ఆందు తన్నన్న ఓదు ఎందు ధృయవాగి హేళిదనరే ఇల్లి. ఈ దిన కాల్సా తెగెదుకొళ్ళబేకంతి. ఆగక్కువిద్దరి హణ సేకాయ నూడుత్తారంతి. ఆ దిన ఆవహేళన నూడిద తన్న మాన రాజశేఖర ! తన్న జీవన సాధారణవాదుదల్ల ; హంకవాద శక్తియ మేలే కాలు కత్తరిసదూతి నడియబేకు. ఓదబేకాదరి బహచ గుట్టాగిరబేకు తన్న వ్యవహార ! భగవంతా, ననగేకి ఇంతక పరిస్కే ?’ గట్టియాగి కణ్ణుగళన్న ముచ్చికొండ వాసు.

○ ○ ○ ○

“అమ్మా, అట్టె ఎల్లరూ జెన్నాగిద్దారప్పా ? ముఖ తొళ్ళోఇ, కాఫి తర్తీని” స్మీతియింద మాతనాడిదళు లప్పెత్త, పెట్టిగే హోల్పా లన్న ఆవన కొలతడియల్లిరసుత్తా.

“ఉంటా, జెన్నాగిద్దారి. అవరిల్లా నిమ్మన్న కేళిది ఆంత హేళు ఎందరు” ఎంద నగుత్తా.

“నేన్నే సాయంత్రాలవే బర్త్రీయేనో ఆందొండి, కాలేజ్ ట్యూమిగె సంయాగి బందిద్దియు” ప్రకాశమానవాద కణ్ణుగళింద ఆవన కడియే సోదుత్తా హేళిదళు పద్మజ.

“కాగే ఆందొండి, అల్లి అవరు బిట్టరి తానే !” నన్నత్తా బాతారం కడి హోద వాసు.

ఆ దిన రాత్రి మహాదియ మేలే కరిదొయ్యు అథ గంటి ఏకాంత వాగి మాతనాడిదరు గోవాలరావా. వాసువినోందిగి శృష్టియాగి నిట్టుషిరు బిట్టు “ఉంటా, హోగి మలగు” ఎన్నత్తా వాసువిన భుజ తట్టిదరు.

బేళిగ్గి హిత్తులినల్లి మందారద హూవన్న బిడిసుత్తిద్దులు పద్మజ. బువా బాయల్లిట్టుకొండు హిత్తులిగి హోద వాసు ఏనోఇ జ్ఞాపక బందంతి, “పద్మజా !” ఎందు కరిద. ఆవఁ కడి తుంట నోట్ట బేరుత్తా, “ఏను తున్తు ఇష్టు బేగ ఎద్దిష్టుద్ది... పాప, రణీల

ಅಭ್ಯಾಸವಾಗಿರಬೇಕು, ವಾತೀಗಳಾದ ಮೇಲೆ ಏಳೋದು.... ಕನ್ನಡವಾ, ಇಂಗ್ಲಿಷ್‌? ಬೆಂಗಳೂರು ಸೈನನಾ? ಇಲ್ಲ ಧಾರವಾಡವಾ?... ಅಲ್ಲ ಈಗ ಟ್ರೀಂ ಎಷ್ಟಾಗಿರಬಹುದು?” ಎನ್ನುತ್ತಾ ಬರುತ್ತದ್ದು ನಗುವನ್ನು ಬಿಗಿ ಹಿಡಿದು ಕೇಳಿದ ವಾಸು.

ಅವನ ಪ್ರಶ್ನೆಗಳಿಗೆ ವೀಕ್ಷಣೆಯನ್ನು ಮಿಂಡಂತೆ ನಗುತ್ತಾ, “ನಮ್ಮ ರೀಡಿಯೋಲಿ ಧಾರವಾಡ ಸ್ವೀಫನ್ ನಲ್ಲಿ.... ಬೆಳಗಿನ ನ್ಯೂಸ್ ಕೇಳಿಸಿದೆ ತಾನೇ! ಬೆಂಗಳೂರು ಕನ್ನಡ ನ್ಯೂಸ್ ಮುಗಿದುಹೋಯ್ಯು. ಯಾತ್ಕೇ ಕರಿದಿ?” ಎಂದಳು ಪಂಚ.

“ಜಯ ಈ ಸಲ ನಿನ್ನನ್ನು ಕರೊಂಡು ಬಾ ಅಂದ್ದು. ನಿನ್ನ ವಿನಯ ಒಹಳ ಕೇಳಿದ್ದು....”

“ನಾ ಕೇಳಿದೆ ಅಂತ ಹೇಳಿದ್ದ್ಯಾ?”

“ಹೇಳಿ... ಜಯ ಎನ್ನ ಚೆನ್ನಾಗಿ ಹಾಡ್ತಾಳಿ ಅಂದ್ವ್ಯಂಡಿದ್ದಿ! ವೀಕ್ಷ ಹೇಳಿಸ್ತು ಇದ್ದಾರೆ.”

ಒಂದು ಕ್ಷೇತ್ರ ಮೌನವಾಗಿದ್ದು—“ಇನ್ನು ದಿನ ಅಲ್ಲೇ... ಅಲ್ಲ ಬಂದಿಡು ಬೇಕು ಅಂತ ಅನ್ನಿಸಲಿಲ್ಲೇ?” ತಲೆ ಬಗ್ಗಿ ತಲೆಯಲ್ಲಿದ್ದ ಕೆಂಪು ಹೂಗಳನ್ನು ನೋಡುತ್ತಾ ಕೇಳಿದಳು ಪದ್ದುಚ್ಚ.

“ನಾನು ಹುಟ್ಟಿ ಬೆಳಿದ ಉರೇ ಅಲ್ಲ! ಅಲ್ಲಿ ಎನ್ನ ದಿನಸ ಇದೂ ಇರಬಲ್ಲೀ, ಇಲ್ಲಿಗೆ ಒರಬೇಕು ಅನ್ನಿಸದೆ ಇದ್ದೂ ಬಾಯಿ ಮುಚ್ಚಿ ಕೊಂಡು ಕಾಲೀಜ್ ತೆಗೆಯುವ ವೇಳಿಗೆ ಒರಬೇಕಾದದ್ದೇ!”

ಅವನ ಮಾತುಗಳಿಂದ ಅವಳಿಗೇನೂ ತೃಪ್ತಿಯಾಗಲಿಲ್ಲ. ಸರಸರನೆ ಮನೆಯೋಳಗೆ ಜೊರಟುಹೋದಳು ಪದ್ದುಚ್ಚ.

ದಿನಗಳೂ, ತಿಂಗಳುಗಳೂ ಸರಸರನೆ ಉರುಳ ಹೋಗುತ್ತದ್ದುವು. ವಾಸು ಕಾಲೀಜು, ತನ್ನ ಪಾಠಗಳನ್ನು ಬಿಟ್ಟರೆ ಏಕ್ಕೆ ಪ್ರಪಂಚವನ್ನು ಲಾಲ್ ಮರೆತಂತೆ ವರ್ತಿಸುತ್ತದ್ದು.

ಹದಿನೂರು ವರ್ಷದ ಪದ್ದುಚ್ಚ ತೃಪ್ತಿಯದಲ್ಲಿ ಯಾವುದೋ ಅಳಗ ಲಾಗದ ಬಲವಾದ ಸ್ಥಾನ ಸಂಪಾದಿಸಿಕೊಂಡ ವಾಸು.

ಪರೀಕ್ಷೆಗಳು ಮುಗಿದು ಹೋದವು, ಬಟ್ಟೆ ಬರಿ ಜೊಡಿಸಿಕೊಳ್ಳುತ್ತದ್ದು ವಾಸು. “ಅತ್ತೇನೇ ಒಂದು ಸಲ ಇಲ್ಲಿಗೆ ಬಿನ್ನೀಂತ ಬರಿದರೆ ಆಗೋಡಿಲಾಗ್ನ?

ನೀ ಯಾಕೆ ಹೋಗ್ಗೇ ಕು ?” ಎಂದೆಳು ಪದ್ಭೂಜ, ಅವನ ಹತ್ತಿರಕ್ಕೆ ಬರುತ್ತಾ.

“ನಾನು ಅಲ್ಲಿಗೆ ಹೋದರೆ ಅಪ್ಪಿ, ಅಮ್ಮ, ಜಯ, ಬೇರೆಯವರ ನೈಲಾಳ ನೋಡಬಹುದು” ಎನ್ನುತ್ತಾ ಸೂರ್ಯಕೇಸ್ ಮುಚ್ಚಿ ಬೀಗ ಹಾಕಿದ.

“ಶಂದೆಯವರಿಗೆ ಹೇಳ್ತೇನಿ” ಎನ್ನುತ್ತ ಹೋರಟೆ ಪದ್ಭೂಜ ‘ಪದ್ಭೂಜಾ’ ಎಂದು ವಾಸು ಕೂಗಿದ್ದರಿಂದ ಹಿಂದಿರುಗಿ ನೋಡಿದೆಳು.

“ನೀ ಹೇಳ್ತೇ ?” ನಗುತ್ತಾ ಕೇಳಿದ.

“ಅತ್ತೇನ ಇಲ್ಲಿಗೆ ಬರಹೇಳಿಂತ ಬರೀರ ಅಂತ ಹೇಳ್ತೇನಿ.”

“ಚೀಡ, ಭೀ, ಭೀ ! ಹಾಗೆ ನೀನು ಹೇಳಕೂಡದು.”

“ಯಾತಕ್ಕೆ ಹೇಳಕೂಡದು ?”

“ಒಮ್ಮೆ ಪದ್ಭೂಜನ್ನು ನೋಡಿ, ನೀನು ಹಾಗೆ ಹೇಳ ಮಾನ ನಮ್ಮ ತಾಯಿನ ಬಾಂತ ಕರೆಯೋದು ನನಗಿಷ್ಟವಿಲ್ಲ” ಎಂದ.

“ಸರಿ” ಎನ್ನುತ್ತಾ ಹೋಸಿಲು ದಾಟುತ್ತಿದ್ದ ಪದ್ಭೂಜ ಎದುರಿಗೆ ಬಂದ ಗೋಪಾಲರಾವ್, “ಪ್ರಯಾಣವಾಗ್ತಮೋ ಹಾಗಿದೆ. ಅಕ್ಕೆ, ನಮ್ಮುವ್ವು ನಾಳಿ ಸಂಜೆ ಇಲ್ಲಿಗೇ ಬತ್ತಿದಾರೆ, ನೋಡು ಕಾಗದ ಬಂದಿದೆ” ಎನ್ನುತ್ತಾ ಸೋಸ್ಯ ಕಾಡ್‌ ವಾಸುವಿಗೆ ಕೊಟ್ಟರು.

ಬೀಗ ಬೀಗ ಓದಿದ ವಾಸು.....“ಬಾ ಅಂತ ನೀನು ಬರೆದಿದ್ದಾ ?” ಎಂದ.

“ಬಹಳ ದಿನಗಳಿಂದ ಒಂದು ಸಲ ಬಂದು ಹೋಗಿಂತ ಬರೆದಿದ್ದೆ.”

“ಎನ್ನು ದಿನ ಇತಾರೆ ಅಮ್ಮ ಅಜ್ಞಿ ?” ಕೇಳಿದ ವಾಸು.

“ಓಹೋ....! ನಿಮ್ಮ ತಂದೆಯವರ ಬಳಿ ಹೋಗೋದಕ್ಕಾ ?” ಎನ್ನುಲು ಹೋಗಿ ಪದ್ಭೂಜ ಕಡೆ ನೋಡಿ ತುಟಿಗಳನ್ನು ಬಿಗಿ ಹಿಡಿದು, “ಉಂ, ಚೆನ್ನಾಗಿದೆ ! ನನಗೇನು ಗೋತ್ತು ! ಅವರಿಗಿಷ್ಟವಿದ್ದವು ದಿನ ಇತಾರೆ” ಎಂದರು ಗೋಪಾಲರಾವ್.

‘ಇಗೇನಾನ್ನಡಿ ?’ ಎನ್ನುವಂತೆ ನೋಡಿದೆಳು ವಾಸುನನ್ನು ಪದ್ಭೂಜ.

ಬೇಸರದಿಂದ ಪದ್ಭೂಜ ಕಡೆ ನೋಡಿದ ವಾಸು.

○ ○ ○ ○

ಮಹಡಿಯ ನೇಲಿ ಕಾಲು ಚೆಲ್ಲಿದಂತಹ ಬೆಳದಿಂಗಳು. ಮಧುಮತಿಯ ಪಕ್ಕದಲ್ಲಿ ಮಲಗಿ ನಗುತ್ತಾ ಏನೇನೋ ಹರಟುತ್ತಿದ್ದ ಪದ್ಭೂಜ, ಅವಳ

గీరు

గండ హిండె

ముంగురుళన్న నేవరిసి అవళన్న తన్న హత్తిరక్షేణదుకోండు నోడుతూ తృప్తియ నగి సూసుత్తద్ద మధుమతయన్న నోఇద. వాసువిగే ఆ దృశ్య ఆశ్చర్యవాగి నంబలారదంతే ఇత్తు.... “అమ్మా !..... పద్మజ..... పద్మజ. నినగే హేగే గొత్తు ?” ఎంద ఆనాలోచితవాగి.

“నిన్న ముఖ ! ఏను ప్రత్యే ఇదు ?..... బా, ఇల్లి కూతోస్తి..... నన్న తమ్మున మగళు..... పరిచయ, స్నేహ అగత్యవిల్ల. నమ్మ నడువె ప్రేమ, ఆభిమానగళు సహజవాగియే ఇరుత్తునే” ఎందళు. మధుమతి, జనుళియ మాతుగళన్న కేళి నగువంతే నగుతూ !

“నినగేను గొత్తు ? అందరి ఆధ్య ఏను వాసు ?” శిలశిలనే నక్కళు పద్మజ.

ఆవనిగే రోప బంతు. బరి బుద్ధిగేఇయన్న ఆందంతే ఆన్న త్తదారే ఇబ్బరూ. జయ ఆద్రే ఆమ్మనిగే జిన్నాగి గొత్తు..... నీను నడియోదు కలిత హొసదరల్లి నోఇద్దరేనోఇ నిన్నన్న..... ఇమ్మ ఇదాగి ఆవర పక్షుదల్లి కూతు హరటే హొడిత్తద్ద పుకా గొత్తిరోఇ రూగే” ఎంద వాసు కందిద ముఖదింద పద్మజళ కడె దృష్టి నేట్టు.

“జయా, నాను ఎల్లా ఒండే ఆల్ఫై ఆత్మీ నినగే ?” ఎందళు పద్మజ.

“ఆవన మాతిగేను బిడు ? ననగే ఎల్లా ఒండేమ్మ ! వాసు ! యాతక్కే కోప ?..... బా..... కూతోస్తి..... జయ రుళరుఱ ప్రవహిసువ కెరియంతాదరే, పద్మజ తుంచి హరియువ గంగానదియంతే. నానూంద్రే సిమగే తుంబా ఆభిమాన ఆల్ఫై ?” ఎన్నతూ పద్మజళ ముఖవన్న తన్నోడిగే తిరుగిసికోండు గుండగే అందవాగిద్ద పద్మజళ కేళ్లుగళన్న నోఇదఱు మధుమతి.

“నీనూంద్రే ననగే బహళ ఇష్ట అత్తి. నీను బహళ ఒళ్లియవళు. నమ్మ హత్తిరపే ఇద్దుబిడబారాద ?” ఎందళు పద్మజ మధుమతయ భుజ హిదిదు ఆల్లాడిసుతూ.

అల్లి నిల్లలు ఇష్టవాగదిద్ద వాసు సరసరనే మహది మేట్టులు గళన్న ఇళిదు హోరటుహోఇద.

ವಾರದೆ ನಂತರ ಹೊರಡುವಾಗ, “ನಿನ್ನ ಮಣ ಹೇಗಾದೂ ತೀರಿಸ್ತೀ ನಷ್ಟ ಗೋಪಿ.....ವಾಸೂನ.....” ಎನ್ನುತ್ತಾ ನಿಲ್ಲಿಸಿಬಿಟ್ಟಳು ಮಧುಮತಿ, ದುಃಖದಿಂದ ಗಂಟಲು ಬಿಗಿಯಿತು.

“ನಮ್ಮ ಮಧ್ಯ ಮಣ ಏನ್ನೆಂತು? ಏನೋ ಮಾತು! ಅವನು ನನಗೆ ಭಾರವೇನು? ಇನ್ನೊಬ್ಬ ಮಗ ನನಗಿದ್ದಿದ್ದೆ ಸಾಕ್ಷಿರಲಿಲಾವು! ಬಿಟ್ಟಿದ್ದೀನಾ?” ಎಂದರು ಗೋವಾಲರಾವ್ ಕೋಪಿಸಿಕೊಂಡಂತೆ.

“ಚಿಕ್ಕ ಪಯಸ್ಸು. ಅವನೇನಾದೂ ತಪ್ಪ ಮಾಡಿದೂ ಸಹಿಸಬೇಕು, ಲಕ್ಷ್ಮಿ” ಎಂದು ಕೇಳಿಕೊಂಡಳು ಲಕ್ಷ್ಮಿಯನ್ನು.

“ನಿಮ್ಮ ಮಗ ತಪ್ಪ ಮಾಡ್ತಾನಾ? ಒಳ್ಳೆವು ನೀವು! ಅತ್ಯಿಗೆ, ನೀವು ಅವನಿನ್ನೂ ಹಸುಗೂಸು ಅಂದುಕೊಂಡಿದ್ದೀರಾ! ನಮ್ಮೆಲ್ಲಿಗಿಂತ ಬುದ್ಧಿವಂತ ಅವನು” ಎಂದು ನಗುತ್ತಾ ಹೇಳಿದ ಲಕ್ಷ್ಮಿಯನ್ನು ಬಿಳುಳಿ ಹೋಗಿ ನೋಡಿದ ಮಧುಸುತ್ತಿಗೆ ಪ್ರನಃ “ಉಮ್ಮೊಂ, ಬೇರೆ ಏನೂ ಅಥರ ಮಾಡ್ಯೋಬೇಡಿ ನನ್ನ ಮಾತನ್ನು, ಬಹಳ ಬುದ್ಧಿವಂತ. ಒಳ್ಳೆ ಹುಡುಗ ವಾಸು ಅಂತ ಹೇಳಿ, ಅಷ್ಟೇ. ಅತ್ಯಿಗೆ, ನೀವು ಅದ್ವಿತ್ವವಂತರು.....ಅವನು ಮುಂದಕ್ಕೆ ಬರಬೇಕು” ಎಂದಳು ಲಕ್ಷ್ಮಿ.

ಭಾರವಾದ ನಿಟ್ಟಿಸಿರು ಬಿಟ್ಟಿಲ್ಲ ಮಧುಮತಿ.

“ಗೋವಾಲ.....ಹೇಗೋ ಕೈಪಿದಿದಿದ್ದೀ, ಇನ್ನು ಮೂರು ವರ್ಷ ಓದಿಸಿದೆ ಅಂದೇ ತಾಯಿ-ಮಗ ಅವರ ಪಾಡಿಗೆ ಅವರು ಜೀವನ ನಡೆಸ್ತೊತ್ತಾರೆ” ಎಂದರು ಜಾನಕಮ್ಮ ಅಭಿಮಾನದಿಂದ ಮಗನನ್ನು ನೋಡುತ್ತಾ.

“ಹಾಗೇ ಆಗಲಮ್ಮ. ಅವನನ್ನು ಓದಿಸೋದು ನಮಗೇನೂ ಕಷ್ಟವಿಲ್ಲ” ನಕ್ಕಬಿಟ್ಟಿರು ಗೋವಾಲರಾವ್.

○ ○ ○ ○

ವಾಸು ಪಿ.ಯು.ಸಿ. ಫಸ್ಟ್ ರಾಳ್ಸ್‌ನಲ್ಲಿ ವಾಸು ಮಾಡಿದ್ದಕ್ಕೊಂದು ಪೂರ್ವ ಕೊಂಡರು ಪ್ರಸಾದರಾವ್.

“ನನಗೇಕಪ್ಪ?.....ಇದೆಲ್ಲಿಯದು ಅಂತ ಕೇಳಿದ್ದೆ ಅಮ್ಮನಿಗೆ ಏನೂಂತ ಹೇಳಿಬೇದು?” ಎಂದು ಕೇಳಿ ಎರಡು ಕ್ಷೇತ್ರಗಳ ನಂತರ ಮುಗುಳ್ಳಿಗೆ ನಗುತ್ತಾ “ನಮ್ಮ ಅಪ್ಪ ತೆಕ್ಕೊಳ್ಳಬ್ಬು ಅಮ್ಮ!” ಅಂತ ಹೇಳಿ “ಇದ್ದ ವಾಸು.

“ನನ್ನ ವಯಸ್ಸಿನವರು ಕೈಗೆ ವಾಚ್, ಬೆರಳಿಗೆ ಹರಳಿನ ಉಂಗುರ ಹಾಕೊಂಡಿರ್ತಾರೆ. ಅದನ್ನು ನೋಡಿದರೆ ನನಗೆ ಚನ್ನಾಗಿ ಕಾಣಿಸುತ್ತೇ. ನೀನು ಹಾಕೊಳ್ಳೋದು ನೋಡಬೇಕು ಅನ್ನಿಸಿ ಕೊಂಡುಕೊಂಡು ಬಂದಿ.....” ನನೋ ಸಂಕೋಚದಿಂದ ಬಂದಿದ್ದವು ಈ ಮಾತುಗಳು.

ವಾಸುವಿನ ಮೂಲಿ ಉದಾಹಿಸಿನವಾಗಿ ಬದಲಾವಣೆ ಹೊಂದಿತು. “ಎಲ್ಲರಂತಹ ಅದ್ವಯವಂತನೇನು ನಾನು? ಇಂತಹ ಕಾಣಿಕೆಗಳನ್ನು ಹೃದಯ ಪೂರ್ವಕವಾದ ಪ್ರೇಮಾನುರಾಗಗಳಿಂದ ಕೊಡುತ್ತಾ ಈ ಪರತ್ತುಗಳಿಂದ? ಬೇರೆಯವರಿಗೆ ತಾನೇನು ಹೇಳಬೇಕೆಂಬುದನ್ನು ತಾವೇ ಸೂಚಿಸಕೂಡದೇನು? ಅಮ್ಮೆ, ಜಯ, ಪದ್ಮಜ ಎಲ್ಲರೂ ಕೇಳುತ್ತಾರೆ. ದೊಡ್ಡ ಸುಳ್ಳನ್ನು ಸೃಷ್ಟಿಸಬೇಕು.” ಸ್ವಲ್ಪ ಕೋಪಗೊಂಡ ವಾಸು—“ಎಲ್ಲರ ಹಾಗೆ ನಾನು ಹೇಗಿರೋದ ಕ್ಷಾಗುತ್ತದೆ?” ಎಂದ. ಒಡನೆಯೇ ಭಟ್ಟೀರನೆ ಕವಾಳಕ್ಕೆ ಬಿಗಿದಂತಾಯಿತು ಪ್ರಸಾದರಂವಾಗೆ ಆ ಮಾತುಗಳು.

ಹುಬ್ಬಿ ಗಂಟು ಹಾಕಿ ವಾಸುವನ್ನು ನೋಡುತ್ತಾ “ಅಂದ್ರೆ?” ಎಂದರು.

“ಮೊನ್ನೆ ಬಟ್ಟಿಗಳನ್ನು ನೋಡಿದ ಅಮ್ಮೆ ನನ್ನನ್ನು ಅನುನಾಸಿಸಂಕಟಪಟ್ಟಿ ಅಪ್ಪಾ!.....” ಎನ್ನುತ್ತಾ ತಾನು ಉರಿಗೆ ಹೋದಂದಿನಿಂದ ತನಗೆ, ತಾಯಿಗೆ ಅದ ವಾಗ್ಘಾದವನ್ನು ವಿವರಿಸಿದ.

ಕೆಲಕ್ಕಣಗಳ ನಂತರ ಭಾರವಾದ ನಿಟ್ಟಿಸಿರು ಬಿಟ್ಟು, “ಸುಳ್ಳ ಹೇಳೋ ದಕ್ಕೆ ನೀನೆಷ್ಟು ಸಂಕಟಪಡ್ಡಿದ್ದಿಯೋ, ನಿನ್ನ ಹತ್ತು ಸುಳ್ಳ ಹೇಳಿಸಿಂದಾಗಾದುದಕ್ಕೆ ಅದಕ್ಕೆಂತ ಸಾವಿರಪಾಲು ಹೆಚ್ಚು ನಾನು ಸಂಕಟಪಡ್ಡಿದ್ದೀನಿ. ಅದರೆ ವಾಸೂ! ನಾ ಅಂದುಕೊಂಡಿರುವಂತೆ ನಿನ್ನ ಓದು ಪೂರ್ತಿಯಾಗುವ ವರೆಗೂ ಈ ವಿಷಯ ಹೊರಗೆ ಬರಲು ಸಾಧ್ಯವಿಲ್ಲ. ಗೋಪಾಲನ ವೃಕ್ಷತ್ವ ನನಗೆ ಗೊತ್ತು. ಅವನು ಹೇಳೋದಿಲ್ಲ. ನನಗೆ ತಿಳಿದಿರುವ ನಿನ್ನ ಅಮ್ಮು ಬಹಳ ಮೊಂದು ಮನುಷ್ಯ. ನಿಮ್ಮ ಅಮ್ಮನಲ್ಲಿ ನಾನು ನೋಡಿರೋದು ಗರ್ವ, ನಿರ್ಲಹ್ಯ, ಅವಳಲ್ಲಿ ಅಣು ಅಣುವೂ ಗೋಚರಿಸುವ ಅಹಂ.....ನಿಮ್ಮ ಅಮ್ಮನ ವಿಷಯ ನನಗೆ ಚೆನ್ನಾಗಿ ಗೊತ್ತು. ಅವಳ ಸ್ವಭಾವ ಕಾಲಕ್ಕೆನುಗುಣವಾಗಿ ಬದಲಾಯಿಸೋದಿಲ್ಲ. ಅವಳು ಬದಲಾಯಿಸಿಕೊಳ್ಳೋದಿಲ್ಲ” ಎಂದರು. ಆ ಧ್ವನಿಯಲ್ಲಿ ರೋಣ, ದ್ವೇಷ, ಸಂಕಟ ತನ್ನನ್ನು ವಿಂಗಿ ತನ್ನ ಲ್ಲೆದ್ದ ಭಾವನೆ

ಗಳನ್ನು ಅಡಗಿಸಿಕೊಳ್ಳಲು ಎರಡು ನಿಮಿಷ ನಿಲ್ಲಿಸಿ ನಂತರ ದೀರ್ಘವಾದ ಸಿಟ್ಟುಸಿರು ಬಿಟ್ಟು ನಿಧಾನವಾಗಿ ಹೇಳಿದರು “ಈ ವಿಷಯವನ್ನು ಎಂದಾದರೂ ನನ್ನ ಬಾಯಿಂದಲೇ ಕೇಳಬೇಕು ನಿಮ್ಮ ಅಮ್ಮ, ಅವಳಿಗೆ ನಾನೇ ತಿಳಿಸಬೇಕು ಈ ವಿಷಯವನ್ನು. ಆ ಸಂದರ್ಭ ಮತ್ತು ಆ ದಿನ ಬರಬೇಕು ಅಪೇ. ನಿಮ್ಮ ಜೀವನಗಳು ಹಾಳಾಗಿಹೋದದ್ದು ಹೋಗಲಿ, ಅದರೆ ನೀನು, ನಿನ್ನ ಬದುಕು ಬಂಗಾರವಾಗಬೇಕು. ಅದಕ್ಕೆ ಅಗತ್ಯವಾದದ್ದೇ ನು ಬೇಕಾದರೂ ನಾನು ಮಾಡಲು ಸಿದ್ಧ. ಎಲ್ಲರಂತಹ ತಂಡೆ, ಮಗ ನಾವು ಹೇಗಾಗಬಲ್ಲೇವು? ನಿನ್ನ ಚಿಕ್ಕಂದಿನ ಆಟಪಾಟಿ, ಅದರಲ್ಲಿನ ಸೊಬಗು ಸಂತೋಷವನ್ನು ತಂಡೆಯಾದ ನಾನು ಅನುಭವಿಸಿದೇನೇನು? ಕಳೆದುಹೋದ ಕಾಲ ಪುನಃ ಕೈಗೆ ಸಿಕ್ಕುವುದಿಲ್ಲ. ಅದರೆ ನನ್ನ ಕೈಗೆ ಸಿಕ್ಕಿರುವ ಕಾಲವನ್ನು ಮಾತ್ರ ಬಿಡಲಾರೆ. ನಾನು ಕೊಳ್ಳುವ ಬಟ್ಟಿಗಳನ್ನು ನೀನು ಧಂಸಬೇಕು. ಈ ಗಡಿಯಾರವನ್ನು ಕೈಗೆ ಕಟ್ಟಿಕೊಂಡಿನ ಅಂಗಡಿಯಲ್ಲಿ ಉಂಗುರವೊಂದನ್ನು ಕೊಂಡು ನಿನ್ನ ಬೆರಳಿಗೆ ತೊಡಿಸಬೇಕು. ನಾನು ಏನು ತೆಗೆದುಕೊಟ್ಟಿರೂ ಬೇಡವೆಂದು ಕಾರಣಗಳನ್ನು ಹೇಳಬೇಡ. ಎಲ್ಲರ ಮಧ್ಯ ಇರುವ ನಿಮ್ಮ ಅಮ್ಮ ಹಿಂದಿನ ದನ್ನು ಕೆಲ ಹೈಣಿಗಳಾದರೂ ಮರಿಯಬಲ್ಲಳು. ನನಗೆ ಯಾರಿದ್ದಾರೆ? ನಾನೇನು ಅನುಭವಿಸಬೇಕು?” ಎಷ್ಟ ತಡೆಯಬೇಕೆಂದರೂ ನಿಲ್ಲದ ಆವೇಶ, ನೋವಿನಿಂದ ನುಡಿದರು ಪ್ರಸಾದರಾಂ.

“ನಿಮಗೆ ಕೋವ ಬಂದಂತಿದೆ. ನಿಮ್ಮಿಷ್ಟ. ಹಾಗೇ ಮಾಡಿ, ಅವ್ಯಾ! ಒಳ್ಳಿ ಬಟ್ಟಿಗಳು, ವಾಚ್, ಉಂಗುರ ಇವೆಲ್ಲಾ ಬೇಕು ಅನ್ನೊಂದು ಆಸೆ ನನಗೆ ಮಾತ್ರ ಇಲ್ಲವೇನು?” ಎಂದು ಗಡಿಯಾರವನ್ನು ಕಟ್ಟಿಕೊಳ್ಳುತ್ತಾ “ನೀವೇನೇನೋ ಅಂದಿರಿ. ನನಗೇನೂ ಅರ್ಥವಾಗಲಿಲ್ಲ” ಎಂದ ವಾಸು ಕಳಿಗುಂದಿದ ಮುಖ ಮೇಲಕ್ಕೆತ್ತಿ ಪ್ರಸಾದರಾವನನ್ನು ನೋಡುತ್ತಾ.

“ಅಯ್ಯಿಯೋ, ನಿನ್ನನ್ನೇನೂ ಅನ್ನಲಿಲ್ಲ ವಾಸೂ! ಬಂದೊಂದು ಸಲ ಏನೋ ಹಾಗೆ ಮಾತಾಡಿಬಿಡ್ತಿನೀ. ಉಂ, ಶಾಲೇಜಿ? ಅಸ್ಟಿ ಕೇವ್ ಹಾಕಿದ್ದೀ ತಾನೇ? ಬಂದು ಕೊನೆ ಇಕ್ಕೆ ಹತ್ತು ದಿವಸವಾದೂ ಇಲ್ಲೇ ಅಂದೊಂದಿದ್ದೆ. ನಿಮ್ಮ ಅಮ್ಮನನ್ನೂ ಬಂದು ಸಲ ನೋಡೊಂದು ಹೋಗು. ಪುನಃ ಇನ್ನಾಗಲೇ ಎದುರು ನೋಡಿ ಸುಸ್ತಾಗಬೇಕು ನಾವು. ಶಾಲೇಜು ಪಾಠಗಳಲ್ಲಿ ಮುಳುಗಿಹೋಗಿ ಕಾಗಡವೂ ಬರಿಯೋದಿಲ್ಲ” ಎನ್ನುತ್ತಾ ಕಳಾ

ಹೀನವಾದ ಮುಖವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾ ವಾಸು ಮುಖ ನೋಡಿ “ಸಿನಿಮಾಗೆ ಹೋಗೋಣಾಂ?” ಎಂದರು ಪ್ರಸಾದರಾವ್.

“ಉಂ, ನಡಿಂ” ಎಂದ ವಾಸು ತ್ರೇಸ್ ಬದಲಾಯಿಸುತ್ತಾ. ಇಬ್ಬ ರಿಗೂ ಮನರಂಜನೆ ಬೇಕೆನ್ನು ಸಿತ್ತು.

ಮೌನವಾಗಿ ಒಬ್ಬರ ಪಕ್ಕದಲ್ಲಿ ಒಬ್ಬರು ನಡೆಯುತ್ತಿದ್ದರು. ಇಬ್ಬರ ಮನಸ್ಸು ಭಾರವಾಗಿತ್ತು. “‘ಎಳೆಯ ಮನಸ್ಸಿಗಳು’ ಹಿಂದು ಚಿನಾಂಗಿದೆಯಂತೆ, ಹೋಗೋಣಾಂ ಅಪ್ಪಾ?”

ಬೆಚ್ಚಿದಂತೆ ವಾಸುವಿನ ಕಡೆ ನೋಡಿದರು ಪ್ರಸಾದರಾವ್. ಏನೂ ಹೋಳಿಗಾದೆ ಕಸಿವಿಸಿಯಾದದ್ದರಿಂದ ನಡೆಯುವ ವೇಗ ಬೆಚ್ಚಿಸಿದರು.

ಕೆಲ ಶೈಲಿ ನಿಶ್ಚಯದಾಗಿ ಕಳೆದ ನಂತರ “ಸೋರಿ ನನಗೆ ಹೀತಿಲ್ಲ. ನನ್ನ ಫ್ರೆಂಡ್ ಹೇಳಿ. ಈಗ ಹೊಸದಾಗಿ ಬಂದಿರೋ ಸಿನಿಮಾಗಳಲ್ಲಿ ಇದು ತುಂಬಾ ಚಿನಾಂಗಿದೆ, ಅಂತೆ” ಎಂದು ಹೇಳಿ ಏನಂತೀರಿ ಎಂಬಂತೆ ಪ್ರಸಾದರಾವ್ ಕಡೆ ನೋಡಿದ.

“ಸರಿ ನಡಿ”. ಇನ್ನೊಂದು ರಸ್ತೆಗೆ ತಿರುಗಿದರು ಪ್ರಸಾದರಾವ್. ಅವರನ್ನು ನುಸರಿಸಿದ ವಾಸು.

ಕುತ್ತಾಹಲದಿಂದ ಸಿನಿಮಾ ನೋಡುತ್ತಿದ್ದ ವಾಸು. ಕೋಳಿ ಒಂದು ಕೊನೆಯಲ್ಲಿ ಹುರಿಜ ಒಂದು ಕೊನೆಯಲ್ಲಿ. ಕರುಣಾರಸಪೂರಿತವಾದ ಹಾಡೋಂದನ್ನು ಹಾಡುತ್ತಿದ್ದಳು. ತಾಯಿ ತಂದೆಯರ ಮನಸ್ತಾಪದಿಂದ ನಲುಗಿ ಹೋಗಿದ್ದ ಹುಡುಗಿ. ತನಗರಿವಿಲ್ಲದೆಯೇ ಪಕ್ಕಕ್ಕೆ ತಿರುಗಿ ನೋಡಿದ ವಾಸು. ಪ್ರಸಾದರಾವ್ ಕೂತಿದ್ದ ಕುಟುಂಬ ಖಾಲಿಯಾಗಿತ್ತು. ಥಟ್ಟನೆ ವಾಸುವಿನ ಕಣ್ಣಿಗಳಲ್ಲಿ ನೀರು ಬಂತು. ಬೇಗ ಬೇಗ ಮುಖವನ್ನು ಒರಿಸಿಕೊಂಡ ವಾಸು ಕಚ್ಚೇಷಿನಿಂದ.

ತಿರುಪತಿ ಬೆಟ್ಟದ ಸೀನು. ನಾಯಕಿ ನಾಯಕ ಮಕ್ಕಳನ್ನು ಕರೆಯುತ್ತಿದ್ದಾರೆ. ಮೆಲ್ಲಿಗೆ ಕೆಮ್ಮೆ ತನ್ನ ಸೀಟಿನಲ್ಲಿ ಕೂಡಿದು ಪ್ರಸಾದರಾವ್.

ಮಾರನೆಯ ದಿನ ಬೆಳಿಗ್ಗೆಯವರೆಗೂ ಇಬ್ಬರ ಮಧ್ಯೆ ಹೆಚ್ಚು ಮಾತುಕೆ ಯಿಲ್ಲದೆ ಕಳೆದುಹೋಯಿತು.

ಆ ಬಾರಿ ಪ್ರಸಾದರಾವಾರೀಡನೆ ಸ್ವಲ್ಪ ಸಲುಗೆಯುಂಟಾಗಿತ್ತು ವಾಸುವಿಗೆ. ಸಂಕೋಚ, ನಾಜಿಕೆ ಹೋಗಿ ಅಜ್ಞ, ದೊಡ್ಡಮಾನ, ಜಯ

ಒಂದು ಒಬ್ಬಿಂದಿನ ಹೇಳುತ್ತಾ ಎಷ್ಟೋ ವಿವಯಗಳನ್ನು ಹೇಳು ಶ್ರಿದ್ದ ರಾಜಶೇಖರ, ಕೂರಿಪ ತಾವ ಇನ್ನೂ ಏನೇನೋ ಹೇಳಿ ಪ್ರಸಾದ ರಾವನ್ನು ನಗುವಂತೆ ಮಾಡಿದ. ಪ್ರಸಾದರಾವ ಕುತೂಹಲದಿಂದ ಮಧ್ಯ ಮಧ್ಯ ಪ್ರಶ್ನೆಗಳನ್ನು ಹಾಕುತ್ತಿದ್ದರು.

ವಾಸು ಹೊರಟ ದಿನ ಪ್ರಸಾದರಾವ ಮುಖದಲ್ಲಿ ಭಯ ಇದ್ದು ಕಾಣುತ್ತೇನು. “ಪುನಃ ಯಾವಾಗ ಬರ್ತೀ?” ಪ್ರಶ್ನೆ ಸಿದರು ಬಟ್ಟಿ ಬರೆ ಜೋಡಿ ಸುತ್ತಿದ್ದ ವಾಸುವನ್ನು ನೋಡುತ್ತಾನೆ.

“ಇನ್ನೂ ನಾನು ಮನೆ ಬಿಟ್ಟು ಹೊರಟೇ ಇಲ್ಲ. ಈ ಸಲ ಇಲ್ಲೇ ಬಹೆಚ ದಿನ ಇದ್ದಿಟ್ಟೇ. ಪುನಃ ಯಾವಾಗ ಬರ್ತೀ ಅಂತ ಕೇಳುದಿದ್ದೀರಿ. ಒಂದು ಸಲ ಒಂದು ಹೋಗು ಅಂತ ಅಮೃತ ಬರಿತಾಲೇ ಇದ್ದಾರೆ. ನಾನು ಹೇಗೆ ಒಂದ್ದೋ ಬೇಕು ಅವ್ಯಾ? ಅಮೃತ ಕಾಗದಗಳನ್ನು ನೋಡಿದ ಮಾನ ಏನಂದೋ ಗೋತ್ತಾ? ಆಗಾಗ ಹೋಗೇಬೇಡ್ ಅಂದು. ಸ್ವಲ್ಪ ದಿನ ಹೋಗದೇನೇ ಇದ್ದೇ ನೋಡೆಬೇಕು ಅನ್ನೋ ಆಸೆ ತನ್ನವ್ಯಕ್ತಿ ತಾನೇ ಕಡಿಮೆಯಾಗುತ್ತಿಂತೆ.”

“ಹಾಗೆ ಕಡಿಮೆ ಆಗೋಡಲ್ಲ ನನ್ನ ಆಸಿ. ನಿನು ಬರಲೇಬೇಕು” ನಗುತ್ತಾ ಹೇಳಿದರು ಪ್ರಸಾದರಾವ್.

“ಹಾಗೇ ಆಗಲಿ, ಇಲ್ಲಿಗೆ ಬಂದರೆ ಪ್ರಶಾಂತವಾಗಿರುತ್ತೇ. ಪುಸ್ತಕ ಗಳನ್ನು ಇಲ್ಲೇ ತಂದೊ೦ತ್ತೀನಿ. ಅಮೃತ ನೋಡೋದಕ್ಕೆ ಆಲ್ಲ ಹೋದ್ದೆ ಬಂದೇ ರಗಳಿ.... ಈ ಸಲ ಚೇಗ ಬರ್ತೀನಿ.... ಆದರೆ ನಿಮ್ಮ ಆರೋಗ್ಯ ಚೆನ್ನಾಗಿ ನೋಡೊಂಬ್ಬಿ ಅವ್ಯಾ!” ಆ ಧ್ವನಿಯಲ್ಲಿ ಬೇಡಿಕೆ.

“ನನ್ನ ಆರೋಗ್ಯಕ್ಕೆನು, ಚೆನ್ನಾಗೇ ಇದೆಯಲ್ಲಾ!”

“ಏನು ಚೆನ್ನಾಗಿರೋದು. ರಾತ್ರಿಯಲ್ಲಾ ಕೆಮ್ಮತ್ತಾ ಇರ್ತಿರಿ. ನಾನು ಕೇಳಿಸಿಕೊಂಡಿಲ್ಲ ಅಂದೊ೦ಡಿದ್ದೀರಾ?”

ತನ್ನ ಆರೋಗ್ಯದ ವಿವಯವಾಗಿ ತನ್ನನ್ನು ಎಚ್ಚರಿಸುತ್ತಿದ್ದಾನೆ ತನ್ನ ಮಗ.....ತ್ತುಸ್ತಿಯಿಂದ ವಾಸುವಿನ ಕಡೆ ನೋಡಿದರು ಪ್ರಸಾದರಾವ್.

“ಇದೋ ಟ್ಯಾಬ್ಲೆಟ್ ಹಾಗೇ ಇದೆಯಲ್ಲಾ! ತಗೊಳ್ಳಲೇ ಇಲ್ಲಾ? ಭೀ! ನಿಮ್ಮ ಹತ್ತಿರ ಇದ್ದ ನಿಮಗೆ ಯಾರು ಹೇಳಿಬೇಕು? ಅವ್ಯಾ! ಆವತ್ತ ನಾನು ಹೊರಟ್ಟೋ ಇತ್ತಿದ್ದೀನಿ, ಕೆಮ್ಮತ್ತಾ ಹಾಗೇ ಜಾಸ್ತಿಯಾಗುತ್ತೆ. ಒಂಟಿ ಯಾಗಿ ರೂಪಿನಲ್ಲಿ ಮಲಕ್ಕೂಂದು ಕೆಮ್ಮು ಅವಸ್ಥೆ ಪಡ್ಡಿರಿ. ಕುಡಿಯೋಡಕ್ಕೆ

ನೀರು ಕೊಡೋವೂ ದಿಕ್ಕಿಲ್ಲ.....ನಿಮ್ಮ ಹತ್ತೆ ಡಾಕ್ಟರ್ ಹೇಳಿದ ಪ್ರತಿ ಮಾತ್ರಾ ನನಗಧ್ವಾಗ್ರಿದೆ. ನೀವು ಸರಿಯಾಗಿ ಓವಣಿ ಸೇವಿಸದೇ ಇದ್ದೆ ಏನೂ ಪ್ರಯೋಜನವಿಲ್ಲ.” ಆ ಧ್ವನಿಯಲ್ಲಿ ಕಳವಳ, ನೋವು, ಬೇಸರ.

ಹಾಗೆ ತನ್ನನ್ನು ಎಚ್ಚರಿಸುತ್ತಾ, ಗದರುತ್ತಿರುವ ವಾಸುವಿನ ಕಡೆ ಅರಿದ ಕಣ್ಣು ಗಳಂದ ನೋಡುತ್ತಾ, “ಈ ಮಾತುಗಳಾಡುತ್ತಿರುವುದು ಇವನೇನೇ” ಎಂದು ಆಶ್ಚರ್ಯದಿಂದ ನೋಡಿ, “ಡಾಕ್ಟರ್ ಏನು ಹೇಳಿದರು, ವಾಸೂ !” ಎಂದರು ಪ್ರಸಾದರಾವ್ ಎಂದರೂಸ ಬೀರುತ್ತಾ.

“ನಿಮಗೆ ಜ್ವರಿ ಬಂದ ದಿನ ಲಕ್ಷ್ಯ ಮಾಡದೆ ಅಂಗಡಿಗೆ ಹೋದಿರಿ. ನಿಮ್ಮ ಜೊತೆಯಲ್ಲಿ ನಾನೂ ಬಂದಿದ್ದೆ, ಜ್ವಾಪಕವಿದೆಯಾ ?....ನಿಮ್ಮ ಓನರ್ ಫ್ಯಾಮಿಲಿ ಡಾಕ್ಟರ್ ನಿಮ್ಮನ್ನು ಪರೀಕ್ಷೆ ಮಾಡಿ, ಅಶ್ರದ್ಧ ಮಾಡಿದರೆ ಪಿ.ಬಿ.ಗೆ ಶಿರುಗಬಹುದು ಅಂತ ಹೇಳಲಿಲ್ಲಾ ?” ಎಂದ ವಾಸು.

“ನಾನು ಅಶ್ರದ್ಧ ಮಾಡ್ತಿನಿ ಅಂತ ಹಾಗೆ ಹೆದರಿಸಿದರು ಅಷ್ಟೇ, ನೀನೇನೂ ಹೆದರಬೇಡ. ನನಗೇನೂ ಆಗೋದಿಲ್ಲ” ಎಂದು ಶವಾಧಾನ ಪಡಿಸಿದರು ಪ್ರಸಾದರಾವ್.

ಹೊರಡಲು ಸಿದ್ಧನಾಗಿ ವಾಚ್ ನೋಡಿ “ಟ್ರೇಂ ಆಯ್ಲು, ಅಪ್ಪಾ ! ಹೊರಡ್ತಿನಿ” ಎಂದ ವಾಸು.

“ಬೀರುವಿನಲ್ಲಿ ಬಂದು ಪ್ಯಾಕೆಟ್ ಇದೆ. ಅದನ್ನೂ ಪೆಟ್ಟಿಗೇಲಿಟ್ಟಿಲ್ಲೋ” ಎಂದು ಹೇಳುತ್ತಾ ಬಾತ್ರೂಪೂ ಕಡೆ ನಡೆದರು ಪ್ರಸಾದರಾವ್.

ಪ್ಯಾಕೆಟ್ ಬಿಚ್ಚಿ ನೋಡಿದ ವಾಸುವಿಗೆ ಕಂಡದ್ದು ಒಕ್ಕ ಪೆಟ್ಟಿಗೆ. ಆ ಪೆಟ್ಟಿಗೆಯಲ್ಲಿ ನೀಲಿಯ ಹರಳಿನ ಚಿನ್ನದ ಉಂಗುರ. ಅವನ ಮನಸ್ಸು ಅಥವಾಯಿತು. ಸರಸರನೆ ಬೆರಳಿಗೆ ಹಾಕಿಕೊಂಡು “ಚೆನ್ನಾಗಿದೆ, ಅಪ್ಪಾ, ನೋಡಿ” ಎಂದ ಟಿವಲಿನಲ್ಲಿ ಮುಖ ಒರಸುತ್ತಾ ಬಂದ ಪ್ರಸಾದರಾವಾಗೆ ಕೈ ತೋರಿಸುತ್ತಾ.

ವಾಸುವಿನ ಕೈಯನ್ನು ಹುಡಿದು ನೋಡಿ, ‘ಉಂಗುರ ಏಕೆ?’ ಎಂಬ ಪ್ರಶ್ನೆ ಬಾರದೆ ಇದ್ದುದಕ್ಕೆ ಸಂತೋಷವಾಗಿ, “ಇದೆ, ಚೆನ್ನಾಗಿದೆ. ಲೊಚ್ ಇಲ್ಲ ತಾನೇ? ನೊಡಲು ಕೆಂಪುಕಲ್ಲಿನ ಉಂಗುರ ನೋಡ್ದೆ. ಆದರೆ ಆಮೇಲೆ ಇದೇ ಚೆನ್ನಾಗಿದೆ ಅನ್ನಿಸಿತು” ಎಂದರು ಪ್ರಸಾದರಾವಾ.

ಹೊರಡಲು ಸಿದ್ಧವಾಗಿದ್ದ ರೈಲಿನಲ್ಲಿ ಹತ್ತಿ ತನ್ನನ್ನೇ ನೋಡುತ್ತದ್ದು

ವಾಸುವಿಗೆ ಜಾಗ್ರತೆ ಸೇರಿದೊಡನೆ ಕಾಗದ ಬರಿ. ಹಣ ಇನ್ನೂ ಬೇಕಾದೆ ಬರಿ. ಒಂದು ದಿನದ ಪ್ರಯಾಣ ತಾನೆ, ರಜೆ ಸಿಕ್ಕಿದರೆ ಒಂದು ಹೋಗು” ಎಂದು ಹೇಳುತ್ತಿದ್ದ ಪ್ರಸಾದರಾವ್ ಮಾತುಗಳನ್ನು ಕೇಳುತ್ತಿದ್ದ ವಾಸುವಿನ ತುಟಿಗಳು ಮಂದಹಾಸ ಬೀರಿದವು.

“ನೀವು ಹೊರಡಿ ಅಶ್ರದ್ಧೆ ಮಾಡದೆ ಆರೋಗ್ಯ ಬೆನ್ನಾಗಿ ನೋಡಿಕೊಳ್ಳು” ನೇಗವನ್ನು ಅಂದಿಕೊಂಡ ರೈಲುಪಟ್ಟಿಗೆಯೊಳಗಿನಿಂದ ಕಚ್ಚೇಪ್ಪಾ ಅಲ್ಲಾಡಿಸಿದ ವಾಸು, ಆ ಕಡೆಯೇ ನೋಡುತ್ತಾ ನಿಶ್ಚೀತನರಾಗಿ ನಿಂತಿದ್ದರು ಪ್ರಸಾದರಾವ್.

○ ○ ○ ○

“ಮಧು, ವಾಸು ಕಾಗದ ಬಂತಾ ?” ಕೇಳಿದರು ಜಾನಕಮ್ಮು.

“ಗೋಪಿ ಬರದಿದ್ದಾನಮ್ಮು, ವಾಸು ಬಿ.ಎ. ಕಾಲ್ ಸಿಗೆ ಸೇರಾತ್ತನೆ ಅಂತ. ನೋಡಮ್ಮು, ನಾವು ಅಲ್ಲಿದ್ದಾಗ ಅಮ್ಮ ಮಾತಾಡಿತ್ತಿದ್ದವನು ಒಂದು ಕಾಗದ ಬರಿದ್ದಾ ? ವಾಸುಗೆ ಏನೋ ಒಂದು ಢ್ಯೆಯ್ ಒಂದುಬಿಟ್ಟಿದೆ ಅಮ್ಮು, ಗೋಪಿ ಮನೆಗೆ ಹೋದ್ದೀಲೆ.” ದೂರು ಹೇಳಿದಳು ಮಧುಮತ್ತಿ.

“ಹೋಗ್ಗಿ ಬಿಡೇ ಹುಚ್ಚಮ್ಮು, ಹಣ ಗೋಪಿ ಕೊಡ್ಡಿದ್ದಾನಲ್ಲವೋ ?” ಸ್ವಲ್ಪ ಸಂಕೋಚದಿಂದ ಮಗಳ ಕಡೆ ನೋಡಿ ಕೇಳಿದರು ಜಾನಕಮ್ಮು.

“ಇರಬೇಕು, ಸ್ವಾಲರ್ಪಿಪ್ಪಾ ಬರ್ತಿದೆ ಅಂದೂ, ದುಡ್ಡಿನ ವಿಷಯ ಎತ್ತೊತ್ತೇ ನೇಳಿಗೆ ಏನು ಹಾರಿಸಿಬಿಡ್ತಾರೆ ಮಾವ, ಅಳಿಯ ಇಬ್ಬಾ. ರಾಜೂಗೆ ಒಹಳ ಅಸಮಾಧಾನ ಯಾಕೋ... ತಾನು ಓದಿಸೋದಿಲ್ಲ ಅಂತ ಹೇಳ್ಡಿ. ಅವನಿಗೆ ದಯೆ ಒಂದು ಓದಿಸ್ತಿದಾನೆ, ಗೋಪಿ ಸುಮ್ಮಸುಮ್ಮನೆ ನಿನ್ನ ಮಗನ ಓದಿಸ್ತಾ ಇಲ್ಲ, ಏನೋ ಪಾಲ್ನಾ ಹಾಕಿದ್ದಾನೆ ಅಂತಿದ್ದಾನೆ. ನನಗೂ ಮೈ ಉರಿತು. ಅವನು ಹಾಕಿರೋ ಪಾಲ್ನಾ ನನಗೂ ಇಷ್ಟ್ವೇ ಎಂದೆ. ನನ್ನ ಮೇಲೆ ಕೋಪ ಬಂದಿರೋ ಹಾಗಿದೆ. ನಾಲ್ಕು ದಿವಸಗಳಿಂದ ಮುಖ ಮರಿಗಿ ಕೊಂಡು ಓಡಿತ್ತಿದ್ದಾನೆ.”

“ಹೋಗ್ಗಿ ಬಿಡು ಮಧೂ ! ಅವನ ಸ್ವಭಾವವೇ ಅಮ್ಮು. ಏನೋ ನಿನ್ನ ಮಗನಿಗೆ ನಾಲ್ಕು ಆಕ್ಷರ ಬರೋದು ತಾನೇ ನಿನಗೆ ಮುಖ್ಯ. ಯಾರು ಏನೆಂದರೂ ಮನಸ್ಸಿಗೆ ಹಜ್ಜೊಬೀಡೆ. ಇನ್ನೊಂದು ಮೋರು ವನ್ನ ಹೇಗೋ

ಕಷ್ಟಪಟ್ಟಿ ಅವನಿಗೆ ದಿಗ್ರಿ ಬರುತ್ತೇ. ಆಗ ಯಾವುದಾದೂ ಕೆಲಸ ಸಿಗುತ್ತೇ.....ನಿನ್ನ ಮನೆ, ನಿನ್ನ ಬಾಗಿಲು ಹಾಯಾಗಿತ್ತೀಯಂತೆ.”

ತನ್ನ ಮನೆ ತನ್ನ ಸಂಸಾರ ಮಗನ ಕಾಲಕ್ಕಾ...? ಎಷ್ಟು ಸಲ ಎಷ್ಟು ರೀತಿಲಿ ಚೇರಿ ಸಂಸಾರ ಮಾಡೋಣಾತ ಹೇಳಿದರು ನನ್ನ ಗಂಡ. ತನ್ನ ತಂಡೀತಾಯಿನ ಎಷ್ಟು ಸಲ ಕೇಳಿಕೊಂಡು? ಅವರಿಗೆ ತಾನೂ ಹೊಡತಿ, ಚೇರಿ ಸಂಸಾರ ಮಾಡಬೇಕು ಅನ್ನಿಸುತ್ತಿತ್ತೇನೇ!.... ಭೇ, ಅವರ ಕೂರಿಕೆ ಗಳನ್ನು ತನಗೊನ್ನರ ಸುಟ್ಟರು. ಶರ್ಶವನ್ನು ದಿಟ್ಟಿಸುತ್ತಾ ದೀರ್ಘವಾಗಿ ನಿಟ್ಟುಸಿರು ಬಿಟ್ಟಳು ಮಧುಮತಿ. ಅವಳ ಮನಸ್ಸು ಭಾರವಾಯಿತು. ನಿಧಾನವಾಗಿ ತನ್ನ ಕೊರಡಿಗೆ ಹೋಗಿ ಬಾಗಿಲು ಚಿಲುಕ ಹಾಕಿಕೊಂಡಳು.

○ ○ ○ ○

“ವಾಸೂ, ನನಗೆ ಈ ಪಾಠ ಒಂದ್ದಲ ಹೇಳ್ಣಿದ್ದಿಯಾ?” ವಾಸು ಕಿವಿಗೆ ಹಾಕಿಕೊಳ್ಳಲಿಲ್ಲ.

“ಏಯ್, ನಿನ್ನನ್ನೇ! ಒಂದು ಸಲ ಹೇಳಿಕೊಡೋದಿಲಾವ್? ಆ ಛೀಚರ್ ಹೇಳಿದ್ದ ನನಗರ್ಥವಾಗಲಿಲ್ಲ, ವಾಸೂ.” ಈ ಸಲ ತನ್ನ ಪುಸ್ತಕದಲ್ಲಿ ತಲೆಯಿಟ್ಟು ಓದುತ್ತಿದ್ದ ವಾಸುವಿನ ಏಕಾಗ್ರತೆಗೆ ಭಂಗವಾಯಿತೇನೋ! ಸ್ವಲ್ಪ ತಲೆಯಿತ್ತಿ ಬೇಸರದಿಂದ ಪದ್ಧೃಜಳ ಕಡೆ ನೋಡಿದ.

“ಒಂದು ಸಲ.....ಹತ್ತೀ ನಿಮಿವ.....ಹೇಳಿಕೊಡೋದಿಲಾವ್? ” ಅವನ ಸೋಟದೊಂದಿಗೆ ಸೋಟ ಬೆರಿಸಿ ಕೇಳಿದಳು ಪದ್ಧೃಜ.

“ಸಾಧ್ಯವಿಲ್ಲ ಪದ್ಧೃಜ.....ನನಗೆ ಇಂಬಾರ್ಬೆಂಟ್ ಲೆಸ್ಸ್ ಇದೆ. ಪಿಲ್ ಎಸ್, ನನ್ನನ್ನ ಡಿಸ್ಟ್ರಿಕ್ಟ್ ಮಾಡ್ದಿರು, ಹೋಗು.” ಬೇಸರದಿಂದ ನುಡಿದ ವಾಸು.

“ಹಾಗಾದ್ದು ಅಮೃತ್ವನ್ನ ಕೇಳುತ್ತೀನಿ.....ಇಲ್ಲಿದ್ದೇ ನಾಳಿ ಫಸ್ಟ್ ಪಿರಿಯಡ್ ಸಂತ್ತೀತೀನಿ” ಮೆಲ್ಲನೆ ನುಡಿದ ಪದ್ಧೃಜಳ ಧ್ವನಿಯಲ್ಲಿ ಸೋಲನ್ನು ಸಹಿಸುವ ಸೋವ್ ಕಂಡಿತು.

ಹೊಸಿಲು ದಾಟುತ್ತಿದ್ದ ಪದ್ಧೃಜ ..‘ಪದ್ಧೃಜಾ!’ ಎಂಬ ಕರೆಯಂದ ಒಂದಿರುಗಿ ನೋಡಿದಳು.

“ಬಾ, ಏನು ಹೇಳಿಕೊಡ್ದೀಕು?” ಮಂದಹಾಸ ಬೀರುತ್ತಾ ಕೇಳಿದ ನ.ಸ್.

“ಹೋಗ್ಗಿ ಬಿದು, ನಿನು ಓದ್ದೋ” ಹೊರದುತ್ತಿದ್ದ ಪದ್ಮಜು
ಕೈಯನ್ನು ಥಟ್ಟನೇ ಹಿಡಿದುಕೊಂಡ ವಾಸು.

“ಏ ಅವು ಸಾರಿ, ಪದ್ಮಜಾ! ಇನ್ನು ಹೊತ್ತು ದುಡಿದೂ ಸುಸ್ತಾ
ಗಿರೋ ನಿಮ್ಮ ಅನ್ನ, ಏನು ಪಾಠ ಹೇಳಿಕೊಡ್ಡಾರೆ ತಂಗ! ಬಾ, ನಾನೇ
ಹೇಳಿಕೊಡ್ಡೇನಿ” ಎಂದ ವಾಸು.

ಅವನ ಕೈಯಲ್ಲಿ ತನ್ನ ಕೈ. ಆ ಹುಡುಗಿಯ ಹೃದಯ ಸಂಶೋಧನ,
ನಾಚಿಕೆಯಲ್ಲಿ ತೇಲಾಡಿತು. ಮೃದುವಾಗಿ ಕೈ ಬಿಡಿಸಿಕೊಂಡು, ಅವನ
ಎದುರಿಗಿದ್ದ ಕುಚಿರ್ಯಲ್ಲಿ ಕೂತು ಪ್ರಸ್ತುತ ತೆರೀದಳು.

ಪ್ರಕೃತಿ ನಿವೇದಿಗೆ ಜಾರಿದಳು. ದೂರದಲ್ಲಿನ ಚರ್ಚಾನ್ ಗಂಟಿ ಹನೆನ್ನೊಂದು
ಬಾರಿ ಹೊಡಿಯಿತು.

“ನಾಸೂ!.....ಪಾಠ ಎನ್ನು ಚೆನ್ನಾಗಿ ಹೇಳಿಕೊಡ್ಡೇ.....ಯಾವು
ದಾದೂ ಕವ್ಯವಾದದ್ದು ಕೇಳಿದ್ದೇ ಹೇಳಿಕೊಡ್ಡೇ ತಾನೇ?” ಆ ಹುಡುಗಿಯ
ಕಣ್ಣಿಗಳು ಹೊಳಿದವು ತೃಪ್ತಿಯಿಂದ.

“ಅದಕ್ಕೇನು? ಪ್ರತಿ ನಿತ್ಯ ಬಾ” ಎಂದುಬಿಟ್ಟಿ ವಾಸು.

“ನೀನೇ ಪ್ರೇಚರ್ ಕೆಲಸ ಮಾಡಿದ್ದೇ?”

“ತಂಗ ಮಾಡಿದ್ದು ಅದೇ ಕೆಲಸ ತಾನೇ! ಇನ್ನೇನಾದೂ ಸಂದೇಹ
ಇದೆಯಾ?” ಆ ಹುಡುಗಿಯ ವಾತುಗಳಿಗೆ ಅಡ್ಡ ಬರುತ್ತಾ ನಕ್ಕ ವಾಸು.

“ಧ್ಯಾಂಕ್ಷಣಿ.....ಗುಡ್ಡಾ ನೈಟ್ರ್ ಹೋಗ್ಗಿನಿ” ಎದ್ದು ನಿಂತಳು
ಪದ್ಮಜ.

“ಗುಡ್ಡಾ ನೈಟ್ರ್! ಹನೆನ್ನೊಂದು ಗಂಟಿ ಆಯ್ತು. ಲೈಟಾರಿಸಿ ಬೆಡ್
ಲೈಟ್ ಯಾಕಿ ಹೋಗು” ಎನ್ನುತ್ತಾ ಸೋಮಾರಿತನದಿಂದ ಮೈ ಮುರಂಡು
ರಾಸಿಗಿಯ ಮೇಲೆ ಪವಡಿಸಿದ ವಾಸು.

ಪದ್ಮಜ ಟೆನ್ತ್ ಸ್ವಾಂಡರ್, ವಾಸು ಬಿ.ಎ. ಫ್ಲೈಟರ್. ಪ್ರತಿ
ನಿತ್ಯ ಒಂದು ಗಂಟೆಯೋ, ಅಥವ್ ಗಂಟೆಯೋ ವಾಸುವಿನ ಬಳಿ ಟ್ರೋಫಿ. ಅವನು
ಗೌರವೀಯನಾದ ಗುಪ್ತ. ಅವಳು ವಿನಯವಶಿಯಾದ ಶಿಷ್ಯ. ಆ
ಮನೆಯಲ್ಲಿ ಅವನು ಅತ್ಯುತ್ತಿಯ ಮಗ ಮಾತ್ರವಲ್ಲ, ಅವಳ ಮನ್ನಿಗೆ ಹಿಡಿಸಿದ್ದ
ನಿತ್ಯ. ವಾಸುವಿನ ದೃಷ್ಟಿಯಲ್ಲಿ ಅವಳು ಬುದ್ಧಿ ವಂತಳಾದ ಒಳ್ಳೆಯ ಮುರುಗಿ.

ಅವರಿಬ್ಬರ ಮಧ್ಯೆ ಯಾವುದೋ ಅವೃತ್ತವಾದ ಅನುಭಂಧ ದಿನೇ ದಿನೇ ದೃಢವಾಗುತ್ತತ್ತು.

ಪ್ರಸಾದರಾವಾಗೂ ಮಧುಮತಿಗೂ ವಾರಕೊನ್ನೆಮ್ಮೆ ಕಾಗದಗಳನ್ನು ಬರಿಯುತ್ತಿದ್ದ ವಾಸು. ದಸರಾ ರಜೆ ಬರುತ್ತದೆ ಎಂದಾಗ ಇಬ್ಬರೂ ವಾಸು ವನ್ನು ನೋಡಬೇಕೆಂಬ ಅಭಿಲಾಷೆಯಿಂದ “ಬಂದು ಹೋಗು” ಎಂದು ಕಾಗದ ಬರಿದಿದ್ದರು. ಇಬ್ಬರಿಗೂ ಜವಾಬು ಬರಿದ.

“ಲಲ್ಲಿಗೆ ಪ್ರಯಾಣ? ಇಲ್ಲೀ ಓದ್ದೋಬಾರಾ? ರಜ ಬಂದೊಡನೇ ಓಡಿಹೋಗದೆ ಇದ್ದೇ ಏನು?” ಹಾಸ್ಯ ಮಾಡುತ್ತಾ ಕೇಳಿದಳು ಪದ್ದುಜ.

“ಸಿನಗ್ಗಾಕೆ ಆ ವಿನಯ? ” ಸೀರಿಯಸ್ಸಾಗಿ ಹೇಳಿದ ವಾಸು.

“ನಿನು ಅತ್ಯ ಹತ್ತಿರ ಈಗ ಹೋಗ್ತಾ ಇಲ್ಲಂತಿ” ಬುಡ್ಡ ಮೂಕ ಮಾಡಿದಳು ಪದ್ದುಜ.

“ಮತ್ತೆ ಇನ್ನೆಲ್ಲಿಗೆ ಹೋಗ್ತಾನಿ ಅಂದ್ದೋಡಿ? ” ನಗಲು ಪ್ರಯಶ್ಚಿಸಿದ.

“ಅದೇ ಕೇಳಾ ಇದ್ದೇನಿ.”

“ನನ್ನ ಫ್ರೆಂಡ್ ಮನೆಗಿ.”

“ಯಾರಪ್ಪ ಅದು ಅವು ಕೊನ್ನೇಸ್ ಫ್ರೆಂಡು! ನಿನ್ನನ್ನು ನೋಡೋಡಕ್ಕೆ ಯಾವತ್ತೂ ಬಂದಹಾಗಲ್ಪಲಾ? ” ರೇಗಿಸಿದಳು.

“ನಿನಗೆ ಅಗತ್ಯವಿಲ್ಲ ಅಂತ ಆಗ್ಗೆ ಹೇಳಿ” ಬೇಸರದಿಂದ ನುಡಿದ ವಾಸು.

“ಹೋಗ್ನಿ ಮತ್ತೆ, ಯಾವಾಗ ಬರಿ? ”

“ಅಬ್ಬಿ! ಏನು ಪದ್ದುಜಾ, ಯಾರ ಮನಸ್ಸನ್ನೂ ಕಷ್ಟವಡಿಸಿಕೂಡು ಅಂದುಕೊಳ್ಳೋ ನನ್ನನ್ನೇ ರೇಗಿಸ್ತೇ! ನನಗಿಷ್ಟ ಬಂದಾಗ ಬರ್ತೇನಿ, ಸರಿಯಾ? ” ಎನ್ನುತ್ತಾ ಬ್ಯಾಗು ಕೈಯ್ಯಲಿ ಹಿಡಿದು ಹೋಸಿಲು ದಾಟಿದ ವಾಸು.

“ಅಯ್ಯಮ್ಮೆ! ವೆಟ್ಟಿಗೆ, ಹೋಲ್ಲಾಲ್ ಎಲ್ಲ ತಗ್ಗಿಂಡು ಬ್ಯಾರಿಸ್ತೇರ್ ಹಾವತೀಶಂ ಹಾಗೆ ಹೋರಿಡ್ತೀಯೇನೋ ಅಂತಿದ್ದೆ. ಬಂದು ಬ್ಯಾಗ್ ಮಾತ್ರ ತಗ್ಗಿಂಡಿದ್ದೇ! ಪವಾಗಿಲ್ಲ, ನಾಲ್ಕುಪ್ಪಂದು ದಿನವೇ ಮುಂಗನ ಕಾಂಡು.”

ಫಟಕ್ಕನೆ ಹಿಂದಿರುಗಿ ಫಟಕ್ಕನೆ ನಕ್ಕ ವಾಸು. ತಾನೂ ಪಕಪಕನೆ ನಗುತ್ತಾ, ಅವನ ಹಿಂದೆಯೇ ಹೊಡಳು ಪದ್ಧುಜ.

ಬೀದಿಯ ಗೇಟೆನವರೆಗೂ ಅವನ ಹಿಂದೆಯೇ ಹೋಗಿ ನಿಂತು, ಸರಸರನೆ ಹೋಗುತ್ತಿದ್ದು. ಕಣ್ಣರೈಯಾಗುವವರೆಗೂ ಅವನನ್ನೇ ನೋಡುತ್ತಿದ್ದಳು. ಅವನು ಹಿಂದಿರುಗಿ ಒಮ್ಮೆ ತನ್ನ ಕಡೆ ನೋಡಿದರೆ ಚೆನ್ನಾಗಿರುತ್ತದೆ, ತಾನು ಮಂದಹಾಸ ಬೀರಬಹುದು ಎಂದುಕೊಂಡಳು. ಅವನು ಪಕ್ಕದ ರಸ್ತೆಯಲ್ಲಿ ಶಿರಿಗಿದ. ಭಾರವಾದ ನಿಟ್ಟುಸಿರು ಬಿಟ್ಟು ಹಿಂದಿರುಗಿ ನಿಧಾನವಾಗಿ ಬಂದೊಂದೇ ಹೆಚ್ಚೆ ಹಾಕುತ್ತಾ ಮನೆಯೊಳಗೆ ಬಂದಳು ಪದ್ಧುಜ.

“ಆ ಬಜ್ಜೆ ಪ್ಲೇಟೆನಲ್ಲಿ ಹಾಗೇ ಇದೆ, ವಾಸುವಿಗೆ ಕೊಡು ಅಂತ ಹೇಳಿದೆ ನಲ್ಲಾ ಪದ್ಧುಜ. ಪಾಪ ತನ್ನ ದೆಯೇ ಹೊರಟುಹೋದ. ಅಮ್ಮ ಮರಿನೆ ಯಾದರೆ ಹೇಗೆ?” ವಾಸು ತಿಂಡಿ ತನ್ನ ದೇ ಹೋಡುದರ್ಕಾಗಿ ಸಂಕಟಪದುತ್ತಾ ಗದರಿಸಿದರು ಲಕ್ಷ್ಮಿ, ತೋರುಬೆರಳನ್ನು ಅಲ್ಲಲ್ಲಿ ಕಚ್ಚುತ್ತಾ, “ಮರ್ತುಹೋದಿ ಅಮ್ಮಾ!” ಎಂದಳು ಪದ್ಧುಜ.

○ ○ ○ ○

ಒಹೆ ತೆಗೆದುಹೋಗಿದ್ದ ಪ್ರಸಾದರಾವನ್ನು ನೋಡಿ ವಾಸು ಕಳನಳ ಗೊಂಡ.

“ಬತ್ತೆನಿ ಅಂತ ಕಾಗದದಲ್ಲಿ ಬರೆದಿರಲಿಲ್ಲವಲ್ಲಾ ?” ನಗುತ್ತಾ ಕೇಳಿದರು.

“ನಿನ್ನನ್ನ ನೋಡಬೇಕು ಅನ್ನಿಸ್ತು, ಬಂದಿಟ್ಟಿ-ಅಲ್ಲಾ ಪ್ರತಿ ಕಾಗದ ದಲ್ಲೂ ನನ್ನ ಆರೋಗ್ಯ ಚೆನ್ನಾಗಿದೆ ಅಂತ ಬರಿತ್ತಿದ್ದೀರಿ. ನನಗೆ ಹೇಳಬಾರ್ದು ಅಂತಾಲ್ ? ಏನವ್ವು ಹೀಗಾಗಿದ್ದೀರಿ ?” ಬ್ರಾಗಾ ಗೋಡೆಗೆ ಬರಗಿಸಿ, ಎರಡೂ ಕೃಗಳನ್ನೂ ಸೊಂಟಿದ ಮೇಲಿಟ್ಟು ನೆಟ್ಟುಗೆ ನಿಂತ ಪ್ರಸಾದರಾವ್ ಕಡೆ ಕರುಣೆ, ನೋವು ವಿಶಿಷ್ಟವಾದ ಕಣ್ಣಗಳಿಂದ ನೋಡುತ್ತಾ ಕೇಳಿದ ವಾಸು.

“ನೀನು ಭಯಪಡಬೇಕಾದಂತಹ ಖಾಯಿಲೆ ಏನೂ ಇಲ್ಲ” ನಗುತ್ತಾ ಕೇಳಿದರು ಪ್ರಸಾದರಾವ್.

“ಬೀರಿ ಯಾರಾದರೂ ಸ್ವೀಕಾರಿಸ್ತಾನ ಕನ್ನಲ್ಲಾ ಮಾಡಿದರೆ ?” ಅಕ್ಕರ ದಿಂದ ತಂಡಿಯ ಕಡೆ ನೋಡುತ್ತಾ ಕೇಳಿದ ನಾಸು.

“ಹಾಗೇ ಅಗ್ನಿ, ಯೋಚ್ಚಿ ನಾಡೋಣ. ಬಟ್ಟಿ ಬದಲಾಯಿಸು, ಕಾಬಿ ತರಿಸ್ತಿನ್ನಿ” ಎಂದರು ಪ್ರಸಾದರಾವ್.

ಒಳ್ಳೆಯ ಹೆಸರು ಗಳಿಸಿದ್ದ ಸೈವಲಿಸ್ಟ್ ಬಳಗೆ ಹೋಗಿ ಪರೀಕ್ಷೆ ಮಾಡಿಸಿ ಕೊಂಡರು ಪ್ರಸಾದರಾವ್. ನಾಲ್ಕು ದಿನಗಳ ನಂತರ ಹೊರಡುವಾಗ “ನಿಮ್ಮ ದೇಹ ಸ್ಥಿತಿ ಹೀಗೇ ಇದ್ದೆ ನಾನು ರಾಳಸ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನನ್ನ ಮನಸ್ಸಿಗೆ ಸಂತೋಷ, ಉತ್ತಾಹ ಬೇಕು. ನಾನು ನಿಯೋಜನೆಯಿಂದ ಓದಬೇಕು ಅಂದ್ದೆ ನೀವು ನಿಮ್ಮ ದೇಹಸ್ಥಿಯನ್ನು ಜಾಗ್ರತೆಯಿಂದ ನೋಡಿಕೋಬೇಕು.”

“ನನ್ನ ಹಣ 50 ಸಾವಿರಕ್ಕೆ ಮೇಲ್ಪಟ್ಟಿದೆ. ಅದೆಲ್ಲವೂ ನನ್ನ ನಂತರ ನಿನಗೇ ಸೇರುವಂತೆ ವಿಲ್ಲ ಬರೆದಿಟ್ಟಿದ್ದೇನೆ. ನಿನ್ನ ಓದಿಗೆ ಯಾಕೆ ತೊಂದರೆ ಯಾಗುತ್ತೇ?”

ಆ ಮಾತ್ರ ಕೇಳಿದ ವಾಸುವಿಗೆ ಭಾಟೆಯಿಂದ ಹೊಡಿದಂತಾಯಿತು. ನಿಶ್ಚಯಿಸಿ “ಅವ್ವಾ” ಎಂದ. ತನಗರಿವಲ್ಲದೆಯೇ ಕಣ್ಣಲ್ಲ ನೀರು ತುಂಬಿತು.

“ಯಾಕವ್ವು ಹೆದರ್ತು? ಬೈಷಣಿ ಸರಿಯಾಗಿ ತಗ್ಗಿಳ್ಳುವುದಿಲ್ಲ ಅಂತಲೇ ನಿನ್ನ ಅನುಮಾನ? ನನ್ನ ವಿವಯಾಗಿ ಯೋಚಿಸಬೇಕಾದ ಅಗತ್ಯವಿಲ್ಲ.” ಹಾಗೆ ಹೇಳುತ್ತಿದ್ದ ಪ್ರಸಾದರಾವ್ ವದನದಲ್ಲಿ ನಿರಾಸೆ ಎದ್ದು ಕಾಣಿಸಿತು.

ಕಣ್ಣಗಳಲ್ಲಿ ಬಂದ ನೀರು ಕೆನ್ನೆಯ ಮೇಲೆ ಹರಿದೊಡನೆ ಸರಸರನೆ ಕರವಸ್ತುದಿಂದ ಬರಿಸುತ್ತಾ, “ಎನ್ನ ಪರವಾಗಿಲ್ಲ. ವಾಸಿಯಾಗುತ್ತೇ ಅಂತ ಹೇಳಿದಾರೆ ಡಾಕ್ಟರ್. ನೆನ್ನೆ ಮೊನ್ನೆ ನಿಮಗೆ ಎದೆ ನೋವು ಬರಲಿಲ್ಲ. ಬೈಷಣಿ ತಪ್ಪದೇ ತೆಗೆದುಕೊಳ್ಳು. ನಿಮ್ಮ ಛನರ್ ಅಂಗಡಿಗೆ ಬರಬೇಡ ಅಂತ ಹೇಳಿದ ರಲ್ಲಾ. ಅವರು ಕೊಡೋ ಸಂಬಳಕ್ಕೆ ರಾತ್ರಿ ಹಗಲೂ ಯಾಕೆ ಕೆಲಸ ಮಾಡಬೇಕು?” ಎಂದು ಹೇಳುತ್ತಿದ್ದ ವಾಸುವಿನ ಮಾತನ್ನು ತಡೆಯುತ್ತಾ, “ಅವರ ಹತ್ತು ಸಂಬಳಕ್ಕೆ ಕೆಲಸ ಮಾಡುತ್ತಿಲ್ಲ ವಾಸೋ. ಈಗ ನಾನೂ ಅವರೊಂದಿಗೆ ಭಾಗಸ್ಥಿನಾಗಿದ್ದೀನಿ.....ವಾರಕ್ಕೂ ಮೈಯಾದರೂ ಅಂಗಡಿಗೆ ಹೋಗದೆ ಏಲ್ಲಾ ಅವರ ಮೇಲೀ ಹಾಕೋದು ಥಮ್‌ವೇ ಹೇಳು!” ಎಂದು ಪ್ರಸಾದರಾವ್.

ತನ್ನ ತಾಯಿ ಕಂಡಕ್ಕರ್ ಎಂದು ಶಿಳಿದಿರುವ ವ್ಯಕ್ತಿ ಒಬ್ಬ ಚಕ್ಕರನಾಡ ವ್ಯಾಪಾರಿ. ಒಮ್ಮೆ ಪ್ರಸಾದರಾವ್ ಕಡೆ ಆಶ್ಚರ್ಯ ಬೀರುವ ಕಣ್ಣ ಗಳಿಂದ

ವೇಕ್ಕಿಸುತ್ತಾ, “ನನಗೆ ಬೇಕಾದದ್ದು ನೀವು. ನಿಮ್ಮ ಸ್ತ್ರೀತಿ. ಅದರೆ ಕೇವಲ ಹಣಿಧಾಸೆ ಇರೋ ಮನುವ್ಯ ನಾನು ಎಂದು ಭಾವಿಸಿ ನನ್ನನ್ನ ಇನಾಸಲ್ಪ ನೂಡಬೇಡಿ ಅಪ್ಪಾ !” ಎನ್ನುತ್ತಾ ಮುಖ ತಿರುಗಿಸಿದ ವಾಸು.

“ಹೊರಟಿದ್ದೀ, ಟ್ರೈ ಆಗಹೋಗಿದೆ. ಹೊರಡು ಮತ್ತೆ, ಆರೋಗ್ಯ ಚೆನ್ನಾಗಿ ನೋಡೊಂಡಿನಿ. ನಿನಗೋಸ್ಯರವಾಗಿ ಬದುಕಬೇಕು ಅಂತ ನನಗೆ ಮಾತ್ರ ಅಸೆ ಇಲ್ಲಾ ? ಗೋಪಾಲನ್ನ ಕೇಳಿ ಅಂತ ಹೇಳು” ಎಂದರು ಪ್ರಸಾದರಾವ್ ಆ ಮಾತನ್ನ ಮರೆಸಿ ಹೊರಡುವಂತೆ ಅನಸರಪಡಿಸುತ್ತಾ.

ಬೀದಿಯ ಗೇಟನ್ನ ದಾಟೆ ನಿಂತು, “ಇದ್ದುದ್ದನ್ನ ಇದ್ದಂತೆ ಬರೆಯಿರಿ. ನಾನೇನು ಹೆಣ್ಣು ಹುಡುಗಿಯಲ್ಲ; ಪುನಃ ಇನ್ನೊಂದು ಸಲ ಬೇಗ ಬರ್ತೀನಿ” ಎಂದು ಹೇಳುತ್ತಾ ಮಂದಹಾಸ ಬೀರಿ ಹೊರಟಿಹೋದ.

ಹೊರಡುತ್ತಿದ್ದ ಮಗನ ಕಡೆ ನೋಡಿದ ಪ್ರಸಾದರಾವ್ ಹೃದಯ ಅದ್ರ್ವಾಯಿತು. ‘ವಯಸ್ಸಿಗೆ ಮೀರಿ ಬೆಳೆದುಬಿಟ್ಟಿದ್ದ ಮಗ, ಹುಡುಗಾಟದ ವಯಸ್ಸಿನಲ್ಲಿ ಗಾಂಭೀರ್ಯ, ಜೇಷ್ಟ ಮಾಡುವ ವಯಸ್ಸಿನಲ್ಲಿ ಅಲೋಚನೆ, ಮುಂದಕ್ಕೆ ಹಾಕುವ ಪ್ರತಿ ಹೆಚ್ಚಿಯಲ್ಲಿಯೂ ಭಯ, ಸಂಕೋಚ ಎಷ್ಟು ನಲುಗಿ ಹೋಗಿದ್ದಾನೆ ! ವಾಸು ಬೀರಿಲ್ಲಾದರೂ, ಬೀರಾರ ತಾಯಿ ತಂದೆಯರ ಹೊಟ್ಟಿ ಯಲ್ಲಾದರೂ ಹುಟ್ಟಿದ್ದಿದ್ದರೆ ಅವನ ಜೀವನ ಹೀಗಿರುತ್ತಿರಲಿಲ್ಲವೇನೋ. ನಮ್ಮ ಹೊಟ್ಟಿಯಲ್ಲಿ ಹುಟ್ಟಿದೇ ಇದಿದ್ದರೆ ಚೆನ್ನಾಗಿರುತ್ತಿತ್ತು. ಟೀ ! ಎಲ್ಲಾ ಬೀಕೆಂದೂ, ತಾನು ಒದಗಿಸಲಾರದ್ದು ಬೀಕೆಂದು ತನ್ನ ಮಗ ತನ್ನನ್ನ ಶಾಧಿದರೆ ಚೆನ್ನಾಗಿರುತ್ತೆ ಎಂದುಕೊಂಡ ಪ್ರಸಾದರಾವ್ ಕೋರಿಕೆ ಬಿಸಿಲು ಕುದುರೆಯಾಯಿತು. ಆ ಕೋರಿಕೆಯನ್ನು ತನ್ನ ನೋಮ್ಮಕ್ಕೆ ಉತ್ತಿರ್ಪಿಸಿಕು. ಈ ಉಹಳೆ ಮನಸ್ಸಿಗೆ ಬಂದೊಡನೆ ಪ್ರಸಾದರಾವ್ ತುಟಿಗಳು ಅರಳಿದವು. ಕೆಲವು ವರ್ಷಗಳು ಮುಂದೆ ಓಡಿದವು. ಸುಂದರವಾದ ಬಂಗಲೆ, ಹೈರ್ಟ್ ಕೋ ದಲ್ಲಿ ಕಾರು, ರೀವಿಯಿಂದ ಕಾರಿನಲ್ಲಿ ಸ್ವಿಯರಿಂಗ್ ಹಿಡಿದು ಕುಳಿತ ಸುಂದರಾಂಗ ವಾಸು, ಸೌಂದರ್ಯವತಿಯಾದ ಅವನ ಹೆಂಡತ್ತ, ಬೊಚ್ಚು ಬಾಯಿ ಬಿಟ್ಟು ನೆಗುತ್ತಿರುವ ನೋಮ್ಮಗ, ಎಲ್ಲವೂ ಪ್ರಸಾದರಾವ್ ಉಹಳಾ ಪಥದಲ್ಲಿ ಸುಳಿದು ಮನಸ್ಸು ಪುಲಕಗೊಂಡಿತು

ಕೊತಡಿಯಲ್ಲಿ ಕಾಲಿಟ್ಟು ಪ್ರಸಾದರಾವ್ ನಿರಾಸೆಯ ನಗೆ ನಕ್ಕರು. ನಾಲ್ಕು ದಿನ ಗಡಿಬಿಡಿಯಂದಿದ್ದು ಮನೆ ಬಿಕೋ ಎನ್ನಿಸಿತು. ಶುಷುಕುತ್ತಿರುವ ತಾನು,

తన్న పుస్తకగళు, ఈ కోరదియల్లి తన్న ఒంట జీవన నేన వాదాగ.

○ ○ ○ ○

ఫన్స్ ఇయర్ పరిశ్చే ముగియువ వేళిగె నాల్చు బాపి తంచె యన్న నొండి ఒండ వాసు. దేహశ్శతి స్ప్లిప్ సుధారిసుత్తి రువంకి తోరితు. గోపాలరావ్ యోగి తన్న మనిగె ఒందు కెలవు దిన విశ్వాంతి తెగెదుకోళ్ళరేందు ఆహ్వానిసిదరు. ఒళ్ళియ మాతినల్లి సిరాకరిసిదరు ప్రసాదరావ్.

సరసరని దినగళూ, తింగళుగళూ ఉరుళుత్తిద్దవు. పద్మ, జయ అవర సౌందయి హచ్చుత్తిత్తు. సుందర యువకనాద వాసువిగి జిగురుమీసే ఒందు ఒందు రీతియ శోభి కోట్టితు. థర్లు ఇయుచ్చ ఫ్యూనల్ పరిశ్చే ముగియువ వేళిగె ఒందు సల ఒందు దివస మాత్ర మధుమతియోడనే కళెదిద్ద వాసు, నాల్చు బారి ఆందరి ఒందు తింగళ కాల ప్రసాదరావ్ సంగడ కళెదిద్ద.

పరిశ్చేగళు సడియుత్తిద్దవు. విరామవిల్లదే ఓదుత్తిద్ద వాసు. పద్మజ ఇంటిర్ మీడియట్ కోర్స్ ముగిసువుదరల్లిద్ద లు. పద్మజ ప్రతిదిన వాసువిన కోరదియల్లి మౌనవాగి ఓదుత్తిద్ద ఓ. మధ్య మధ్య ఆవఱు తనగే తిలయదే ఇద్దదన్న కేళువుదూ, ఆదక్క ఉత్తర కేళువుదూ ఆఖ్యాసవాగిహోగిత్తు.

“పద్మజా, ఈవత్తు ననగే టుంగ్ ఫ్రీస్ కోడచేసు.” కోముల స్వర యోగి పురుషత్వవన్ను కొందిద వాశువిన ధ్వని.

బెచ్చు తలేయత్తి నేఱెడిదలు క.దినారు వస్త తుంబిద పద్మజ, “ఒందు కప్పు పేఇ.” ఆదే ధ్వని.

“ఓ.... ఐదు నిమిష. తర్తీని” లవలవికేయింద ఎద్ద లు పద్మజ.

పే కప్పు తెగెదుకోళ్ళుతూ, “థాంక్స్” ఎందు హేళ మంవ దూస బీరంద వాసు, ఆవశిగె కృతజ్ఞ తే తోరిసుతూ.

ಅವನನ್ನು ನೋಡುತ್ತಿದ್ದ ಅವಳ ಮನಸ್ಸು ಚಲಿಸಿತು. ಕೈಣದಲ್ಲಿ ಎಚ್ಚಿತ್ತುಕೊಂಡು, “ಇಷ್ಟ ವೊತ್ತರಕ್ಕೆ ಧ್ವಾಂಶ್ ಹೇಳಬೇಕಾ? ಇಷ್ಟರಲ್ಲೇ ನಿನ್ನ ಟ್ರೌಪ್ ಫೀಸ್ ಕೊಟ್ಟಹಾಗಾಗುತ್ತಾ, ಹೇಗೆ ಪಾಸ್ ಮಾಡಿ ನೋ! ಭಯವಾಗಿದೆ” ಎಂದಳು ಪದ್ಧಿಜ.

“ಈಗ ಟ್ರೀಂ ಎಪ್ಪು ಗೊತ್ತಾ? ಹನ್ನೆರಡು, ಇಷ್ಟ ಹೊತ್ತೆಲ್ಲಿ ಕಷ್ಟ ಪಟ್ಟಿ ಟೀ ಮಾಡಿಕೊಟ್ಟಿದ್ದಿ. ಧ್ವಾಂಶ್ ಹೇಳಬೇಡ್ವ ಮತ್ತೆ?” ಎಂದ ವಾಸು ವಾಚ್ ನೋಡುತ್ತಾ.

“ಇನ್ನು ಮೇಲೆ ನಿನ್ನ ರಂಂನಲ್ಲಿ ಓದಬಾರ್ದುಂತೆ. ಭೆ, ಏನೋ ಭಾನಕ್ತೆ. ನೋಡೋವ್ರ, ಏನಾದೂರು ಆಡ್ಲೋತಾರಂತೆ. ಗೊತ್ತಾಗ್ನೇ ಇರೋದು ಯಾವುದಾದೂ ನಿನ್ನ ಹತ್ತೆ ಹೇಳಿಸ್ತೋಬಹುದು ಒಂದು ಗಂಟೆಯೋ, ಅಥ ಗಂಟೆಯೋ. ಮಿಕ್ಕ ಹೊತ್ತಿನಲ್ಲಿ ನನ್ನ ಕೊರಡಿಲೇ ಓದ್ಲೋಬೇಕಂತೆ.”

“ನಿನ್ನ ರೂಮಿನಲ್ಲಿ ಓದಬಾರ್ದು ಅಂತ ಹೇಳಿದಾರೆ ಅನ್ನು.” ಈ ಮಾತು ವಾಸುವಿನ ವ್ಯಾದಯ ಚುಚ್ಚಿತ್ತು. ಅವನ ವದನ ವಿವರಣಾಯಿತು. “ಹೋಗ್ಲಿ, ಹಾಗೆ ಮಾಡು ಪದ್ಧಿಜ.” ವ್ಯಾಘರಿಯಂದ ಕೂಡಿದ ಧ್ವನಿಯಲ್ಲಿ ಹೇಳಿದ ವಾಸು. ಅವರು ಸಾಮಾನ್ಯವಾಗಿ ಹೇಳಿಹೋಗಿದ್ದ ಮಾತಿಗೆ ಅವನ ಮನಸ್ಸು ಕಲಕಿ ಅನೇಕ ವಿಧದಲ್ಲಿ ಯೋಚಿಸುವಂತಾಯಿತು. ದೂರದಲ್ಲಿ ಕೋಳಿ ಕೂಗಿದ್ದು ಕೇಳಿಸಿತು. ಭೆ! ವಯಸ್ಸು ಬಂದ ಹುಡುಗಿ. ಅವರ ಜಾಗ್ರತೆ ಅವರಿಗೆ ಎಂದು ಮನಸ್ಸುಮಾಧಾನವಡಿಸಿಕೊಳ್ಳುತ್ತಾ ಕಣ್ಣಗಳನ್ನೇ ಗಟ್ಟಿಯಾಗಿ ಮುಚ್ಚಿಕೊಂಡ ನಿದ್ರೆ ಮಾಡಲು ಪ್ರಯತ್ನಿಸುತ್ತಾ.

○ ○ ○ ○

“ನಮ್ಮ ಮನೆ ಪಕ್ಕದ ಮನೆ ತಹಕೀಲಾರನನ್ನು ಕೇಳಿದ್ದೀನಿ-ನನ್ನ ಮೊನ್ಮಗನಿಗೆ ಒಂದು ಗುಮಾಸ್ತ ಕೆಲಸ ಕೊಡ್ಲಿ ಅಂತ. ಹುಡುಗ ಬ್ಲಾ, ನೋಡೋಣ, ತಪ್ಪದೆ ನಿಮಗೆ ಉಪಕಾರ ಮಾಡಿ ನಿ ಅಂತ ಹೇಳಿದಾರೆ.” ಜಾನಕಮ್ಮ ಬೆರಳಲ್ಲಿ ಮಜ್ಜಿಗೆಯನ್ನು ಕಲಕಿ ಮಗಳ ತಟ್ಟಿಯಲ್ಲಿ ಹಾಕುತ್ತಾ ಹೇಳಿದರು.

ಮಜ್ಜಿಗೆಯಲ್ಲಿ ಅನ್ನ ಕಲಿಸುತ್ತಿದ್ದ ಮಧುಮತಿಯ ಹೃದಯ ಈಟೆಯಿಂದ ಶಿವಿದಂತಾಯಿತು, ಹಿಂದಿನ ನೆನಪುಗಳಿಂದ. ಕಾಲ ತಲಕೆಳಕಾಗಿತ್ತು.

ಈ ಮನೆಯಲ್ಲಿ ತಹಶೀಲ್ದಾರರು, ಪಕ್ಕದ ಮನೆಯಲ್ಲಿ ಆಭ್ಯರ್ಥಿ ವಾಸ ಮಾಡುತ್ತಿದ್ದರು ಹಿಂದೆ. ಅಂದಿನ ಅಜ್ಜಿಯ ಸಾಫಿನದಲ್ಲೇ ಇಂದು ಅಂದಿನ ತಹಶೀಲ್ದಾರರ ಹೆಂಡತ್ತ ಜಾನಕಮ್ಮು. ಹಿಂದಿನದನ್ನು ಕೈಳಕ್ಕಣವೂ ನೆನಪಿಗೆ ತರುವ ವಾತಾವರಣದಲ್ಲಿ ತನ್ನ ಜೀವನ ಮುಗಿಸಬೇಕಾಗಿದೆ. ತನ್ನ ದೆಂತಹ ನಿಕ್ಕಷ್ಟವಾದ ಬದುಕು! ತನ್ನನ್ನು ಬಿಟ್ಟು ಹೋದ ತನ್ನ ಗಂಡ ಎನ್ನು ಅದ್ವಷ್ಟವಂತರು! ತನ್ನನ್ನೂ, ತನ್ನ ಜಾಲ್ಲಿ ಪಕ ಬರುವ ವಾತಾವರಣವನ್ನೂ ಬಿಟ್ಟು, ಹಿಂದಿನ ಜೀವನವನ್ನು ಸಂಪೂರ್ಣವಾಗಿ ಮರಿತು ಹೊಸ ಜೀವನಕ್ಕೆ ಹೊಂದಿಕೊಂಡು ಹಾಯಾಗಿ ಜೀವನಸ್ತಿದ್ದಾರಿ. ಅಗ್ನಿಸಾಕ್ಷಿಯಾಗಿ, ವಂಚ ಭೂತಗಳ ಸಾಕ್ಷಿಯಾಗಿ ಬಂಧುಮಿತ್ರರ ಸಮಕ್ಕಮದಲ್ಲಿ ಇಬ್ಬರ ಜೀವನವೂ ಸಮಾನವಾಗಿ ನಡೆಯಬೇಕು ಎಂದು ಮಾಡಿದ ಪ್ರಮಾಣವೆಲ್ಲವೂ ಸುಳ್ಳು.

ಪುರುವನ ಜೀವನ, ಸ್ತ್ರೀಯ ಜೀವನ ಒಬ್ಬರಿಂದ ಒಬ್ಬರು ದೂರವಾದ ಮೇಲೆ ಆ ಜೀವನ ವಿಧಾನವೇ ಬೇರೆಯಾಗುತ್ತದೆ. ಗಂಡಸು ಮರ ಎಲೆಯನ್ನು ಕಳಿತುವಂತೆ ಹೆಂಡತ್ತ ಮಗುವನ್ನು ತೊರೆದು ಪುನಃ ಹೆಂಡತ್ತ, ಮಕ್ಕಳನ್ನು ಸಂಪಾದಿಸಿಕೊಂಡ, ಪುನಃ ಮರ ಚಿಗುರುವಂತೆ. ತಾನು ಬೇರು ಕಿತ್ತುಹೋದ ಬಳ್ಳಿಯಂತೆ ಬಾಡಿ ಕೃತಿಸಿಹೋದಳು ಭಿ! ಭಿ! ತಿಂಡಿ, ಬಟ್ಟೆಯಿಂದ ತೈಸಿ ಹೊಂದುವ ಜೀವನ ಒಂದು ಜೀವನವೇನಾ? ತಾನೇಕೆ ಬದುಕುತ್ತಿದ್ದಾಳಿ?

ಅವಳ ಕತ್ತಲೆಯ ಜೀವನದಲ್ಲಿ ಸಣ್ಣದಾದ ಕಾಂತಿ ಕಿರಣ ವಾಸು-ವಾಸು ಅವಳ ಮನಃಪಟೆಲದಲ್ಲಿ ಯಾದುಹೋದ ತನ್ನ ಗಂಡು ತನಗಾಗಿ ಬಿಟ್ಟು ಹೋದ ತಪಃಫಲ, ಬೇಗ ಬೇಗ ಏನೋ ನಿಷಾಯಕ್ಕೆ ಬಂದ ಮಧುಮತಿ ಕೃತಿ ತೊಡೆ ಏಳುತ್ತಾ, “ವಾಸುವಿನ ಉದ್ದೀಗದ ವಿವಯವಾಗಿ ಪುನಃ ತಹಶೀಲ್ದಾರನನ್ನು ಬಲವಂತಪಡಿಸಬೇಡಮ್ಮು! ಪುನಃ ಆದೇ ಆಫೀಸು, ಪುನಃ ವಾಸು ಅದರಲ್ಲಿ ಗುಮಾಸ್ತೇ, ಬೇಡಮ್ಮಾ! ಈ ವಾತಾವರಣ ತನಗೆ ಬೇಸರ ಎಲ್ಲಾದೂ ದೂರ ಹೊರಟುಹೋಗ್ಗೇಕು ಅನ್ನಿಸ್ತೇದೆ ಅಮ್ಮುನನಗೆ” ಎಂದ್ದು.

ತನ್ನ ಗಂಡ ಖಾಲಿಮಾಡಿದ ಆ ಮನೆಯಲ್ಲಿ ಈ ಇಪ್ಪತ್ತುರು ವರ್ಷಗಳಲ್ಲಿ ಅನೇಕರು ಬಾಡಿಗೆಗೆ ಬಂದು ಹೋಗಿದ್ದರು. ಎರಡು ಬಾರಂ ಮನೆ ರಿಪೇರ್ ಮಾಡಿದರು ಆ ಮನೆಯ ಒಡೆಯರು. ಆ ಮನೆ, ಅವರಿಂದ ಕೊತಡಿ

ಮರೆಯಲು ಸಾಧ್ಯವೇ ಇಲ್ಲ ಅವಳಿಗೆ. ಮನಸ್ಸಿನಲ್ಲಿ ಇಂದು ಆದನ್ನು ಒಮ್ಮೆ ನೋಡಬೇಕೆಂಬ ಕೋರಿಕೆ ಹುಟ್ಟಿತು. ಪ್ರಸಾದರಾವ್ ಹೊರಟುಹೋಡ ಮೇಲೆ ಈ ಇಪ್ಪತ್ತು ವರ್ಷದಲ್ಲಿ ಒಂದು ದಿನವೂ ಹೊಸಿಲು ದಾಟದಿಧ್ವನಿ ಮಧುಮತಿ ಇಂದು ಹಿತ್ತಲ ಶಡೆಯಿಂದ ತಹಶೀಲಾರ್ ಮನೆಗೆ ಹೋಡಳು.

ಅಂದು ಪ್ರಸಾದರಾವ್ ವಾಸೆವಾಗಿದ್ದ ಕೊರಡಿಯಲ್ಲಿ ಚಾನೆಹಾಕಿದಳು. ಹದಿನೇಂಟಿರ ಹರೆಯದ ತಹಶೀಲಾರ್ ರರ ಮಗಳು ನಿಮ್ಮಲ.

ಅನ್ನು ! ಅತ್ತೆ ಬಂದು....‘ಜಯ ಅವರ ಅತ್ತೆ’ ಎಂದು ತಾಯಿಯನ್ನು ಕರೆದಳು. “ಎಂದೂ ಹೊಸಿಲು ದಾಟದಿಧ್ವನಿ ವರು ನಮ್ಮ ಮನೆಗೆ ಬರೋದು ಅಂದೆ ಏನೋ ವಿಶೇಷವೇ ! ಎನ್ನುತ್ತಾ ನಕ್ಕು, “ನಿಮ್ಮ ಮಗ ಇನ್ನೂ ಬರಲಿಲ್ಲ?” ಎಂದು ಕೇಳಿ ವಾಸುವಿನ ವಿಷಯದಲ್ಲಿ ಇನ್ನೂ ಏನೇನೋ ಪ್ರಶ್ನೆಗಳನ್ನು ಕೇಳಿದರು ಆಸಕ್ತಿಯಿಂದ. ನಿಮ್ಮಲಳ ತಾಯಿ ಅನ್ನ ಪೂರ್ಣಮ್ಮು ಹೆಣ್ಣು ಹಿತ್ತೆ ತಾಯಿಯಂತೆ. ಅನ್ನ ಮನಸ್ಸುಭಾದ ಮಧುಮತಿ ಏನೋ ಉತ್ತರ ಕೊಡುತ್ತಿದ್ದಳು. ತಾನೂ, ಪ್ರಸಾದರಾವ್ ಮಧುವೆಯಾಗುವ ಮುನ್ನ ನಗುತ್ತಾ ಹರಚುತ್ತಿದ್ದುದು ಆ ಕೊರಡಿಯಲ್ಲೇ, ಆ ಕೊರಡಿಯಲ್ಲಿನ ಪ್ರತಿ ಅಂಗುಲವೂ ಅವಳಿಗೆ ಅತ್ಯಂತ ಆತ್ಮೀಯವಾಗಿ ತೋರಿತು. ಒಂದು ಸೆಲ ಕೊರಡಿಯನ್ನು ಪರಿಶೀಲಿಸಿ ಎದ್ದು ನಿಂತು, “ಸುವೀಕೃ ಒಂದು ಸೆಲ ನೋಡಿ ಹೋಗೋಣಾಂತ ಬಂದೆ. ಬಾ ಅಂತ ನಿಮ್ಮಲ ಕರೀತಲೇ ಇದ್ದು” ಎಂದಳು ಮಧುಮತಿ.

“ಮಗ ಬಂದೆ ಖಂಡಿತವಾಗಿ ಒಂದು ಸೆಲ ಕಳಿಸ್ತೀರಲ್ಲ ? ತುಂಬಾ ಚೆನ್ನಾಗಿದ್ದಾನಂತೆ,” ಎಂದು ಹೇಳುತ್ತಾ ತಹಶೀಲ್ ದಾರ್ ಹೆಂಡತಿ ಅನ್ನ ಪೂರ್ಣಮ್ಮು ಆಸೆಯಿಂದ—ಮಧುಮತಿಯ ಕಡೆ ನೋಡಿದರು. ಈ ಬಾರಿ ಮಧುಮತಿಗೆ ನಗು ಬಂತು, ಶಹಭಾಷ್ ! ಇಂದು ತನ್ನ ಸ್ವಾನನಲ್ಲಿ ನಿಮ್ಮಲ. ಬೇಡ, ದೊಡ್ಡನರ ಮನೆಯವರ ಹುಡುಗಿ ತನ್ನ ಮಗನ ಹೆಂಡತಿಯಾಗ ಕೂಡದು. ಅವಳ ಅಹಂಕಾರದಲ್ಲಿ ಸುಪ್ಪು ತರಗಾಗುತ್ತಾನೆ ಎಂದುಕೊಳ್ಳುತ್ತಾ, ಅವರು ಕೊಟ್ಟ ಎಲೆ ಅಡಿಕೆ, ಬಾಳಿಯಹೆಣ್ಣು ತೆಗೆದುಕೊಂಡು ಹಿತ್ತಲ ಬಾಗಿಲಿ ನಿಂದಲೇ ಮನೆಗೆ ಬಂದುಬಿಟ್ಟಳು. ಬಾಳಿಯಹೆಣ್ಣು ಜಾನಕಪ್ಪನ್ನಿಗೆ, ತಾಂಬಳಲ ಸುಂದರಮ್ಮನಿಗೆ ಕೊಟ್ಟು ಕಾಲು ತೋಳಿದುಕೊಂಡಳು ಮಧುಮತಿ.

“ಅಬ್ಬಾ ! ಎಪ್ಪು ದಿವಸಗಳಾಯ್ತು ನೀನು ಬಂದು”, ಬಾಗಿಲಿಗೆ ಅಡ್ಡು ಲಾಗಿ ನಿಂತಿದ್ದ ಜಯೇಶ ಕಡೆ ಚಕ್ಕಿತನಾಗಿ ನೋಡಿದ ವಾಸು. ಆಕಾಶ ಬಣ್ಣದ ಲಂಗ, ಕವ್ವು ಚೊಳಿ, ಚಿಕ್ಕ ಚಿಕ್ಕ ಹೂವುಗಳನ್ನು ಸ್ಥಿರಂಪೂರ್ವಕ ಮಾಡಿದ್ದ ದಾವಣ, ಇವುಗಳ ಮಧ್ಯ ಅಂದವಾದ ಅನ್ಯತೆಲೆಯ ಬೊಂಬಿಯಂತೆ ಪ್ರಕಾಶಿಸುತ್ತಿದ್ದಳು ಜಯ. ಕ್ಷೇತ್ರಕಾಲ ಅವನು ದಿಗ್ಭಾಗ್ಯಂತನಾದ.

“ಬಹೆ ದಿವಸವೇನೋ ಆಯ್ತು ನಾನು ಈ ಉರಿಗೆ ಬಂದು, ಅಲ್ಲಾ ನನ್ನನ್ನ ಬಾ ಅಂತಿಯಾ ? ಹೋಗು ಆಂತಿಯಾ ? ಹೀಗೆ ದಾರಿಗೆ ಅಡ್ಡವಾಗಿ ನಿಂತಿದ್ದಿ !” ನಗುತ್ತಾ ನುಡಿದ ವಾಸು.

“ಸಾರಿ.....ನೀನು ಏನೋ ಬದಲಾಯಿಸಿದಂತೆ ಕಾಣುತ್ತೆ” ಎಂದು ನಾಲಿಗೆ ಕಚ್ಚಿ ಕೊಂಡಳು ಜಯ.

“ಅಮ್ಮಾ” ಎಂದು ಕರೆಯುತ್ತಾ ಮನೆಯೋಳಗೆ ಬಂದ ವಾಸು.

“ಎಪ್ಪು ದಿವಸಗಳಾಯ್ತುಪ್ಪ ನೋಡಿ, ಕಣ್ಣಗಳು ಕಾಯಿ ಕಟ್ಟಿ ಹೋದವು. ನೋಡಿಲ್ಲವಲ್ಲ ಆತ ಬಹೆ ಬೇಸರವಾಗಿತ್ತಪ್ಪ” ಎಂದಳು, ಮಧುಮತಿ ಸೀರಿಯ ಸೆರಿಗಿ ಕ್ಕೆ ಒರಿಸುತ್ತಾ.

“ಹೋಗಮ್ಮೆ ಬರೋದು. ರಜಿಯಲ್ಲಿ ಪ್ರಾಕ್ಟ್ ಕಲ್ಸ್ ಇರ್ಲಾ ಇತ್ತು. ಅಜ್ಞ ಎಲ್ಲಿ” ಎಂದು ಕೇಳಿದ ವಾಸು.

“ಯಾರು ? ವಾಸೂನಾ ! ದೊಡ್ಡವನಾಗಿಬಿಟ್ಟಿದ್ದೀಯಲ್ಲಾ ! ಎಲ್ಲಿ ಹೀಗೆ ಬಾ, ವಾಸೂ !” ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ಆತುರದಿಂದ ವಾಸುವಿನ ಕಡೆ ನೋಡಿದರು ಜಾನಕಮ್ಮೆ.

“ಪರೀಕ್ಕೆ ಚೆನ್ನಾಗಿ ಬರದಿದ್ದೀಯಾ ? ಕಾಲ್ಸ್ ಬರುತ್ತಾ ?” ತನಗಿಂತ ಒಂದಡಿ ಎತ್ತರವಾಗಿದ್ದ ನುಗನ ತಲೆ ನೇವರಿಸಿದಳು ಮಧುಮತಿ.

“ವಾಸುವನ್ನು ಹತ್ತಿರಕ್ಕೆ ಕರೆದುಕೊಳ್ಳುತ್ತಾ, “ನನ್ನ ಕಂದ, ಎಪ್ಪು ಚೆನ್ನಾಗಿದ್ದೀ !” ಎಂದು ಅವನ ಕನ್ನೆಗಳನ್ನು ನೇವರಿಸಿ ಮುತ್ತಿಟ್ಟು ರೂಪಿಸಿದ್ದು.

ರಾಜಶೇಖರ, ಸುಂದರಮ್ಮೆ, ಚಂದ್ರ, ಒಬ್ಬೊಬ್ಬರೇ ಬಂದು ವಾಸುವಿನ ಕಡೆ ಆಶ್ಚರ್ಯದಿಂದ ನೋಡುತ್ತಾ ವಾತನಾಡಿಸಿದರು.

ತಾಯಿಯನ್ನು ಪರಿಶೀಲಿಸಿದ ವಾಸು—“ಅಮ್ಮಾ ! ಯಾಕೆ ಜಾಗಿದ್ದೀ ? ಮೈ ಸರಿಯಾಗಲಾ ?” ಎಂದು ಪ್ರಶ್ನಿಸಿದ.

ಬಣ್ಣ ಹೋದ ನೀರಿಯ ಸರಗನ್ನು ಸಂಪದಿಸಿಕೊಳ್ಳುತ್ತಾ; “ಹೆನ್ನಾಗೇ ಅದ್ದಿನಿ. ಬಾ, ಕಾಫಿ ತರ್ತಿನಿ. ಬಟ್ಟಿ ಬದಲಾಯಿಸು” ಎಂದಳು ಮಧುಮತ್ತ.

ಬಟ್ಟಿ ಬದಲಾಯಿಸಿ, ಕಾಫಿ ಕುಡಿದು ಮನೆಯನ್ನೆಲ್ಲ ನೋಡಿದ ವಾಸು ಏನನೊಳ್ಳೇ ಗ್ರಹಿಸಿದ. ಸುಣ್ಣುಕಾಣದ ಕಪ್ಪು ಗೋಡೆ, ನವಾರು ಹರಿದುಹೋಗಿದ್ದ ಮಂಚಗಳು, ಬೆಂಡಾಷೀಟ್ ಇಲ್ಲದ ಹಾಸಿಗೆಗಳು, ಸ್ವಾಂಡಿನ ನೇಲಿದ್ದ ಹಳೆಯ ಸೀರಿ, ಸೆಣ್ಣಗೆ ಕಪ್ಪಾಗಿದ್ದ ಮಧುಮತ್ತ, ಅನ್ನದ ಪಾತ್ರಿಯ ಪಕ್ಕದಲ್ಲಿ ಸಾರಂ ಪಾತ್ರಿ ಆ ಮನೆಯಲ್ಲಿ ತಾಂಡವನಾಡುತ್ತಿದ್ದ ದಾರಿದ್ರ್ಯವನ್ನು ಎತ್ತಿಸಾರುತ್ತಿದ್ದವು.

ಉಂಟಕ್ಕೆ ಕರಿದ ಮಧುಮತ್ತಿಯ ಕಡೆ ಕರುಣೆಯಿಂದ ನೋಡುತ್ತಾ, “ನನಗೆ ಬೇಕಿಲ್ಲಮ್ಮು” ಎಂದ ವಾಸು.

“ಯಾತಕೆನೊಸ್ವರ ಬೇಕಿಲ್ಲ ಅಂತಿ? ಸುಳ್ಳು—ಯಾಕೆ ಹಾಗೆ ಅಗಿದ್ದೀ? ಏನಾಗಿದೆ? ತಲೆನೊವಾ?” ಕಳವಳಗೊಂಡಳು ಮಧುಮತ್ತ.

ಇವ್ವಿನಲ್ಲಿದೆಯೇ ಆಡಿಗೆ ಮನೆಗೆ ನಡೆದ ವಾಸು. ಏನೋ ಸೆರಿಗನಿಂದ ಮುಖ್ಯ ಟಟ್ಟಿಕೊಂಡು ಪಕ್ಕದ ಮನೆಯಿಂದ ತಂದರು ಜಾನಕಮ್ಮು. ಆದನ್ನು ಗ್ರಹಿಸಿದ ವಾಸು. “ನನಗೆ ಬೇಕಿಲ್ಲ ಅಂದೇ ಬಲವಂತ ಯಾಕಮ್ಮು!” ಎಂದು ಇನ್ನೊ ಏನೋ ಆಡಲಿದ್ದ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಾಯಿ ತುಂಭಾ ಅನ್ನ ತುರುಕಿಕೊಂಡ ವಾಸು.

“ವಾಸೂ, ಇನ್ನು ಒದು ಮುಗಿದಂತೇನೇ ಅಲ್ಲಾ?” ಕೇಳಿದರು ಜಾನಕಮ್ಮು.

ವಾಸು ಜವಾಬು ಹೇಳುವುದರೊಳಗೆ “ವಾಸ್ ಮಾಡಿದ ನೇಲಲ್ಲಾ ಅಮ್ಮು ಮುಗಿತೋ ಇಲ್ಲೋ ಅಂತ ಹೇಳೋದು, ಈಗ್ಯಾಕಮ್ಮು ಅದೆಲ್ಲಾ?” ಎಂದು ಬೇಸರದಿಂದ ನುಡಿದಳು ಮಧುಮತ್ತ.

“ನನಗ್ಯಾಕಮ್ಮು!—ಏನೋ ಅವನು ಉದ್ಯೋಗ ಮಾಡಿ ನಾಲ್ಕು ಕಾಸು ತಂದೆ ನಿನ್ನ ಕಷ್ಟಗಳು ಹರಿಯುತ್ತಿ ಅಂತ.....ಅವ್ಯೇ!” ಗೊಂಬುತ್ತಿದ್ದ ಜಾನಕಮ್ಮು “ಅಮ್ಮು!” ಎಂದ ಮಧುಮತ್ತಿಯ ತ್ವರಿತದ ಗದಂಕೆ ಕೇಳಿ ಮೊನವಹಿಸಿದ್ದು. ವಾಸು ಉಂಟ ಮುಗಿಸಿ ಹೋದನೇಲಿ, “ತಹತೇಶ್ವರರು ಕೆಲಸ ಕೊಡಿಸ್ತಾರೆ, ಹೋಗಿ ಕೇಳಿಂತ ನಾಸೂಗಿ ಹೇಳಬೇಡನ್ನೂ! ನಿಧಾನ

ವಾಗಿ ಸಾನೇ ಹೇಳ್ತೇನಿ. ಇಮ್ಮು ದಿನಸೇನೂ ಕನ್ನಪಟ್ಟಿದ್ದಾಗಿದೆ. ನಮ್ಮು ಸ್ಥಿತಿ ಗೊತ್ತಾದ್ದೆ ಹೆಡರೀಷ್ಯೂತಾನೆ. ರಾಜು ಮಾಡಿದ ಕೆಲಸಾನೂ ಹೇಳಬೇಡ್” ಎಂದು ತಾಯಿಗೆ ಹೇಳಿದಳು ಮಧುಮತ್ತ.

“ಹಾಗೇ ಅಗ್ಗಿ ಬಿಡೇ. ಇನ್ನೂ ಚಿಕ್ಕವನೇನೂ ಅಲ್ಪಲ್ಲಾ. ಅವನಿಗೆ ಗೊತ್ತು ನಮ್ಮ ಪರಿಸ್ಥಿತಿ. ಕೊನೆಗಾಲದಲ್ಲಿ ನಿನ್ನ ವಿಷಯದಲ್ಲಿ ಮನಸ್ಸಿಗೆ ಶಾಂತಿ ಇಲ್ಲಿಹೋಯ್ಯು” – ಬೇಸರದಿಂದ ಹೇಳಿದರು ಜಾನಕಮ್ಮು.

ಏನೋ ಹೇಳಬೇಕೆಂಬ ಜಾನಕಮ್ಮು, ಅದನ್ನು ತಡೆಯುತ್ತಿರುವ ಮಧುಮತ್ತ, ವಿನಯ ಅರ್ಥಮಾಡಿಕೊಳ್ಳಲಾಗಿದ್ದ ವಾಸು ಸರಸರನೆ ಮಹಡಿ ಹತ್ತಿ ‘ಜಯಾ !’ ಎಂದು ಕೂಗಿದ.

ವಾಸು ಬರುತ್ತಿರುವುದನ್ನು ಗಮನಿಸಿದ ಜಯ ನಿದ್ರೆಹೋದಂತೆ ನಟಿಸಿದಳು. ‘ಜಯಾ !’ ಮೃದುವಾಗಿ ಕರೆದ ವಾಸು.

ಜವಾಬಿಲ್ಲ. ಅವಳ ತುಟಿಗಳು ಮಾತ್ರ ತುಂಟಿನಗೆ ಸೂಸುತ್ತಾ ಅಲು ಗಾಡಿದವು.

“ಭೀ, ನಿದ್ರೆ ನಟಿಸ್ತಿದ್ದೀಯಾ ?”

ಅ ಮುದುಗಿ ಬಿಂಕದಿಂದ ಅರಳುತ್ತಿದ್ದ ತುಟಿಗಳನ್ನು ಬಿಗಿ ಹಿಡಿದಳು.

“ಎಯಾ, ಜಯಾ ! ನೀನು ಈಗ ಏಳಬೇಕು” ಟೇಬಲ್ ಮೇಲೆ ಕುಟ್ಟಿ ಕಬ್ಬಿ ಮಾಡಿದ. ಅವಳು ಕದಲಲ್ಲಿಲ್ಲ.

“ಹೇಗಾದೂ ನಿನ್ನನ್ನು ಎಬ್ಬಿಸದೆ ನಾ ಹೋಗೋಡಿಲ್ಲ. ಏಯಾ, ಮಹಾ ರಾಣಿ !” ನೆಗುತ್ತಾ ಕೂಗಿದ ವಾಸು.

ಅವಳ ತುಟಿಗಳು ಅಲುಗಿ ಪುನಃ ಮುಚ್ಚಿಕೊಂಡವು. ಟೇಬಲ್ ಮೇಲೆ ತೋಟದಲ್ಲಿದ್ದ ನೀರನ್ನು ಎರಡು ತೊಟ್ಟು ಕೆವಿಯಲ್ಲಿ ಹಾಕಿದ.

“ಭೀ ! ಇದೇನು ? ಮುಹುಗಾಟ ಹೋಗಿಲ್ಲ ! ಅಲ್ಲಾ, ಶಾಲೇಜಿನಲ್ಲಿ ಒದ್ದಿದ್ದೀಯಾ.....ಅಲ್ಲಾ ಕನ್ನೆ ಮೇಲೆ ಸಿನಿಮಾದಲ್ಲಿ ಎಬ್ಬಿಸುವಂತೆ ಚಟ್ಟಕ ಹಾಕಿ ಎಬ್ಬಿಸ್ತ ಅಂದ್ರೋಂಡೆ” ಜಾಂಡ ಸೆರಗನ್ನು ಸಂಪದಿಸಿಕೊಳ್ಳತ್ತಾ ಎದ್ದು ಕೂತಳು.

ಅವಳ ಮಾತುಗಳಿಗೆ, ಅವಳ ವರ್ಕನೆಗೆ ನಾಚಿದ ವಾಸು ಥಟ್ಟಕ್ಕನೇ ಮುಖ ಶರುಗಿಸಿಕೊಂಡು.

“ಯಾಕೆ, ಹೆಣ್ಣ ಮುಡುಗಿಯಂತೆ ನಾಚೊಂತಿದ್ದೀ. ಕಿಲಕಿಲನೆ ನಕ್ಕಳು ಜಯ.

“ಬಹಳ ದಿವಸಗಳಿಂದ ನಾನು ಇಲ್ಲಿಗೆ ಬಂದಿರಲಿಲ್ಲ. ಏನಾದ್ದೂ ವಶೇನ ಹೇಳ್ತಿಯೇನೋ ಅಂತ” ಎನ್ನುತ್ತಾ ಅವಳ ಎದುರಿಗೆ ಕುಚ್ಚಿ ರಾಕಿಕೊಂಡು ಕೂತ ವಾಸು.

ತನ್ನ ಓದು, ಸಂಗಿತ, ರಾಲೇಜಿನಲ್ಲಿ ತಾನು ಭಾಗವಹಿಸಿದ ನಾಟಕಗಳ ವಿವಯ, ಎದುರುಮನೆ ಲಾಯರ್ ಮಗ ಹೀರೋ ಆಗಿ, ತಾನು ಹೀರೋಯಿಂ ಆಗಿ ಹೇಗೆ ಸರ್ಪಿಸಿದರೋ.....ರುಳಿರುಳ ಹರಿಯುವ ಪ್ರವಾಹದಂತೆ ಸಾಗಿ ಹೋಗುತ್ತತ್ತು ಅವಳ ವಾಕ್ ಪ್ರವಾಹ. ತನಗೆ ಬೇಕಿಲ್ಲದಿದ್ದ ಅವಳ ಮಾತು ಗಳನ್ನು ಕೇಳಿ ಬೇಸತ್ತು ವಾಸು. ಬೇಸರದಿಂದ ಎದ್ದು “ಎತ್ತಿಗೇನು ಗೊತ್ತು ಅವಲಕ್ಷಿ ರುಚಿ ಎಂದಂತೆ, ನನಗೆ ಇವೆಲ್ಲಾ ಬೇಕಿಲ್ಲ. ಇವುಗಳಲ್ಲಿ ನನಗೆ ಅಭಿರುಚಿ ಇಲ್ಲ. ನೀನೇನೇ ಹೇಳಿದರೂ ನನಗಳ್ವಾಗೋದಿಲ್ಲ. ಆದರೆ....”, ಎಂದು ನಿಲ್ಲಿಸಿದ.

“ಉಂ, ಆದರೆ ?” ಎಂದಳು ಜಯ.

“ಅಜ್ಞಿ, ಅಮೃ ಇವರಿಗೆ ಬರೋ ಬೇಕಿ, ಬಾಡಿಗೆ ಸಾಕಾಗ್ತು ಇಲ್ಲವ್ಯಾ ?” ಕೇಳಿದ ಸಂಕೋಚನಡುತ್ತಾ.

“ಓ, ಗ್ರಹಿಸಿದೆಯಾ ! ನಿನ್ನದು ಚಾಕುವಿನಂತಹ ತತ್ವ. ಭೇ ! ಏನಾದ್ದೋಣ ವಾಸೂ ! ಒಂದು ದಿನವೋ, ಎರಡು ದಿನವೋ ಯಾರಾದ್ದೂ ಒಂದು ಸಂಸಾರಕ್ಕೆ ಸಹಾಯ ಮಾಡಬಲ್ಲರು. ವರ್ಷಗಳು ಯಾರಾದ್ದೂ ಸಹಾಯ ಮಾಡೋದಕ್ಕೆ ಸಾಧ್ಯವಾ ? ಏನೂ ಅಂದೊಂಬೇದು, ವಾಸು; ಅಜ್ಞಿ ಬಾಯಿ ಒಕ್ಕೆದಲ್ಲ ! ನೆನಗೂ, ತಮ್ಮನಿಗೂ ಓದು, ಮುದುವೆಗಳೂ ನಡೆಯಬೇಕಾಂದ್ರಿ ನಮ್ಮ ತಂದೆಯವರಿಗೆ ಬರೋ ಸಂಬಳ ಯಾವ ಮೂಲಿಗೆ ಹೇಳು ! ನಮ್ಮ ತಂದೆಯವರ ಪಾಲಿಗೆ ಬರೋ ಬೇಕಿ, ಬಾಡಿಗೆ ಅವರಿಗೆ ಕೂಡೋದನ್ನು ನಿಲ್ಲಿಸಿಬಿಟ್ಟೆದ್ದಾರೆ.”

ಬೆಚ್ಚಿದ ವಾಸು, ಸಂಕಟದಿಂದ ಜಯಳ ಕಡೆ ನೋಡಿದ.

“ನನಗೆ ಅತ್ತೇನ ನೋಡಿದ್ದೆ ಅಯ್ಯೋ ಅನ್ನಿಸ್ತಿತ್ತು. ಆದರೆ..... ಆದರೆ.....ಆದರೆ.....ತಾಗೇನಾಯ್ತು ಜಯಾ !” ಧ್ವನಿ ನಡುಗತು.

“ಅತ್ತೀನ ನೋಡಿದೆ ಕೋಪ. ನೀನು ಹಾಕೊಂಡ್ಲೂ ಅಂತ ಬಟ್ಟೆ ನನ್ನ ತಮ್ಮ ಹಾಕೊಂಡಾನಾ? ದುಡ್ಡೆ ಲಾಲ್ ನಿನಗೆ ಕೊಟ್ಟು ಬಡವರಂತಿ ನೇನ ಹಾಕಿದ್ದಾರೆ.”

“ಜಯ?” ಅಸಹನೆಯಿಂದ ಶರಚಿದ ವಾಸು.

“ಯಾಕೆ ಹಾಗೆ ಅರಿಸ್ತೀ? ಉಲ್ಲನ್ನ ಸೂಟ್ ಹಾಕೊಂಡ್ಲೂ ದಕ್ಕೆ, ವಾಚ್ ಉಂಗುರ ಹಾಕೊಂಡ್ಲೂ ದಕ್ಕೆ ನಿನಗೆ ಯೋಗ್ಯತೆ ಇದೆಯಾ ಅಂತ. ನಿಮ್ಮ ತಾಯಿ ನಮ್ಮ ತಾಯಿ ಕೊಟ್ಟು ಹಳೇ ಸೀರೆ ಉಟ್ಟೊಂತಿದ್ದಾರೆ. ನೀನು ಉಲ್ಲನ್ನ ಸೂಟ್ ಹಾಕಿದ್ದೀ, ಅವರು ಅನ್ನಕ್ಕೆ ಪೂರ್ಗವಿಲ್ಲದೆ ಬದ್ದಾಡ್ತಿದ್ದಾರೆ. ನೀನು ಐ. ಎ. ಎಸ್. ಓದಬೇಕೂ ಅಂತಿ. ಹೆಂಗಸಾದೂರು ಗಂಡಸಾದೂರು, ಚಿಕ್ಕವರಾದೂರು, ಹೊಡ್ಡವರಾದೂರು ನಾಚಿಕೆ, ಅಭಿನಾನ ಇರಬೇಕು. ಅತ್ತಿ ದಮಯಂತಿಯಂತೆ ಒಂದು ಸೀರೇಲಿ ಶಾಲ ಕಳೀತಿದೆ, ಅಗ್ನೋ ಅನ್ನಿಸಿ ನಮ್ಮ ತಾಯಿ ಎರಡು ಹಳೇ ಸೀರೆ ಕೊಟ್ಟು. ಅದಕ್ಕೆ ಎಲ್ಲರನ್ನೂ ಬಯ್ದರು ನನ್ನ ತಂಡೆ. ಅತ್ತಿ ಯಾಕೆ ಹೀಗ್ನಾಡಿದಾರೋ, ನಮ್ಮ ತಂಡೆ ಏನಂದೂ ಬಾಯಿ ಬಿಡೋದಿಲ್ಲ.”

“ನಿಲ್ಲಿ! ಇನ್ನೇನೂ ಹೇಳಿದೆ.” ಆನೇಶದಿಂದ ಕಳಾಹಿನವಾದ ಮುಖ ಹೊತ್ತು ಎದ್ದನಿಂತ ವಾಸು.

“ಪ್ಲೀಸ್, ಎಕ್ಸ್ ಕ್ರೋಸ್ ನಿ, ವಾಸು. ನಿನಗೆ ಕೋಪ ಬರಬೇಕು ಅಂತ್ಲೀ ಈ ವಿವರು ಎಲ್ಲಾ ಇದ್ದದನ್ನು ಇದ್ದಂತಿ ಹೇಳಿ ನಿನ್ನ ಮನಸ್ಸು ನೊಡಿಯಿಸಿದೆ. ನಿನಗೆ ಕಾಗದ ಬರೆದು ಇದೆಲ್ಲಾ ತಿಳಿಸೋಣ ಅಂದ್ಲೋತಾ ಇದ್ದೆ. ನಿಮ್ಮ ತಾಯಿಯನ್ನು ಸುಖವಾಗಿಟ್ಟು ಕೊಳೊಂಡು ನಿನ್ನ ಕರ್ತವ್ಯ. ನಿನ್ನ ಹತ್ತು ಸಲಿಗೆ ಇರೋದರಿಂದ ಎಲ್ಲಾ ಹೇಳಿ. ನಮ್ಮ ಅನ್ನ ಅಪ್ಪ ನಿನಗೆ ಹಣ ಎಲ್ಲಿಂದ ಬರುತ್ತೆ—ತಿಳ್ಳೊಬೇಕು ಅಂತ ಬದ್ದಾಡ್ತಾ ಇದ್ದಾರೆ.....ಯಾವು ದಾದ್ದಿ, ಕೆಲಸ ಕುಡುಕಿಕೊಂಡು ಅತ್ತೀನ ಕರೆಂಬಂಡು ಹೊರಟೊಂಗು.” ಸಾವಧಾನವಾಗಿ ಹೇಳುತ್ತಿದ್ದ ಜಯಳ ಕೈಯ್ಯನ್ನು ಗಟ್ಟಿಯಾಗಿ ಹೀಡಿದು ಅಮುಕುತ್ತೂ, “ಫ್ಯಾಂಕ್, ನನಗೆ ಬೇರಾಗಿದ್ದ ವಿಷಯಗಳನ್ನೆಲ್ಲ ಹೇಳಿದ್ದಿ, ಮೇನಿ ಮೇನಿ ಥ್ಯಾಂಕ್! ಹೊರಡಿನಿ” ಎಂದು ಹೇಳಿ ಸರಸರನೆ ಹೊಡಿಗೆ ಬಂಡ ವಾಸು.

“ಹನತ್ತು ಹೊರಡಿ ನವ್ಯಾ !” ಎಂದ ವಾಸುವಿನ ಕಡೆ ಬಿಳುಟಿಹೋಗಿ ಸೋಡುತ್ತಾ, “ಲಿಗಿ ಹೋಗ್ತಿ ? ರಿಸಲ್ಟ್ ಬರಲಿ” ಎಂದಳು ಮಧುಮತ್ತ.

“ಚಿಕ್ಕಮಾನನ ಉರಿಗೆ ಹೋಗಿ ಯಾವುದಾದರೂ ಕೆಲಸಕ್ಕೆ ಪ್ರಯತ್ನ ಪಡ್ಡಿನಿ.”

“ಹಾಗೇ ಅಗ್ಗಿ,, ನಾಲ್ಕು ದಿವಸ ಬಿಟ್ಟು ಹೋಗ್ತಿ ಯಂತೆ.”

ಒಪ್ಪದಿರಲಾಗಲಿಲ್ಲ ವಾಸುವಿಗೆ. ತಹತೀಲ್ಲಾರರು ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ, ನಿನ್ನನೊಂದು ಅವರ ಮನಿಗೆ ಬರಹೇಳಿದ್ದಾರೆಂದು ಮಗಳಿಗೆ ತಿಳಿಯದಂತೆ ಮೆಲ್ಲಿಗೆ ವಾಸುವಿಗೆ ಹೇಳಿದರು ಜಾನಕಮ್ಮು.

ಒಂದು ದಿನ ಸಂಜೆ ಬೇಗ ಬೇಗ ತ್ರೇಸ್ ವಾಡಿಕೊಂಡು, “ಅವ್ಯಾ ಅಜ್ಞ ಜೊತೆಿಲಿ ತಹತೀಲ್ಲಾರರ ಮನಿಗೆ ಹೋಗ್ತಿ ದ್ದಿನಮ್ಮು” ಎಂದ ವಾಸು.

“ಬೇಡ, ನೀನು ಅವರ ಮನಿಗೆ ಹೋಗೋ ಅಗತ್ಯವಿಲ್ಲ” ಆಜ್ಞಾ ಸಿಸು ಶ್ರದ್ಧಂತೆ ಹೇಳಿದಳು ಮಧುಮತ್ತ.

“ಯಾಕಮ್ಮು ಹಾಗಂತೀ ? ಇನೊಂದು ವಾರದಲ್ಲಿ ರಿಸಲ್ಟ್ ಬರುತ್ತೆ. ಈ ಕಾಲದಲ್ಲಿ ಕೆಲಸ ಸಿಗೇರೇಡು ಬಹಳ ಕಷ್ಟ ಅಮ್ಮು !”

“ಈ ಉರಲ್ಲಿ.....ಪುನಃ ಆ ಅಷ್ಟಿಸಿನಲ್ಲಿ ಗುಮಾಸ್ತಿ ಕೆಲಸ ಬೇಡ, ವಾಸೂ ! ಅಲ್ಲಿ ವಾವ ಏನಂತಾನೋ ? ಕೆಲಸ ವಾಡಬೇಕು ಅಂತ ಯಾಕೆ ನಿನ್ನ ಮನಸ್ಸನ್ನು ಬದಲಾಯಿಸಿದೆ ? ನನಗೇನೂ ಇಷ್ಟವಿಲ್ಲ.....ನೀನಿನ್ನು ಮುಂದೆ ಓದಬಲ್ಲೆ. ಇದುವರಿಗೂ ಓದಿಸಿದವರೇ ಇನ್ನು ಮುಂದೆಯೂ ಓದಿಸ್ತಾರೆ.....ಮುಂದಕ್ಕೆ ಓದೋ ಅವಕಾಶ ಇದ್ದೇ ನನಗೋಸ್ಕರವಾಗಿ.....ಈ ದಂದು ಅಮ್ಮನಿಗೋಸ್ಕರ ನೀನು ಕೆಲಸಕ್ಕೆ ಸೇರಬೇಡ” ಅವಳ ಧ್ವನಿ ದುಃಖ ದಿಂದ ರುದ್ಧವಾಯಿತು.

“ಅಮ್ಮು !” ಅಪ್ರತಿಭನಾದ ವಾಸು.

“ಅವೇ, ನೀನು ಅವರ ಮನಿಗೆ ಹೋಗಬೇಕಾಗಲ್ಲ” ಕೋನಡಿಂದ ಹೊರಟುಹೋದಳು ಮಧುಮತ್ತ.

“ಅಮ್ಮನಿಗೆ ಇಷ್ಟವಿಲ್ಲ, ನಾ ಬರೋದಿಲ್ಲ ಅಜ್ಞ !” ಎಂದ ಬೀಳೀ ಸೀತೆಯಾಟ್ಟು ಹೊರಡಲು ಸಿದ್ಧವಾಗಿ ನಿಂತಿದ್ದ ಜಾನಕಮ್ಮನವರಿಗೆ.

“ಅವಳ ಮುಖ ! ಅವಳೂ ಸುಖಪಡೋದಿಲ್ಲ. ಬೇರೆಯವರನ್ನೂ ಸುಖಪಡೋದಕ್ಕೆ ಬಿಡೋದಿಲ್ಲ !” ಕೋಪದಿಂದ ಅಂದರು ಜಾನಕಮ್ಮ.

“ಹೋಗಿ, ಸೀ ಹೋಗಿಟ್ಟು ಬಾ, ಅಮ್ಮನಿಗೆ ಕೋಪ ಬರುತ್ತೆ. ನಾ ಬರೋದಿಲ್ಲ.”

ಹೊರಟವರು ನಿಲ್ಲಬಾರದೆಂಬಂತೆ ಸರಸರನೆ ಪಕ್ಕದ ಮನಿಗೆ ಹೊರಟರು ಜಾನಕಮ್ಮ.

○ ○ ○ ○

“ಬನ್ನಿ, ಬನ್ನಿ, ಮೊಮ್ಮೆಗ ಎಲ್ಲಿ ?” ಎನ್ನುತ್ತಾ ಮರ್ಯಾದೆಯಿಂದ ಆಹಾರಪ್ರಸಿದರು ತಹತೀಲ್ಲಾರರು.

“ಹುಡುಗ ಸಂಕೋಚಪಟ್ಟು, ರಸೆಲ್ಲಾ ಬಂದ ಮೇಲೆ ಕೇಳೋಣ ಅಂತ ಹೇಳಿ.” ಧಟಕ್ಕನೆ ಸುಳ್ಳಾ ಹೇಳಿದರು ದಿವಾನ್ ಮೇಲೆ ಕೂಡುತ್ತಾ.

“ಮೊಮ್ಮೆಗ ಎಲ್ಲಿ ?” ಅದೇ ಪ್ರಶ್ನೆಯನ್ನು ಅವರ ಹಂಡತಿ ಅನ್ನ ಪ್ರಣ ಮೃಷ್ಣಾ ಕೇಳಿದರು.

“ಏನೋ ಬಹಳ ಗಲಾಟೀಲಿದ್ದೀರಿ ? ಮಗಳನ್ನು ನೋಡೋದಕ್ಕೆ ಯಾರಾದರೂ ಬರಾತ್ರಾ ?” ಎದುರು ಪ್ರಶ್ನೆ ಹಾಕಿದರು ಜಾನಕಮ್ಮ.

ಗಂಡನಿಗೇನೋ ಸನ್ನೆ ಮಾಡಿ ಮನೆಯೋಳಿಗೆ ಹೋದರು ಅನ್ನಪೂರ್ಣಮ್ಮ ತಾನು ಅವರ ಮಾತು ಕೇಳಿಸಿಕೊಳ್ಳಲಿಲ್ಲವೆಂಬಂತೆ.

“ಅಲ್ಲ.....ಇನ್ನಾರು ಬರಾತ್ರಾರೆ ಹುಡುಗಿನೆ ನೋಡೋದಕ್ಕೆ.....ನೀನೇ ! ಉಂ.....ಕೂತೊಳ್ಳಿ, ಕಾಫಿ ತಗೊಂಡಾಬ್ಬಮ್ಮ ನಿಮ್ಮಲಾ, ಅಜ್ಞಿಯವರಿಗೆ” ನಕ್ಕರು ತಹತೀಲ್ಲಾರರು ಲೋಕವಾಗಿ.

“ಬೇಡಿ, ಈಗತಾನೆ ಆಯ್ದು.”

“ಮೊಮ್ಮೆಗ ಬಂದಿದ್ದೆ ಕಷ್ಟ ಸುಖ ವಿಚಾರಿಸಿ ಏನೋ ಕೇಳ್ಳಿಸು ಅಂದೊಂಡಿ. ಒಕ್ಕೆಯ ಅಂಗ ಸೌಷ್ಟವ, ಎಲ್ಲರೂ ನೋಡಿದ್ದೀವಿ ಅಂದೊಳ್ಳು. ಬುದ್ಧಿವಂತನ ಡಾಗೆ ಕಾಣಾನೆ, ನಯಸ್ಸೆಮ್ಮ ಅಂದಿ ?”

“ಇನ್ನೂ ಚಿಕ್ಕವನು. ಹತ್ತೊಂಬತ್ತೀ ವನ್ನು” ಒಂದು ವನ್ನ ಕಡನೆ ನಡಿದು ಜಾನಕಮ್ಮ.

“ರಾಜಶೇಖರ ಅವರ ಹತ್ತಿ ಮಾತಾಡಿ.... ಅವರು ಹೇಳಿದರು..... ಅಂಥ ತಮ್ಮ ಅವರ ಮಗಳಿಗೆ ದೊಡ್ಡ ಕಡೆ ಸಂಬಂಧ ಮಾಡೋ ಉದ್ದೇಶ್ಯ ಹೊಂದಿದ್ದಾರುತ್ತಿ. ನಮ್ಮ ಮಗಳಿಗೆ ಹದಿನಾರು ವರ್ಷ. ಈಡೂ ಜೋಡೂ ಚೆನ್ನಾಗಿರುತ್ತಿ,” ಮಗಳ ವಯಸ್ಸನ್ನು ಎರಡು ವರ್ಷ ಕಡಿಮೆ ನಾಡಿದರು ತಹಶೀಲಾದ್ದರು.

ಅರ್ಥವಾಗಿಯೂ ಅರ್ಥವಾಗದಂತೆ ನೋಡಿದರು ಜಾನಕಮ್ಮ. ಶಾಫಿ ತಣ್ಣಾಗಾಗುತ್ತಿತ್ತು.

ವಾಸ್ತವ ವಿಷಯಕ್ಕೆ ಬಂದರು ತಹಶೀಲಾದ್ದರು. “ಉಭಂತು ಪಕ್ಕಕ್ಕೂ ನೀವೇ ದೊಡ್ಡವರು. ನವುಗೆ ಅವಕೊಬ್ಬಳೇ ಮಗಳು ಹುದುಗನಿಗಂತ ಸ್ವಲ್ಪ ಬಣ್ಣ ಕಡಿಮೆಯಾದ್ದೂ ಸಂಸಾರಕ್ಕೆ ಬೇಕಾದ ಕೆಲಸ ಕಾರ್ಯ ಎಲ್ಲಾ ಬರುತ್ತಿ ನಮ್ಮ ಹುದುಗಿಗೆ.”

ಜಾನಕಮ್ಮನವರ ಮುಖದಲ್ಲಿ ಬಣ್ಣ ಬದಲಾಯಿಸಿ ಹೋಗುತ್ತಿತ್ತು. ಅಪ್ರಯತ್ನದಿಂದ ಮುಖವೆಲ್ಲಾ ಸಿಡುಬಿನ ಕಲೆಗಳೊಂದಿಗೆ, ಕಷ್ಟಗೆ, ದಪ್ಪಗಿದ್ದ ನಿರ್ಮಲಾ ಕಡೆ ನೋಡಿದರು. ರಭಸದಿಂದ ಮುಖ ತಿರುಗಿಸಿ ಎದ್ದನಿಂತು, “ಪುರಾಣಕ್ಕೆ ಹೋಗೇಕು, ಹೋರಡಿಸಿ” ಎಂದರು. ಅವರಿಗೆ ಮುಕ್ಕಿನ ಮೇಲೆ ನಿಂತಂತಿತ್ತು.

“ಒಂದ್ದೆ ನಿಂವ ಕೂತ್ತಾಲ್ಲಿ ಜಾನಕಮ್ಮನವರೇ ! ದೊಡ್ಡವರು, ನಾಲ್ಕಾರು ಶುಭಕಾರ್ಯಗಳನ್ನು ನಡೆಸಿರೋವು ನಿಮ್ಮ ನೊಮ್ಮಗನಿಗೂ, ಮಗಳಿಗೂ ಹೇಳಿ ಒಪ್ಪಿಸಿ ತಥಾಸ್ತು ಅನ್ನಿಸಿಬಿಡಿ. ನಮಗಿರೋ ಭಾವಿ, ಕಾಳ ಎಲ್ಲಾ ನಮ್ಮ ಮಗಳಿಗೆ ಸೇರತಕ್ಕದ್ದೇ. ನಾವು ಅವರೂದಿಗೆ ಇರೋವೇ ಅಂದೊಳ್ಳಿ” ನಕ್ಕರು ತಹಶೀಲಾದ್ದರು.

ಜಾನಕಮ್ಮನವರಿಗೆ ಮೈ ಉರಿಯಿತು. “ತಹಶೀಲಾದ್ದರೇ ಇಬ್ಬರು ! ಸೋದರಮಾವಂದಿರ ಹೆಣ್ಣಾವುಕ್ಕಳಿರುವಾಗ ಬೇರೆ ಸಂಬಂಧದಲ್ಲಿ ಮಾಡೊಳ್ಳೇ ತೋವಾ ? ಗೊತ್ತಿದ್ದೂ ಕೇಳೋದು ತಪ್ಪಿ..... ಇಲ್ಲಿ ಕೆಲಸ ಮಾಡೊಳ್ಳ ಆಂತಹೇಳಿದ್ದಾನೆ ಅವನು” ಎನ್ನತ್ತಾ ಸರಸರನೆ ಹೋಸಿಲು ದಾಟಿದರು.

“ಕೋರಿ ಏಂಬೇ ಅಯೋಗ್ಯ ಎಂಥ ಪ್ರಾನ್ ಹಾಕಿದ್ದಾನೆ ! ಕೆಲಸ ಕೊಡಿಸಿ ಮಗಳನ್ನು ಕುಶಿಗೆ ಕಟ್ಟಿಬ್ಬೇದೆ ಅಶ್ವಿ ಆಳಿಯನ್ನು ಮನೋಲಿ ಇಟ್ಟಿಬ್ಬೇ ತಾನಂತೆ, ಉಪ್ಪುಖಾರ ತನ್ನೊಷ್ವಲ್ಲ, ಮಾನಾಭಿಮಾನ ಇರೋವ್ವು ಮನೆ

ಅಳಿಯನಾಗಿ ಅಲ್ಲೇ ಇರ್ಲಾದಕ್ಕೆ ಒಪ್ಪೆತ್ತಾನೇ? ಅಂಥ ಒಳ್ಳೆ ಹುಡುಗನ್ನ ಸುನೇಲಿ ಇಟ್ಟೆತ್ತಾನಂತೆ.....ಎನ್ನು ಹೀನ ಜನ! ಎಂಥ ಪಾಲನ್ ಹಾಕಿ ದ್ವಾರೆ! ಸದ್ಯ ತಿಳಿತಲ್ಲಾ ಅವರ ಯೋಗ್ಯತೆ, ಹೂವು ಕುರ್ಯಾಚ್ಚೋ ನೆಪದಲ್ಲಿಬರೋದು ಅವನನ್ನ ಸೋಡೊದಕ್ಕೆ ನೇನೋ. ನಾಳೆಯಿಂದ ಬರಬೇಡ ಅಂತ ಹೇಳ್ಬೇಕು. ಎಂದುಕೊಳ್ಳುತ್ತಾ ಬೇಸರದಿಂದ ಮನಿಗೆ ಹೋಡ ಜಾನಕಮ್ಮು ಹಣ ಕೇಳಿದ ತರಕಾರಿಯವಳ ಮೇಲೆ ತನ್ನ ಕೋಪವನ್ನೆಲ್ಲಾ ಹೀರಿಸಿಕೊಂಡರು.

“ಶಾಫಿ ಕಪ್ಪು ತಗೊಂಡು ಹೋಗು ಅನ್ನು ಕ್ಕೆ ಗತಿ ಇಲ್ಲಿ ಇರ್ಲಾವರಿಗ್ಗೆ ಕೆಲಸ ಕೊಡಿಸಿ ಮಗಳನ್ನ ಕೊಡ್ಡಿನಿ ಅಂದ್ರ ತಲೆ ಶಿರುಗುತ್ತೆ.” ಅಂದ ಕಾಫಿ ಕಪ್ಪಿನ ರಡಿ ಕೋನದಿಂದ ಸೋಡಿದರು ತಹಿಲಾರರು.

ಮಹಡಿ ಮೆಟ್ಟಿಲುಗಳನ್ನು ಹತ್ತುತ್ತಿದ್ದ ವಾಸುವಿಗೆ ಮೃದುಮಧುರವಾದ ಧ್ವನಿಯಲ್ಲಿ ಹಾಡುತ್ತಿದ್ದ ಸುಶಾರವ್ಯವಾದ ಸಂಗೀತ ಕೇಳಿಬರುತ್ತತ್ತು. ಸರಸರನೆ ನಡೆದು ಹೊಸ್ತಿಲ ಬಳ ನಿಂತು ಒಳಗೆ ಬಗ್ಗಿ ಸೋಡಿದ. ಕನ್ನಡಿಯ ಎದುರಿನಲ್ಲಿ ನಿಂತು ಮುಂಗುರುಳನ್ನು ಸಂಪದಿಸಿಕೊಳ್ಳುತ್ತಾ ಹಾಡುತ್ತಿದ್ದಳು ಜಯ.

ಮೆಲ್ಲಿಗೆ ಕೆಮ್ಮೆ ಗಂಟಲನ್ನು ಸಂಪದಿಸಿಕೊಂಡು, “ಹೋರಡಿನ್ನಿಂದ ಜಯ!” ಎಂದ ವಾಸು.

“ಈಗ್ಗೇ ಎಲ್ಲಿಗೆ ಹೋಗ್ಗಿದ್ದೀ?” ಪ್ರಕಾಶಮಾನವಾದ ಕಣ್ಣಗಳನು, ಶರುಗಿಸುತ್ತಾ ಧಟಕ್ಕನೆ ಹಂಡಿರುಗಿ ಸೋಡುತ್ತಾ ಕೇಳಿದಳು.

ಆಕಾಶ ಬಣ್ಣದ ಟೆರಿಲಿನ್ ಸೀರೆ, ಅದೇ ಕಲರ್ ಜಾಕಿಟ್ ಹಾಕಿದ್ದ ಅವಳ ದೇಹ ಸೊಂದಯ್ ಇಮ್ಮಡಿಸುತ್ತತ್ತು. ಐರಂದು ಕ್ಷೇತ್ರ ಅವಳ ರಡಿದಟ್ಟಿಸಿದ ವಾಸುವಿಗೆ ಅವಳ ಸೊಂದಯ್ವನನ್ನು ಮೆಟ್ಟಿಕೊಳ್ಳಿದೆ ಇರಲಾಗಲಿಲ್ಲ.

“ಚೆನ್ನಾಗಿದೆ! ಮಾತುಕತೆ ಇಲ್ಲಿ ಹಾಗೆ ಸೋಡಿದ್ದಿ, ದೃಷ್ಟಿಯಾದೀತು” ಕೆಲಕಿಲನೆ ನಕ್ಕಳು ಜಯ.

“ಎಲ್ಲಿಗೋ ಹೋರಟಿರೋ ಹಾಗಿದೆ?” ಎಂದ ನಗುತ್ತಾ.

“ಎಹಿಸೆಲ್ ಇದೆ. ಬರೋ ಹಿಂಗಳು ಒಂದನೇ ತಾರಿಖು ನಾಟಕ ಉದ್ದಿದ್ದಿನಿ, ಹೋರಡಿನ್ನಿ” ಎಂದಳು ವಾಭಾ ಸೋಡಿಕೊಳ್ಳುತ್ತಾ.

“ನನಗೆ ಅವಸರನೇ ಅದ್ವಾ..... ಜಯಾ ನಿಮ್ಮ ಅವ್ಯಾ, ನಿಮ್ಮ ಅಪ್ಪು ನಿನ್ನನ್ನು ಈ ಜಗತ್ತಿಗೆ ಜೊತೆಗೆ ಪಡೆಬ್ರಹ್ಮ ಮಾಡಿಕೊಡಕ್ಕೆ ಒಸ್ಪರ್ಕೆಗಂಡಿ ಹೋದು ನನಗೆ ಇವುಗಳಿಲ್ಲ.”

“ಭೀ! ಬರೇ ನಟನಿ ಅಲ್ಲಾ! ಅಪ್ಪಕ್ಕೂ ಜಗತ್ತಿ ನನ್ನ ಕೊಲ್ಲೀಸ್ ಹೆಚ್ಚಿಂದು. ನಮ್ಮ ತಂದೆಯವರಿಗೆ, ಅವರ ತಂದೆಯವರಿಗೆ-ಅಂದೇ ಅವರ ಕುಟುಂಬಕ್ಕೂ, ನಮ್ಮ ಕುಟುಂಬಕ್ಕೂ ಭೇದ ಭಾವನೆಯೇ ಇಲ್ಲ. ಸಂಹೋರದು, ಪುನಃ ಯಾವಾಗ ಬರ್ತೀ?” ಎಂದು ಕೇಳಿದಳು ಜಯ.

“ಕೆಲಸ ಸಿಕ್ಕಿದ ಮೇಲೆ.”

“ಸಂತೋಷ, ಹಾಗೆ ಮಾಡು” ಎನ್ನುತ್ತಾ ಹೊರಗೆ ಬಂದಳು ಜಯ, ಅವಳ ಹಿಂದೆಯೇ ವಾಸುವೂ ಬಂದ.

“ನೀನು ಅವಸರಪಟ್ಟಿ ಯಾನ ಶೀಮಾನವೂ ಮಾಡಬೇಡ. ಮಾನಹೇಗೆ ಹೇಳಿದ್ದೀ ಹಾಗೆ ಮಾಡು” ಎಚ್ಚರಿಸಿದಳು ಮಧುಮತಿ.

“ಹಾಗೇ ಅಗ್ಗಮ್ಮ” ಎಂದ ಪಾಸು.

ತಾನಿದ್ದ ದಿನಗಳಲ್ಲಿ ಕೇವಲ ಒಂದೆರಡೇ ಮಾತುಗಳನ್ನಾಡಿ ಮುಖಾವವಾಗಿಯೇ ಇದ್ದ ರಾಜಶೇಖರಗೂ ತಾನು ಹೋಗುತ್ತಿರುವುದಾಗಿ ತಿಳಿಸಿದ.

“ಅಜ್ಞ ನೋಡ್ದೇಕು ಅಂತ ಹೇಳಿದ್ದಾರೆ. ಒಂದು ಸಲ ಬಂದು ಹೋಗಾಂತ ಗೋಪಾಲನಿಗೆ ಹೇಳು, ವಾಸು” ಎನ್ನುತ್ತಾ ಹೊರಟುಹೋಗುತ್ತಿದ್ದ ವಾಸುವಿನ ಕಡೆ ನೋಡುತ್ತಾ ಕಣ್ಣಾರಸಿಕೊಂಡರು ಜಾನಕಮ್ಮ.

○ ○ ○ ○

“ಎಲ್ಲಿಂದ ಬರ್ತಾ ಇರೋದು?” ಮುಗುಳ್ಳಗೆಯಿಂದ ಕೇಳಿದರು ಪ್ರಸಾದರಾವ್.

“ಅಮ್ಮನ್ನು ನೋಡೋದಕ್ಕೆ ಉರಿಗೆ ಹೋಗಿದ್ದೆ. ಅಲ್ಲಿಂದ ಬರ್ತಿದ್ದೀನಿ.” ಬಟ್ಟಿ ಬದಲಾಯಿಸಿ ಬಾತ್ರಾನಿಗೆ ಹೋಗುತ್ತಾ ಹೇಳಿದ ವಾಸು.

“ಹೋದಾ! ಎಲ್ಲಾ ಚೆನ್ನಾಗಿದ್ದಾರಾ?”

ಈ ನಾಲ್ಕು ವರ್ಷಗಳಿಂದ ತನ್ನ ತಾಯಿಯನ್ನು ನೋಡಿ ಬಂದೇ ಎಂದು ಕೇಳಿದರಿ ಮಾನ ವಹಿಸುತ್ತಿದ್ದ ಪ್ರಸಾದರಾವ್ “ಎಲ್ಲಾ ಚೆನ್ನಾಗಿದ್ದಾರಾ?” ಎಂದು ಈಗ ಪ್ರಶ್ನಿಸಿದ್ದರು.

“ಎಲ್ಲೂ ಜೆನಾಗಿದ್ದಾರಪ್ಪ!” ಎಂದು ಹೇಳಿದ ಸಂತೋಷದಿಂದ ಶಂದೆಯ ಕಡೆ ನೋಡುತ್ತಾ.

ಘಾಳಿಸ್ತಿನಲ್ಲಿದ್ದ ಕಾಫಿಯನ್ನು ಲೋಟಕ್ಕೆ ಬಗ್ಗಿಸಿ, “ತಗೋ, ಯಾಕೆ ಅನ್ವಯ ಸುಸ್ತಾಗಿದ್ದೀರುತ್ತಾ? ಮಥ್ಯಾಹ್ಯ ರೈಲಿನಲ್ಲಿ ಏನೂ ತಿನ್ನಲಿಲಾಪ್ಪ?” ಎಂದು ಕೇಳಿದರು ಪ್ರಸಾದರಾವ್.

“ತಿನ್ನದೆ ಏನು? ಉಂಟವೇ ಮಾಡಿದೆ,” ಕಾಫಿ ಸಿಫ್ರ್ ಮಾಡುತ್ತಾ ನುಡಿದ ವಾಸು.

“ಪರೀಕ್ಕೇಲಿ ಜೆನಾಗಿ ಮಾಡಿದ್ದೀರೂ? ಕಾಸ್ ಬರುತ್ತಾ?”

“ಬರಬಹುದು ಅಂದೊ೦ತಿದ್ದೀನಿ,” ಮಂದಹಾಸ ಬೀರುತ್ತಾ ನುಡಿದ ವಾಸು.

ಕೆಲವೇ ಕ್ಷಣಗಳ ನಂತರ ಎದೆಯನ್ನು ಒತ್ತಿ ಹಿಡಿದು ಕೆಮ್ಮುಲು ಪಾರಂಭಿಸಿದ ಪ್ರಸಾದರಾವ್ ಕಡೆ ಕಳುವಳದಿಂದ ನೋಡಿ, “ಪುನಃ ಕೆಮ್ಮುಲು ಬಂದಿದೆಯೋ?”.....ಎಂದ ವಾಸು.

“ಇಲ್ಲ, ಇಲ್ಲ.....ಈ ನಡುವೆ ಏನೂ ಇಲ್ಲಿಲ್ಲ. ಅರೋಗ್ಯವಾಗೇ ಇದ್ದೀ, ಪುನಃ ನಾಲ್ಕು ದಿನಕ್ಕಿಂದ.....” ಪುನಃ ಕೆಮ್ಮುಲು ಅಡ್ಡಿಪಡಿಸಿತು.

“ಭೇ! ನಿನುಗೆ ಒಕ್ಕ ನಿಶ್ಚಯ. ಅರೋಗ್ಯದ ವಿಷಯದಲ್ಲಿ. ಇದೇ ಸ್ವಲ್ಪ ಕಾಫಿ ಕುಡಿರಿ. ಅವರ ಬೆಲುಗೆ ಕಾಫಿ ಕವ್ಯನ್ನು ಹಿಡಿದ ವಾಸು.

ಮುಧುಮತಿ ವಿನಃ ಬೇರೆಯನರ ಯೋಗ್ಯಮನವನ್ನೆಲ್ಲಾ ವಿಚಾರಿಸಿದರು ಪ್ರಸಾದರಾವ್.

“ಅಮ್ಮೆ ಯಾಕೋ ತುಂಬಾ ತೆಗೆದುಹೋಗಿದ್ದಾರೆ, ಅಪ್ಪ!” ತನ್ನಪ್ಪಕ್ಕೆ ತಾನೇ ಹೇಳಿದ ವಾಸು ಒಂದು ಕ್ಷಣ ವಾಸುವಿನ ಕಡೆ ನೋಡಿ ಮುಖ ತಿರುಗಿಸಿದರು ಪ್ರಸಾದರಾವ್.

“ಯಾಕೆ? ಏನು?” ಎನ್ನುವ ಪ್ರಶ್ನೆಗಳು ಪ್ರಸಾದರಾವ್ ಬಾಯಿಂದ ಬರುತ್ತದೆ ಎಂದು ಆಶಿಸಿದ್ದ ವಾಸುವಿಗೆ ಅಸಂತೃಪ್ತಿಯಂಬಾಗಿ ಆ ಕ್ಷಣದಲ್ಲಿ ‘ನನ್ನ ವಿನ ಇನ್ನಾರಿಗೂ ಅನ್ನನ ವಿಷಯ ಬೇಕಿಲ್ಲ’ ಎಂದುಕೊಂಡ ವಾಸುವಿನ ಹೃದಯ ಚಲಿಸಿ ಕಣ್ಣು ಒಡ್ಡೆಯಾಯಿತು. ಒಡನೆಯೇ ಮುಖ ಒರಿಸಿ ಕೊಂಡು, “ಪ್ರೇವಂತಿ ತಗೋತಿದ್ದೀರಾ?” ಎಂದು ಕೇಳಿದ,

“ಉಂ, ತಗೋತ್ತಿದ್ದೀನಿ” ಅ ಜವಾಬಿನಲ್ಲಿ ನಿರ್ಲಕ್ಷ್ಯ, ತಾಯಿ, ತಂಡಿ ಇಬ್ಬರ ಅಂತರ್ಮನೂ ಅರ್ಥವಾಗದಿದ್ದ ವಾಸು ಅಯೋನುಯವಾಗಿ ಶಾಸ್ಯವನ್ನು ಸೋಧುತ್ತ ಮೌನವಹಿಸಿದ.

ರಾತ್ರಿ ವಾಸುವಿಗೆ ಉಟ್ಟ, ಪ್ರಸಾದರಾವಾಗಿ ಚಪಾತಿಯನ್ನು ಟೇಬಲ್ ಮೇಲಿಟ್ಟು ಆಳು.

“ನೀವು ಉಟ್ಟ ಮಾಡೋದಿಲ್ಲವ್ಯ ?” ಕೇಳಿದ ವಾಸು.

“ಅರಗೋದಿಲ್ಲವ್ಯ ! ಒಂದು ವಯಸ್ಸಾದ ಮೇಲೆ ರಾತ್ರಿ ಉಟ್ಟ ಬಿಟ್ಟಡೋದು ಒಳ್ಳೆದು ಅಂತ ಹೇಳಿದ್ದು ಡಾಕ್ಟರ್.”

ಕೆಲಕ್ಕಣ ಆಲೋಚಿಸಿದ ವಾಸು—“ಅಡಿಗೆ ಮಾಡೋದಕ್ಕೆ ಯಾರ ನಾಂದೂ ಇಟ್ಟೊಂಡೆ ?..... ದೋಷಿಲ್ಲ ಉಟ್ಟಕ್ಕಿಂತ ಆರೋಗ್ಯ ಆಲ್ಪ ?” ಎಂದ ಪ್ರಶ್ನಾರ್ಥಕವಾಗಿ ಪ್ರಸಾದರಾವ್ ಕಡೆ ಸೋಧುತ್ತಾ.

• ಮೌನವಾಗಿ ಚಪಾತಿ ಚೂರಷ್ಟು ತುರುಕೆಕೊಂಡರು ಪ್ರಸಾದರಾವ್.

“ಎನಂತೀರಿ ?” ಪುನಃ ಕೇಳಿದ ವಾಸು.

“ಸೋಧೋಣ ಬಿಡು !” ಎಂದರು ಪ್ರಸಾದರಾವ್ ಮುಗಳ್ಳಿಗುತ್ತಾ.

ಬೆಳಗ್ಗೆ ಅಂಗಡಿಗೆ ಹೊರಟ ಪ್ರಸಾದರಾವ್ ಹಿಂದೆ ತಾನೂ ಹೊರಟು ವಾಸು.

“ಆ ಅಕೌಂಟ್ಸ್ ಏನು ಸೋಡಬೇಕೋ ನಾನು ಸೋಡಿತ್ತೀನಿ, ನೀವು ರೆಸ್ಟ್ ತಗೊಳಿ.” ಎನ್ನುತ್ತಾ ತನ್ನ ಕೈಯಲ್ಲಿದ್ದ ಅಕೌಂಟ್ಸ್ ಪ್ರಸ್ತುಕಗಳನ್ನು ಕಿತ್ತುಕೊಂಡ ವಾಸುವನ್ನು ತೃಪ್ತಿಯಿಂದ ಸೋಧುತ್ತಾ “ನಿನಗೇನು ಗೊತ್ತಾ ಗುತ್ತೆ, ವಾಸು ಇದೆಲ್ಲಾ” ಎಂದು ತಡೆಯಲು ಹೋದರು ಪ್ರಸಾದರಾವ್.

“ಗೊತ್ತಾಗೇ ಇರೋದನ್ನು ನೀವು ಹೇಳಬಹುದಲ್ಲ ?” ನಕ್ಕಬಿಟ್ಟು ವಾಸು.

ಕೆಲವು ವಿವರಗಳನ್ನು ಮಾತ್ರ ಕೇಳಿ ಆಂದು ತಾನು ಮಾಡಿ ಮುಗಿಸಬೇಕಿದ್ದ ಅಷ್ಟು ಕೆಲಸವನ್ನೂ ತಪ್ಪಿಲ್ಲದೆ ಸರಸರನೆ ಮಾಡಿ ಮುಗಿಸಿದ ವಾಸುವಿನ ಸಾಮಧ್ಯ ಸೋಡಿ ಆನಂದಪರವಶರಾದರು ಪ್ರಸಾದರಾವ್.

ಸಂತೋಷದಿಂದ, ತೃಪ್ತಿಯಿಂದ ನಗುತ್ತಾ ಮಾತನಾಡುತ್ತಿದ್ದ ಪ್ರಸಾದರಾವ್, ಅನ್ಯಮನಸ್ಸನಾಗಿ ಒಂದೆರಡು ಮಾತುಗಳನ್ನು ಆಡುತ್ತಿದ್ದ ನಾಸು.

ಹಾಗೆಯೇ ನಾಲ್ಕು ದಿನಗಳು ಕಳೆದು ಹೋದನು.

○ ○ ○ ●

ಂಸಲ್ಪಾನ ಸೋಡಿದ ಪ್ರಸಾದರಾವಾಗೆ ಸಂತೋಷದಿಂದ ನಾತು ಹೊರಡಿದಾಯಿತು. ಕೇಳಿದವರಿಗೂ, ಕೇಳಿದಿದ್ದರಿಗೂ “ನಮ್ಮ ವಾಸು ನಂಬರ್ ಇದೇ ಸೋಡಿ. ಫಸ್ಟ್ ಕಾಲ್ ಸಿನಲ್ಲಿ ಪಾಸಾಗಿದ್ದಾನೆ” ಎಂದು ಹೇಳುತ್ತಿದ್ದರು. “ಡಿನ್‌ರ್ ಕೊಡಬೇಕು, ಕೊನೇಪಕ್ಕ ಒಳ್ಳೆ ಪಾರ್ಟ್‌ಯಾದರೂ ಕೊಡಬೇಕು.” ಪಾಸಾದುದಕ್ಕೆ ವಾಸುವನ್ನು ಅಭಿನಂದಿಸುತ್ತಾ ಪಾರ್ಟ್ ಕೊಡಿಂದು ತಗಾದೆ ಮಾಡಿದರು ಸ್ನೇಹಿತರು.

“ಸಂಜೀ ಮುಖರು ಗಂಟೆಗೆ ಇಂತಹ ಹೋಟೆಲಿನಲ್ಲಿ ನಿಮಗೆಲಾಳ್ ಪಾರ್ಟ್” ಎಂದು ಎಣಿರನ್ನೂ ಆಹ್ವಾನಿಸಿದರು ಪ್ರಸಾದರಾವ್. ಪರೀಕ್ಷೆಯಲ್ಲಿ ಫಸ್ಟ್ ಕಾಲ್ ಸಿನಲ್ಲಿ ಪಾಸಾದುದಕ್ಕೆ ಸಂತೋಷಪಡುವುದಕ್ಕೆ ಬದಲು ಕೆಲಸ ಹೇಗೆ ಸಂಪಾದಿಸುವುದು ಎಂದು ದೀಪ್ಘಾಟಲೋಚನೆಯಲ್ಲಿ ಮುಳುಗಿದ್ದ ವಾಸು-ಮಾಜ್‌ನಿಗೆ ಕಾಗದ ಬರೆಯೋಣ. ಅಲ್ಲೇ ಕಾಲೇಜಿನಲ್ಲಿ ಎನ್‌.ಎ.ಗೆ ಅಪ್ಪೆಲ್ ಮಾಡೋಣ.....ತಿಳಿದವರಿಗೆ ಸೂಕ್ತಪ್ರೋ ಬೇಕು ಅಂತ ಹೇಳ್ತೇನಿ.....ಹುಣಾರಾಗಿ ನಾಲ್ಕು ದಿನ ಪ್ರತ್ಯೇಕೀಸ್ ಮಾಡಿದರೆ.....ಎಂದು ಇನ್ನೂ ಏನೇನೋ ಹೇಳಬೇಕೆಂದಿದ್ದ ಪ್ರಸಾದರಾವಾಗೆ, “ಇನ್ನು ಮುಂದೆ ಓದೋದಿಲ್ಲ, ಅಪ್ಪೆ !” ಎಂದ ವಾಸುವಿನ ಮಾತನ್ನು ಕೇಳಿ, “ಎನಂತಿದ್ದೀ ?” ಎಂದರು ಪ್ರಸಾದರಾವ್.

“ಇನ್ನು ಮುಂದೆ ಓದೋದಿಲ್ಲ” ತಲೆ ಬಗ್ಗಿಸಿ ಕೂತಿದ್ದ ವಾಸುವಿನ ಕಡೆ ಪರಂತಿಲನಾ ದೃಷ್ಟಿಯಿಂದ ಕೆಲಕ್ಕಣ ಸೋಡಿದ ಪ್ರಸಾದ್‌ರಾವಾಗೆ ಏನೂ ಅಥವಾಗಲಿಲ್ಲ.

“ಯಾಕೆ ಓದೋದಿಲ್ಲ ? ಓದಬೇಕಾದದ್ದೇ, ಎಷ್ಟೇ ಅಡ್ಡಿ ಆತಂಕ ಬಂದರೂ ನಿಂನು ಐ. ಎ. ಎನ್. ಆಫೀಸರ್ ಆಗೋವರಿಗೂ ನನ್ನ ಮಾತು ಕೇಳಲೇಬೇಕು.” ಅಜ್ಞಾಪಿಸುತ್ತಿರುವಂತೆ ದೃಢನಾದ ಧ್ವನಿಯಲ್ಲಿ ಹೇಳಿದರು ಪ್ರಸಾದರಾವ್.

ತಲೆ ಎತ್ತಿ ಒಮ್ಮೆ ಪ್ರಸಾದ್‌ರಾವ್ ಕಡೆ ಸೋನಿಸಿದ ಸೋನಿ ಪುನಃ ನಿಧಾನವಾಗಿ ತಲೆ ಬಗ್ಗಿಸಿ ಭೂಮಿಯನ್ನು ದಿಟ್ಟಿಸುತ್ತಾ “ಕ್ಷಮಿಸಿ, ಇನ್ನು ಓದಲಾರೆ” ಎಂದ ವಾಸು ಧ್ವನಿಯನ್ನು ತಂದುಕೊಂಡು.

“ಕಾರಣ ?” ಪ್ರಸಾದರಾವ್ ಹುಟ್ಟಿಗಳು ಗಂಟೆಕ್ಕಿದನೆ.

ಎನೋ ಹೇಳಬೇಕೆಂದು ಪ್ರಸಾದರಾವ್ ಕಡೆ ನೋಡಿದ ವಾಸುವಿಗೆ ಭಯವಾಗಿ ತಲೆ ತಗ್ಗಿಸಿಬಿಟ್ಟು. ಅಂದಿನವರೆಗೂ ತಂದೆಯ ಪ್ರಸನ್ನವದನ ನನ್ನೀ ನೋಡಿದ್ದ ವಾಸು, ಕೆಂಪಾದ ಪ್ರಸಾದರಾವ್ ಮುಖವನ್ನು ನೋಡಿ “ಅಬ್ಜ್ಬಿ ! ಅವ್ವಾ ಕೋವ ಮಾಡೊಂಡ್ರೆ ಎಮ್ಮೆ ಭಯಂಕರವಾಗಿ ಕಾಣ ಸ್ತಾರೆ !” ಎಂದುಕೊಂಡ ಅವನ ಹೃದಯ ಡವಡನ ಹೊಡಿದುಕೊಂಡಿತು.

“ವಾಸೂ ! ಏತಕ್ಕೆ ಓದೋದಿಲ್ಲ ?” ವಾಸು ಭಯವಹುತ್ತಿದ್ದಾಗ್ನೇಂದು ಗ್ರಹಿಸಿದ ಪ್ರಸಾದರಾವ್ ಮ್ಯಾದುವಾಗಿ ಕೇಳಿದರು.

“ನಾನು ಉದ್ದೋಗ ಮಾಡಿ ನನ್ನ ಶಾಲ ಮೇಲಿ ನಾನು ನಿಶ್ಚಯಿಸು ಅಂದೊಂದುತ್ತಿದ್ದೀನಿ.” ಕಳವಳದ ಧ್ವನಿಯಲ್ಲಿ ತಡವರಿಸುತ್ತಾ ಹೇಳಿದ ವಾಸು.

ಗೊಳ್ಳುನೆನಕ್ಕು, “ಶಭಾಷ”, ನಿನ್ನ ಶಾಲಮೇಲಿ ನೀನು ನಿಂತೊಂಬೇಕು ಅಂದೊಂದುತ್ತಿದ್ದೀಯ !” ಎಂದು ಒತ್ತಿ ಒತ್ತಿ ಹೇಳುತ್ತ ಶುಷ್ಕನಗೆ ನಕ್ಕರು ಪ್ರಸಾದರಾವ್.

ಆ ನಗು ಎಂದಿನ ಮಾಮೂಲು ನಗು ಅಲ್ಲ. ಹೈಂ ಹೈಂಪೂ ಸೋತು ಹೋಗುತ್ತಿರುವ ಮನುವ್ಯ ಭಂಡತನದಿಂದ ನಗುವ ನಗು. ಮನುವ್ಯರನ್ನೂ, ಪ್ರಪಂಚವನ್ನೂ ಲೇಕ್ಕಿಸಿರುವ ನಗು.

ಬೆದರುತ್ತಿರುವ ಹೃದಯವನ್ನು ಒತ್ತಿ ಹಿಡಿದುಕೊಳ್ಳುತ್ತಾ, ಚದುರಿ ಹೋದ ಧೈರ್ಯವನ್ನು ಕೂಡಿಕಾರುತ್ತಾ, ಎಲೊ ನೋಡುತ್ತಾ ಮೌನ ವಾಗಿ ನಿಂತಿದ್ದ ವಾಸು, ಎಲ್ಲವನ್ನೂ ಒದಗಿಸಿ ಓದು ಎಂದು ಹೈಂತ್ವಾಪಿ ಸುತ್ತಿರುವ ತಂದೆ, ಅತಿ ದೀನ ಸ್ಥಿತಿಯಲ್ಲಿ ದಿನ ಕಳೆಯುತ್ತಿರುವ ತಾಯಿ, ಅವನ ಮನಸ್ಸು ಬಿರುಗಾಳಿಗೆ ಲತೆ ಅಲಾಳಿದುವಂತೆ ಅಲಾಳಿತ್ತುತ್ತು.

ಅಂದು ಓದಿಸು ಎಂದು ಅತ್ತ ಮಗ ಇಂದು ತಾನು ಓದು ಎಂದು ಹೇಳುತ್ತಿದ್ದರೆ ತಿರಸ್ತುರಿಸುತ್ತಿದ್ದಾಗೆನೆ. ಇದನ್ನು ಸಹಿಸಲಾರದ ಪ್ರಸಾದರಾವ್ ಮನಸ್ಸು ಬೆಂದುಹೋಗುತ್ತಿತ್ತು. ಬೆಂದುಹೋಗುತ್ತಿರುವ ಮನಸ್ಸು ಆನೇಕ ವಿಧವಾಗಿ ಉಂಟಿಸಿತು. ತನ್ನಿಂದ ತನ್ನ ಮಗನನ್ನು ಯಾರೋ ಬಲವಂತ ದಿಂದ ಎಳಿದೊಯ್ಯತ್ತಿರುವಂತೆ ಸಂಕಟಪಟ್ಟರು. ಸಿಗ್ರಹ ಕಳೆದುಕೊಂಡ ಪ್ರಸಾದರಾವ್ ನಡುಗುತ್ತಿರುವ ತುಟಿಗಳಿಂದ, “ಹಾಗೆ ಯಾಕೆ ಅಂಮೊಂತಿದ್ದಿ?

ನಿನಗೇನು ಕಡಿಮೆ ಮಾಡಿದ್ದೀರೆ, ಸಿನ್ನ ಕಾಲ ಮೇಲೆ ನಿನು ಸಿಂಕೊಳ್ಳೋ ದಕ್ಕೆ? ನನ್ನ ಹಣ ತಿನೊಂದು ಅಪ್ಪು ತಪ್ಪು ಅನ್ನಿಸ್ತಿದೆಯೋ? ನಿನಗೆ ನನ್ನ ಹಣ, ನಾನು ಬೇಕೆಲ್ಲದೆ ಇರುವಾಗ ನನಗೆ ಈ ವ್ಯಾಪಾರ ಯಾಕೆ, ಈ ವ್ಯವಹಾರ ಯಾಕೆ? ನಿನು ಐ. ಎ. ಎಸ್. ಆಫ್ಸೆರಾಗಿ ಹೆಂಡತಿ ಮಕ್ಕಳೊಂದಿಗೆ ಸಂತೋಷದಿಂದ ಸುಖವಾಗಿರಬೇಕೆಂದೂ, ಸಿನ್ನ ತೊಡಿಯ ಮೇಲೆ ನನ್ನ ಪ್ರಾಣ ಹೋಗಬೇಕೆಂದೂ ಈಶಿಸಿದೆನಲ್ಲಾ! ‘ನಾನೇನು ಪಾಪ ಮಾಡ್ದಿ? ನಿಮೆಲ್ಲಾ ನನ್ನನ್ಯಾಕೆ ಹೇಗೆ ಗೋಳಿಂಡಿಸ್ತೀರಿ? ಇಟ್ಟಕ್ಕೆ.....ಇಟ್ಟಕ್ಕೆ ಒಂಟಿ ಯಾಗಿ ಹೇಗೋ ಬದುಕುತ್ತಿದ್ದ ನನ್ನ ಡತ್ತಿರಕ್ಕೆ ಯಾಕೆ ಬಂದಿ? ಇಲ್ಲ.....ಮೋನ ದೋಡಿ.....ಇದೆಲ್ಲಾ ಮೋನ....ನಿಮೆಲ್ಲಾ ಸೇರಿ ನನ್ನನ್ನ ಪೂಲ್ ಮಾಡಿದಿರಿ.....ನಿನ್ನ ಕಾಲ ಮೇಲೆ ನಿನು ಸಿಲ್ಲಿಂದು ಅಂದ್ರೆ ನಸ್ಸಿಂದ ದೂರ ಹೋಗಬೇಕು ಅಂತ ತಾನೇ?’ ಎನ್ನುತ್ತಾ ಕಲ್ಲಿನ ಮಳಿಯಂತೆ ಸುರಿದ ಆ ವಾಗ್ಯ ಟಿಗೆ ಹೆದರಿ ನಿಶ್ಚಯನಾಗಿ ಸಿಂತಿದ್ದ ವಾಸು.....“ಅಲ್ಲ, ಅಪ್ಪೆ!” ಎಂದ ನಡುಗುತ್ತಾ.

“ಅಪ್ಪೆ.....ಅಪ್ಪ ಯಾಕೆ ನಿನಗೆ? ಅಪ್ಪನ್ನ ಮೀರಿಸಿದ ದುರದಂಕಾರಿ ಅಮ್ಮು ಇದ್ದಾಳೆ ನಿನಗೆ.”

ಸರಿಸಲಾರದ ನೋವಿಸಿಂದ, “ಅಪ್ಪೆ!” ಎಂದ ವಾಸು.

ತಡೆಯಿಲ್ಲಪೆ ಮಾತನಾಡಿದ ಪ್ರಸಾದರಾವ್‌ಗೆ ಕೆಮ್ಮು ಬಂದು ಎಡ ಯನ್ನ ಒತ್ತಿ ಹುಡಿಮುಕೊಂಡರು. ಅವರ ಕೊರಳನ್ನು ನಿಧಾನದಾಗಿ ನೇವರಿ ಸುತ್ತಾ, “ಆವೇಕಪಟ್ಟು ನಾಸೂ ಮಾತಂದು ನನ್ನ ಮನಸ್ಸನ್ನ ನೋಯಿಸಿದಿರಿ, ಸೀಫೂ ನೆಂಂದೊಳ್ಳೋತಾ ಇದ್ದೀರಿ. ಇದೋ ಬಾಯಿ ತೆರಯಿರಿ, ಸ್ನೇಹ ಸೀರು ಕುಡಿಯಿರಿ. ಚಿಕ್ಕ ಪರುಸ್ಸಿನಲ್ಲಿ ಸಿಮ್ಮಿಂದ ದೂರವಾಗಿಯೇ ಜೀವಿಸಿದೆ. ಇನ್ನೀಲೆ ನಿಮಗೆ ಹೇಗೆ ದೂರವಾಗಬಲ್ಲೆ?” ಎನ್ನುತ್ತಾ ಬಂದು ಲೋಟು ಸೀರನ್ನು ಪ್ರಸಾದರಾವ್‌ಗೆ ಶುಟುಸಿದ.

ಕೆಲವು ಕ್ಷಣಿ ಕಣ್ಣ ನುಂಜ್ಜಿಕೊಂಡು, ಈಸಿಉಂಟಿನಲ್ಲಿ ಒರಗಿ ಆಯಾಸ ಓಡೇತ ಕಡಿಮೆಯಾದ ಮೇಲೆ ಪ್ರಸಾದರಾವ್ ಕಣ್ಣ ತೆರೆದರು. ಕೊಪಾದ ಕಣ್ಣಗಳೂ, ಒಮ್ಮೆ ಶಕ್ಕಿಮೆಗಳೂ ಸರಸೆರನೆ ಕರವನ್ನಿಂದ ಮುಖ ಒರಸಿ ಕೊಂಡ ವಾಸು. ಮಗನನ್ನು ನೋಡಿದ ಪಿತೃಹೃದಯ ಕರಗಿ ಸೀರಾಗಿ,

“ತಾಯಿ ತಂದೆ ಇಲ್ಲಿ ಇದ್ದವನಾದ್ದೂ, ಈ ವಯಸ್ಸಿನಲ್ಲಿ ಇಪ್ಪು ಸಂಕಟಪಟ್ಟಿರುವುದನಾನು” ಗೊಣಗಿದಂತೆ ನುಡಿದರು ಪ್ರಸಾದರಾವ್.

“ನಾನೇನು ಪಾಪವನಾಡ್ದೆ? ಏನು ತಪ್ಪು ಮಾಡ್ದೆ? ನನ್ನನ್ನಾಕ್ಷಿಹೀಗೆ ಹಿಂಸೆನಡಿಸಿದ್ದೀರಿ ನೀವೂ, ಅಮ್ಮೆ ಇಬ್ಬೂ! ಅಲ್ಲಾ, ನಿಮ್ಮಹೊಬ್ಬೀಲಿ ನಾನು ಹುಟ್ಟಿದ್ದೀ ತಪ್ಪಾ?.....ಆಗ್ನೇ ಕೆತ್ತು ಹಿಸುಕೆ ಸಾಯಿಸಿದ್ದಿದ್ದೆ ಮುಗಿದುಹೋಗಿತ್ತಲ್ಲ!”

“ವಾಸೂ” ಕಣ್ಣೀರು ಕೆನ್ನೇಯ ಮೇಲೆ ಧಾರಾಕಾರವಾಗಿ ಸುರಿಯುತ್ತಿರಲು ನಡುಗುತ್ತಾ ನಿಂತಿದ್ದ ವಾಸುವನ್ನು ಒರಸೆಳಿದು ಚಲಿಸಿಹೋದ ತನ್ನ ಹೃದಯಕ್ಕೆ ಗಟ್ಟಿಯಾಗಿ ಅದುವಿ ಹಿಡಿದುಕೊಂಡರು ಪ್ರಸಾದರಾವ್. ತೊಬುಬಿದ್ದ ಕೆರೆಯಂತೆ ಹೃದಯದಲ್ಲಿ ತುಂಬಿದ್ದ ದುಃಖ ಕಣ್ಣಗಳಲ್ಲಿ ಹಂಯಲಾರಂಭಿಸಿತು ವಾಸುವಿಗೆ. “ಭ್ರಾ! ಭ್ರಾ! ಇದಾರ್ಥಕೆ? ನಾನೇನು ಹೆಣ್ಣು ಹುಡುಗಿನಾ? ಅಂತ ಕೇಳಿದ್ದೆ ಒಂದು ಸಲ.....ಈಗ ಧೇರ್ಬಾ ಹೆಣ್ಣು ಹುಡುಗಿಯರಾಗೆ ಕಾಣ್ಣಿದ್ದ ನನಗೆ.....ನಿಮ್ಮ.....ನಿಮ್ಮ.....ಅಮ್ಮೆ ಕೆಲಸಕ್ಕೆ ಸೇರುತ್ತಿರುವುದ್ದಾಳಲ್ಲೀ?” ವಾಸುವಿನ ಕಣ್ಣೀರನ್ನು ಒರಸಿ ಅವನ ಮುಖವನ್ನು ತನ್ನ ಕೃಯಲ್ಲಿ ಹಿಡಿದುಕೊಂಡು, ಆ ಕಣ್ಣಗಳನ್ನು ದಿಟ್ಟಿಸುತ್ತು ಪ್ರಶ್ನಿಸಿದರು. ಪ್ರಸಾದರಾವ್. ತಲೆ ಅಡ್ಡಲಾಗಿ ತಿರುಗಿಸಿದ ವಾಸು.

“ಮತ್ತೆ?” ಅವನನ್ನು ಬಿಟ್ಟು, ಹುಬ್ಬಿ ಗಂಟಿಕ್ಕೆ ಕೇಳಿದರು ಪ್ರಸಾದರಾವ್. ಹೌನವಾಗಿ ತಲೆತಗ್ಗಿಸಿ ನಿಂತಿದ್ದ ವಾಸು.

“ನಾನು ಕಚುಹಿನೋ ಹಣ ನಾಲ್ಕು ಅಂತಾ? ನಿನಗೆ ಇನ್ನೂ ಹೆಚ್ಚುಹಣ ಬೇಕಾಗೋ ಅಂತಹ ಅಭ್ಯಾಸಗಳೇನಾದರೂ ಇದೆಯಾ?”

“ಅದೇನು ಹಾಗೆ ಕೇಳಿ ಇಲ್ಲ ಅಪ್ಪಾ?” ನಗಲು ಸ್ವಯಂತ್ರಿಸಿದ ವಾಸುವಿನ ಮುಖ ರೋಷಿಂದ ಕೆಂಪಾಗಿತ್ತು.

“ಮತ್ತೆ ಕಾರಣ ಏನು....ನೀನು ಉಚ್ಯುಗ ಮಾಡಬೇಕಾದ ಅವಶ್ಯಕತೆ ಏನು? ಫಸ್ಟ್ ಕಾಸಿನಲ್ಲಿ ಪಾಸ್ ವಾಟಿನೋ ನಿನಗೆ ಉತ್ತಮ ಶಕ್ತಿ ಇಲ್ಲಾಂದೆ ಹೀಗೆ ನಂಬಿಂಧು? ನನ್ನ ಮಗನಾಡ್ರಿ ರಾಜಕೀಯರನ ಮಾತನ್ನು ಸುಳ್ಳಿ ವಾಪು, ಕುಡಕ್ಕರ್ ಮಗನೂ ಕಲೆಕ್ಟರ್ ಆಗಬಲ್ಲ ಅಂತ ತೋರಿಸು. ನನ್ನ ಕಾಣ ಮುಗಿದುಹೋಗಿದೆ. ನನ್ನ ಜೀವನ ನನ್ನ ನಿಸ್ಪಾರ್ಥವಾದ ಈ ಓಬ್ಬುಕು ಕಾಲಗಭದಲ್ಲಿ ಲೀನನಾಗುವ ಮೊದಲು ನನ್ನ ಪ್ರಾಣ

ಹೋಗುವ ಮುನ್ನ ಈ ಬಸ್ ಕಂಡಕ್ಕರ್‌ನ, ಮಾನನ ಮನೆ ಅಳಯನನ್ನು..... ಅವರ ಎದುರಿನಲ್ಲಿ ಸೋತು ಒಂದು ನಾಯಿಯಂತೆ ಒಮ್ಮೆಕಿದವನ್ನು..... ಒಂದು ಸಲು..... ಒಂದು ಸಲ ತಲೆ ಎತ್ತೊ೦ ಹಾಗೆ ಮಾಡು. ಗರ್ವದಿಂದ ಅವರ ಮಧ್ಯೆ ಒಂದು ಕ್ಷೇತ್ರ ಕಳಿಯಲಿ ನನ್ನ ಜೀವನ ವಾಸೂ....! ರಾಜು..... ನಿನ್ನ ದೊಡ್ಡ ಮಾನನ ಮುಂದೆ ಕಲೆಕ್ಕರ್ ತಂದೆಯಾಗಿ ಪ್ರತ್ಯೇಕವಾಗ್ರೋಣಿ ನಾನು.....” ಅವೇಶದಿಂದ ಶತಪಥ ತಿರುಗುತ್ತದ್ದು ಪ್ರಸಾದರಾಂ ಕಡೆ ಮೌನದಿಂದ ನೋಡುತ್ತದ್ದು ವಾಸು.

ಕ್ಷೇತ್ರ ಅಯಾಸವಾದಂತೆ ಉಸಿರು ತೆಗೆದು ಬಿಟ್ಟು, “ನಿನ್ನ ತಾತನ ಸಾಫನ, ನೂನ, ನಿನ್ನ ತಾತನ ಮನೆ ಪಶ್ಚಯ್ಯ. ನಿನ್ನ ಅಮ್ಮೆ.... ನಿನ್ನ ಅಮ್ಮೆನ ಬಹಂ.... ಅನುಮಾನ, ಈವ್ಯೇ, ಅಸೂಯೆ, ನಿರ್ಬಕ್ಷ್ಯ..... ಗರ್ವ..... ಎಲ್ಲಾ ಸೇರಿ ನನ್ನ ಜೀವನವನ್ನು ಹಾಳುಮಾಡಿದ್ದು ವಾಸು! ಫಲತಃ ಅ ಮನೆಯಿಂದ ಹೊರಡೊಡಲ್ಪಟ್ಟ ನಾನು, ಸಾಯುವ ಸಾಹಸವಿಲ್ಲದೆ ಹೊಟ್ಟು ಪಾಡಿಗಾಗಿ ವೇವ ಬದಲಾಯಿಸಿ ಬಸ್ ಕಂಡಕ್ಕರ್ ಆದೆ. ತವಾ? ಅದು ಉದ್ದೋಽಗ ಅಲ್ಪೀನು? ಹೋಗ್ಗಿ ಹಾಗಾಗದೆ ಇಡ್ಡಿದ್ದಲ್ಲಿ ಗುಮಾಸ್ತಿ ಯಾಗಿಯೇ ಜೀವನ ನಡೆಸ್ತೂ ಇದ್ದೆ. ಆಗ ನಿನ್ನನ್ನು ಮೊಡ್ಡ ದೊಡ್ಡ ಓದು ಛಿದಿಸೋಡಕ್ಕೆ ಕೂಡ ಕಷ್ಟವೇ ಆಗ್ತಿತ್ತು. ಎಲ್ಲಾ ಒಳ್ಳೆಯದಕ್ಕೇ ಏನಂತೀ? ” ಎನ್ನುತ್ತಾ ತನ್ನನ್ನು ತಾನು ಸಮರ್ಥಿಸಿಕೊಂಡ ಪ್ರಸಾದರಾಂ ನಿರಾಳವಾಗಿ ಉಸಿರು ಬಿಟ್ಟು ನಕ್ಕರು,

ಹೀಗ ಬಿಟ್ಟು ಹೊರಟು ಹೋದ್ದು ಅಂತ ಅವರು ಇವರು ನೂತನಾಡಿ ಕೊಳ್ಳುತ್ತಿದ್ದುದರ ಜ್ಞಾ ಪಕ ಬಂದ ವಾಸು ಮೌನವಾಗಿ ತಲೆ ತಗ್ಗಿಸಿದ.

“ಈ ಹಿಂಗಳನಲ್ಲಿ ಸ್ವಾಟರ್ ತಕ್ಕೊಂಡಿದ್ದೀನಿ—ಯಾನಿನಸಿಟಿ ನೂವನ ಮನೆಗೆ ಬಹಳ ದೂರ ಅಂದೋಽಿನಿ. ಏಳು. ಮುಖ ತೊಳೆದು ಸ್ವಲ್ಪ ಕಾಫಿ ಶುಡಿ, ಆವೇಲೆ ಮಾತಾಡೋಣ. ಯಾಕೋ ಒಂದೊಂದು ಸಲ ನನಗೆ ಹುಚ್ಚು ಹಿಡಿದ ಹಾಗಾಗತ್ತಿ. ಏನೇನೋ ಮಾತನಾಡಿಬಿಡ್ಡೀನಿ. ಎನ್ನುತ್ತಾ ಬೀಗ ಬೀಗ ತಣ್ಣೀನಲ್ಲಿ ಮುಖ ತೊಳೆದುಗೂಂಡರು ಪ್ರಸಾದ ರಾನಾ.

ಕಾಫಿ ಕಪ್ಪನ್ನು ಕೊಡುತ್ತಾ “ಒದೋದು ಅಂದ್ರೆ ಬೀಸರವಾ ಡಾಸೂ” ನಗುತ್ತಾ ಸ್ವೀಕಿಯಿಂದ ನೂಮೂಲಿನ ಘ್ರಣಿಯಲ್ಲಿ ಕೇಳಿಡಿಲ್ಲ ಪ್ರಸಾದರಾಂ,

“ಓದೋದು ಬೇಸರವಾ ? ಓದಿಸೋವರ ದಯಿ ಹೆನ್ನಾಗಿರಬೇಕ್ಕಷ್ಟೇ !”
ಉದಾಸೀನವಾಗಿ ಉತ್ತರಿಸಿದ.

“ನನ್ನ ಮೇಲೆ ಕೋಪ ಬಂದಿದೆ ಅಲ್ಲಾಗ ವಾಸು ?”

“ಕೋಪ ಬಂದು ನಾನೀನು ಮಾಡಬಲ್ಲಿ ?”

“ಓದು ಬಿಟ್ಟು ಕೆಲಸಕ್ಕೆ ಸೇರೋದೇ ನನ್ನನ್ನು ಶೈಕ್ಷಿಸೋದಕ್ಕೆ ಅಯ್ಯಧಿ.”

“ನಿಮ್ಮ ಇನ್ನುದ್ದ ಪ್ರಕಾರವೇ ನಡೀಲ ಅಪ್ಪ !”

ಪ್ರಸಾದರಾವ್ ಜ್ಯಾದಯ ತುಂಬಿಹೋಯಿತು. ತನ್ನ ಮಾತಿಗೆ ಗೌರವ ಕೊಡುವ ತನ್ನ ಮಗ, “ಹೋಟೀಲ್ ನಲ್ಲಿ ಪಾಟ್ ಕೊಡ್ಡೀನಿ ಅಂತ ಹೇಳಿ ಅಲ್ಲಾಗ ? ಎಲ್ಲಾ ಎದುರುನೋಡ್ಡಿರ್ತಾರೆ, ಹೋರಡೋಣ, ರೆಡಿಯಾಗು” ಎಂದರು ಪ್ರಸಾದರಾವ್.

ಸಂಭ್ರಮದಿಂದ ನಡೆಯಿತು ಪಾಟ್. ಒಳ್ಳೆಯ ಪಾಟ್ ಕೊಟ್ಟಿದ್ದಕ್ಕೆ ಪ್ರಸಾದರಾವನ್ನೂ, ಘನ್ಯ ಕಾಲ್ಸಿನಲ್ಲಿ ಪಾಸು ಮಾಡಿದ್ದಕ್ಕೆ ವಾಸುವನ್ನೂ ಅಭಿನಂದಿಸುತ್ತಾ ಎಂ.ಎ. ಕೂಡ ಘನ್ಯ ಕಾಲ್ಸಿನಲ್ಲಿ ಪಾಸಾಗಲಿ ಎಂದು ಆಶೀರ್ವದಿಸಿದರು ಬಂದಿದ್ದ ಅತಿಧಿಗಳು.

ತಾಯಿಯನ್ನು ಸುಖಸಡಿಸಲು ಉದ್ದೇಷ್ಯ ಮಾಡುತ್ತೀನೆ ಎಂದು ಪುನಃಸ್ಥಿತಿ ಮಾಡಿಕೊಂಡಿದ್ದ ನಿಶ್ಚಯ ಕ್ಷಣದಲ್ಲಿ ಎಗರಹೋಯಿತು. ಪುನಃ ಯೂನಿವರ್ಸಿಟಿ ಓದು.....ನಿಟ್ಟಿಸಿರು ಬಿಟ್ಟ ವಾಸು.

ಲೆಷ್ಟ ಪತ್ರಗಳನ್ನು ಪರಿಶೀಲಿಸುತ್ತಾ ಕುಳಿತಿದ್ದ ಪ್ರಸಾದರಾವ್ ಇಟಕ್ಕೆನೆ ಏನೋ ಜಾಲಿಪಕ ಬಂದು ವಾಸುವಿಗೆ ಹೇಳಿಕಳುಹಿಸಿದರು.

“ಅಪ್ಪಾ, ಕರೆದಿರಂತೆ ?” ಪ್ರಸಾದರಾವ್ ಪ್ರೈಮೇಟ್ ರಾಮಿನೋಳಿಗೆ ಪ್ರವೇಶಿಸುತ್ತಾ ಕೇಳಿದ ವಾಸು.

“ಉಂ, ಬಂದಾಯಿ ! ನೆನ್ನು ನಿಮ್ಮ ಅಂಗಡಿಗೆ ಯಾವುದೋ ಒಳ್ಳೊಳ್ಳು ಪ್ರಾಂಟ್ ಬಟ್ಟೆಗಳು ಬಂದಿನೆಯಂತೆ. ಯಾವಾಗೆಲ್ಲೋ ಹೋದ ವರ್ಷ ನಾಲ್ಕು ಜೋತೆ ತಗೊಂಡಿದ್ದೆ. ಪುನಃ ಏನೂ ಕೊಂಡೊಂಡಿಲ್ಲವಲ್ಲಾ ! ಒಳ್ಳೆ ಬಟ್ಟೆ ನಾಲ್ಕು ಜೋತೆ ತಗೊಂಡು ಟ್ರೈಲರ್‌ಗೆ ಹೊಲಿಯೋದಕ್ಕೆ ಹಾಕಿದು” ಎಂದವರು ಯಾಗೇ ಹೊನವಾಗಿ ನಿಂತುಬಿಟ್ಟಿದ್ದ ವಾಸುವನ್ನು ನೋಡಿ ನಗುತ್ತಾ “ನನಗೆ ಹೋತ್ತು ! ಎಲ್ಲಿರ ವ.ಕ್ಕೆಳೂ ಅದು ಬೇಕು, ಇದು ಬೇಕು ಅಂತ ರಗಳ ಮಾಡುತ್ತಾರೆ. ನನ್ನ ಮಗ ಏನೂ ಬೇಕಾಗಂತ ರಗಳ ಮಾಡುತ್ತಾನೆ. ಎನ್ನ

ಬೀಲಿಯಾದ್ದು ಪರವಾಗಿಲ್ಲ, ನಿನಗಷ್ಟವಾದದ್ದನ್ನು ಕೊಂಡೊಂಡ್ತೇ..... ಈ ವರ್ಷ ನಮ್ಮ ಭಾಗಕ್ಕೆ ಇಪ್ಪತ್ತೀಸ್ತುದು ಸಾವಿರ ರೂಪಾಯಿ ಲಾಭ ಬಂದಿದೆ..... ನೀನು ಹಾಕ್ಕಿರೀಕಾಗಿರಬೇಕು. ಹತ್ತು ರೂಪಾಯಿ ಖಚು ವಾಡಿದರೆ ಹೇಗೆ ಅಂತ ಭಯಪಡಬಾರದು” ಎಂದರು ಪ್ರಸಾದರಾವ.

“ನನ್ನನ್ನ ನನ್ನಂತೆ ಬದುಕಲು ಬಿಡಿ ಅಪ್ಪಾ !” ಥಟ್ಟಕ್ಕನೇ ಹಿಂದಿರುಗಿ, “ವಾಸೋ ಮಗೂ, ಕಂದಾ !” ಎನ್ನತ್ತಿದ್ದ ಪ್ರಸಾದರಾವ್ ಕರೆ ಕೇಳಿಸಿ ಕೊಳ್ಳಿದೆ ಹೊರಟುಹೊಡ ವಾಸು.

ಬೀಸರದಿಂದ ಟೀಬಲ್ ಮೇಲಿದ್ದ ಪುಸ್ತಕಗಳನ್ನೆಲ್ಲಾ ಕಟ್ಟಿಟ್ಟು ಆ ಕೊರಡಿಗೆ ಬೀಗ ಯಾಕಿದರು ಪ್ರಸಾದರಾವ್.

○ ○ ○ ○

“ನಮ್ಮ ವಾಸು ಕಾಗದ ಬರೀಲಿಲ್ಲಾ ಮಧ್ಯ ?” ಕೇಳಿದ್ದು ಜಾನಕಮ್ಮ.

“ಇಲ್ಲಿರೋವಾಗ ಸುಮ್ಮೆ ಹೇಳುನೇ ಅಷ್ಟೇ. ಅಲ್ಲಿಗೆ ಹೋದ್ದೀಲೇ ಅವನಿಗೆ ಅಮ್ಮನ ಜ್ಞಾಪಕ ಬರೋದಿಲ್ಲ. ಹೋಗಲಿ ಬಿಡು. ಈ ಅಮ್ಮ ನಿನಾದ್ದೂ ಕೊಡ್ಡೀಕಾ ನಾಡ್ಡೀಕಾ ?” ನಿನ್ನ ರಥ್ವಸಿಯಲ್ಲಿ ಅಂದು ಕಣೋ ರಸಿಕೊಂಡಳು ಮಧುಮತ್ತಿ.

“ರಿಸಲ್ ನ ಬಂದಿದೆಯಂತೆ ಫಸ್ಟ್ ಕಾಲಿಸಿನಲ್ಲಿ ಪಾಸ್ ನಾಡಿದ್ದ ನಂತೆ”

“ಯಾರು ಹೇಳಿದರು ?” ಆತುರದಿಂದ ಕೇಳಿದಳು ಮಧುಮತ್ತಿ.

“ರಾಜು, ಅವನ ಹೆಂಡಿತ್ತ ನಾತಾಡೊಂತಾ ಇದ್ದು, ಜಯಾನ ಕೇಳಿದ್ದಕ್ಕೆ ಹೌದು ಅಂದ್ದ್ಲು.”

ತಾಯಿಯ ನಾಶು ಮುಗಿಯುವ ನೋಡಲೇ ಆ ಮನೆಯ ಮತ್ತೊಂದು ಭಾಗದಲ್ಲಿದ್ದ ರಾಜಕೇಖಿರ್ ಮನೆಗೆ ಪೇವಂಗೋಸ್ತರ ಹೋದಳು ಮಧುಮತ್ತಿ.

“ಜಯಾ, ಪೇವರ್ನಲ್ಲಿ ಬಿ.ಎ. ರಿಸಲ್ ಬಂದಿದೆಯಾ ?” ಕೇಳಿದಳು ಮಧುಮತ್ತಿ.

“ಹೌದತ್ತಿ, ವಾಸು ಫಸ್ಟ್ ಕಾಲಿಸಿನಲ್ಲಿ ಪಾಸ್ ನಾಡಿಬ್ಬಾನೆ; ನಿನಗೆ ಗೊತ್ತಿಲ್ಲಾ ?” ಎನ್ನತ್ತಾ ಪೇವರ್ ಕೊಟ್ಟಳು ಜಯ.

ರಿಸೆಲ್ ಬಂದು ತಗಲೇ ಮಾರು ದಿವಸವಾಗಿದೆ ! ಬಂದು ಕಾಡ್‌
ಗೇಚಿ ಹಾಕಿದ್ದಿದ್ದೆ ಸಂತೋಷಪಡ್ತಿರಲಿಲ್ಲವು ? ತಂದೇ, ಶ್ರೀನಿವಾಸಾ, ನನ್ನ
ಮಗನ್ನ ನೀನೇ ಕಾಪಾಡ್ತು ಇದ್ದೀಯವು !’ ಎಂದುಕೊಳ್ಳುತ್ತಾ ಕಣ್ಣ
ಮುಚ್ಚಿ ಕ್ಯೆ ಜೋಡಿಸಿದಳು ಮಧುಮತಿ.

“ನೀನೂ ಹೇವರ್ ನೋಡಿರಿ ಅಂದೊಂಡೆ. ವಾಸು ಎಲ್ಲಿದ್ದಾನೋ,
ಪಾಪ ! ಕೆಲಸ ಕುಹುತ್ತೀನಿ ಅಂತ ಹೇಳಿದ್ದ” ಎಂದಳು ಜಯ.

“ಅಲ್ಲಾ ನಾನು ದೊಡ್ಡ ಮನುಷ್ಯಾಗಿದ್ದಿದ್ದೆ ಪಾಟ್‌ ಕೊಡು ಅಂತ
ಕೇಳುತ್ತಿರಲಿಲ್ಲವೇನೇ ಜಯ ?” ಅಪ್ರಯತ್ನವಾಗಿ ಮಧುಮತಿಯ ಕಣ್ಣಗಳು
ಒದ್ದೆಯಾದವು.

“ಒಹೋ, ಸುಮ್ಮು ಬಿಟ್ಟೆ ಅಂದೊಂಡ್ಯಾ ? ನಿನ್ನ ಮಗ ಬ್ರಿ.
ಪಾಟ್‌ ಯಾಕೆ, ದಿನ್ನರ್ ಕೊಡು ಅಂತೇನಿ” ನಕ್ಕಳು ಜಯ.

ಒಡನೆಯೇ ದೇವಸ್ಥಾನಕ್ಕೆ ಹೋಗಿ ಅಭಿಷೇಕ ಮಾಡಿಸಿ ಮನಸಾರೆ ದೇವ
ರನ್ನ ಪ್ರಾರ್ಥಿಸಿದಳು ಮಧುಮತಿ.

○ ○ ○ ○

ಬಾಗಿಲು ತೆರೆದ ವಾಸುವಿನ ಕಣ್ಣರಿಪ್ಪೆಗಳು ಉದಿದ್ದವು. ಮುಖ
ಬಾಡಿತ್ತು. ಜೆನ್ನಾಗಿ ಅಶ್ವಿದ್ದಾನೆಂಬುವುದನ್ನು ಅವನ ರೂಪ ಸಾರುತ್ತಿತ್ತು.

“ಭಿ ! ಯಾಕೋ ನೀನು ಘಸ್ಟ್ ಕಾಲಿಸಿನಲ್ಲಿ ಪಾರ್ ಮಾಡಿದ್ದು
ಅನ್ನೋ ಸಂತೋಷವನ್ನು ಒರಿಸಿಹಾಕಿಬಿಡ್ತಿದ್ದೀಯಲ್ಲ. ನನಗೆ ಹೆಡರಿಕೆ
ಯಾಗೋ ಹಾಗೆ ಮಾಡಿದ್ದಿ. ಸೀನು ಯಾಕಿಮ್ಮ ಸಂಕಟಪಡಿತ್ತಿದ್ದಿಯೋ
ನನಗೆ ಅಧ್ಯವಾಗ್ರಿಲ್ಲ” ಎನ್ನುತ್ತಾ ಈಸೀಫೇರಿಸಲ್ಲಿ ಮಲಗಿ ತಲೆಯನ್ನು ಗಟ್ಟಿ
ಯಾಗಿ ಹಿಡುಕೊಂಡರು ಪ್ರಸಾದರಾವ.

“ನಾನೇನು ಸಂಕಟಪಡಿಲ್ಲ ಅಪ್ಪಾ !” ನಗಲು ಪ್ರಯತ್ನಿಸುತ್ತಾ
ಹೇಳಿದ ವಾಸು.

“ನನ್ನನ್ನ ತೃಪ್ತಿಪಡಿಸಲು ಪ್ರಯತ್ನಿಸಬೇಡ ! ನನ್ನನ್ನ ನನ್ನಂತೆ
ಬದುಕಲು ಬಿಡಿ ಅಂದೆ. ಅದರ ಅಧ್ಯ ಏನು ? ಇಷ್ಟಕ್ಕೆ ನಿನ್ನ ಮನಸ್ಸಿ
ನಲ್ಲಿರೋ ಉದ್ದಿಶ್ಯ ಹೇಳು ವಾಸೂ ! ಅದು ನನಗೆ ಇಷ್ಟವಾಗದೆ ಇದ್ದೂ
ಬಂಡಿತವಾಗಿ ನಿನಗೋಸ್ಯರ ನನ್ನ ಉದ್ದೇಶಗಳನ್ನು ಬದಲಾಯಿಸ್ತೂತ್ತೇನೆ.

ನಿನಗೇನು ಬೀಕೋ, ನನ್ನನೈನು ಮಾಡು ಅಂತೆಯೋ ಹೇಳು. ನಾನು ಬದುಕಿರೋವಾಗ ನಿನ್ನ ಕಣ್ಣಲ್ಲಿ ನೀರು ಬಂದ್ರೆ ಸಹಿಸಲಾರೆ. ನಿನ್ನ ಉದ್ದೇಶ್ಯ ಎಂಥದೇ ಆಗಿಲ್ಲ, ನಿನಗೂ ನನಗೂ ಸಂಬಂಧಪಟ್ಟದಾದೆ ಭಯ, ಸಂಕೋಚ, ಮುಚ್ಚುಮರೆ ಇಲ್ಲೆ ಹೇಳು. ನನ್ನಿಂದ ಸಾಧ್ಯವಾದ ದ್ವಾನ್ನಿಲ್ಲ ಮಾಡ್ತೇನಿ, ಅಷ್ಟೇ ಆಗಲಿ.....” ಎನ್ನತ್ತಾ ಕುಚೀಯಲ್ಲಿ ಸರಿಯಾಗಿ ಕೂತರು ಪ್ರಸಾದರಾವ. ಗೋಡಿಗೆ ಇತ್ತು ನಿಂತಿದ್ದ ವಾಸು ಒಮ್ಮೆ ಪ್ರಸಾದ ರಾವ ಕಡೆ ನೋಡಿ, “ನಿಜ ಹೇಳ್ತಿದ್ದೇನಿ, ನಾನು ಮೊನ್ನೆ .. ಮೊನ್ನೆ.....” ಎಂದು ಹೇಳಿ ನಿಲ್ಲಿಸಿದ ವಾಸು. “ಉಂ, ಮೊನ್ನೆ ಏನಾಯ್ತು? ಹೇಳು, ವಾಸೂ? ಅತುರದಿಂದ ವಾಸುವಿನ ಮುಖ ದಿಟ್ಟಿಸುತ್ತಿದ್ದರು ಪ್ರಸಾದರಾವ.

“ಅಮ್ಮನ್ನು ನೋಡಿದ ಮೇಲೆ ನನ್ನ ಮನಸ್ಸಿಗ್ಗಾಗ್ಗೆ ಭಯ ಆಗಿದೆ ಅವನ್ನು !”

“ಓಹೋ, ಅದಾ! ಏನೋ ದೇಹಾಲಸ್ಯ ಆಗಿರಬಹುದು. ಗೋಡಿಗೆ ಬರೀತೇನಿ: ಡಾಕ್ಟರ್ ಗೆ ತೋರಿಸು ಅಂತ. ಅವನು ಒಂದು ಸಲ ಹೋಗಿ ನೋಡ್ಲಿಂಡು ಒರ್ತನೆ.”

“ಎಷ್ಟು ಯೋಚನೆ ಮಾಡಿಲ್ಲ, ಮನಸ್ಸು ಸ್ಥಿರಿಸುತ್ತಕ್ಕೆ ಬಂಧಿಲ್ಲ, ಅಪ್ಪಾ! ಅಮ್ಮು, ಅವರು ಇವರು ಕೊಟ್ಟ ಹಳೇ ಸೀರೆ ಉದ್ದಿದೆ, ನಾನು ಬೆಲೆಬಾಳುವ ಹೊಸ ಬಟ್ಟಿಗಳನ್ನು ಹಾಕೊಳ್ಳುತ್ತಿದ್ದೇನಿ. ಅಮ್ಮು ಉಂಟಕ್ಕೆ ಗತಿ ಇಲ್ಲಿ ಒದ್ದಾಡ್ತಿದೆ ನಾನು ಐ.ಎ.ಎಸ್. ಓದಬೇಕು. ಅಮ್ಮು ಅಮ್ಮು ಕವ್ಯಪಟ್ಟು ಜೀವನ ನಡೆಸ್ತೂ ಇರೋದು ನನಗೋಸ್ತರ ತಾನೇ? ತಾನು ಪಡ್ಡಿರೋ ಕವ್ಯಗಳನ್ನು ನನಗೆ ತಿಳಿಸೋದೇ ಇಲ್ಲಿ ಅಮ್ಮು, ನಾನೇನು ಚಿಕ್ಕ ಹುಡುಗ ಇಲ್ಲವಲ್ಲ! ಕೊಂಚ ಅಥ ಮಾಡಿಕೊಂಡೆ. ವಿವರಗಳನ್ನು ಜಯ ತಿಳಿಸಿದ್ದು, ನನ್ನ ನೇವ ಭೂಷಣ ನೋಡಿ ದೊಡ್ಡ ಮಾವನಿಗೆ ಕಣ್ಣಿರಿ. ಒಳೊಳ್ಳೆ ಬಟ್ಟಿಗಳನ್ನು ಹಾಕೊಂಡು ಅಮ್ಮನಿಗೆ ಅಪಕಾರ ವಾಡ್ದೆ. ನನಗೆ ರಚನ್ಯವಾಗಿ ಹಣ ಒದಗಿಸ್ತೂ ಇದ್ದಾಳಿ ಅಂತ ಅನುಮಾನಪಟ್ಟ ಮಾನ ತನ್ನ ಭಾಗದ ಬೆಳೆ ಬಾಡಿಗೆ ಇವತ್ತು ರೂಪಾಯಿ ಅಮ್ಮನಿಗೆ ಕೊಡ್ಲಾ ಇದ್ದದ್ದನ್ನು ನಿಲ್ಲಿಸಬಿಟ್ಟು ದಾರೆ. ಈ ವಿವಯವನ್ನು ಚಿಕ್ಕ ಮಾವನಿಗೆ ತಿಳಿಸಿಲ್ಲ. ಅಮ್ಮು ಕವ್ಯಗೆ, ಸಣ್ಣಗೆ ಕಡ್ಡಿಯಂತೆ ಆಗಿರೋಗಿದ್ದಾಳಿ. ಅಪ್ಪಾ! ನನಗೋಸ್ತರ ಬದುಕಿರೋ

ಅಮ್ಮೆ ಹಾಗೆ ಶುಷ್ಟಿಸಿಹೋಗಿರೋದು ನನಗೆ ಭರಿಸಲಾರದ ವೇದನೆಯಾಗಿದೆ” ನಿಲ್ಲಿಸಿದ ವಾಸು.

“ಅಮ್ಮೆ !” ಎಂದು ವಾಸುವಿನ ಬಾಯಲ್ಲಿ ಕೇಳಿದೊಡನೆ ಹಿಂದಿನದೆಲ್ಲಾ ಜ್ಞಾಪಕ ಬಂದು ಕೋಪಾರಹಿತವಾದ ಲೋಚನಗಳು ನಿಧಾನವಾಗಿ ಪ್ರಶಾಂತ ಕಾಂತಿಯನ್ನು ಹೊಂದಲು ದೀರ್ಘವಾಗಿ ನಿಟ್ಟಿಸಿರು ಬಿಟ್ಟು ಮೌನವಾಗಿ ತಲೆ ಬಗ್ಗಿಸಿದರು ಪ್ರಸಾದರಾವ್.

“ನಾನು ದುರದೃಷ್ಟಿವಂತ, ಅಪ್ಪಾ ! ಮನೇಲಿ ಯಾವ ಮಾತು ಬಂದರೂ ಯಾರೂ ಅಡ್ಡ ಬರದಂತೆ ಕೊರಡಿಯಲ್ಲಿ ಹಾಕಿ ಹೊಡಿದು ಚಚ್ಚಿಪಾಕೆ ಬಾಗಿಲು ಬೀಗ ಹಾಕೊಂಡು ಹೊರಟ್ಟೊಗ್ಗಿದ್ದು, ಅಮ್ಮೆ. ಆಗ ಏನಂದು ಕೊಂಡು ಅಳ್ತಾ ಇದೊ್ಮೇಗೊತ್ತಾ ? ನನಗೆ ಅಪ್ಪ ಇದ್ದಿದ್ದೆ ಅಮ್ಮೆ ಹೀಗೆ ನನ್ನನ್ನು ಹೊಡಿಯೋದಕ್ಕೆ ಇವಕಾಶ ಕೊಡ್ಡಿದ್ದು ಅಂತ ಅಲ್ಲಿದ್ದೆ. ನನ್ನ ಜೊತೆಯವರಿಗೆಲ್ಲಾ ಅಪ್ಪ ಇದ್ದು, ನನಗೆ ಇಲ್ಲದೆ ಇದ್ದುದಕ್ಕೆ ಅಳ್ತಾ ಇದ್ದೆ, ಅಮ್ಮೆ ಹೊಡಿದರಲ್ಲಾ ಅಂತ ಅಳೋದರ ಜೊತೆಗೆ ಅಮೇಲೆ ಪುನಃ ಆ ಅಮ್ಮನ ಮಡಿಯಲ್ಲೀ ಸಮಾಧಾನಪಡಿತದ್ದೆ. ನನ್ನನ್ನು ಹೊಡಿದ ಅಮ್ಮೆ ನನ್ನನ್ನು ಕರುಣೆಯಿಂದ ಸೋಡಿತ್ತಿದ್ದು, ನನ್ನನ್ನು ಹೊಡಿದ ದಿನ ಉಪವಾಸ ಮಾಡಿದ್ದೀನಿ.” ಕೈಯಲ್ಲಿ ಮುಖ್ಯ ಕೊಂಡ ವಾಸು.

“ಭೀ ! ಭೀ ! ಕೈ ತೆಗಿ.....ನೀನೇನು ಹೋಸ ಮಾಡ್ದೆ ! ಗಂಡಗಿಗೆ ಅಮ್ಮ ಮೃದುವಾದ ಮನಸ್ಸು ಪ್ರಯೋಜನವಿಲ್ಲ ವಾಸೂ, ನಾನು ಹೋಸ ಮಾಡ್ದಿದ್ದೀನೇನೋ ಹೋಸ. ನಾನು ನಿನ್ನ ಕೈಯಲ್ಲಿ ಹೋಸ ಮಾಡಿಸ್ತಿದ್ದೀ ನೇನೋ, ಅಲ್ಲಾ, ಇದು ಹೋಸ ಹೇಗಾಗುತ್ತೆ ?”

ಪ್ರಸಾದರಾವ್ ಮಾತು ಪೂರ್ತಿಯಾಗುವ ಹೋದಲೇ ಕೋಪದಿಂದ, “ಅದು ಸರಿ ! ನೀವೇನು ಮಾಡಿದ್ದಿ ಅಂತ ನಾನು ಕೇಳುತ್ತಿಲ್ಲ ಈಗ. ನಿಮ್ಮ ಹಣದಲ್ಲಿ ಓದ್ದಾ ನೀವು ಕೊಡೋ ಶಾಣಕೆಗಳಿಂದ ಮೇರಿತಾ, ನಿಮ್ಮ ಇರುವಿಕೆ ಯನ್ನೇ ಅಮ್ಮನಿಗೆ ತಿಳಿಸದೆ ಇರೋದು ಹೋಸ ಅಲ್ಪಾ ! ಈ ಬೆಲೆ ಬಂಜುವ ಬಟ್ಟೆಗಳೂ, ವಾಚ್, ರಿಂಗ್.....ಇವೆಲ್ಲಾ ಎಲ್ಲಿಂದ ಬಂತಿಂಬ ಪ್ರಶ್ನೆ ಅಮ್ಮನನ್ನು ಕಾಡಿಸೋದಿಲ್ಲಾ ? ಸಾಮಾನ್ಯ ಎಂತೂಲ್ಲಿ, ಮಾವ ಹೊಲಿಸಿದ ಎಂತೂಲ್ಲಿ

ಹೇಳಿದ್ದೀರು, ಉಂಟ ಹಾಕೋದಕ್ಕೇ ಯೋಚ್ಚೇ ಮಾಡೋವು ಇವೆಲ್ಲಾ ಮಾಡ್ತಾರೆ ಅಂದ್ರ ನಂಬ್ತಾರಾ ಅಮ್ಮೆ ?

ಅದರೇ....ಅಮ್ಮನ ಬಾಯಿ.....ಹಾಗೆ ಕೇಳೋ ಬಾಯನ್ನು ಮೊದಲೇ ಮುಚ್ಚಿಟ್ಟು. ‘ನನ್ನ ಭವಿಷ್ಯತ್ ಚೆನಾಗ್ಗಿರಬೇಕು ಅನ್ನೊಂದು ಕೋರಿಕೆ ಇರೋ ನಳಾದ್ದೆ ಇವೆಲ್ಲಿಯೆಂದು, ಹಣ ಎಲ್ಲಿಂದ ಬರುತ್ತೆ ಅಂತ ಕೇಳಿದ್ದೀರು ಅಂತ ಹೇಳಿ ನಿಮಗೆ ಹಿಂದೆಯೇ ತಿಳಿಸಿದ್ದೆನೋ ! ಈ ನಾಲ್ಕು ವರ್ಷಗಳಲ್ಲಿ ಅಮ್ಮನನ್ನು ತೃಪ್ತಿಯಿಂದ ಸೋಡುವುದೊಂದರ ವಿನಃ ಏನನ್ನೂ ಕೇಳಲಿಲ್ಲ. ಎಷ್ಟು ದಿನ ಅಮ್ಮನಿಗೆ ಹೀಗೆ ಮೋಸ ಮಾಡ್ತಿಕು ಅಂಶಿರಿ ? ನಿಜ ಗೊತ್ತಾದ ಮೇಲೆ ಗಂಡ, ಮಗ.....ಇಬ್ಬರೂ ತನಗೆ ಮೋಸ ಮಾಡಿದ್ದು ಅಂತ ಕುಮುಲ ಹೋಗೋದಿಲ್ಲ ? ಇಮ್ಮೆ ವರ್ಷಗಳು ಅಮ್ಮನಿಗೆ ತಿಳಿಸಿದೇ....ಅಬಾ ! ಎನ್ನ ಕುದಯ ಸುಟ್ಟುಹೋಗಿದೆ ಅಪ್ಪೆ ! ಮಾತಾಡೋದಿಲಾಪ್ ? ಹೇಳಿ, ಅಪ್ಪೆ ! ನಿಮ್ಮ ಹಣದಿಂದ್ಲೇ ಒದ್ದಿರೋದು, ನಿಮ್ಮನ್ನು ನಾನು ಬಂದು ಸೋಡಿರೋದು ಇನ್ನು ಎಮ್ಮೆ ದಿನ ಅಮ್ಮನಿಗೆ ಗೊತ್ತಾಗಬಾರ್ದು ?” ಎಂದ ವಾಸು.

ಅವೇಶದಿಂದ ತಡೆಯಲಾರದ ಕಣ್ಣೀರಿಂದ ದೇಹಾಧ್ಯಂತ ನಡುಗು ಶ್ರದ್ಧಾ ವಾಸುವನ್ನು ಹತ್ತಿರಕ್ಕೆ ಕರೆದುಕೊಂಡು, “ನಿಮ್ಮ ಅಮ್ಮನಿಗೆ ಎಂದಾದರೂ ಆಗಲಿ ನಾನೇ ಹೇಳಿಕು, ವಾಸು ! ತಪ್ಪೆಲ್ಲಾ ನನ್ನದೇ ಅಂತ ಹೇಳಿನಿ. ಸರಿಯಾ ? ಈಗ ನಿಮ್ಮ ಅಮ್ಮ ಕಷ್ಟವಾಡ್ತಾರೆ ಅನ್ನೊಂದು ತಾನೆ ನಿನ್ನಸಂಕಟ ! ನಿಮ್ಮ ಅಮ್ಮ ತೊಂದರೆ ಇಲ್ಲದೆ ಬದುಕೋ ಏಪಾರ್ಥನನ್ನು ನಾನು ಮಾಡಿನ್ನಿ” ಎಂದರು ಪ್ರಸಾದರಾವಾ. ಆ ಕ್ಷೇತ್ರದಲ್ಲಿ ಮಾನವತೆ ಮೂರ್ತಿನೆತ್ತು ಪರಿಶೂಲಣ ವ್ಯಕ್ತಿ, ಅಮ್ಮತ ವ್ಯಾದಯಿಸಾಗಿ ಕಂಡ ವಾಸುವಿನ ತಲೆ ನೇವಾಸಿ, ಸಮಾಧಾನವಡಿಸಿದರು ಪ್ರಸಾದರಾವಾ ತೃಪ್ತಿಯಿಂದ.

ಕೆಲಕ್ಕಣಗಳು ಸಂತೋಷವಾಗಿ ಕಳೆದುಹೋದವೇ. ಇಬ್ಬರ ಮಧ್ಯ ಭರಿಸಲಾರದ ನಿಶ್ಚಯಿಬ್ಬಿ. ಏನೋ ಅಲೋಚನೆಯಲ್ಲಿ ಮುಳುಗಿಹೋದ ಪ್ರಸಾದರಾವ ಸಂಖಟದಿಂದ ನಿ ಟೆಟ್ಟಿ ಸಿ ರು ಬಿಟ್ಟು, “ನಿಮ್ಮ ಅಮ್ಮನ ಸ್ವಭಾವ ನನಗೆ ಚೆನಾಗ್ಗಿ ಗೊತ್ತು. ಅವಳಿಗೆ ಗೊತ್ತಾ ಗೊತ್ತಾ ದು ನಿನ್ನ ಭವಿಷ್ಯತ್ತಿಗೆ ಕೊಡಲಿ ಸೆಟ್ಟು. ಈಗ ಅವಳ ಸ್ವಭಾವ ಹೇಗೆ ಬದಲಾಯಿಸಿದೆಯೋ ನ ಮುಗೆ ಗೊತ್ತಿಲ್ಲ

ಗಂಡ ಹೆಂಡಕಿ

ವಲ್ಲ? ಅವಳ ವಿವರು ಇನ್ನೇನೂ ಯೋಚನೆ ನೂಡಬೇಕು. ನಾನೇನಾದರೂ ನಿವಾರಣೆ ಮಾಡಿಲ್ಲಿ” ಎಂದರು.

“ಧ್ಯಾಂತ್ಸ್...ನನ್ನನ್ನ ಕ್ಷಮಿಸಿ ಅಪ್ಪಾ!“ ಎಂದ ವಾಸು ಶೃಷ್ಟಿಯಿಂದ ಸಮಾಧಾನದ ನಿಟ್ಟು ಸಿರು ಬಿಡುತ್ತಾ.

ಆ ರಾತ್ರಿ ನಿಶ್ಚಿಂತನಾಗಿ ನುಲಗಿ ನಿದ್ರಿಸಿದ.

“ಮನೆ ಗ್ಯಾಕೆ ತಂಸಿದಿ? ನಿಮ್ಮ ಸೆಲೆಕ್ಸನ್ ಜೆನ್ನಾಗಿರುತ್ತೆ. ಈನೇ ಸೆಲೆಕ್ಸ ಮಾಡಿ ತಂದಿದ್ದೆ ಆಗ್ತರಲಿಲ್ಲವ್ಯಾ?“ ಎಂದ ವಾಸು ಪ್ರಾಕ್ ಮಾಡಿ ತಂದ್ದು ದೊಡ್ಡ ಗಂಟನ್ನು ನೋಡುತ್ತಾ.

“ಸರಿಯಾಗಿ ತಗೊಂಡು ಹೋಗ್ರೀಯ ಈ ಬಟ್ಟಿಗಳನ್ನು ಹೋಲ್ಹಾಲ್ ನಲ್ಲಿ ಕಟ್ಟಿ ಬಿಡ್ಡಿಲ್ಲಿ!“ ಎಂದರು ಪ್ರಸಾದರಾವ್ ಉತ್ತರವಾಗಿ. ಬಟ್ಟಿ ತಂದಿದ್ದ ನ್ಯೂಕ್ ಹೊರಟ್‌ಹೋದ್.

“ಇಮ್ಮು ಬಟ್ಟಿಗಳ್ಯಾಕೆ?“ ನೆಕ್ಕು ವಾಸು.

ಮುಖುನುಡಿಗೆ ಬೇಕಾದ ಎಂಟು ಸೀರೆಗಳು, ಜಾಕೆಟ್ ಬಟ್ಟಿ, ನಾಲ್ಕು ಜೊತೆ ವಾಸುವಿನ ಬಟ್ಟಿಗಳನ್ನು ಹೋಲ್ಹಾಲ್ ನಲ್ಲಿ ಕಟ್ಟುತ್ತಾ, “ಗೋಪಿಗಿ ಕಾಗದ ಬರಿದಿದ್ದಿಲ್ಲ. ನಿನ್ನ ಬಟ್ಟಿಗಳನ್ನು ತಗೊಂಡು ಏಕ್ಕೆಡ್ಡನ್ನು ಮಾನ್ಯಾಗಿ ಕೊಟ್ಟಿದು“ ಎಂದರು ಪ್ರಸಾದರಾವ್.

ಹಾಗೇ ಅಗಲೆಂಬಂತೆ ತಲೆದೂಗಿದ ವಾಸು.

“ನವ್ಯ ಅಳನೊಂದಿಗೆ ಸ್ಕ್ಯಾಟರ್ ಕಳಿಸಿಲ್ಲ. ಅವನೇ ಸ್ಕ್ಯಾಟರ್ ನಿಂದ ಸೋದನ್ನೂ ಕಲಿಸ್ತಾನೆ. ಸರಿಯಾಗಿ ಪ್ರಾಕ್ಸೀನ್ ಮಾಡು.“

“ಹಾಗೇ ಅಗ್ಗಿ.... ನಿಮಗೆ ಅಕ್ಕೆಂದಿರೂ, ತಂಗಿಯರೂ—ಇನ್ನಾರೂ ಬಂಧುಗಳಿಲ್ಲವ್ಯಾ ಅಪ್ಪಾ!“

ತಾನು ಉಹಿಸದಿದ್ದ ಪ್ರಶ್ನೆ! ನಗುತ್ತಾ, “ಯಾಕೆ ವಾಸು?“ ಎಂದರು ಪ್ರಸಾದರಾವ್.

“ನಿಮಗೆ ಅಡಿಗೆ ಸೂಡಿ ಹಾಕ್ತಾರೇನೋ ಅಂತ. ಹೋಗ್ಗಿ, ಅಡಿಗೆಯವನ್ನು ಗೊತ್ತುಮಾಡ್ವೋಳ್ಳಿ ಅಪ್ಪಾ!“

ಅಡಿಗೆಯವನೂ, ಹೊ ಇಟಿ ಲಿ ನ ವ ರೂ ಹಾಕುವ ಉಟಕ್ ಶೃಷ್ಟಿ ಕೊಡುತ್ತಾ, ಹಸಿನೆ ಹಿಂಗಿಸುತ್ತಾಗಲೀ, ನ ರ ಸ ಮ್ಮೆ ಕೈತುತ್ತ ಹಾಕಿ ಇಷ್ಟು ಕ್ರೈದು ನರ್ಷಣಿಸಿನೇ ಗೊತ್ತಾ ಸದಂತೆ ಉಟನಿಕ್ಕುದ್ದರು ಸಂದು ನರ್ಷಣಗಳು

ಈಲ ಮುಧಮತಿ ಅವೃತವನ್ನೇ ಉಣಿಸುತ್ತಿದ್ದಳು.” ಪುನಃ ಭಾರವಾಗುತ್ತಿದ್ದು ಮನಸ್ಸು.....ಬೇರೆಯೋಗ್ಯಾ ಮುಖ ತಿರುಗಿಸಿ “ಹಾಗೇ ಮಾಡೋಣ ಚಿದು” ಎಂದರು ಪ್ರಸಾದರಾವ್.

○ ○ ○ ○ ○

ಹಾಲಿನ ಲೋಟಿದೊಂದಿಗೆ ಕೊ ತ ದಿ ಯ ನ್ನು ಪ್ರವೇಶಿಸಿದ ಪದ್ದುಜ “ವಾಸು, ಈವತ್ತಿನಿಂದ ರಾತ್ರಿ ಮ ಲಗ್ಗೊ ದ ಕ್ಕೆ ಮುಂಚೆ ಕುಡಿಯೋಡಕ್ಕೆ ಒಂದು ಲೋಟಿ ಹಾಲು ಸ್ವಾಂಕ್ಯಾನ್ ಮಾಡಿದೀನಿ” ಎಂದೆಳು ನಗುತ್ತಾತ್ತು.

“ಏತಕ್ಕೆ ಪದ್ದುಜ ! ಬೇಡಾಂತ ಹೋಳು.” ಮಂಜದ ಮೇಲೆ ಎದ್ದು ಕುಳತ ವಾಸು.

“ಇನ್ನೇಲೇ ಕಾಲೇಜಿಗೆ ತುಂಬಾ ದೂರ ಹೋಗೇ ಇಲ್ಲಾ, ಹುದುಗ ಹೀಗಿದುಹೋಗ್ನಿ ಅಂತಿರಬೇಕು. ನನಗೇನೂ ಗೊತ್ತಿಲ್ಲ, ಕೊಟ್ಟು ಬಾ ಅಂದು ಅಷ್ಟು”

“ಸರಿ, ಕೊಟ್ಟಿದು !” ಕ್ಕೆ ಮುಂದಕ್ಕೆ ಇಂಬಿದ ವಾಸು.

“ಸಕ್ಕರೆ ಹಾಕಿದ್ದೀನೂ, ಇಲ್ಲೋ ?” ಎನ್ನುತ್ತಾತ್ತು ಲೋಟವನ್ನು ಮುಟ್ಟಿಕೊಂಡು, ಸ್ವಲ್ಪ ಕುಡಿದು, “ಸಿಹಿಯಾಗೇ ಇದೆ. ಸ ಕ್ಕೆ ರೆ ಹಾಕಿದ್ದೀನಿ ಅಯ್ಯಿಯ್ಯೋ, ಎಂಜಲು ಮಾಡಿಟ್ಟನಲ್ಲಾ !” ಎಂದೆಳು ದುಃಖಪಡುತ್ತಿರು ನಂತೆ ನಟಿಸುತ್ತಾತ್ತು.

“ಪರವಾಗಿಲ್ಲ, ಕೊಟ್ಟಿದು” ಎಂದು ಅವಳ ಕ್ಕೆಯ್ಯಲಿದ್ದ ಲೋಟವನ್ನು ತೀಗಿದುಕೊಳ್ಳುತ್ತಾತ್ತು.

“ಎಂಜಲಲ್ಲಾ ?” ಒಮ್ಮೆ ಅವನ ಕಡೆ ನೋಡಿ ನೋಟಿ ಬೇರೆಡೆ ತಿರುಗಿಸಿದೆ. ಅವಳ ನೋಟಿದಲ್ಲಿನ ಆರಾಧನ ಅರ್ಥವಾಗಬ ಅವನು ಎಂಜಲು ಮಾಡಿದುದಕ್ಕೆ ದುಃಖಪಡುತ್ತಿದ್ದಾ ಇಂದುಕೊಂಡ. ಅ ವಳು ಬೇಕೆಂದೇ ಎಂಜಲು ಮಾಡಿದ್ದಾ ಇಂಬುದು ಅವನಿಗೇನು ಗೊತ್ತು ? “ಮಾನನ ಮಗಳು ನೀನು. ನಿನ್ನ ಎಂಜಲು ನನಗೇನೂ ನಿಷೇಧವಲ್ಲ” ಎನ್ನುತ್ತಾತ್ತು, ಸ್ವಲ್ಪ ಕುಡಿದು, “ಅಯ್ಯಿಬ್ಬಾ ! ಇಷ್ಟು ಹಾಲು ತಂದಿದ್ದೀ. ಮೊದಲನೇ ದಿನ ಇಷ್ಟು ಕುಡಿಯಲಾರೆ, ಟೀಬಲ್ ನೋಲೆ ಲೋಟಿ ಇದೆ, ತಗೋಣೇ” ಎಂದ ವಾಸು.

ಲೋ ೧ ಬೆ ನ ನ್ನು ಕೈಗೆ ಕೊಡುತ್ತಾ, “ವಾಸೂ, ನಿನಗೇಂದು ಗುಂಡಾ ನ್ನೆಯ್ಸು” ಎಂದಳು ಪದ್ದುಜ ಅವನನ್ನು ನೋಡುತ್ತಾ.

“ನನದು?” ತನ್ನ ಲೋಟಿದಲ್ಲಿನ ಅಥವ ಹಾಲಪ್ಪು ಅವಳ ಲೋಟಕ್ಕೆ ಬಗ್ಗೆ ಸುತ್ತಾ, ನಗುತ್ತಾ ಕೇಳಿದ.

“ನನಗೇನು ಕೊಡ್ಡಿ?”

“ನನ್ನೀಕು?”

ಕೈಗೆ ಕಳಿದ ನಂತರ “ಹೇಳ್ಣಿ?” ಎಂದಳು.

“ನಿನ್ನಿಷ್ಟು-ಬೇಗ ಹೇಳು ಮತ್ತೆ!” ಅಥವಾಗದಂತೆ ಅವಳ ಕಡೆ ನೋಡುತ್ತಾ ಕೇಳಿದ.

“ನಿನ್ನ ಹತ್ತ ನ್ನೆಸೆಂಟೀವನ್ ತಗೊಳ್ಳಿ ಹೇಳಬಾರದು ಅಂದೊಂದಿದ್ದಿನಿ.”

“ಸರಿ, ತಗೋ, ನೀನು ಹೇಳೋ ಮಾ ಏ ನ ಲ್ಲಿ ಸಾರಾ ಇದೆಯೇ ಅಲ್ಲೋ, ಈ ಹಾಲಿ ನ ಲ್ಲಿ ಬೇಕಾದನ್ನು ವಿಟುನ್ನು ಗಳವೇ” ಎನ್ನತ್ತಾ ಹಾಲಿನ ಲೋಟವನ್ನು ಕೊಡಲು ಹೋದ.

ಪಕಪಕನೆ ನಕ್ಕು, “ಅತ್ತೆ ಇಲ್ಲಿಗೆ ಬರ್ತಾರೆ, ನಾಳ ಇನ್ನು ನಮ್ಮ ಹತ್ತಿರವೇ ಇತ್ತಾರೆ” ಎಂದಳು ಪದ್ದುಜ.

“ಹೋಗು ಸುಳ್ಳು.”

“ನಿಜವಾಗೂ.”

“ಅವ್ಯಾ ಹೇಳಿದ್ದು, ಬೇಕಾದ್ದೆ ನೀನೇ ಕೇಳು.”

ಪ್ರಸನ್ನವದನಿಂದ ಕೈ ಮುಂದಕ್ಕೆ ಚಾಚಿದ ವಾಸು.

ಅವನ ಕೈ ಅವಳ ಕೈಯಿನೊಂದಿಗೆ ಸೇರಿತು. “ಫ್ರೆಂಕ್...” ಎನ್ನತ್ತಾ ಅವಳ ಕೈಯನ್ನು ಮೃದುವಾಗಿ ಹಿಸುಕಿ ಬಿಟ್ಟುಬಿಟ್ಟು ವಾಸು.

“ಅತ್ತೆ ಬಹಳ ಒಕ್ಕೇವು, ನನಗಿ ತುಂಬಾ ಸಂಹೋಷಣಾಗದೆ. ನಾಳ ಸೈಫನ್‌ಗಿ ಹೋಗೋಣಾವ್ಯಾ?”

“ಅಗ್ಲಿ, ಹೋದರೆ ಸರ” ಎನ್ನತ್ತಾ ಏನನೊ ಅಲೋಚಿಸುತ್ತ ಮೌನ ವಹಿಸಿದ ವಾಸು.

ಅವಳು ಇನ್ನೂ ಏನೇ ನೊ ಮಾತನಾಡುತ್ತಲೇ ಇದ್ದಳು. ಅವನಿಗೆ ಅದಾಷುದೂ ಕೇಳಿಸಲಿಲ್ಲ. ಪ್ರಸಾದರಾನಾ ತನ್ನ ಬಳಿ, “ನಿನ್ನು ಅನ್ನು ಹೊಂದರೆ

ಸದರೇ ಬಹುಕೋ ಏಕಾರದು ನಾ ಮಾಡ್ತಿನಿ” ಎಂದು ಹೇಳಿದ ಮಾತು
ಜ್ಞಾನಕ ಬಂತು. ತೈಸ್ತಿಯಿಂದ ನಿರಾಳವಾದ ನಿಟ್ಟುಸಿರು ಬಿಟ್ಟು ವಾಸು.

• • • •

ಅಭಿನ್ ರೂಮಿನಲ್ಲಿ ಏನೋ ಕಾಗದ ಪತ್ರಗಳನ್ನು ಪರಿಶೀಲಿಸುತ್ತಿದ್ದ
ಗೋಪಾಲರಾವ, “ಮಾವ” ಎಂಬ ಮೃದುವಾದ ಕರಿ ಕೇಳಿ ಪ್ರತ್ಯಾಧಕವಾಗಿ
ತಲೆ ನತ್ತಿ ನೋಡಿದರು.

“ಅಮ್ಮೆ ಇಲ್ಲಿಗೇ ಬರ್ತಿದ್ದಾರೆ ಅಂತ ಪದ್ಜ ಹೇಳಿದ್ದು, ನಿಜವಾ ?”

“ಹೌದು, ವಾಸೂ ! ಹೇಳಬೇಕು ಅಂತಿದ್ದೆ. ನಾಳಿ ಸಂಚೆ ಪ್ರಾಂಚರ್ಯ
ನಲ್ಲಿ ಬರಾತ್ರಿಂತೆ. ಇದೋ ಕಾಗದ. ಸ್ವೀಷನಾಗೆ ಹೋಗಿ ಕರೆಷ್ಟುಂದು
ಬರ್ತಿ ತಾನೆ ?” ವಾಸುವಿನ ಕೈಗೆ ಕಾರ್ಡ ಕೊಡುತ್ತಾಗು ಕೇಳಿದರು ಗೋಪಾಲ
ರಾವ.

“ನೀನು ಬಾ ಅಂತ ಬರೆದಿಯೋ ? ಅಥವಾ ಅವರೇ ಬರ್ತಿದ್ದಾರಾ ?”

ವರಾಂಡದಲ್ಲಾಗಲಿ, ಕೊರಡಿಯಲ್ಲಾಗಲೀ, ಯಾರೂ ಇಲ್ಲವೆಂದು
ಖಚಿತಪಡಿಸಿಕೊಂಡು, “ನೀನು ಬಂದ ದಿನಸನೇ ನಿಮ್ಮ ತಂಡೆ ಕಾಗದವೂ
ಬಂತು. ನಾನು ಬೇಡ ಅಂದೂ ಇನ್ನು ದಿನ ನೀನು ನಿಮ್ಮನೇಲಿದ್ದೀ ಅಂತ
ಹಣ ಕಳಿಸ್ತಾಲೇ ಇದ್ದಾರೆ. ಈಗ ಏನಂದ್ರೋಂಡೋ ಏನೋ. ನಿಮ್ಮ
ಅಮ್ಮೆನ್ನೂ ಸಹಾ ನನ್ನ ಹತ್ತಿರನೇ ಇಟ್ಟೋ ಅಂತ ಹೇಳಿ ಅವಳಿಗಾಗೋ ಖಚಿತನ್ನು
ತಾನು ಭರಿಸ್ತಿನಿ ಅಂತ ಬರೆದಿದ್ದಾರೆ. ಅಂದೇ ಅವಳನ್ನು ಅವರು
ಬರಿಸಿದ ಹಾಗೇ ತಾನೆ ಆಯ್ತು ? ಹಾಗೇ ನಿಮ್ಮ ಹತ್ತಿರ ಹತ್ತಿರಕ್ಕೆ ಬರ್ತಿ
ದ್ದಾರೆ ನಿಮ್ಮ ತಂಡೆ. ಅಲ್ಲಾವ ವಾಸೂ ? ಏನೋ ನಿನ್ನ ದಯೆಯಿಂದ ಕುಗ್ಗಿ
ಹೋಗ್ಗಿರೋ ನಿಮ್ಮ ಅಕ್ಕೆ ಸಂತೋಷವಾಗಿ ಬದುಕಿದರೆ ನಾನು ಯಾರೂ
ಸಾಧಿಸಲಾಗದೇ ಇದ್ದದ್ದನ್ನು ನೀನು ಸಾಧಿಸಿದ ಹಾಗಾಗುತ್ತೆ ಅಲ್ಲಾ ! ನೀನು
ಹೊಡ್ಡ ವ್ಯವಹಾರಣ್ಣ.....!” ಎಂದು ನಕ್ಕು, “ವಾಸೂ ! ನಿನ್ನನ್ನು ಹೇಗೆ ಅಭಿ
ನಂದಿಸಬೇಕೋ, ನನಗಿಷ್ಟು ಸಂತೋಷವಾಗಿದೆಯೋ ಹೇಳೋದಕ್ಕೆ ಮಾತು
ಗಳೇ ಇಲ್ಲ” ಎಂದರು ಗೋಪಾಲರಾವ.

“ಅದ್ರಿ ನಾಳ ಸೈಫನಾಗೆ ಹೋಗ್ರೀನಿ ವಾನ, ಪದ್ಭೂಜ, ತೀನೊಮ್ಮೊ ಬರ್ತಾರೆ” ಎನ್ನುತ್ತಾ ಹೊರಗೆ ಬಂಡ ವಾಸು.

• • • •

ಸೈಫನಾಗೆ ಬಂದಿದ್ದ ವಾಸು, ಪದ್ಭೂಜ, ತೀನು—ಲಲ್ಲರನ್ನೂ ಪ್ರೀತಿಯಿಂದ ಹತ್ತಿರಕ್ಕೆ ಕರೆದು ತೀವ್ರವಾದ ಕಣ್ಣಗಳನ್ನು ಒರಿಸಿಕೊಳ್ಳುತ್ತಾ, ಮುಗ್ಳಷ್ಟಕ್ಕು, “ಚೆನ್ನಾಗಿ ಓದ್ದಾ ಇದ್ದೀರಾ ಲಲ್ಲರೂ? ನಡೀಂ, ಹೋಗೋಣ” ಎಂದಳು ಮಧುಮತಿ ಅನಂದಪೋ, ದುಃಖಪೋ, ಮತ್ತಿನಾನ್ನಾವ ಭಾವದ ಒತ್ತುಡಿಯೋ! ಅವಳ ಧ್ವನಿ ರುದ್ದಿ ವಾಯಿತು.

“ನೀನು ನಮ್ಮ ಹತ್ತಿರಕ್ಕೆ ಬಂದಿದ್ದೀ ಅಂತ ಅಪ್ಪ ಹೇಳಿದಾಗ ನನಗಿಮ್ಮು ಸಂಹೋಷವಾಯ್ತೋ ಗೋತ್ತಾ, ಅತ್ತಿ?” ಮಧುಮತಿಯ ಕ್ಕೆ ಹಿಡಿದು ಅದಿಸುತ್ತಾ, ಅಪ್ಪಾಯತೆಯಿಂದ ಕೂಡಿದ ಧ್ವನಿಯಲ್ಲಿ ಹೇಳಿದಳು ಪದ್ಭೂಜ.

“ಹುಚ್ಚು ಮುಡುಗಿ, ಯಾಕಮ್ಮಾನಾನು ಅಂದ್ರಿ ನಿನಗಿಮ್ಮು ಪ್ರೀತಿ? ಈ ಅತ್ಯಾ ನಿಗೆನು ಕೊಡ ಬಲ್ಲ ಈ?” ಅವಳನ್ನು ಹತ್ತಿರಕ್ಕೆಹಿಡುಕೊಂಡು ತಲೆಯನ್ನು ಮುದ್ದಿಸಿದಳು ಮಧುಮತಿ.

“ಅಜ್ಞಿ, ಮಾವ ಎಲ್ಲಾ ಚೆನ್ನಾಗಿದ್ದಾರಾ? ಟ್ರೈನ್ ಎಮ್ಮು ಹೋತ್ತಿಗೆ ಅಲ್ಲಿಗೆ ಬಂತು?” ಇನೇ ಪ್ರಶ್ನೆಗಳನ್ನು ನಾಲ್ಕು ಜನರೂ ಕೇಳುತ್ತಾ ಮನಿಗೆ ಬಂದರು.

“ನನ್ನನ್ನು, ಅಮುನ್ನು ಇಬ್ಬರೂ ಹಂಚಿಕೊಂಡ್ರಿ ಅಲ್ಪ, ಗೋಪಾಲ,” ಶಳಾಹಿನವಾದ ವದನದಿಂದ ನೆಲವನ್ನು ವೀಕ್ಷಿಸುತ್ತಾ ಗದ್ದದ ಧ್ವನಿಯಲ್ಲಿ ಕೇಳಿ ದಳು ಮಧುಮತಿ.

“ಭೀ! ಭೀ! ನಿನಗೇ ನು ಕವ್ಯಾನಾನು ಹಂಚಿಕೊಳ್ಳೋದಕ್ಕೆ? ನಿನ್ನ ಮಗನ ಹತ್ತಿರ ನೀನಿರ್ತಿ ಅಂತ ಇಲ್ಲಿಗೆ ಕಳಿಸು ಅಂತ ಅಣ್ಣನಿಗೆ ಬರೆದೆ. ಮತ್ತು ಅನ್ನು ಒಬ್ಬಳೇ ಯಾಕಿರ್ದೀಕಲ್ಲಿ! ಅಣ್ಣನ ಹತ್ತಿರವೋ, ನನ್ನ ಹತ್ತಿರಾನೋ, ನಿನ್ನ ಹತ್ತಿರಾನೋ ಅವರಿಗಿನ್ನುವಾದ ಜಾಗದಲ್ಲಿ ಎಮ್ಮು ದಿನ ಬೇಕಾದರೆ ಅಸ್ತು ದಿನ ಇರ್ತಾರೆ.” ಭಾವಗಭಿತವಾಗಿ ಹೇಳಿದರು ಗೋಪಾಲರಾಮ ನಗುತ್ತಾ.

“ಅದೇನು ಮಾತು ಗೋಸಿ! ನನ್ನ ಮಗ ಕೂತು ತಿನ್ನು ಇರೋನ್ನೋ

ಅಗ್ನಿ ಸಂಪಾದಿಸತ್ತ ಇಣ್ಣಲ್ಲವ್ಯಾ ! ಇಬ್ಬರು ತಾಯಿ, ಮಗ, ಈ ಕಾಲದಲ್ಲಿ ಇಬ್ಬರನ್ನು ಭರಂಷೋದು ಕಷ್ಟ ಅಲ್ಲವ್ಯಾ !”

“ಭೀ ! ನಾನೇನು ಭರಿಸಿದ್ದೀನಿ.....ಭಗವಂತೆ ಭರಿಸಿದಾನೆ. ನೀನು ಅನವಕ್ತವಾಗಿ ದುಃಖಪಡಬೇಡ. ಭಗವಂತೆ ಇದ್ದವನೆ. ಈ ಮನೆಯಲ್ಲಿ ನಿನಗೆ ಸ್ವತಂತ್ರ ಇದೆ. ಹಾಯಾಗಿರು. ವೊಡಲೇ.....ಪ್ರಯಾಣ ಮಾಡಿ ಬಂದಿದ್ದಿ. ಉತ್ಸೀಶ್ ಕರೀತಾ ಇರೋ ಹಾಗಿದೆ. ಹೋಗಿ ಶಾಫಿ ತಗೋಽ” ಎನ್ನುತ್ತಾ ತನ್ನ ಕೊರಗಿಡಿಗೆ ಹೊರಟುಹೋದರು ಗೋಪಾಲರಾವ್.

ಕಾಲೇಜಿಗೆ ಹೋಗುವ ಹುಡುಗರ ಉಟ, ಕಾಫಿ, ಟಿಫಿನ್ ಬೇಗ ಬೇಗ ಸಿದ್ಧಪಡಿಸಿ ಅವರಂಗೆ ಕೊಟ್ಟಿ, ಅವರು ಕಾಲೇಜಿಗೆ ಹೊರಡುತ್ತಿದ್ದರೆ, ಚೀದಿಯ ಬಾಗಿಲಲ್ಲಿ ನಿಂತು ತೈಸಿಸಿಯಿಂದ ನೋಡುತ್ತಿದ್ದಳು ಮಧುಮತಿ.

ಪದ್ಮಜ, ಶೀನು ಬಸ್ ಸಾಟಂಡಾವ್ಗೂ ನಡೆದು ಹೋಗುತ್ತಿದ್ದರು. ಗೆಟಿನ ಒಳಗಿನಿಂದಲೇ ವಾಸು ಸೂಪರನ್ನು ನಡೆಸುತ್ತಾ ಭರ್ತನೇ ಬೀದಿಗೆ ಹೋಗುತ್ತಿದ್ದು. ಅವಳ ಹೃದಯ ಡವಡವನೆ ಹೊಡೆದುಕೊಳ್ಳುತ್ತಿತ್ತು. ಯಾವುದ್ದಾವುದೋ ಆಕ್ಷಿದೆಂಟ್‌ಗಳು ಜ್ಞಾಪಕಕ್ಕೆ ಬರುತ್ತಿದ್ದವು. ಭಯಪಡುತ್ತಿದ್ದ ಮಧುಮತಿ ಒಂದು ದಿನ, ಅವನಿಗೆ “ಸೂಪರ್ ಯಾಕೆ? ಎಲ್ಲರ ಹಾಗೆ ಬಸ್ಸಿನಲ್ಲಿ ಹೋಗಾತ್ತಾನೆ. ನೀನು ಉಪಯೋಗಿಸೋ ಸೂಪರ್ ನಾ ಗೋಪಿ !” ಎಂದು ಗೋಪಾಲರಾವ್ ಹೇಳಿದರು.

“ಯೂನಿವರ್ಸಿಟಿ ಇಲ್ಲಿಂದ ತುಂಬ ದೂರ ಆಗುತ್ತೆ, ಅಕ್ಕಾ ! ನನ್ನ ಅಭಿಮುಕ್ತ ಪಕ್ಕದ ಬೀದಿಲೇ ಇದೆ. ನನಗ್ಗಾಗೆ ಸೂಪರ್ ?”

“ಅದಕ್ಕಾಲ್ಲ ಗೋಪಿ.”

“ಪರವಾಗಿಲ್ಲ, ಅವಸರ್ ಗೋತ್ತು ಹೇಗೆ ಓಡಿಸಬೇಕೂಂತ. ನೀನೇನೂ ಭಯಪಡಬೇಡ” ಎಂದರು ಗೋಪಾಲರಾವ್.

ಎಂಟು ಸಿ ರೆಗ್ ಇನ್ನು ಮಧುಮತಿಗೆ ಕೊಟ್ಟರು ಗೋಪಾಲರಾವ್. “ಏನೋ ಚಿಕ್ಕಂದಿನಲ್ಲಿ ಚೆನ್ನಾಗಿ ಬದುಕಿದ ದಿನಗಳಲ್ಲಿ ಈ ಸೀರೆಗಳಂದೆ ಆಸೆ ಪಡ್ಡಿದೆ. ಈ ಬಣ್ಣಗಳಿಲ್ಲ ತುಂಬಾ ಇಷ್ಟವಾಗಿತ್ತು. ಅಂದು ನಾನು ಹೇಗೆನೀಚು ಅನ್ನೋದನ್ನು ಜ್ಞಾಪಕ ಇಟ್ಟೋಂದು ಈಗ ಇಷ್ಟ ಹಣ ಸುರಿದು ಈ ಸೀರೆಗಳ ಸ್ನೇಕೆ ತಂದ್ರ ? ನಾ ಎತಕ ಸಿರೆ ಉಟ್ಟಿ ಏನು ? ದಿನ ಕಳೆಯೋದಿಲ್ಲವ್ಯಾ ? ಒಂದಾನೋಂದು ದಿನ ಸಂತೋಷಧಿಂದ ಉಟ್ಟೋಂದ ತರಹ ಈ ಸೀರೆಗಳನ್ನು

ಈಗ ಯಾವ ಮುಖ ಇಟ್ಟೊಂದು ಉಟ್ಟಿಂಬೇಕು? ಗೋಪಿಗೆ ಹೇಗೆ ಹೇಳೋದೋ ನನಗೆ ನಾಚಿಕೆಯಾಗುತ್ತೆ, ಲಹ್ಮಿತ್ತಿನೇನೇ ಹೇಳು. ಸಾಧಾರಣ ಪಾದ ನೂಲಿನ ಸಿರಿಗಳು ಸಾಕು ನನಗೆ ಅಂತ” ಸಂಕೋಚಿಸಿದ ತಗ್ಗಿ ಹೋಗಿತ್ತು ಮಧುಮತಿಯ ಧ್ವನಿ.

“ಆ ಸಿರಿಗಳೇ ನಿಮಗೆ ಜೆನಾಗು ಕಾಣುತ್ತೆ. ಯಾತಕ್ಕೆ ಉಟ್ಟಿಂಬಾರ್ದು? ಒರಟಾದ ಅರವತ್ತನೇ ನಂಬರ್ ಸಿರಿ ಏನು ಜೆನಾಗಿರುತ್ತೆ? ನಾಳೆ ಕಲೆಕ್ಟರ್ ತಾಯಿ ಆಗ್ರಿದ್ದಿರಲ್ಲ.....ಘ್ರಾಷನ್‌ಗೆ ಅಂತಲ್ಲ. ಮೆತ್ತಿಗಿರುತ್ತೆ ಅಂತ ತಂದಿದ್ದಾರೆ.....ಅಲ್ಲಾ ಅಂತಹ ಒರಟು ಸಿರೀಲಿ ನಿಮ್ಮನ್ನು ನಾನು ಸೋದಲಾರೆ ನವ್ಯ!“ ಚೆಮುತ್ತಾರದಿಂದ ಅಂದಳು ಲಹ್ಮಿತ್ತ:

“ನನ್ನ ತಲೆ....ಯಾರ ತಾಯಿಯಾದ ಮಾತ್ರಕ್ಕೆ ಏನು?” ಮತ್ತೊಂದು ಮಾತು ಬಾಯಿಂದ ಹೊರಡದೆಯೇ ತುಟಿ ಬಿಗಿದುಕೊಂಡಿತು.” ಏನೋ ಒಂದು ಆರ್ಥವಾಗ್ನಿಲ್ಲ. ಮುವ್ವತ್ತು, ನಲವತ್ತು ರೂಪಾಯಿನ ಎಂಟು ಸಿರಿಗಳೂ.....ಸ್ವಾಟ್ರೀ.....ಜನ್ಮಾನುದಾರರ ಮಗನಂತೆ ಓಡಾಡೋ ವಾಸು.....ಇದೇನು ಗಾರುಡಿಯೋ! ಕನ್ನೋ, ವಾಸ್ತವವೋ ನನಗೇನೂ ಆರ್ಥವಾಗ್ನಿಲ್ಲ....ನನ್ನ ತಲೆಯ ಮೇಲೆ ಏನು ಕಲ್ಲು ಬೀಳಲಿದೆಯೋ!”

ನಿಸ್ಸುಹಾಯಳಾಗಿ ಉಸಿರುಗರೆದಳು ಮಧುಮತಿ.

ಆ ಇಬ್ಬರ ಸಂಭಾವಣೆ ಕೇಳಿದ ವಾಸು—“ಅಮ್ಮನಿಗೆ ಇವ್ವಾದ ಸಿರಿಗಳನ್ನು ಜ್ಞಾಪಕದಲ್ಲಿಟ್ಟುಕೊಂಡು ಅವನ್ನೇ ಕೊಂಡಿದ್ದಾರೆ ಅವು” ಎಂದು ಕೊಂಡ. ಅವನ ಹೃದಯ ತುಂಬಿಬಂತು.

ಏರು ತಗ್ಗಿಗಳಿಲ್ಲದೆ ಹಾಯಾಗಿ, ಸಂತೋಷವಾಗಿ ಸಾಗಿ ಹೋಗುತ್ತಿರುವ ಸಂಸಾರ. ಅಭಿಮಾನ, ಸ್ತ್ರೀತಿ ಇರುವ ತಮ್ಮ, ಆದರಿಸುವ ನಾದಿನಿ, ಕ್ಷುಣಿ ತನ್ನನ್ನು ಬಿಟ್ಟು ಕಡಲದ ಆಪ್ಯಾಯತೆಯಿಂದ ಬಾಯಿ ತುಂಬಾ ‘ಅತ್ತೆ’ ಎಂದು ಕರಿಯುವ ಮಕ್ಕಳು. ರೂಪ, ವಿದ್ಯೆ, ನಯ ವಿನಯ ಎಲ್ಲವನ್ನೂ ತನ್ನಲ್ಲಿ ಅಡಗಿಸಿಕೊಂಡು ದಿನದಿನಕ್ಕೂ ಪ್ರವರ್ಥಮಾನಕ್ಕೆ ಬರುತ್ತಿರುವ ತನ್ನ ಮಗ ಭೂತಕಾಲದಲ್ಲಿ ಉಂಟಾಗಿದ್ದ ಕತ್ತಲಿನಲ್ಲಿ ಎದ್ದೂ ಕಾಣುವ ಪ್ರಕಾಶ ಮಾನವಾದ ಕಿರಣಗಳು. ಮಧುಮತಿಗೇನೋ ತೃಪ್ತಿ. ವಾಸುವಿನೆಡಿಗೆ ಸಂಪೂರ್ಣವಾಗಿ ಆಕಷಿತಳಾಗಿ ಅವನನ್ನು ಆರಾಧಿಸುವ ಪದ್ದುಜ, ತುಂಟರನ

ಮಾಡುವ ತೀನು, ಚೆಲನರಿಂತವಾಗಿ ಏಕಾಗ್ರ ದೃಷ್ಟಿಯಿಂದ ತನ್ನ ಗಮ್ಮ
ತನ, ಧ್ಯೇಯ, ತನ್ನ ಭವಿಷ್ಯ ಏನೋ ಸಾಧಿಸಬೇಕೆಂಬ ದೃಢಸಂಕಲ್ಪದಿಂದ ಓಡಿ
ನಲ್ಲಿ ಮ್ಗ್ನಾಗಿದ್ದ ವಾಸು, ದಿನಗಳು ಉರುಳಿಹೋಗುತ್ತಿದ್ದವು.

○ ○ ○ ○

ಒಂದು ಸಂಜೀ ಐದು ಗಂಟೆಯ ನೇಳೆ, ಆಗಸ ಮೇಫೋಎವ್ಲೆತ್ತೆವಾಗಿತ್ತು.
ಸುಂಟರಗಾಳಿ ಬೀಸುತ್ತಿತ್ತು. ಇನ್ನು ನುಡಿ ಪ್ರಾರಂಭವಾಗಬಹುದು. ಈ
ವಳದಿಂದ ಪ್ರಕೃತಿಯನ್ನು ವೀಕ್ಷಿಸುತ್ತಿದ್ದ ಈ ಬಸ್ಸಿಗಾಗಿ ಕಾಯುತ್ತಿದ್ದ ಪದ್ಧತಿ.

ಸ್ಕ್ರೋಟರ್ ಮೇಲೆ ವೇಗವಾಗಿ ಮುಂದಕ್ಕೆ ಹೋಗುತ್ತಿದ್ದ ವಾಸು,
ಸದನ ಬ್ರೇಕ್ ಹಾಕಿ, ಚಪ್ಪಾಳಿ ತಟ್ಟಿ, “ಪದ್ಧತಿ” ಎಂದು ಕೂಗಿದ.

“ಅಯ್ಯಮ್ಮೆ” ಎಂದು ಮುಗ್ಗುಳ್ಳಕ್ಕು ಸರಸರನೆ ಅವನ ಬಳಿಗೆ ಬಂದು,
“ಮನಿಗೆ ಹೋಗಿಯಾ ?” ಎಂದು ಪ್ರದರ್ಶಿಸಿದಳು ಪದ್ಧತಿ.

ಮೇಲೆ ಮೋಡ ಕವಿದ ಆಕಾಶ, ಧೂಳನ್ನೆ ಬೀಸುವ ಸುಂಟರಗಾಳಿ.
ಬಸ್ಸಿಗಾಗಿ ಕಾದಿದ್ದ ನಾಲ್ಕು ಜನ ಕಾಲೇಜ್ ವಿದ್ಯಾರ್ಥಿಗಳು. ಇವೆಲ್ಲದಕ
ಮಧ್ಯ ತನ್ನ ಕಡೆ ಆಸೆಯಿಂದ ನೋಡುತ್ತಿರುವ ಪದ್ಧತಿ.

“ಉಂ, ಮನಿಗೇ ! ಬರ್ತೀಯಾ ?” ಆತುರದಿಂದ ಅವಳ ಕಡೆ
ನೋಡಿದ.

“ಬಸ್ಸು ಬಂದಿದ್ದುತ್ತೇನೋ ?” ಬಸ್ ಸ್ವಾಪಿನಲ್ಲಿ ನಿಂತು ತನ್ನನ್ನೇ
ದುರುಗುಟ್ಟ ನೋಡುತ್ತಿರುವ ವಿದ್ಯಾರ್ಥಿಗಳ ಕಡೆ ನೋಡಿದ ಪದ್ಧತಿ. “ಕೆಟ್ಟ
ಕಂಡುಗರು” ಎಂದು ಮೆಲ್ಲಿಗೆ ಗೊಣಿದಳು.

“ಇಲ್ಲಿ ಬಸ್ಸಿಗೆ ಕಾದರೆ ಇನ್ನೇನೂ ಪ್ರಯೋಜನವಿಲ್ಲ. ಮುಳೆ ಬಂದಿದ್ದ
ದುತ್ತೆ, ನನ್ನ ಜೊತೆಯಲಿ ಬಂದಿದ್ದು” ಎನ್ನುತ್ತಾ ಸ್ಕ್ರೋಟರ್ ಸ್ವರ್ಪ ಮಾಡಿ
ವಾಸು.

ಸಂಕೋಚದಿಂದ ಹಿಂದೆ ಕೂತಳು ಪದ್ಧತಿ. “ಹುಣಾರ್, ನನ್ನ ಭಂಡದ
ಮೇಲೆ ಕೈಯಾಕು” ಎಂದು ವಾಸು, ವೇಗದಿಂದ ಹೋಗುತ್ತಿದ್ದ ಸ್ಕ್ರೋಟರ್
ಎತ್ತಿ ಹಾಕಿದಾಗ ಅವನ ಸ್ವರ್ಪ ಅವಳ ಶರೀರದಲ್ಲಿ ವಿದ್ಯುತ್ ಪ್ರವಹಿಸಿದಂತಾ
ಯಿತು. ಏನೋ ಮಧುರಾನುಭವ. ಮನಿ ಸೇರುವ ನೋಡಲೇ ಧಾರಾಕಾಶ
ವಾಗಿ ಮುಡಿ.

“ನುಕ್ಕಿಳಿಬ್ಬರೂ ನುನೆ ಸೇರಿಲ್ಲ. ನೇನೆಡುಹೋದರೇನೋ ?” ೪೬೩

ಬಾಗಿಲಲ್ಲಿ ನಿಂತು ಆ ಕಡೆ ಈ ಕಡೆ ಅತುರದಿಂದ ದೃಷ್ಟಿ ಹರಿಸಿದಳು ಮಧುಮತ್ತ.

ಪೂರ್ವಿಯಾಗಿ ನಡೆದು ಮುದ್ದೆಯಾಗಿ ನೀನೆಡು ಸ್ಕೂಟರ್ ಇಲಿಯು ಶ್ರದ್ಧೆ ವಾಸು, ಪದ್ದುಜ ಇಬ್ಬರನ್ನೂ ನೋಡುತ್ತಾ ನೀನೆಡುಹೊಗ್ಗೆ ಅಂತ ಅಂದೊಂತಾಲೇ ಇದ್ದೆ” ಎನ್ನುತ್ತಾ ಬೇಗನೆ ಒಬ್ಬೊಬ್ಬರಿಗೆ ಒಂದೊಂದು ಪಿನಲೂ ತುಂಡು ಕೊಟ್ಟು, “ಭೀ ! ದಟ್ಟವಾದ ಕೂದಲು....ಬಿಜ್ಞು, ಆಗಲ ಸ್ವಲ್ಪ ಸಾಂಭಾರಣೆ ಹಾಕ್ಕೇನಿ, ನಡಿ. ಬಸ್ ಸಿಗಲಿಲಾವ್ ?” ಎಂದಳು ಮಧು ಮತ್ತಿ ಪದ್ದುಜ ಇಡೆಯನ್ನು ಬಿಚ್ಚುತ್ತಾ.

ಭೀ ! ಭೀ ! ಈನತ್ತು ಬಸ್ ಸಿಗದೆ ಇದ್ದುದ್ದು.....ಶನಿ ತರಹ ಈ ಮತ್ತಿ, ನಾಚಿಕೆ ಆಗೋಯ್ಯು ಅತ್ತೆ” ಎನ್ನುತ್ತಾ ಥಟಕ್ಕನೆ ಪಿನಲನ್ನು ಹೊಡ್ದು ಕೊಂಡಳು.

“ಶನಿ ತರಹಾನೇ ಇರುತ್ತೆ ಅಲಾವ್ ಮತ್ತೆ ! ಆ ತುಂಟಕೊರ ಹುಕು ಗರ ಮುಧ್ಯ ಬಿಟ್ಟುಬರಬೇಕಾಗಿತ್ತು. ನಾಚಿಕೆ ಎಲಾಲ್ ಬಿಟ್ಟುಹೊಗ್ಗೆತ್ತು” ಎನ್ನುತ್ತಾ ಪೂರ್ವ ನೀನೆದಿದ್ದ ಅವಳ ಕಡೆ ನೋಡಿ ಥಟಕ್ಕನೆ ತನ್ನ ನೋಡಿ ಬೇರಿದೆ ತಿರುಗಿಸಿದ.

ತುಂಟತನದಿಂದ ಅವಳ ಕಡೆ ನೋಡಿ ರಘಸದಿಂದ ಒಳಗೆ ಹೊರಟು ಹೊದಳು ಪದ್ದುಜ.

ಪೂರ್ವ ನೀನೆದಿದ್ದ ಅವಳ ತುಂಬಾ ಸುಂದರಳಾಗಿ ಕಂಡು ಒಮ್ಮೆ ಅವನ ಮನಸ್ಸು ಚಲಿಸಿತು. “ದಟ್ಟವಾದ ಕೂದಲು ನೀನೆಡುಹೊಯ್ಯು ಅಂತ ಒದ್ದಾಡಿದ್ದೀ, ನಿನಗೆ ಪಾರಣಸಮಾನವಾದ ಹುಡುಗಿನ ಸುರಿಯೋ ಮಳೀಲ ಅಮ್ಮು ಜಾಗ್ರತೆಯಾಗಿ ಮನೆಗೆ ಕರೆದುಕೊಂಡು ಬಂದೆನಲಾಲ್ ನನ್ನನ್ನೇನಾದೂರ ಹೊಗಳಿದ್ದಾರ್ಯ ?” ನಗುತ್ತಾ ಕೇಳಿದ ಮಧುಮತ್ತಿಯನ್ನು.

“ಚೆನ್ನಾಗಿದೆ ! ಬಿಟ್ಟೆಡ್ಡೀಯೇನು ! ಯಾರಿಗೋಷ್ಠರ ಕರೆಹ್ಯಂದು ಬರ್ತೀ ? ಶಲೆ ಗಟ್ಟುಯಾಗಿ ಬರಸ್ತೀನಿ, ಇಲ್ಲಿ ಬಾ, ನೇಗಡಿ ಹಿಡಿಯುತ್ತೆ.” ಎನ್ನುತ್ತಲೇ ವಾಸು ಶಲೆ ಬರಿಸಿ, “ಬಟ್ಟೆ ಬದಲಾಯಿಸು, ಶಾಫಿ ಕೊಡ್ಡೀನಿ. ಪಾವ, ಅವಳು ಹೊದಲೇ ನಾಚೆಹ್ಯಾತಾ ಇದ್ದೆ ನೀನು ಹಾಷ್ಯ ಬೇರಿ ಮಾಡ್ಡೀಯಾ ?” ಎಂದಳು ಮಧುಮತ್ತಿ ನಗುತ್ತಾ.

ಬಿಸಿ ಶಾಫಿ ಲೋಟಿದೊಂದಿಗೆ ಬಂದ ಮಧುಮತ್ತಿಯ ಕಡೆ ನೋಡುತ್ತಾ,

ಹುಡುಗರ ಜವಾಬ್ದಾರಿನೆಲ್ಲಾ ನಿನಗೆ ಬಿಟ್ಟಿಟ್ಟೀರೋ ಹಾಗಿದೆ ನಮ್ಮಮ್ಮೆ. ನನಗೆ ಹೇಳತ್ತೆ, ನಿನಗೇನಾದೂ ಸಹಾಯ ಮಾಡ್ತೀನಿ” ಎಂದಳು ಪದ್ಧತಿ.

“ಆದೆ ಮಹಡಿ ಮೇಲಿದ್ದಾನೇಂತ ಕಾಣತ್ತೆ. ಭಾವನಿಗೆ ಕಾಫಿ ಕೊಟ್ಟಿದು ಹೊಗುತ್ತೆ, ಮೊದಲೇ ನನಗೆ ನಾಚಿಕೆಯಾಗಿ ನಾನು ಒದ್ದಾಡಿದೆ, ಭಾವ ಅಂತೆ ಗೀವ. ಅಷ್ಟೇ ಅಲ್ಲ, ಕಾಫಿ ಬೇರೆ ತಗೊಂಡ್ಲೋಗಿ ಕೊಡು ಅಂತೇ!” ಹುಸಿಕೊವ ಪ್ರದರ್ಶಿಸಿದಳು ಪದ್ಧತಿ.

“ನನ್ನಮ್ಮೆ ಅಲ್ಲಾ? ” ಗಡ್ಡಹಿಡಿದು ಅವಳ ಮುಖವನ್ನು ತನ್ನಿಡಿಗೆ ಶರೀರಿಸಿದಳು ಮಧುಮತಿ.

“ನಾ ಹೇಗೆ ನನ್ನಮ್ಮೆ ಆದೆ? ” ಬರುತ್ತಿದ್ದ ನಗುವನ್ನು ತಡೆದು ಕೊಳ್ಳುತ್ತಾ ಕೇಳಿದಳು ಪದ್ಧತಿ.

“ಈಗತಾನೆ ಹೇಳಿ, ನನ್ನ ದ್ಯುಟಿ ಯಾವುದಾದೂ ಹೇಳಿದೆ ಮಾಡ್ತೀನಿ ಅಂತ. ಈ ವೇಳಿಗೆ ನೂರು ಸಲ ಮಹಡಿ ಹತ್ತಿ ಇಳಿದೆನಲ್ಲಾ! ನನ್ನ ಶಾಲು ಗಳು ನೋಯಾತ್ತ ಇವೆ. ಕೊಟ್ಟಿಟ್ಟು ಬಾ, ಬಜ್ಜೆ ಇದೆ. ಆದರೆ ಅರಹೋಗಿದೆ. ತಿಂತಾನೇನೋ ಕೇಳು.”

“ಸರಿ ಕೊಡು ಅತ್ತೆ! ” ರಭಸೆದಿಂದ ಅವಳ ಕೈಯ್ಯಲಿದ್ದ ಕಾಫಿ ಲೋಟು ವನ್ನು ತೆಗೆದುಕೊಂಡು ಘನಹಡಿ ಹತ್ತಿದಳು ಪದ್ಧತಿ. ಟಪ್ಪನೆ ಶಬ್ದ ಮಾಡುತ್ತಾ ಕಾಫಿ ಲೋಟವನ್ನು ಟೀಬಲ್ ಮೇಲಿಟ್ಟಿಳು.

ವಾಸು ಆ ಕಡೆ ನೋಡಿದ. ಅವಳು ಗರಕ್ಕನೇ ಹಿಂದಿರುಗಿದಳು.

“ತಿಂಡಿ ಏನಾದೂ ಇದೆಯಾ? ಹಸಿವಾಗ್ತಿದೆ.”

“ಬಜ್ಜೆ ಇದೆ, ಅರಹೋಗಿದೆ. ತಿಂತೀಯಾ? ”

“ತಗೊಂಡ್ಲಾ! ”

“ಅಮಾತ್ತ! ಇಷ್ಟು ತಿನೊಕಾಗುತ್ತಾ? ” ಅವಳ ಕೈಯಿಂದ ವ್ಲೇಟನ್ನು ತೆಗೆದುಕೊಳ್ಳುತ್ತಾ ಕೇಳಿದ ವಾಸು.

“ಹಸಿವು ಅಂದ್ಯಲ್ಲಾ? ” ಎಂದಳು ನಗುತ್ತಾ.

“ನೀನೂ ತಿನ್ನ.....ನಾ ಇಷ್ಟು ತಿನ್ನಲಾರೆ.” ಅವನ ವ್ಲೇಟಿನಿಂದ ಎರಡು ಬಜ್ಜೆ ಕೈಗೆ ತೆಗೆದುಕೊಂಡಳು ಪದ್ಧತಿ. ಆ ರಾತ್ರಿ ಅವನ ಮನಸ್ಸಿನಲ್ಲಿ ಯಾವುದೋ ಮಧುರವಾದ ಹೊಸ ಉಳಿಹೆಗಳು. ಆ ಉಳಿಹೆಗಳಿಲ್ಲ ವಾಸುವಿ

ನತ್ತ ಹೆಣದುಕೊಂಡಿದ್ದವು. ಮಾರನೆಯ ದಿನ ಅವನನ್ನು ನೋಡಿದೂದನೇ ಅವಳ ಕಣ್ಣ ರೆಪ್ಪೆಗಳು ಭಾರವಾಗಿ ಮುಚ್ಚಿಕೊಂಡವು.

“ರಾತ್ರಿ ಟ್ರೋನ್‌ಗೆ ಯಾಕೆ ಬರಲಿಲ್ಲ ? ಯಾಕೆ ಹಾಗಿದೀಯ ? ನೈಸಂಯಾಗಿಲಾವು ?” ವಾಸು ಮಾಮೂಲಾಗಿ ಪ್ರಶ್ನಿಸಿದ.

“ಹೌದು, ವಾಸು ! ಇಂಪಾರ್ಟೆಂಟ್ ಲೈಸನ್ಸ್ ಇವೆ, ಕೇಳಿಕು ಅಂದೊಳಿಂಡೆ. ಈಗ ಹೇಳಿಕೊಡೊದಕ್ಕೆ ಸಾಧಾರ್ಯಾನಾ ?” ಎಂದಳು ನೂತನ್ನು ತರಿಸುತ್ತಿದ್ದ ಉಹಳಗಳನ್ನು ತಳ್ಳುತ್ತಾ.

“ಈವತ್ತು ದಿನಕ್ಕಿಂತ ಅಧ್ರ ಗಂಟೆ ಮುಂಚೇನೇ ಹೋಗಿಕು. ಸಾಯಂ ಕಾಲ ಹೇಳೊಳ್ಳಿದ್ದೀನಿ. ಕಾಲೀಜ್‌ಗೆ ಚಕ್ಕರ್ ಹಾಕಿದು.” ಪದ್ಧೃಜ ನಕ್ಕಳು.

ಪ್ರತಿನಿತ್ಯ ಅಧ್ರ ಗಂಟೆಯೋ, ಕಾಲುಗಂಟೆಯೋ-ಹಗಲೊ, ರಾತ್ರಿಯೋ ತಾನೆ ಕರೆದು ಪಾಠ ಹೇಳಿಕೊಡುತ್ತಿದ್ದ ವಾಸು. ಅವನು ಹೇಳಿ ಕೊಡುತ್ತಿದ್ದರೆ ಮಂತ್ರಮುಗ್ಧಳಂತೆ ಅವನ ನೂತನಗಳನ್ನು ಕೇಳುತ್ತಿದ್ದಳು ಪದ್ಧೃಜ.

ಒಂದು ಭಾನುವಾರ, ಸಂಜ ಇದು ಗಂಟೆಯ ವೇಳೆಯಲ್ಲಿ ವಾಸುವಿನ ಕೊರಡಿಯ ಕಡೆ ಹೋಗುತ್ತಿದ್ದ ಮಧುಮತಿ ತಟಕ್ಕನೆ ನಿಂತು, ಕೊರಡಿಯಿಂದ ಕೇಳಿಬಂದ ನೂತನಗಳನ್ನು ಶ್ರದ್ಧೆಯಿಂದ ಕೇಳಿದಳು.

“ಭೆ ! ಭೆ ! ನಿನಗೆ ತಲೇಲಿ ಬುದ್ದಿ ಇಲ್ಲ. ನೇನೈ ಹೇಳೊಳ್ಳಿಟ್ಟ ಪಾಠ ಪುನಃ ಈವತ್ತು ಹೇಳೊಳ್ಳಿದಬೇಕು. ಇಷ್ಟಕ್ಕೆ ನಿನಗೆ ಓದಬೇಕು ಅನ್ನೊ ಆಸಿ ಇಲ್ಲ, ಪದ್ಧೃಜಾ ! ಸುನ್ನೆ ಅಡಿಗೆ ನೂಡೊದನ್ನು ಕಲಿ, ಓದೊದಕ್ಕೆ ಸ್ವಸ್ತಿ ರೇಳು. ನಿಮ್ಮ ತಂದೆ ದುಡ್ಡ ಹಾಳಾಡ್ಡಿ, ನಿನಗೆ ಪಾಠ ಹೇಳೊಳ್ಳಿ ನನಗಿ ತಲೆ ಕೆಟ್ಟುಹೋಗುತ್ತೆ, ನನ್ನ ಓದೂ ಹಾಳು. ದಯವಿಟ್ಟು ನನ್ನ ಕೊರಡಿಗೆ ಪುನಃ ಬರಬೇಡ” ಎಂದ ವಾಸು ಬೇಸರದಿಂದ ಇಂಗ್ಲೀಷಿನಲ್ಲಿ.

“ವಾಸೂ !” ಕೋವದಿಂದ ಕೂಗಿದ ಮಧುಮತಿಯ ಧ್ವನಿ ಕೇಳಿ ಬೆಚ್ಚ, “ಉಂ, ಅಲ್ಲಮಾ !” ಎಂದ.

“ಅತ್ತಿಗೆ ಇಂಗ್ಲೀಷ್ ಬಿರುತ್ತೆ, ಇನ್ಯಾರಿಗೂ ಅಧ್ರ ಆಗೋಡಿಲ್ಲ ಅಂತ ನನ್ನನ್ನು ಇಂಗ್ಲೀಷ್ ನಲ್ಲಿ ಬಯ್ತಿದ್ದಿ. ಅಲಾಲ್ ಕೋವ ಬಂದ್ರೆ ನೀನು ಹೇಗಿ ರ್ತೀಯೋ ನೋಡ್ಬೇಕು ಅಂತ.....” ಎನ್ನುತ್ತಾ ಪಕಪಕನೆ ನಕ್ಕಳು ಪದ್ಧೃಜ.

“ಸರಿ ಸಂತೋಷ. ಆದ್ದು ಇನ್ನೇಲೆ ನನಗೆ ಅಗತ್ಯವಿಲ್ಲ. ನಾನು ಪಾಠ ಹೇಳೊಡಿಲ್ಲ.” ಉದಾಸಿನೆದಿಂದ ಕಂದಿಹೋಯಿತು ವಾಸುವಿನ ಮುಖ.

“ವಾಸೂ ! ಏನೋ ಆ ಉತ್ತರವಿಲ್ಲಷ ಕೋಪ....?” ಕಳನಣದಿಂದ ಕೊಡಿತ್ತು ಮಧುಮತಿಯ ಧ್ವನಿ.

“ಏನೋ ಪರಾಗಿಲ್ಲ ಬಿಂದು ಅತ್ತಿ ! ಒಂದೇ ಸಮ ಚೋರ್ ಮಾಡಿದ್ದೇ ನಿನ್ನಾದ್ದಾನೆ ಪಾನ ! ಕನ್ನಡ, ಇಂಗ್ಲಿಷ್ ಬೆರಿಸಿ ನಾಲ್ಕು ಮಾತಂದೆ. ಏನೋ ರಾಲೀಜಲ್ಲಿ ಒದಿರೋವನು ಎನ್ನು ತಮಾಷೆಯಾಗಿರ್ಬೇಕು ? ಚಾಲಾ ಕ್ಷುಗಿರ್ಬೇಕು ? ಭೀ ! ನಿನ್ನ ಮಗ ಬರೀ ಬುದ್ಧನ ಅವತಾರವಂತಿದ್ದೇ ಇವನಿಗೆ ಕೋಪ, ತಾನ ಇಂತಹುದೇನಾದ್ದೂ ಇದೆಯೋ ಇಲ್ಲಿಗೂ ಅಂದೊಂದಿದ್ದೇ. ಇವನಿಗೆ ಚೆನ್ನಾಗಿ ಕೋಪ ಬರೋಕಾಗೆ ನೂಡ್ರೇಕು ಅಂತ ಒಂದು ನಾರ ದಿಂದ ಟ್ರಿಪ್ ಮಾಡಿದ್ದೀನಿ. ಉಮ್ಮೆ ಪ್ರಯೋಜನವಾಗಲಿಲ್ಲ. ಈವತ್ತು ಕೋಪ ಬರ್ತು ಇದ್ದೆ ಮಧ್ಯದಲ್ಲಿ ನೀನು ಬಂದಿಟ್ಟೆ” ನಡುನಡುವೆ ನಗುತ್ತಾ ಹೇಳುತ್ತಿದ್ದು ಈ ಪದ್ಧತಿ.

ನಿನ್ನ ಶರಜ ತಾಯಿ ತಂದೆಯರ ಮಧ್ಯೇ ಇರೋ ಅಧ್ಯಾಪ್ತ ನನಗಿದ್ದಿದ್ದೇ ನಿನಗಂತ ತಮಾಷೆಯಾಗಿ ಚಾಲಾಕಾಗಿ ಇರ್ತಿದ್ದೆ” ಎಂದ. ನಿನ್ನರ ಸ್ವರ ಕೇಳಿ “ವಾಸೂ !” ಎಂದಳು ನೋನಿನಿಂದ, “ಯಾಕವ್ವು ಅಪ್ಪ ದೊಡ್ಡ ಮಾತುಗಳೂ.” ಕೋಂಸಿಕೋಂಡಳು ಮಧುಮತಿ.

ಒದನೆಯೇ ವದ್ಧುಜಳ ಕಣ್ಣಗಳಲ್ಲಿ ನೀರು ಬಂದಿತು. “ಹಾಸ್ಯಕ್ಕುಂಡಿ ನಾಗ್ಲೀ ನೀನು ಇಮ್ಮು ಸೀರಿಯಸ್ಸಾಗಿ ತಗೋರಿ ಅಂದೊಂಬ್ಬಿಲ್ಲ” ಎಂದಳು ಪದ್ಧತಿ ಹೂತುಹೋದ ಧ್ವನಿಯಲ್ಲಿ.

“ನೋಡು ಪಾಪ ! ಎವ್ವ ಸೆಂಕಟಪರ್ವತಿದ್ವಾಳೋ ! ಸ್ವಲ್ಪ ಮೃದು ವಾಗಿ ಮಾತಾಡೋದನ್ನ ಕಲಿ” ಎನ್ನಾತ್ಮ ವಾಸುವನ್ನು ಬಯ್ದು, ಪದ್ಧುಜಳ ಕಣ್ಣೀರನ್ನು ತನ್ನ ಸೀರಿಯ ಸರಗಿನಿಂದ ಒರಿಸಿದಳು.

“ಈವತ್ತು ರಚಾ, ಒಳ್ಳೀ ಪಿಕ್ಕರ್ ಇದೆ. ಹೋಗೋಗೋಣ ಅಂದೊಂದಿದ್ದೀನಿ, ಅಮಾತ್ರಾ !”

“ಸರಿ, ಹೋಗು” ಎಂದಳು ಮಧುಮತಿ ವಾಸುವಿನ ಮಾತನ್ನು ತಡೆಯುತ್ತಾ.

“ಸಾರಿ ! ನಡೆದಿದ್ದೆಲ್ಲಾ ವರೀತುಹೋಗೋಣ, ನನ್ನ ಕೋಪ ನಿನ್ನ ಕಣ್ಣಲ್ಲಿ ನೀರು ತರಿಸಿತು. ಕ್ಷಮಿಸು, ಹೋಗೋಣಾಗ್ಗ ಸಿಕ್ಕರಿಗೆ ?” ಮೃದು ವಾಗಿ ಕೇಳಿದ ವಾಸು,

ಒಂದು ಸೆಲ ಮಧುಮತಯ ಕಡೆ ನೋಡಿ ತಲೆ ತಗ್ಗಿಸಿದಳು ಪದ್ಧತಿ.

“ಹತ್ತು ನಿಮಿಷದಲ್ಲಿ ಹೊರಡಿಂದಕ್ಕೆ ಸಾಧ್ಯವಾ ?” ಎನ್ನುತ್ತಾ ವಾಚ್ ನೋಡಿಕೊಂಡ ವಾಸು.

“ಯಾವ ಟಾಕೀಸಿನಲ್ಲಿದೆ ವಾಸೂ ! ದೂರಾನಾ !” ಇನ್ನೂ ಪದ್ಧತಿ ಧ್ವನಿಯಲ್ಲಿ ದುಃಖದ ಭಾಯೆ ಇತ್ತು.

“ನಿನ್ನ ದೂರಾನೇ, ತೇನು ಬರಾತ್ರಾನಾ ?”

“ಅವನು ಬರೋದಿಲ್ಲ. ಸ್ವಾಟರ್ ಇದೆಯಲ್ಲ ? ಹೋಗಿ ನೀ ಹೋಗು” ಎಂದು ವಾಸುವಿಗೆ ಹೇಳಿ ಮಧುಮತಯ ಕಡೆ ನೋಡಿದಳು ಪದ್ಧತಿ.

“ಹಿಂದೆ ಕೂತೋಂಡು ಹೋದ ಮಾತ್ರಕ್ಕೆ ಏನೂ ಮುಳುಗಿಹೋಗೋ ದಿಲ್ಲ, ಹೋಗಿ ಟ್ರೈ ಬಸ್ಸಿ” ಎಂದಳು ಮಧುಮತ.

“ಬರ್ತೀಯಾ ?” ನಗುತ್ತಾ ಕೇಳಿದ ವಾಸು.

ಅವನನ್ನೂ ಹೇಗಾದರೂ ಸಂತೋಷಪಡಿಸಬೇಕೆಂದುಕೊಳ್ಳತ್ತಿದ್ದ ಪದ್ಧತಿ ಸರಸರನೆ ಸಿದ್ಧವಾಗಿ ಒಂದಳು.

○ ○ . . ○

ಬೀದಿಯ ವರಾಂಡದಲ್ಲಿ ಶಥಪಥ ಶಿರುಗುತ್ತಿದ್ದ ಗೋಪಾಲರಾವ್ ಸ್ವಾಟರ್ ಇಳಿಯತ್ತಿದ್ದ ವಾಸುವನ್ನೂ, ಪದ್ಧತಿನ್ನೂ ನೋಡಿ, ಮುಗು ಔಗುತ್ತಾ, “ಹೋಗತ್ತು ಸಿಕ್ಕುರ್ ?” ಎಂದು ಪ್ರಶ್ನಿಸಿದರು.

“ಅಸ್ಯ ಏನೂ ಅಂದೊಂಬತ್ತಿಲ್ಲ. ನಿರಾಳವಾಗಿ ಉಸಿರಾಡಿದಳು ಪದ್ಧತಿ. ‘ಬಹಳ ಚೆನ್ನಾಗಿದೆ. ನೋಡಬೇಕಾದ ಸಿನಿಮಾ. ನೀನೂ ಒಂದು ಸೆಲ ಹೋಗಿ ನೋಡೋಂಡು ಬಾ ಮಾವ’ ಎಂದ ವಾಸು.

ಇಬ್ಬರೂ ಬಡಿಸುತ್ತಾ, “ಹೋಗತ್ತು ಸಿಕ್ಕುರ್ ?” ನೀವು ಹೋಗೋ ಹೋತ್ತಿಗೆ ಕೆನೆನ್ನ ಆಗಿ ಹೋಗಿತ್ತಾ ?” ಎಂದು ಕೇಳಿದಳು ಮಧುಮತ.

“ನಿನ್ನ ಮಗ ಬರೀ ಸುಳ್ಳ ಹೇಳತ್ತಾನೆ.... ಒಂದೇ ಬೋರ್. ಒಂಡು ಕಾಡಿಲ್ಲ, ಡಾನ್ನಿಲ್ಲ..... ಎಲೆಕ್ಟ್ರನ್ನು... ರಾದಾಂತ..... ಇವನು ಬಹಳ ಆಷತ್ತಿ ಯಿಂದ ನೋಡಿದ ಬಿಡು.” ವಾಸುವಿನ ಕಡೆ ತುಂಬಿ ನೋಟಿ ಬೀರುತ್ತಾ ಅಂದಳು ಪದ್ಧತಿ.

“ಓ, ನಿನಗಿನ್ನವಾಗಲ್ಲ ಅಂದಹಾಗಾಯ್ಯु..... ಸಕ್ಕಿದ ಕಿಯೇಟರ್ಗೆ

ಕಳಿಸ್ತುದ್ದನಲ್ಲ ! ನಿನಗೆ ಪ್ರೇಮ, ಡ್ಯಾನ್ಸ್, ಹಾಡು ಇವ್ವಾ ಅನ್ನೋದು ನನಗೆ ಗೊತ್ತಿರಲಿಲ್ಲ.”

“ನಿಜವಾಗಿ ಹೇಳು, ತಲೆನೋವು ಬರ್ಲಿನ್‌ಲ್ಲಾ ?”

‘ನಾಳೆ ಪುನಃ ನೋಡಿ ಹೇಳ್ತಿನೀ.’

ಪಕಪಕನೆ ನಕ್ಕಳು ಪದ್ಧುಜ.

ಎಲ್ಲ ಕಡೆಗಳಿಗೂ..... ಕಾಲೇಜು, ಸಿನಿಮಾ, ಪಿಕಾನಿಕ್‌ಗೆ ನೀರಭ್ಯಂತರ ವಾಗಿ ವಾಸು ಸ್ಕೂಟರ್ ಮೇಲೆ ಹೋಗಿಬರುತ್ತಿದ್ದ ಳು ಪದ್ಧುಜ.

○

○

○

○

“ನೀನು ನನಗೋಸ್ಯಾರ ಕಾಣುಬೇದ, ಹೋರಟುಹೋಗು ವಾಸೂ ! ನಾನು ಬಸ್ಸಿನಲ್ಲಿ ಹೋಗಿನೀ.”

ಪದ್ಧುಜ ಧ್ವನಿ ಕೇಳಿದ ವಾಸು ಬೂದ್ದು ಹಾಕಿಕೊಳ್ಳುತ್ತಿದ್ದ ವನು ತಲೆ ಎತ್ತಿ ನೋಡಿದ ಪ್ರಶ್ನಾಫ್ರೆಕವಾಗಿ.

ಹಿಂದಕ್ಕೆ ತಿರುಗಿ ನಾಲ್ಕು ಹೆಚ್ಚೆ ಹಾಕಿದಳು ಪದ್ಧುಜ.

“ಯಾಕೆ ಪದ್ಧುಜಾ ! ಯಾಕೆ ಹಾಗೆ ಹೇಳಿದ್ದೀ ? ಮನೇಲಿ ಏನಾದೂ ಕೆಲಸ ಇದೆಯಾ ? ಕಾಲೇಜಿಗೆ ಲೇಟಾಗ ಹೋಗಿಯೋ ?” ಎಂದು ಕೇಳಿದ.

ಅವಳು ಉತ್ತರ ಕೊಡಲಿಲ್ಲ. ಸನ್ಮೇ ಮುಖವಾಡಿ ನಿಂತಳು.

“ಯಾರಾದೂ ಏನಾದೂ ಅಂದಾರು ? ಉಹೂಂ ಏಕಂತಾರೆ ? ಒಂದೇ ಮನೇಲಿರೋವು, ಅಕ್ಕು ತಮ್ಮನ ಮಕ್ಕಳು.....” ಹೆದರುತ್ತಾ ಸರಸರನೆ ಕೇಳಿದ ವಾಸು.

“ನಮ್ಮ ಕಾಲೇಜಿನವರೇ.....ನಮ್ಮನ್ನೆ ನೋಡಿದೊಡನೆ ಬಹಳ ಅಸಹ್ಯವಾಗಿ ವ್ಯಾಂಗ್ಯವಾಗಿ ನಗೋದು, ಮಾತಾಡೋದು..... ಇವೆಲ್ಲಾ ನೋಡಿ ನನಗೇನೋ ಕವ್ವವಾಗಿದೆ.” ಅವಳ ಕಣ್ಣಗಳ ತುಂಬಾ ನೀರು.

ಭೀ ! ಎಮ್ಮು ಓದಿದರೂ ನಮ್ಮವರ ಮನಸ್ಸುತ್ತ್ವ ಬದಲಾಯಿಸೋ ದಿಲ್ಲೋನೋ ! ಅಣ್ಣ - ತಂಗೀಯರಾದೂ, ಸ್ನೇಹಿತರಾದೂ ಅವರು ಯಾರೆಂಬು ದನ್ನು ಗ್ರಹಿಸದೆ ಇವು ಬಂದಂತೆ ಮಾತಾಡಿಬಿಡೋದೇ ? ನೋಂದುಕೊಂಡ ವಾಸು.

ಅಂದಿನಿಂದ ಒಂದು ನಿಧದಲ್ಲಿ ಅವನಿಂದ ದೂರವಾಗಿರುತ್ತಿದ್ದ ಳು.

ಪದ್ಮಜ ಬಸ್ ಭಾರ್ಚ್ ಅವಶ್ಯಕತೆ ಇಲ್ಲ. ಶೀನು ಪ್ರತಿನಿಧಿ ವಾಸುವಿನ ಜೊತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ.

ಗಟ್ಟಬೆನೆ ಅರ್ಥಕ್ಕೂ ಹೆಚ್ಚು ಯಾಲು ಕುಡಿವ ವಾಸು ಹೊರಣು ಹೋಗುತ್ತಿದ್ದ ಮನುಮತಿಯನ್ನು “ಅವಾಡ್!” ಎಂದು ಕರೆದ.

“ಯಾತಕ್ಕೂ ಸ್ವರ ಕರಿದೆ?” ನಿಂತಳು ಮಧುಮತಿ.

“ಈ ಹಾಲನ್ನು ಪದ್ಮಜಾಗೆ ಕೊಟ್ಟಿದ್ದು.”

ಯಾಂತ್ರಿಕವಾಗಿ ಅವನ ಕೈಯಲ್ಲಿದ್ದ ಲೋಟವನ್ನು ತೆಗೆದುಕೊಳ್ಳುತ್ತಾ ಅರ್ಥವಾಗದಂತೆ ನೋಡಿದಳು ಮಧುಮತಿ.

“ಯಾಕೆ, ಪದ್ಮಜ ತರಲಿಲ್ಲ? ನೋಡಿದೆಯಾ? ಅವತ್ತಿನಿಂದ ನನ್ನಹತ್ತ ಹೆಚ್ಚು ಕಡಿಮೆ ವಾತಾಡೋದೇ ಬಿಳಿಟ್ಟಿದಾಳೆ.

ಅವಳು ಬಹಳ ಒಳ್ಳೆ ಹುಡುಗಿನೋ ವಾಸು ಹಾಗಲ್ಲಾ ಮನಸ್ಸಿನಲ್ಲಿ ಟೊಕ್ಕಂಡು ಸಂಕಟಪಡೋ ಹುಡುಗಿ ಇಲ್ಲ....ಪ್ರತಿನಿಧಿ ಅವಳೇ ತಂಡು ಕೊಡ್ಡಾ ಇದ್ದು. ವಾವ, ಆವತ್ತು ಜ್ವರ ಬಂದಿದೆ. ಕಾಲೇಜಿಗೆ ಹೋಗಲಿಲ್ಲ; ಮಲಗೇ ಇದ್ದಾಳೆ.”

“ಡಾಕ್ಟರನ್ನು ಕರಿಸಿದಾರ್?” ಕಳವತ್ತದಿಂದ ಹೇಳಿದ ವಾಸು.

“ನೆಗಡಿ ಹಿಡಿದಿದೆ. ಅದಕ್ಕೇ ಇರ್ಬೀಕು ಜ್ವರ ಬರ್ತೀನಿ, ಅವಳು ಕುಡಿದೇಇದೆ ಶಿನೇ ಕುಡಿಬೇಕು.....ಶಿನು ಕುಡಿಯೋದಿಲ್ಲ.....” ಎನ್ನುತ್ತಾ ಹೊರಟು ಹೋದಳು ಮಧುಮತಿ.

ನಾಲ್ಕು ದಿನ ಕಳೆಯುವವರಿಗೂ ನಾರ್ಕ್ಲಾಗೆ ಬರಲಿಲ್ಲ ಪದ್ಮಜಳಿಗೆ ಬಂದಿದ್ದ ಜ್ವರ.

ಅನ್ನವನ್ನು ತುಪ್ಪದಲ್ಲಿ ಕಲೆಸಿ ತುತ್ತನ್ನು ಬಾಯಿಗಟ್ಟು ಮನುಮತಿಯ ಕಡೆ ಕೃತಜ್ಞತೆಯಿಂದ ನೋಡುತ್ತಾ, “ವಾಸು ಉರಲಲ್ಪು ಆತ್ಮಿ? ನನಗೆ ಜ್ವರ ಬಂದದ್ದು ಹೇಗಾದೂ ಆಗಲಿ, ಶಿನು ಸುಸ್ತಾಗಿಹೋಗಿದ್ದಿ. ನನ್ನಶುರೂಪೇಲಿ ನಾ ತಿಂತೀನಿ ಬಿಡು” ಎನ್ನುತ್ತಾ ಮಧುಮತಿಯ ಕೈ ಹಿಡಿದುಕೊಂಡಳು ಪದ್ಮಜ.

“ನಿನ್ನ ವೇನ್ನೇ ನಿಚಾರಿಸಿದ ನಿನಗೆ ಜ್ವರ ಇಳಿದೆಯಾ ಅಂತ.....ಡಾಕ್ಟರು ನಿನಗೆ ಹಾಲು ಕೊಡಬೇಡ ಅಂತ ಹೇಳಿದ್ದಾರೆ ಅನ್ನೋದನ್ನೂ ಹೇಳ್ಣ. ಆವರು

ಅವರ ಕಾಲೇಜ್ ಎಲೀಕ್ಸ್ನ್‌ ಗಲಾಟೀಲರೋ ಹಾಗಿದೆ ಮಗು. ಅವಳನ್ನು ವಿಚಾರಿಸದೇ ಇದ್ದುದ್ದಕ್ಕೆ ಕಾರಣವನ್ನು ಹೇಳಿದಳು ಮಧುಮತ.

ಅಂದು ಹಾಲಿನ ಲೋಟ ಹಿಡಿದು ರಾತ್ರಿ ಎಂಟು ಗಂಟೆಯ ವೇಳೆಗೆ ವಾಸುವಿನ ಕೊರಡಿಗೆ ಹೋದಳು ಪದ್ಧತಿ. ವಾಸು, ಶೀನು ಪಕಪಕನೆ ನಗುತ್ತಾತ್ತ ಕರಣ್ತಿದ್ದರು. ಶೀನುವಿನೊಂದಿಗೆ ಎಷ್ಟು ಸಲುಗೆಯಿಂದ ಮಾತಾತ್ತಿದ್ದಾನೆ, ಎಷ್ಟು ನಗ್ತಿದ್ದಾನೆ. ನನ್ನ ಹತ್ತೆ ಮಾತಾಡೋವಾಗ ಈ ನಗು ಸರಸ ಎಲ್ಲ ಹೋಗುತ್ತೋ. ನನ್ನನ್ನ ನೋಡಿದ ಕೊಡಲೆ ಸೀರಿಯಸ್ಸಾಗಿ ಗಂಭೀರವಾಗಿ ಬದಲಾಯಿಸಿಬಿಡ್ತಾನೆ. ನಾನೇನು ಪಾಪ ಮಾಡ್ದಿ ಅಂತ. ನಾಲ್ನು ದಿವಸ ಜ್ವರಬಂತು; ಮೈಮೇಲೆ ಜ್ಞಾನವಿಲ್ಲದೆ ಬಿಡ್ಲೊಂಡಿದ್ದೆನಲ್ಲ. ಹೇಗಿದೆ ಅಂತಾದೂ ಕೇಳಿದ್ದಾ? ಇವನಿಗೆ ನಾನ್ನಾಕೆ ಹಾಲಿನ ಲೋಟ ತಗೊಂಡು ಹೋಗಿಕೊಡ್ಡೇಕು. ನನಗೆನು ಹಿಡಿದಿದೆ. ತುಬಿಗಳು ಆದುರಿದವು, ಕಣ್ಣಗಳು ಒದ್ದೆಯಾದವು. ಎರಡು ಶೈಳ ಮೌನವಾಗಿ ನಿಂತಿದ್ದ ಪದ್ಧತಿ ಸರಸರನೆ ಬಂದು ಟೀಬಲ್ ಮೇಲೆ ಲೋಟವನ್ನಿಟ್ಟು ಕೊಡಲೆ ಹಿಂದಿರುಗಿದಳು.

ಒಮ್ಮೆಗೇ ಅಲ್ಲಿನ ವಾತಾವರಣ ನಿಶ್ಚಯಿತಾಯಿತು. ಹೊರಡುತ್ತಿದ್ದ ಪದ್ಧತಿ ಕಡೆ ನೋಡುತ್ತಾ, “ನಾಲ್ನು ದಿನ ಜ್ವರಬಂದಿದ್ದ ಕ್ಕೇ ಹೀಗಾಗಿ ಹೋಗಿದ್ದೀರುತ್ತಾ, ಅಮೃತರ್ತಾ, ಇದ್ದು, ಇಲ್ಲಿದ್ದೇ ನಾನೇ ಬರ್ತಿದ್ದೆ. ನೀನ್ನಾಕೆ ಬಂದೆ?” ಎಂದ ವಾಸು.

“ನಿನ್ನನ್ನ ಮಾತನಾಡಿಸಬೇಕೊಂತ, ನಿನ್ನನ್ನ ನೋಡಬೇಕೊಂತ” ದೋಷದಿಂದ ಅವನ ಕಡೆ ನೋಡುತ್ತಾ ಹೇಳಿದಳು ಪದ್ಧತಿ.

ಬಿಳಜಿಹೋಗಿ ಅವಳ ಕಡೆ ನೋಡಿದೊಡನೆ ಏನೋ ಅರ್ಥವಾದಂತೆ “ಸಾರಿ ಪದ್ಧತಿ, ಒಂದು ಸಲ ಬಂದು ನಿನ್ನನ್ನ ನೋಡ್ದೇಕು ಅಂಡೊಂಡ. ಆದರೆ.....”

“ಏನು ಮಹಾ ಅಂತ ಸುಮ್ಮು ಅಗ್ನಿಟ್ಟಿ ಅಲಾಪ್ಯ?”

“ಅವನು ಡಾಕ್ಟರೇನು? ನಿನ್ನನ್ನ ನೋಡಿ ಮಾತ್ರ ನಿನ್ನಾತ್ಮಾನೇ?” ಎಂದ ಶೀನು.

“ಎಸ್ ಕರೆಕ್ಟ್.....” ಮುಗುಳ್ಳಗುತ್ತಾ ಹೇಳಿದ ವಾಸು.

ಆಗ ನಕ್ಕಿಬಿಟ್ಟಿಲ್ಲ ಪದ್ಧತಿ..... ‘ನನಗೆ ಬಂದ ಜ್ವರ, ಷ್ವಾಸ, ನಿಮಗೂ ಬರಬಹುದು.....ಆಗ.....?’

“ನೀನೂ ಅವನನ್ನು ನೋಡಬೇದು” ಪಕ್ಕಪಕ್ಕನೆ ನಗುತ್ತಾ ಹೇಳಿದ ಶೀನು.

ಆ ಕುಟುಂಬದ ಸದಸ್ಯ ರೈಲ್‌ರಿಗೂ, ಕೊನೆಯಲ್ಲಿ ವಾಸುವಿಗೂ ಬಾತು ಜ್ವರ. ಖಾಯಿಲೆ ಬಿದ್ದ ಮಧುಮತಿ ಇನ್ನೂ ಉಂಟ ಮಾಡಿರಲ್ಲ. ಲಹ್ಮಿಗೆ ವನೆಯ ಕೆಲವೊಂದಿಗೆ ಸರಹೊಗುತ್ತತ್ತು. ಜ್ವರದಿಂದ ಬಳಲಿ ನಿತ್ಯಾಣ ನಾಗಿದ್ದ ವಾಸುವಿನ ಶುಶೂಸೆಯನ್ನು ಪದ್ದುಜಳಿಗೆ ವಹಿಸಿದರು ಗೋಪಾಲ್ ರಾವಾ. “ಜಾಗ್ರತ್ತಿ ಪದ್ದುಜಾ, ಡಾಕ್ಟರ್ ಹೇಳಿದ ಟ್ಯೂಂ ಪ್ರಕಾರ ಜೀವಧಿ ಕೊಡ್ಡಿದ್ದೀ ತಾನೇ.....ವಾಸೂ, ಪರವಾಗಿಲ್ಲ ಏನು ಬೇಕೊಂದು ಪದ್ದುಜಾಗೆ ಹೇಳು” ಎಂದು ಹೇಳಿ ಅಷ್ಟೇಸಿಗೆ ಹೊರಡುತ್ತಿದ್ದರು ಗೋಪಾಲ್ ರಾವಾ.

ಅವಳು ಕೊಡಬೇಕಾಗಿದ್ದ ಜೀವಧಿ, ಹಣ್ಣನ ರಸ, ಬಾಲ್ಯ ಯಾವುದೇ ಅಗಲಿ ನಿತ್ಯಾಣನಾಗಿದ್ದ ವಾಸು ಏಳಲಾಗದೆ ಬಾಯಿನ್ನು ತೆರೆಯುತ್ತಿದ್ದ, ಅವನ ಬಾಯಿಗೆ ಲೋಟನನ್ನು ಹಿಡಿಯುತ್ತಾ ಅವನನ್ನು ನೋಡುತ್ತಾ ಯಾವುದೋ ಮಧುರವಾದ ಯೋಜನೆಗಳಿಂದ ಚಲಿಸುತ್ತಿದ್ದಳು ಪದ್ದುಜಾ.

ಜ್ವರ ಕಡಿಮೆಯಾಗಿ ವಾಸುವಿನ ದೇಹಸ್ಥಿ ಉತ್ತಮಗೊಂಡ ಮೇಲೂ ಅದೇ ಅಭ್ಯಾಸವಾಗಿಹೋಯಿತು. ಅವರಿಗೆ, ಅವಳು ತಿಂಡಿ ತಂದರೆ ಸೆನ್ನು, ಕಾಗದ ಬಿಡದೆ ಬಾಯಿ ತೆಗೆಯುತ್ತಿದ್ದ ವಾಸು. ಕುಡಿಯುವ ನೀರಿನ ಲೋಟ ವನ್ನು ಕೂಡ ಅವನ ಬಾಯಿಗೆ ಹಿಡಿದು, “ಎನದು, ಹೇಳು” ಎಂದು ಪರಿಹಾಸ್ಯ ಮಾಡುತ್ತಿದ್ದಳು.

“ಸಿ ಏಸ್...ನನಗೆ ಗೋತ್ತಿಲ್ಲ; ಅಮೇಲೆ ಹೇಳುತ್ತೇನಿ. ನನ್ನನ್ನು ಒಸ್ಪರ್ಪ ಮಾಡಬೇಡು.” ಎನ್ನುತ್ತ ಚೇಸರವಡುತ್ತಿದ್ದ ವಾಸು.

ಅವನ ದೃಷ್ಟಿಯಲ್ಲಿ ಅವಳು ಒಳ್ಳೆಯ ಮನಸ್ಸನ್ನು ಹೊಂದಿರುವ ಮಾನನ ಮಗಳು. ಒಬ್ಬ ಆಶ್ಚೀರ್ಯಳು. ಅವಳ ದೃಷ್ಟಿಯಲ್ಲಿ ಅವನು ಅವಳ ಜೀವನ ಜೀವ್ಯತ್ತಿ. ಎಂದಿಗಾದರೂ ಅವನಿಗೇ ತನ್ನ ಸರ್ವಸ್ವವನ್ನೂ ಅಸೀಸುವುದು. ಅವನ ರೂಪ, ಮಾತ್ರ, ನಗು, ಅವನ ಪ್ರತಿ ಕದಲುನಿಕೆಯೂ ಅವಳನ್ನು ಆಕ್ಸಿಸುತ್ತಿತ್ತು.

○ ○ ○ ○

ಬಿಗಿಯವನನ್ನು ಗೋತ್ತುಮಾಡಿಕೊಂಡಿದ್ದೀನಿ. ನನ್ನ ದೇಹಸ್ಥಿ ಉತ್ತಮವಾಗಿದೆ. ನಿಮ್ಮೆಲ್ಲಿರ ಕ್ಷೇಮ ಸಮಾಜಾರ ತಿಳಿಸಿ ಗೋಸಿ ಕಾಗದ ಬರಿ

ಯುತ್ತಿರುತ್ತಾನೆ. ನೀನು ಓದಿನಲ್ಲಿ ಸಂಪೂರ್ಣವಾಗಿ ಮಗ್ನಾಗಿಬಿಟ್ಟಂತಿದೆ. ಸಂತೋಷ, ಅದರೆ ವಾಸ್ತವ ! ಅಹೇಣಿಸಿ ನಿನಗಾಗಿ, ನಿನ್ನ ಕಾಗದಕ್ಕಾಗಿ ತಪಿಸಿ ಹೋಗುವ ವ್ಯಕ್ತಿಯೊಬ್ಬನಿದ್ದಾನೆ ಎಂಬ ವಿಷಯವನ್ನು ಮರೆಯಬೇಡ. ಮರೆ ತರೆ ನಾನು ಸಹಿಸಲಾರೆ. ನಿನ್ನನ್ನು ನೋಡಿ ಒರಳ ದಿವಸವಾಯಿತು. ಹೇಗಿ ದ್ವಿತೀಯೋ ನೋಡಬೇಕೆನ್ನಿಸಿದೆ. ಒಮ್ಮೆ ಬಂದು ಹೋಗುವಿ ತಾನೇ ?” ಎಂದು ಬರಿದ ಪ್ರಸಾದರಾವ ಕಾಗದಕ್ಕೆ ಉತ್ತರವಾಗಿ ಮುಂದಿನ ವಾರ ಬರುತ್ತೇನೆಂದು ಕಾಗದ ಬರಿದ ವಾಸು.

ಸೂರ್ಯ ಕೇಸಿನಲ್ಲಿ ಬಟ್ಟಿಗಳನ್ನು ಜೋಡಿಸಿಕೊಳ್ಳುತ್ತಿದ್ದ ವಾಸುವನ್ನು “ಎಲ್ಲಿಗೆ ಪ್ರಯಾಣ ? ಇದೋ ಮಿಶಾಯಿ ನೋಡು. ಅತ್ಯೇ ಎಷ್ಟು ಜೆನಾಂಗಿ ವಾಡಿದಾರೋ !” ಎಂದಳು ಪದ್ದುಜ.

“ಪ್ರಯಾಣ ಹೂರಡುವಾಗ ಎಲ್ಲಿಗೆ ಎಂದು ಕೇಳಬಾರದು ಗೊತ್ತಾ ?”

“ಮಹಾ ರಾಜಕಾರ್ಯ... ಏನೂ ಕೆಡೋದಿಲ್ಲ..... ಆಗ್ನೇ ಎಲ್ಲಿಗೆ ? ಟೊರ್‌

“ಉಂ... ಬಂದುಕಿಸಿದೆ.... ಅದೇನು ಈವತ್ತು ಮಿಶಾಯಿ ವಾಡಿರೋದು ನನು ವಿಶೇಷ ?

“ನನ್ನ ಬರ್ತಡಿ, ನಾಚುತ್ತಿರುವಂತೆ ತಲೆ ತಗ್ಗಿ ಸಿದಳು ಪದ್ದುಜ.

“ಐದು ವರ್ಷಕ್ಕೊ್ಯಾಂದು ಸಲ ಬರುತ್ತಾ ? ಅಥವಾ ಐದು ವರ್ಷಕ್ಕೊ್ಯಾಂದು ಸಲ ಹುಟ್ಟಿದಹಬ್ಬಿ ಆಚರಿಸ್ತಿರೋ ?” ತುಂಟನಗೆ ನಗುತ್ತಾ ಕೇಳಿದ ವಾಸು.

ಇನ್ನು ವರ್ಷಗಳು ನಿನಗೆ ಹೇಳಿರಲಿಲ್ಲ. ಈವತ್ತು ನೀನು ಕೇಳಿದ್ದರಿಂದ ಹೇಳಿ ಅಷ್ಟೇ ಎಂದು ಹೇಳಿದಳು ಪದ್ದುಜ.

“ಉಂಟದ ಜೊತೆಲಿ ತಿಂತಿನಿ, ಪದ್ದುಜ. ಈಗ ಸ್ವಲ್ಪ ಹೊರಗಡಿ ಹೋಗಿ ಬರಬೇಕು. ಅಜೆಂಟಾಗಿ ನಾಳೆ ಬೆಳಗಿನ ಜಾವನೇ ಹೋಗೋದು.”

“ ಎಲ್ಲಿ, ಬಾಯಿ ತೆಗಿ ?” ಅವನ ಬಾಯಲ್ಲಿ ಮಿಶಾಯಿ ತುರುಕೆ ನೀರಿನ ತೋಟವನ್ನು ಕೈಗೆ ಕೊಟ್ಟು ನೊರಟುಹೋದಳು ಪದ್ದುಜ.

ಅಡಿಗೆ ಮನೆ ಕಡೆ ನೋಡುತ್ತಾ, “ಅಮಾತ್ತಾ” ಎಂದು ಕರೆದ ವಾಸು.

“ ಕರೆದಿಯಾ ವಾಸು !” ಎನ್ನುತ್ತಾ ಹೊರಗಿ ಬಂದಳು ಮಧುಮತ್ತಿ.

“ ಈವತ್ತು ಪದ್ದುಜ ಬರ್ತಡೇ ಆಲ್ಪಾ ?” ಸಾವಧಾನವಾಗಿ ಕೇಳಿದ.

“ ಹೌದು ನಾನೇನು ಕೊಡಬಲ್ಲಿ ? ಮಿಶಾಯಿ ಮಾಡು ಅಂದ್ದು, ವಾಡ್ಡಿ ” ಎಂದಳು ಮಧುಮತ್ತಿ ಶಿನ್ನ ವದನ್ಭಾಗಿ.

“ ಕೊಡಲಾರ್ದೆ ಏನವರ್ತಾ ! ಇದೋ, ಕೊಟ್ಟಿದು ” ಎನ್ನುತ್ತಾ ಒಂದು ಪ್ರಯೋಚೆ ಕೊಟ್ಟಿ ವಾಸು.

ಪ್ರಯೋಚೆ ಬಿಚ್ಚಿ ನೋಡಿದ ಮಥುನುತ್ತಿ, “ಮೈಸೂರು ಸಿಲ್ಕು ಅಲ್ವಾ” ಎನ್ನುತ್ತಾ ವಾಸುವನ್ನು ಸರಂತೀಲನಾ ದೃಷ್ಟಿಯಿಂದ ನೋಡಿದಳು ; “ಈ ಸೀರಿಗೆ ಹಣ ಎಲ್ಲಿಂದ ಬಂತು ?” ಎನ್ನುವ ಪ್ರತ್ಯೇಗಿ ಉತ್ತರ ಅವರಿಗೆ ಬೇಕಾಗಿ ದ್ವಿರೂಪನಳು ಏನೂ ಕೇಳಲಿಲ್ಲ.

“ ನಾನು ತಂದೆ ಅಂತ ಅತ್ಯೇಗಿ ಹೇಳಿ, ಪದ್ಭಜಳಿಗೆ ಕೊಟ್ಟಿದನ್ನು ” ಎನ್ನುತ್ತಾ ಹೊರಟುಹೊಡ.

೧೦ತ್ತಿ ಉಟ್ಟ ಮಾಡುತ್ತಾ, ತಾನು ತಂದಿದ್ದ ಹೊಸ ಸೀರಿಯನ್ನು ಟ್ರೈಡ್‌ಪ್ರೈಸ್ ಪದ್ಭಜಳ ಕಡೆ ನೋಡುತ್ತಾ, ಮುಗುಳ್ಳಿಗೆಯಿಂದ, “ಸೀರೆ ಚೆನ್ನಾಗಿದೆಯಾ ಸದ್ಭಜಾ ! ನಿನಗೆ ಇಷ್ಟವಾಯ್ತಾ ? ಎಂದು ಕೇಳಿದ ವಾಸು.

“ ನೀನು ಯಾವುದು ತಂದೂ ನನಗೆ ಇಷ್ಟವಾಗುತ್ತೆ ” ಅವನ ನೋಟ್ ಮಾನೂಲಿನಂತೆಯೇ ಇದ್ದರೂ, ಅವಳ ಭಾವನೆಗಳು ಬೇರಿಯಾದ್ದರಿಂದ ನಾಚಿಕೆಯಾಗಿ ಕಣ್ಣಿನೆಗಳು ಮುಚಿ ಕೊಂಡವು.

ಎನ್ನೇನೋ ಡಬ್ಬಿಗಳನ್ನು ತಂದು ಬ್ರಾಗಿನಲ್ಲಿಟ್ಟು ಇಲ್ಲಿ.

“ ಅದೇನು ? ” ಎಂದು ಕೇಳಿದ್ದ ವಾಸುನಿಗೆ ಉತ್ತರವೆಂಬಂತೆ.

“ ಅಡಿಗೆ ಮಾಡಿಸ್ತೋಂದು ಉಟ್ಟ ಮಾಡಿದಾರಂತೆ, ಉಸ್ಟಿನಕಾಯಿ ತಗೊಂಷು ಹೋಗಿ ಕೊಡು ” ಎಂದರು. ಗೋಪಾಲಾವಾ.

ಡಬ್ಬಿವನ್ನು ತೆಗೆದು ನೋಡುತ್ತಾ, “ನಿಮ್ಮ ಅಮ್ಮೆ ಮಾಡಿದ್ದ ಈ ನಿಶಾಯಿ ” ಎಂದು ಕೇಳಿದರು ಪ್ರಸಾದರಾವ್.

“ ಅಮ್ಮೆ ಮಾಡಿದ್ದನ್ನು ಇವರು ತನ್ನೊಂದಿಲಾವ್ ? ” ವಾಸುನಿನ ಮೃದು ಶ್ವದಯ ಭಾರವಾಯಿತು ಕ್ಷೇತ್ರದಲ್ಲಿ ಸಾವರಿಸಿಕೊಂಡು “ ಏನಾದೂ ಆಗಿ, ನಿಜ ಹೇಳ್ತೇನಿ ” ಎಂದುಕೊಂಡ ವಾಸು.

“ ಹೌದು. ಸಿನ್ನೆ ಪದ್ಭಜಳ ಮುಟ್ಟು ಹಬ್ಬಿ. ಅತ್ಯೇ ನಿಮಗೆ ಕೊಡು ಅಂತ ಬ್ರಾಗಾನಲ್ಲಿಟ್ಟು, ಅಮ್ಮೆ ಮಾಡಿರೋದೆ ಆ ನಿಶಾಯಿ, ಯಾಕೆ ಹಾಗೆ ಕೇಳ್ತು ದ್ವಿರಿ ? ” ವಾಸುನಿನ ಧ್ವನಿ ಕಂಪಿಸಿತು.

“ ಆಂ..... ಏನಿಲ್ಲ, ನಿಮ ಅಮ್ಮೆ ನಿಶಾಯಿ ತುಂಬಾ ಚೆನ್ನಾಗಿ ಮಾಡಿದ್ದು ” ಎನ್ನುತ್ತಾ ಒಂದು ನಿಶಾಯಿ ಚೂರನ್ನು ಕ್ಷೇಗೆ ತೆಗೆದುಕೊಂಡು

ಕಿಟಕಿಯ ಬಳ ಹೋಗಿ ಶೊನ್ಯವನನ್ನು ನೋಡುತ್ತಾ ವಾಸು ಹುಟ್ಟುವುದಕ್ಕೆ ಹೊಡಲು ತಾನು ಕಳೆದ ದಿನಗಳನ್ನು ಜ್ಞಾಸಿಸಿಕೊಳ್ಳುತ್ತಾ, ಪ್ರೀತಿಯಿಂದ ಅ ಮಿಶಾಯಿಯನ್ನು ಅಗಿಯಲಾರಂಭಿಸಿದರು ಪ್ರಸಾದರಾವಾ. ವರ್ತಮಾನ ವನ್ನು ಮರಿತು ಹಿಂದಿನದನ್ನು ನೇನೆಡು ಮನಸ್ಸು ಪ್ರಶಾಂತವಾಗಿತ್ತು. ಭೂತ ಕಾಲದ ಕೆಲವು ಸಂಘಟನೆಗಳು ಮಧುರವಾಗಿದ್ದವು. “ಇನೊಂದು ತಗೊಳ್ಳು ಅಪ್ಪಾ! ” ಅವನ ಭೂತಕಾಲದ ನೆನಪು ಜಿದುರಹೋದವು. ಯಾಂತ್ರಿಕವಾಗಿ ವಾಸುವಿನ ಕೈಯಲ್ಲಿದ್ದ ವಿಶಾಯಿ ಚೂರನ್ನು ಕೈಗೆ ತೆಗೆದುಕೊಳ್ಳುತ್ತಾ, “ಬಹೆ ಚೆನ್ನಾಗಿದೆ ವಿಶಾಯಿ ಅಂದೇ ನಿಮಗೆ ತುಂಬಾ ಇವ್ವ ” ಎಂದು ಬಿಟ್ಟರು ಪ್ರಸಾದರಾವಾ.

ತೃಪ್ತಿಯಿಂದ ಸಂತೋಷದಿಂದ ತಂದೆಯ ಕಡೆ ನೋಡಿದ ವಾಸು.

ನಂತರ, ಅಡಿಗೆ ಚೆನ್ನಾಗಿ ಮಾಡಿದ್ದಾನೆ ಅಂತೀಯಾ? ನಿನಗೆ ಇವ್ವ ವಾಯ್ತಾ? ಈ ಮನೆ ಹೇಗೆದೆ? ” ಎಂದು ಕೇಳಿದರು ಪ್ರಸಾದರಾವಾ.

“ಹೋಟಿಲ್ ” ಉಟಕ್ಕೆಂತ ಚೆನ್ನಾಗೇ ಇದೆ. ಮನೆ ಚೆನ್ನಾಗಿದೆ ಅಪ್ಪಾ? ಬಾಡಿಗೆ ಎಷ್ಟು? ಇವ್ವ ದೊಡ್ಡ ಮನೆ ಯಾಕೆ ತಗೊಂಡಿ? ”

“ಬಾಡಿಗೆ ಮನೆ ಅಲ್ಲ, ಮನೆ ನಮ್ಮದೇ ಏನೋ ಚಾನ್ನ ಬಂತು. ಕೊಂಡೊಂಡುಬಿಟ್ಟೆ.”

ನಂಬಲಾಗದಂತೆ ಅಶ್ವಯದಿಂದ ನೋಡುತ್ತಾ “ಮುಂವತ್ತು, ನಲವತ್ತು ಸಾವಿರವಾರ್ಥ ಆಗರಬೇಕಲಾಪ್ಪ? ” ಎಂದ ವಾಸು.

“ಹೆರಾಚು ಹಾಕಿದ್ದ.....ಇಪ್ಪತ್ತು ಸಾವಿರಕ್ಕೇ ಸಿಕ್ಕು. ಚೆನ್ನಾಗಿದೆ ತಾನೇ? ”

“ಚೆನ್ನಾಗಿದೆ.”

“ನಿಮ್ಮ ಅಮ್ಮೆ ಬಂದನೇಲೆ ಮಾವನ ಮನೆಯವರಿಗೂ, ನಿಮಗೂ ಏನೂ ಆಸಮಾಧಾನಗಳೇನೂ ಆಗಿಲ್ಲ ತಾನೇ ” ಎನ್ನುತ್ತಾ ಬಂದೆಂದು ವಿನಯ ವನ್ನೂ, ಅವರ ಮನೆಯಲ್ಲಿ ಎಲ್ಲರೂ ಹೇಗೆ ನಡೆದುಕೊಳ್ಳುತ್ತಾರೆಂಬ ವಿನಯವನ್ನು ಕೇಳಿ ತಿಳಿದುಕೊಂಡು ತೃಪ್ತಿಯಿಂದ ನಿಟ್ಟುಸಿರು ಬಿಟ್ಟರು ಪ್ರಸಾದರಾವಾ.

ಎರಡು ದಿನಗಳ ನಂತರ ಉರಿಗೆ ಹೊರಡಲು ಸಿದ್ಧ ನಾಗುತ್ತಿದ್ದ ವಾಸು

ನಿಗೆ ಸಪ್ರೋಟಾದ ಚೀಲ ತೋರಿಸುತ್ತಾ, “ಹೋಗುವಾಗ ಮತ್ತೆ ಜೋಗಿ ಇನುಕ್ಕಿಳು ತಿನ್ನಾರೆ.” ಎಂದರು ಪ್ರಸಾದರಾವ್.

“ಎಲ್ಲಿದೂ ? ಕೊಂಡೊಂಡಾರ್ ?” ಕೇಳಿದ ವಾಸು.

“ಬಹೋ ! ಅದರೆ ಮನೆ ಎಲ್ಲಾ ನೀನು ನೋಡಲೇ ಇಲ್ಲ ಅಂದ ಹಾಗಾಯ್ತು. ಹಿತ್ತು ಲಿನಲ್ಲಿ ಸಪ್ರೋಟ ಗಿಡ ಇದೆ. ಒಂದು ಸೆಲ ಮನೆಯಲ್ಲಿ ಸರಿಯಾಗಿ ನೋಡು. ನಿನಗೆ ಹಿಡಿಸದೆ ಇದೆ ಹೇಗೋ ಹತ್ತು ಸಾವಿರ ಉಭಕ್ಕೆ ಮಾರಿಬಿಡಿತ್ತೀನಿ” ಎಂದರು ಪ್ರಸಾದರಾವ್ ನಗುತ್ತಾ.

ವ್ಯಾಪಾರ ಲಕ್ಷಣಗಳನ್ನೆಲ್ಲಾ ಜೀರ್ಣಸಿಕೊಂಡು ಮೆರೆಯುತ್ತಿರುವ ತಂದೆಯ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ ವಾಸು.

ಎರಡು ಕ್ರೆಟ ನಿಶ್ಚಯಿಸಿದ ವಾಗಿ ಕಳಿದ ನಂತರ, “ನಿನಂತೇ ?” ಎಂದು ಪ್ರಶ್ನಿಸಿದರು ಪ್ರಸಾದರಾವ್.

“ಪಾಪ ! ಯಾರೋ ಆ ನಿಭಾಗಗ್ಗರು ! ಆ ಹತ್ತು ಸಾವಿರದ ಜೋತಿಗೆ ಇನ್ನೂ ಹತ್ತು ಸಾವಿರ ಅವರಿಗೇ ಕೊಟ್ಟಿ ಕೊಂಡಿದ್ದರೆ ಸರಿಹೋಗುತ್ತಿತ್ತು..... ಹೋಗ್ಗಿ ನಿವು ಇದರ ಮೇಲೆ ಹಾಕಿದ ದುಡ್ಡಿಗೆ ಬಡ್ಡಿ ಬರುತ್ತೆ. ಬಾಡಿಗೆ ಕೊಡಿ. ಯಾರಿಗಾದರೂ ಬಡವರಿಗೆ ಉಚಿತವಾಗಿ ಕೊಡಿ. ಇನ್ನು ದೊಡ್ಡ ಮನೆ ಯಾಕೆ ?”

ಮಗನ ಮಾತುಗಳು ಇಷ್ಟವಾಗದ ಪ್ರಸಾದರಾವ್, “ದೊಡ್ಡದು ಹೇಗಾಗುತ್ತೆ ? ಬಿಲ್ಲಿಂಗ್ ಕಂಟ್ರಾಕ್ಟುಗಳು ತಗೋತಾನೇ ಇರ್ತೇನಲ್ಲಾ ? ಸಿಮೆಂಟು, ಕಚ್ಚಿಣ ಅವೆಲ್ಲಾ ಸ್ಟೋರ್ ಮಾಡೋದಕ್ಕೆ ಎನ್ನು ದೊಡ್ಡ ದಾಢೂ ಸಾಕಾಗೋದಿಲ್ಲ” ಎಂದರು.

“ಶದೆಲ್ಲಾ ತಗೋಂಡುಹೋದೆ, ಅಲ್ಲಿ ಎಲ್ಲರೂ ಲಕ್ಷ ಪ್ರಶ್ನಿಗಳನ್ನು ಕೇಳುತ್ತಾರೆ. ನಮ್ಮದೆಲ್ಲಾ ಚಿದಂಬರ ರಹಸ್ಯ” ಗೊಣಿದ ವಾಸು.

ಕೇಳಲಿಲ್ಲವೆಂಬಂತೆ ಮಾರವಾಗಿದ್ದು ಚಿಟ್ಟರು ಪ್ರಸಾದರಾವ್.

ಸ್ವೇಷನಾಗೆ ಹೋರಬ್. ರಿಕ್ವಾದಲ್ಲಿ ಸಪ್ರೋಟ ಚೀಲವೂ ಇತ್ತು. ರೈಲಿನಿಂದ ಹೋರಗೆ ಬಿಸಾಡಿಬಿಡೋಣ ಎಂದುಕೊಂಡ ವಾಸು. ಆದರೆ ಮನಸ್ಸು ಒಪ್ಪಲಿಲ್ಲ. ಸುಳ್ಳಗಳು ಹೇಳುವುದು ಅಭ್ಯಾಸವಾಗಿಹೋಗಿತ್ತು. ಎಲ್ಲಿಯದು ಎಂದು ಕೇಳಿದಾಗ ಏನೋ ಉತ್ತರ ಹೋಳಿಯುತ್ತೆ ಎಂದು ಮನಸ್ಸಿನಲ್ಲಿ ನೆಕ್ಕ.

ಓದು ಮುಗಿಯುವವರಿಗೂ ಈ ಅಜ್ಞಾತ ವಾಸ ತಪ್ಪೇ ದಿಲ್ಲವೇನೋ ಎನ್ನಿ ನಿತು.

○ ○ ○ ○ ○

“ಎಲ್ಲಿಯದು ಇಮ್ಮು ಸಹ್ಯೇಟೆ? ಕೊಂಡೆಷ್ಟುಂಟ್ಯಾ? ಎಲ್ಲಿಯದು ಹೀ ವಾಸೂ. ಹೊನ್ನೆ ಅಮ್ಮು ಬೆಲೆ ಬಾಕೋ ಸೀರೆ ತೆಂದೆ.” ಚೀಲವನ್ನು ಬಿಚ್ಚಿ ಆಶ್ಚರ್ಯದಿಂದ ನೋಡುತ್ತಾ ಕೇಳಿದಳು ಪದ್ಧುಜ.

“ಎಲ್ಲಿಂದ ಬರುತ್ತಾ? ನನ್ನ ಖಜಾನೆಯಲ್ಲಿ ಸಾಲ್.”

“ಅಂದೈ?”

“ಶಂತಹ ಮೂಳ ಹೀಗಾದೂ ತೀರಿಸಲೇಬೇಕಾಗುತ್ತೆ.”

“ಹೇಗೆ ತೀರಿಸ್ತೀ?”

“ನೀನು ಟೊರ್ಯಾಫನ್ ಹೀ ಕೊಡಬೇಕು.”

“ನಾನೇನೂ ಟೊರ್ಯಾಫನ್ ಗೆ ಬರ್ತುಲ್ಲಿ ಮಹಾ ನೀನು ಹೇಳಿಕೊಡೋದು..... ಬುಡ್ಡ ಮೂತಿ ಮಾಡಿಕೊಂಡು ಕೊವ ನಟಿಸಿದಳು ಪದ್ಧುಜ.

“ಹೋಗ್ಲಿ, ಇಮ್ಮು ದಿನ ಹೇಳಿಕೊಟ್ಟ ದ್ವಿತೀಯ ಕೊಡು!” ಶುಂಟನಿಗೆ ನಕ್ಕ ವಾಸು.

ಏನೋ ಹೇಳಬೇಕೆಂದು ಅವಳ ತುಟಿಗಳು ಅಲ್ಲಾಡಿದವು. ಆದರೆ ಮಾತು ಹೊರಬರಲಿಲ್ಲ.

“ಸ್ಯಾಟ್ರಾ ಬಾಡಿಗೇನೂ ಕೊಡಬೇಕು?” ರೇಗಿಸಿದ ವಾಸು. ರೋಪ ದಿಂದ ವಾಸೆವಿನ ಕಡೆ ನೋಡಿದಳು ಪದ್ಧುಜ. ಅವಳ ಕಡೆ ನೋಡಿದ ಅವನೆಲ್ಲಿ ಶುಂಟತನ ಹೆಚ್ಚಿತು.

“ಎಲ್ಲಿಯದು ಸಹ್ಯೇಟೆ?” ಅಣಗಿಸಿದಂತೆ ಅಂದು “ ಬಾಯಿ ಮುಚೆಷ್ಟುಂದು ಗಂಭೀರವಾಗಿ ಬಳಗೆ ತಗೆಂದು ಹೋಗಿದು. ನಮ್ಮ ಫ್ರೆಂಚ್ ಮನೇಲಿ ದೊಡ್ಡ ಸಹ್ಯೇಟೆ ಗಿಡ ಇದೆ, ಕೊಟ್ಟ, ಸರಿಯಾ!” ಎಂದ ವಾಸು.

“ಹಾಗೇಂತ ಹೊಡಲೇ ಯಾಕೆ ಹೇಳಬಾರ್ದು? ನಿನಗೆ ಅರ್ಜಂಶಾರ” ಕೊನೆ ಬಂದ ಪದ್ಧುಜ ಮುಖ ಹೇಳಬಾಯಿತು.

“ಅಲ್ಲಾ ಮತ್ತೆ !” ಬೇಗ ಬೇಗ ಒಟ್ಟಿಗಳನ್ನು ಬದಲಾಯಿಸಿದ ವಾಸು.

“ಭಿ ! ಏನಿದು ? ಇಬ್ಬರ ಮಧ್ಯೆ ಸಲುಗೆ ಹೆಚ್ಚಾಗಿಯೋಯ್ತು ಅಲ್ಲಾ ವಾಸೂ, ಅವಳು ಏನೋ ಗೊತ್ತಿಲ್ಲದ್ದು ಕೇಳಿದರೆ ಹಾಗೆ ಗದರಿಷ್ಟೋತ್ತೀಯಲ್ಲಾ? ವರಾಂಡಾದಿಂದ ಕೊರಡಿಗೆ ಬರುತ್ತಾ ಕೇಳಿದಳು ಮಧುಮತ್ತಿ.

“ಎಲ್ಲಿಯದು ? ಯಾರು ಕೊಟ್ಟು ? ಈ ಪ್ರಶ್ನೆ ಕೇಳಿದರೆ ನನಗೆ ಗಂಟಲಲ್ಲಿ ಬೇವಿನಕಾಯಿ ಸಿಕ್ಕುಕೊಂಡಹಾಗಾಗುತ್ತೆ. ಪರವಾಗಿಲ್ಲ, ಒಂದು ದಿನವ ಲೆಕ್ಕೆ ಹೇಳಿಕೊಂಡೋವಾಗ ಕೊವ ವಾಡೊಂಡೇಂತ ನನ್ನನ್ನು ಕೇಳೋದೇ ಬಿಟ್ಟುಬಿಟ್ಟು. ಇನ್ನೇಲೆ ನನ್ನನ್ನು ಹಾಗೆ ಪ್ರಶ್ನೆ ಕೇಳೋದನ್ನು ಬಿಟ್ಟುಬಿಡ್ಡಾಳೆ.” ನಿರ್ಲಕ್ಷ್ಯದಿಂದ ನಕ್ಕ ವಾಸು. ಉದಾಸೀನಭಾಗಿ ಹೊರಟು ಹೋದಳು ಪದ್ದುಜ.

ಮಹಡಿಯ ಮೇಲೆ ಏ ಕಾ ೦ ತ ದ ಲಿ ವಾಸುವಿನೋಂದಿಗೆ ವಾತನಾಡು ತ್ವಿದ್ದು ಗೋಪಾಲರಾವಾ ಸಪ್ರೋಟಿ ವಣ್ಣನ ಸಿಪ್ಪೆ ಬಿಡಿಸಿ ತಿನ್ನುತ್ತಾ, “ಬಹಳ ಜೆನ್ನಾಗಿದೆ. ನಿಮ್ಮ ಅಪ್ಪ ಕೊಂಡೊಂಡಿರೋ ಮನೆ ಹಿತ್ತುಲಿನಲ್ಲಿ ಸಪ್ರೋಟಿ ಮರ ಇದೆಯಾ ?” ಎಂದರು.

“ಇಲ್ಲಿದೆ, ಕೊಂಡೊಂಡು ಬಂದೆ ಅಂದೊಂಡಾ? ಎಂದ ನಗುತ್ತಾ.

“ಸಪ್ರೋಟಿ ಹಣ್ಣು ತುಂಬಾ ಜೆನ್ನಾಗಿದೆ, ಅಲ್ಲಾ? ” ಪದ್ದುಜಳನ್ನು ಕೇಳಿದ ವಾಸು.

“ನಾನು ತಿನ್ನಿಲ್ಲ, ನನಗೆ ಬೇರೆಲ್ಲ ” ಎಂದಳು ಪದ್ದುಜಕೋಪದಿಂದ.

ಅವಳ ಕೋಪವನ್ನು ಹೋಗಲಾಡಿಸಬೇಕೇಂಬ ಉದ್ದೇಶದಿಂದ ಬಲವಂತ ದಿಂದ ಸಪ್ರೋಟಿ ಹಣ್ಣನ್ನು ಸುಲಿದು ಅವಳ ಬಾಯಲ್ಲಿ ತುರುಕೆದ ವಾಸು.

ಅವನ ಆ ಜೆಷ್ಟೆಯಂದ ಅವಳಿಗೆ ತುಂಬಾ ಸಂತೋಷವಾಯಿತು. ಅವಳ ಶರೀರ ಪುಳಕಿತಗೊಂಡಿತು. ಉಂಟಾಲೋಕದಲ್ಲಿ ಮೈನುರೆತ್ತಳು.

○ ○ ○ ○

ಎಂ.ಎ. ಫೌಟ್ ಕಾಲಿನಲ್ಲಿ ಪಾಸಾಗಿದ್ದ ವಾಸು. ಪದ್ದುಜ ಬಿ.ನ. ಪಾಸ್ ಮಾಡಿದ್ದಳು. ಎಂ.ಎ. ಮುಗಿಯುವ ವೇಳಿಗೆ ಇನ್ನೆರಡು ಬಾಂ

ಪ್ರಸಾದಾರಣೆ ಬಳಿಗೆ ಹೋಗಿಬಂದಿದ್ದ ವಾಸು, ಜಾನಕಮ್ಮೆ, ರಾಜಶೇಹಿರ್ ಅವರ ಮನೆಯವರನ್ನೆಲ್ಲಾ ನೋಡಿ ಬರಬೇಕೆಂದು ಅಲ್ಲಿಗೂ ಹೋಗಿ ನಾಲ್ಕು ದಿನಗಳಿಷ್ಟು ಬಂದಿದ್ದ ಜಯಳ ಸೌಂದರ್ಯ, ಸಂಗೀತ ಬಂದು ವಿಧದಲ್ಲಿ ವಾಸು ವನ್ನು ಆರಷಿಸಿತ್ತು.

ರಿಸಲ್ಲಾ ತಿಳಿದ ದಿನ—“ ಇನ್ನೂ ಮುಂದಕ್ಕೆ ಓದ್ದಿಯಾ ?” ಎಂದು ಪಡ್ಡಿಜಳ ಕಡೆ ನೋಡುತ್ತಾ ಸಂತೋಷದಿಂದ ಕೇಳಿದ.

“ತಾವು ?” ಎದುರು ಪ್ರಶ್ನೆ ಹಾಕಿದ್ದು ಈ ಪಡ್ಡಿಜ.

“ ನಿಮ್ಮ ದೊಡ್ಡಪ್ಪ ಆಶೀರ್ವಾದ ಮಾಡಿದ್ದಾರಲ್ಲಾ— ಐ.ಎ.ಎಸ್. ಅಫೀಸರ್ ಆಗ್ನೇಕು ಅಂತ !” ಹೆಮ್ಮೆಯಿಂದ ನಕ್ಕೆ ವಾಸು.

ಕೈಣಿಕಾಲದ ನಂತರ ನಿಧಾನವಾಗಿ, “ವಾಸೂ! ನನ್ನನ್ನು ಇನ್ನೂ ಓದೂ ಅಂತಿಯಾ ?” ಎಂದು ಕೇಳಿದಳು ಏನೋ ನಾಚಿಕೆ ಗಂಟಲಿಗೆ ಬಂದು ಒತ್ತು ರಸಿದಂತಾಗಿ.

ಪಕಪಕನೆ ನಕ್ಕೆ ವಾಸು, “ ಅದು ಸಿನಿಪ್ಪು. ಓದಿಸೋನಿಮ್ಮೆ ತಂಡ ಇವು.”

“ ಹಾಗ್ಗಳಿ; ಓದಬಲ್ಲೇನಾ ಅಂತ ?” ಅವನ್ ಮಾತನ್ನು ತಡೆಯುತ್ತಾ ಕೇಳಿದ್ದು ಪಡ್ಡಿಜ.

“ ಮಾಡುವೆಯಾಗ್ನೇಕು ಅನ್ನೊಂದು ಆಸೆ ಹುಟ್ಟಿದ್ದೆ.....ಮನೇಲಿ ಕೂತ್ತೊಂದ್ದು. ಇಲ್ಲಿದ್ದೆ ಎವರ್.ಎ. ಓದು. ವಾಸಾಗ್ನೀ ಕಷ್ಟಪಟ್ಟು ಓದಿದ್ದೆ ಮಾತ್ರ !” ಶುನಿಸಿ ನಕ್ಕೆ ವಾಸು.

“ ಭೀ, ಹೋಗು, ಎಲ್ಲಾ ಹಾಸ್ಯಾನೇ !”

“ ಹೇಗೂ ಹೋಗ್ಗೀನಲ್ಲಾ ?”

ಎಂದು ಹೇಳುತ್ತಿದ್ದ ವಾಸುವಿನ ಕಡೆ ದುಃಖದಿಂದ ನೋಡಿ ತಲೆ ತಗ್ಗಿಸಿ ಕೊಂಡು ಹೊರಟುಹೋದಳು ಪಡ್ಡಿಜ.

“ ನನಗೆ ಸ್ವೇಷಲ್ಲಾ ಪಾಟ್ ಕೊಡಬೇಕಾ ” ಅವಳಿಗೆ ಕೇಳಿಸುವಂತೆ ಅರಬಿದ ವಾಸು.

ವಾಸುವಿನ ಫಲಿತಾಂಶೆ ತಿಳಿದ ದಿನ ಮಧುಮತಿ ಅನಂದಬಾಪ್ಪವನ್ನು ಸುರಿಸಿದಳು. ಎಲ್ಲರೂ ಸೇರಿ ಸಂತೋಷ ವೃಕ್ಷಪಡಿಸಿದ ನಂತರ ಅವಳ ಹೃದಯ ಏನೋ ನೋವಿನಿಂದ ನರಳಿತು “ ಮಧೂ, ನನಗೆ, ಅಪ್ಪು ” ಅಂತ

ಪ್ರೀತಿಯಂದ ಕರೆಯೋ ಮಗ ಬೇಕು !” ಎಮ್ಮೆ ಆಸಿ ಇತ್ತು ಆ ಧ್ವನಿಯಲ್ಲಿ. ಅವರು ಒಮ್ಮೆ ನೋಡಿದ್ದೆ ಎಮ್ಮೆ ಚೆನ್ನಾಗಿರುತ್ತತ್ತು !? ಎಮ್ಮೆ ಕರಿಣ್ಯದಯ ಅವರದು ! ತಿಂದು ಬಿಸಾಕಿದ ಎಲೆಯಂತೆ ಹಂಡತಿ ಮಗನನ್ನು ವಿಸರ್ಜಿಸಿ, ಬೇರೊಬ್ಬ ಹಂಡತಿ, ಮಕ್ಕಳು ಸಂಸಾರ.....ಭಿ.....ಭೀ !” ಅವಳ ಹೃದಯ ಉರಂದುಹೋಯಿತು. ಮನಸ್ಸು ನಿಲವಿಲನೆ ಒದ್ದಾಡಿತು. ಅಂದು ಅವಳಿಗೆ ಉಂಟಿ ಹಿಡಿಸಲಿಲ್ಲ.

“ಅತ್ತಿಗೆ, ಆಗ್ಗೇ ಹೊಟ್ಟಿ ತುಂಬಿಹೋದರೆ ಹೇಗೆ ? ಮಗನಿಗೆ ಉದ್ದೇಶೀಗ, ನುಡನೆ, ಸೋಸೆ, ನೊನ್ನಕ್ಕಳು ಈ ಸಂತೋಷಕ್ಕೆಲ್ಲಾ ಸ್ವಲ್ಪ ಸ್ಥಳ ಇಟ್ಟೊಳ್ಳು ” ಎಂದು ಹಾಸ್ಯ ವಾಡಿದೆಳು ಲಕ್ಷ್ಮೀ.

“ನನ್ನ ಪಾಟೆ ಅಂತ ರಗಳಿವಾಡಿ ನರಡು ಪ್ಲೇಟ್ ಬಜ್ಜೆ ಮುಗಿಸಿದೆ. ನೀನು ಪಾಟೆ ಕೊಡು ಅಂದ್ರೆ ಈವತ್ತು, ನಾಳೆ ಅಂತ ಸತ್ತಾಯಿಸ್ತಿದ್ದೀ ! ಬಲೆ ಪಿಸನಾರಿ, ನಾಳೆ ಉಂಗಿ ಹೋರಟುಬಿಡ್ಡೀಯಂತ. ಅಬ್ಜು ! ಎಮ್ಮೆ ಗಟ್ಟಿಗೆ” ತುಂಟನಿಗೆ ನಗುತ್ತಾ ಕೇಳಿದೆಳು ಪದ್ಯಜ.

“ನಾಳೆ ಹೋರಟುಹೋಗ್ಗಿದ್ದೀನಿ ಅಂತ ಯಾರು ಹೇಳಿದರು? ಹೋದ್ದೂ ಯಾವಾಗಲಾದ್ದೂ ಬರದೇ ಇರ್ತಿನಾ ?” ನಗುತ್ತಾ ಕೇಳಿದ ವಾಸು.

“ ಓಹೋ ! ಇನ್ನೊಂದು ಸಲಬಂದಾಗ ಪಾಟೆ ಕೊಡ್ಡೀ ಅಂದ ರಾಗಾಯ್ತು ಅಲ್ಲಾ ! ಯಾವಾಗ ಅಂದ್ರೇ ಆವಾಗ ನಿನ್ನನ್ನು ತನ್ನ ಮನಿಗೆ ಕರಸಿಕ್ಕಿಂಡು, ತಾನು ಒಂದು ಸಲವಾದರೂ ನಿನ್ನನ್ನು ಸೋಡೋಕೆ ಬರದೇ ಇರೋ ಅಂಥ ಸ್ವೇಂಡ್ ಯಾರವ್ವ ಆದು ? ಆ ಸಸ್ಯೋಟೆ ಸ್ವೇಂಡು !”

ಪರವಕನೆ ನಕ್ಕು, “ ಸಸ್ಯೋಟೆ ಅಮ್ಮೆ ನಿಹಿಯಾಗಿತ್ತಾನಾ ಸ್ವೇಂಡು !” ಎಂದ ವಾಸು.

“ಇವ್ವಕ್ಕೆ ಬಾಯ್ ಸ್ವೇಂಡೋ, ಗರ್ಲ ಸ್ವೇಂಡೋ ?”

“ ಗರ್ಲ ಸ್ವೇಂಡೇ !” ತುಂಟನದಿಂದ ಅವಳ ಕಡೆ ನೋಡುತ್ತಾ ಹೇಳಿದ ವಾಸು.

“ ಅತ್ತಿಗೆ ಹೇಳುನಿ. ಇರು, ಶಾಲು ಚಟ್ಟು ಮನೇಲೇ ಸರೆಹಾಕ್ಕಾರೆ.”

“ ಮನೇಲೇ ಇದ್ದಾ ಇಲ್ಲಾ ಒಬ್ಬ ಗರ್ಲ ಸ್ವೇಂಡ್ ”

“ಭಿ, ಹೋಗು.....ವಾರ್ಪ ತಪ್ಪಿಸೋಡಕ್ಕೆ ಏನೋ ಪಾಲ್ನಾ ಮಾಡ್ತಿದ್ದೀ.”

ನಗುತ್ತಾ, ಅದೂ ಇದೂ ಹೆರಪಿ, “ ಅಯ್ಯಿಯೋ ! ಅದು ಹೇಗೆ ಸಾಧ್ಯವಾಗುತ್ತೆ, ಈವತ್ತು ನಿನ್ನನ್ನೂ ಶೀನಿಸ್ತೂ ಸಿನಿ ಮಾಗೆ ಕರೊಽಂಡು ಹೋಗಿ, ಅಲ್ಲಿಂದ ಹೋಟಲಿಗೆ ನಿನ್ನ ದುಡ್ಡನಲ್ಲಿ ಡಿನ್‌ರ್ ಮುಗಿಸಿದ ಮೇಲೆ ” ಎನ್ನುತ್ತಿದ್ದ ವಾಸು.

“ ನನ್ನ ಹತ್ತು ದುಡ್ಡಲ್ಲವು ” ಹೊರಡುತ್ತಿದ್ದಳು ಪದ್ಜಜ.

ಫಟಕ್ಕನೆ ಅವಳ ಕೈ ಹಿಡಿದುಕೊಳ್ಳುತ್ತಾ, “ ನಿಜವಾಗೂ ಪದ್ಜಜಾ, ಏದೂವರಿಗೆ ರೆಡಿಯಾಗು. ಶೀನೂ ಧಿಯೇಟರ್ ಬಳಗೆ ಬರ್ತ್‌ನಿ ಅಂತ ಹೇಳಿದಾನೆ. ನಾವಿಬ್ಬಿ ರೂ ಸ್ವಾಟರ್‌ನಲ್ಲಿ ಹೊರಟ್ಟಿಹೋಗೋಣ..... ಪ್ಲೀನ್, ಇಲ್ಲಿ ಅನ್ನಬೇಡ. ಇನ್ನು ಹೊರಟ್ಟಿಹೋಗ್ರೀನಲ್ಲಾ? ಇಮ್ಮು ದಿನಸೆ, ಇಮ್ಮು ವರ್ಷಗ ಉಂದ ನಿಮ್ಮೆಲ್ಲ ರೊಂದಿಗೆ ಕಲೆತು ನಿಮಗೆ ಸರಿಸಮಾನವಾಗಿ ಆದರಣ ಪಡೆದಿದೇನಿ. ಅದರಿಂದ ಎಲ್ಲರೂ ಈವತ್ತು ಸಂತೋಷವಾಗಿ ಹೊರಗೆ ಹೋಗಿಬರೋಣ ಅಂದ್ರೆ ಮೊಡ್ಡವರಾರೂ ಬರೋದಿಲ್ಲ ಅಂದು. ಯಾರು ಏನಂದೊಂಡ್ರ ನಮಗೇನು ? ಬರ್ತ್‌ತಾನೆ ? ” ಎಂದು ಕೇಳಿದ ವಾಸು.

ಹೋನವಾಗಿ ನಿಂತಿದ್ದ ಪದ್ಜಜ ಕಣ್ಣಗಳಲ್ಲಿ ನೀರು ತುಂಬಿತು. ಸರ ಸರನೆ ಒರಿಸಿಕೊಳ್ಳುತ್ತಾ, “ ವಾಸು, ಇಲ್ಲಿಂದ ಹೊರಟ್ಟಿಹೋಗಬೇಕು ಅಂದ್ರೆ ನಿನಗೇನೂ ದುಃಖ ಆಗಿಲ್ಲಾ ? ” ಎಂದಳು. ಅವಳ ಧ್ವನಿ ಭಾರವಾಗಿತ್ತು.

ಅವಳು ದುಃಖವಾಗುತ್ತಿದ್ದಾಗಿಂದು ತಿಳಿದ ವಾಸು, “ ಓದು, ಉದ್ದೇಶೀಗ ಬೇಕಾದಾಗ ಒಂದು ಉರು, ಒಂದು ಮನಮೇಲೆ ಮನಕಾರ ಬೆಳಿಸಿಕೊಂಡ್ರೆ ಹೇಗೆ ? ನೀವು ಎಲ್ಲಿದ್ದೂ ಬೇಕಾದವರೇ ! ನಾನು ನಿಮ್ಮಿಂದ ಹೇಗೆ ದೂರವಾಗ್ರೀನಿ ? ” ಎಂದು ಕೇಳಿದ, ತನ್ನ ಹೃದಯಕ್ಕೂ ಏನೋಣ ಒಂದು ವಿಧವಾದ ದುಃಖ ಉಂಟಾಗಿದ್ದರೂ ಆ ನೋವನ್ನು ತನ್ನ ಧ್ವನಿಯಲ್ಲಿ ತೋರ್ವಡಿಸಿದೆ.

ಸಿನಿಮಾದಿಂದ ರಾತ್ರಿ ಹತ್ತುಗಂಟಿಗೆ ಸಂತೋಷದಿಂದ ನಗುತ್ತಾ, ಹರಟ್ಟುತ್ತಾ ಮನೆಗೆ ಒಂದರು ವಾಸು, ಪದ್ಜಜ. ಇನ್ನೊಂದು ಕಾಲು ಗಂಟೆಯ ನಂತರ ಶೀನಿಸ್ತೂ ರಿಕ್ವೂದಲ್ಲಿ ಒಂದ.

ಸುಸ್ತಾಗಿ ಮೈ ಮುರಿಯುತ್ತಾ ಹಾಸಿಗೆಯ ಮೇಲೆ ಮಲಗಲಿದ್ದ ವಾಸು ಮಧುಮತ್ತಿ ಒಂದರ್ದುಂದ ನಿಮ್ಮ ಕುಳಿತ. “ ಏನಮ್ಮು, ಒಂದೆ ? ” ಎನ್ನುತ್ತಾ.

“ನನೋ ಎಲ್ಲರೂ ಹಾಸ್ಯವಾಡ್ತಿದಾರೆ ಅಂದೂಂತಿದ್ದೆ. ನಿಜವಾಗ್ನಿಲ್ಲ
ಬ. ಎ. ಎಸ್. ಆಫ್ಸಿಸರ್ ಅಗ್ಗೆ ಈ ಅಂದೊಂತಿದ್ದೀರ್ಯಾ?” ಅಶ್ವಯರ್ದಿಂದ
ನಂಬಲಾಗದಂತೆ ಕೇಳಿದಳು ಮಧುಮತಿ.

“ಭಾ, ಕೂತೆಂಬ್ರೋ ನಾನಂದೊಂಬ್ರೋ ಏದೇನು? ಅದುವುವಿದೆ
ಅಗ್ನಿ. ಇನ್ನೂ ಸೆಲೆಕ್ಟ್ ಆಗ್ಗೆ ಇಲ್ಲಾ? ” ಎಂದ ಕಿರುನಗೆ ಸೂಸುತ್ತಾತ್.

“ಸರಿ, ಅದೇ ತಿಳೊಂಬ್ರೋ ಅಂತ ಬಂದೆ....ಇದೆಲ್ಲಾ ಬಂದು ಗಾರು
ಡಿಯ ಹಾಗಿದೆ, ನಡೀಲಿ.....ರಾಜು ಕಾಗದ ಬರೆದಿದ್ದಾನೆ. ಅಜ್ಞೇನ
ನೋಡೊಂಡು ಬರೊಂಬ್ರೋ ಅಂತಿದ್ದೀನಿ. ಬರೊ ಶುಕ್ರವಾರ ನೀನೂ ಬಂದ್ದು
ಖಲ್ಲಿಗೆ ಭಾ ” ಎಂದು ಹೇಳಿ ಅಲ್ಲಿ ನಿಲ್ಲಿದೆ ಹೊರಟುಹೊದಳು ಮಧುಮತಿ.

ಅವಳ ಕಡೆ ನೋಡಿದ ವಾಸು ಸಂಕಟದಿಂದ ನಿಟ್ಟುಸಿರು ಗರೆದ.

ಅವಳಿಗೆ ಆ ರಾತ್ರಿ “ತನಗರಿವಿಲ್ಲದಂತೆ ಇವರೆಲ್ಲಾ ಏನೆಂಬ್ರೋ
ಮುಚ್ಚಿದುತ್ತಿದ್ದಾರೆ, ಎಲ್ಲಿಯದು ಹಣ ? ಯಾರು ಕೂಡ್ತಿದ್ದಾರೆ ವಾಸೂಗಿ?
ಭೆ ! ಭೆ ! ನಾನೊಬ್ಬ ನಿಭಾಗ್ಗೆಂಬ್ರೋ. ಅಂದು ಗಂಡ, ಇಂದು ಮಗ.....
ಇಬ್ಬರೂ ನನ್ನನ್ನು ಸ್ತ್ರೀತಿಸಲಿಲ್ಲ. ಗಂಡನಿಗೆ ಮಮಕಾರ ಇಲ್ಲ, ಮಗನಿಗೆ
ನಂಬಿಕೆ ಇಲ್ಲ. ಎಲ್ಲರೂ ನನ್ನನ್ನು ಮೋಸಮಾಡ್ತಿದ್ದಾರೆ ” ಎಂದುಕೊಂಡು
ದುಃಖ ಉಕ್ಕಿಹರಿಯಿತು. ಕಣ್ಣಲ್ಲಿ ನೀರು ಇಂಗುವವರಿಗೂ ಅತ್ಯು ಸುಸ್ತಾಗಿ
ಸಾಲ್ಪು ಗಂಟೆಯಲ್ಲಿ ನಿದ್ರಿಸಿದಳು ಮಧುಮತಿ.

ವಾಸು ಹೊರಡುತ್ತಿದ್ದಾರೆ, ಆ ಸಂಸಾರದ ಸದಸ್ಯರೆಲ್ಲರ ಕಣ್ಣಲ್ಲಾ ನೀರು
ಶಿರಿಗಿತು. ಹೆಣ್ಣು ಮಗಳು ಅತ್ಯೇಯ ಮನೆಗೆ ಹೊರಟುಹೋಗುತ್ತಿರುವಂತೆ
ದುಃಖವಾಯಿತು ಲಕ್ಷ್ಯಗೆ. ಬಾಗಿಲನ್ನು ಭದ್ರಪಡಿಸಿ ಮುಚದ ಮೇಲೆ
ಬೋರಲು ಮಲಗಿ ಬಿಕ್ಕಿ ಬಿಕ್ಕಿ ಆತ್ಮಳು ಪದ್ಧಜ. “ಆಚಾ ! ಏನೂ
ತೋಱಿತೋಱಿ ಇಲ್ಲ” ಎಂದು ಮನೆಯಲ್ಲಿ ಓಡಾಡಿದ ಶೀನು ನಗೀತ್ತಾತ್, “ವಾಸು
ಅವರ ಪ್ರೀತಾ ಮನೆಗೋ ಅಜ್ಞಿಯ ಮನೆಗೂ ಆಗಾಗ ಹೋಗ್ತಿದ್ದ.
ಆವಾಗೆಲ್ಲಾ ಈವತ್ತು ಮನೆ ಬಿಕೋ ಎಂದಂತೆ ಅನ್ನಿಸಲಿಲ್ಲ. ಯಾಕಮಾತ್ತ
ಬಿಂ ಅನ್ನಿಸುತ್ತೆ ಮನೆ ಈವತ್ತು ? ” ಎಂದು ಲಕ್ಷ್ಯಿಯನ್ನು ಕೇಳಿದ.

ನಕ್ಕಳು ಲಕ್ಷ್ಯಿ, “ಮನೆ ಅಲ್ಲ ಬಿಕೋ ಅನ್ನಿಸೋದು, ಶೀನು. ನಮ್ಮ
ಮನಸ್ಸಿಗೆ ಒಕೋ ಅನ್ನಿಸುತ್ತೆ. ಇತ್ತು ದಿನ ಉತಿಗೆ ಹೋಗ್ತಾನೆ ಅಂದ್ರೆ

ವುನೇ ಬರಾತ್ರನೇ, ಇಲ್ಲೀ ಇರಾತ್ರನೇ ಅಂದೊ೦ತಾ ಇದ್ದದ್ದರಿಂದ ತೈಸ್ತಿಯಾಗುತ್ತು. ಏನೋ ನಮ್ಮ ಮನೆಗೆ ಬಂದ ಹುಡುಗ ಎನ್ನೋ. ಎ. ಪಾಸು ಮಾಡಿ ಇನ್ನೂ ಮುಂದಕ್ಕೆ ಓದಾತ್ರನೇ. ನನಗೆ ತುಂಬಾ ಸಂತೋಷ. ಆ ಹುಡುಗನ ಮನಸ್ಸು ಒಳ್ಳೀದು. ಅವನು ತಾನು ಬೀರೆ ಅನ್ನೋ ಭಾವನೆ ಇಲ್ಲದೆ ನಾಲ್ಕು ಜನರ ಜೊತೇಲಿ ಬೆರಿತು ಹೊಂದಿಕೊ೦ತಾನೆ ಅವನು ಹಾಗೆ ನೀನು ಶ್ರದ್ಧೆಯಿಂದ ಓದಬೇಕು.”

ಇನ್ನು ಅಲ್ಲಿ ನಿಲ್ಲಿಸಿ ಹೊರಟುಹೋದ ಶೇನು.

“ ಆಕ್ಕ ! ಯಾಕೆ ಹಾಗೆ ಅಲ್ಲಿದ್ದೀ ? ಜ್ವರ ಬಂದಿದೆಯಾ ? ತಳೆನೋವಾ ?” ಕಳವಳದಿಂದ ಪದ್ದುಜಳ ಕನ್ನೆ ಮುಟ್ಟಿ ನೋಡಿದ ಶೇನು.

“ ಉಷಾ, ಸುಮ್ಮ ಇರು ತಲೆನೋವು.....ದಯವಿಟ್ಟು ಹೊರಗೆ ಹೋಗು ” ಗದರಿಸಿದಳು ಪದ್ದುಜ.

“ ತಲೆನೋವಲ್ಲ, ನನಗೆ ಗೊತ್ತು, ಯಾಕ್ಕು ಅಂತ !” ತುಂಟನಗೆ ನಕ್ಕ ಶೇನು.

“ ಏನೋ ಗೊತ್ತಿರೋದು ನಿನಗೆ ?” ಬೇಸರದಿಂದ ಕೇಳಿದಳು ಪದ್ದುಜ.

“ ಮದುವೆ ಬೇಡಾಂತ. ನಾಡೆ ನುದುವಣಿಗ ನೋಡೇದಕ್ಕೆ ಬರ್ತ ದ್ವಾನೆ ಅಂತ.”

“ ಹೋಗ್ಗೀಯೋ ಇಲ್ಲೋ ಸನ್ನ ರೂಪಿಂದ ?” ಅರಚಿದಳು ಪದ್ದುಜ.

“ ಟೂಟಾ.....ಬ್ಯಾಬ್ಯಾ !” ನಗುತ್ತಾ ಹೊರಟುಹೋದ ಶೇನು.

ನಿಜವಾಗಿಯೂ ಮಾರನೆಯ ದಿನ ಗಂಡಿನ ಕಡೆಯವರು ಬರ್ತದ್ವಾರೆ ಎಂದು ಹೇಳಿದ ಮಾತನ್ನು ಕೇಳಿ ಬೆಚ್ಚಿದಳು ಪದ್ದುಜ. ತಾಯಿಯೊಂದಿಗೆ ಮರೆಯಲ್ಲಿ “ ಬೀಡ ಮ್ಮ, ನಾನು ಮದುವೆ ಮಾಡೊಂಳೊಂದಿಲ್ಲ ” ಎಂದು ಹೇಳಿದಳು.

“ ಎಲ್ಲಾ ಹಾಗೇ ಇಂಜೂರೆ ಬಿಡು ” ಎಂದು ನಕ್ಕಬಟ್ಟಿಳು ಲಷ್ಟೆ:

ತಾನು ಉಂಟಿಸುತ್ತಿದ್ದದಕ್ಕೆ ವ್ಯತಿಂತ್ರವಾಗಿ “ ಇದೇ ನು ?” ಎಂದು ಯೋಚನಾಗ್ರಸ್ಥಳಾದಳು ಮಧುಫುತಿ. ಪದ್ದುಜಳನ್ನು ನೋಡಲು ಗಂಡು ಬರುತ್ತಿದ್ದ್ವಾನೆಂದರೆ ಅನಳ ಮನಸ್ಸೆಗೊ ವಿಲವಿಲನೆ ಒದ್ದಾಡಿತು.

ఎనూ మాడలారద నిస్పతాయ స్తుతియల్లిద్ద పద్మజ బండవర ముందే హత్తు నిమిష కూతు హోరటుహోఎదళు. అనరు హోరటు హోఎదొదనే యారూ కేళదిద్దరూ , ‘ఆ హుదుగ ననగె ఒడిసలల్ల’ ఎందు హేళదళు.

○ ○ ○ ○

ఆంగడిగి బంద వాసువన్ను కన్నడక సరిపడికోళ్లుత్తా పరశీలిని సోఎదిద ఓన్లో రంగనాథ్, “ ప్రసాదావా మక్కళల్లు నీవై? ” ఎందరు.

“ హౌదు సార్ ; నమ్మ తందే బరలల్లు ! ”

“ బరత్తారే కూతొమ్మల్లే.....లోఇ, బందు కాణి తగోండాబు ” అశిథి సత్కార మాడిదరు.

సంకోచసదుత్తలే కాఫి కుడిద వాసు.

“ నీవు....” ఎందు సిల్లిసిదరు రంగనాథ్.

“ ఎం. ఎ. పాసు మాడిద్దీని. ఐ. ఎ. ఎస్. గి ఇంటిర్ చ్యూగె హోగ్రాద్ది నీ.

ఎల్లా నిమ్మ దయె. నమ్మ తందేయవరిగూ నిమగూ బహచ స్వీక”

“ అయ్యియోఇ, నన్న దయె ఏస్టంతు ? నిమ్మ తందేయవరు ఎమ్మ బుద్ధివంతరు ! ఆవరన్న విమరిసిబిట్టు నీవు ! ” ఎన్న త్తా వాసు మాతన్న తడిదరు రంగనాథ్.

“ నమ్మ వాసూన ఇల్లో సిల్లిసొమ్మిండ్చిట్టు ! ఎదురుసోడాత్త మనేలే కూతిద్దై ” ఎందరు ఒళబంద ప్రసాదరావా నగుత్తా.

“ నీవు బరోఇ హోత్తాగిత్తుల్లా. ఒచ్చోబురు బందోందు దారి ఆగ్రిరల్ల ఎందు ఇల్లో సిల్లిసికోందు ఆళిన కైయ్యల్లి ఆదిగి మాడోఇదు బేధ ఆంత మనిగె హేళికళుహిసి. నీవిబ్బరూ ఈనత్తు నమ్మనిగె లూటక్కు దయమాడిసబేకు.”

ఆశ్చర్యాదింద సోఎదరు ప్రసాదరావా, ఇష్ట వస్తగళల్లి (ఆగాగ ఏనాదరూ శండి కళుహిసుక్కిద్దు దన్ను బిట్టరే) బందు సలవ్రా

ತನ್ನನ್ನು ಉಟಕ್ಕೆ ಅಹ್ವಾನಿಸಿರಲ್ಲ. ಕೈಣದಲ್ಲಿ ಸಾವರಿಸಿಕೊಂಡು “ಏನೂ ತೊಂದರೆ ತಗೋಬೆಡಿ. ವಾಸು ಇನ್ನೂ ಈವತ್ತೀ ಬಂದಿರೋದು ?” ಎಂದರು ಇನ್ನೇನೋ ಹೇಳಬೇಕೆಂದಿದ್ದ ಪ್ರಸಾದರಾವನ್ನು ತಡೆಯುತ್ತಾ “ಇನ್ನೇನೂ ಅಭ್ಯಂತರ ಹೇಳ್ಣಿಡಿಲೋ ಸತ್ಯ ! ಪ್ರಸಾದರಾವೂ, ಅವರ ಮಗ ನಮ್ಮನೇಗೆ ಉಟಕ್ಕೆ ಬರಾತ್ರೆ ಅಂತ ಹೇಳಿಟ್ಟು ಬಾ ಹೋಗು” ಎಂದರು ರಂಗನಾಥ.

ಸಂಕೋಚದಿಂದಲೇ ಹೊರಟರು ಪ್ರಸಾದರಾವ್ ಮತ್ತು ವಾಸು, ಐಶ್ವರ್ಯವಂತರ ಮನೆ ಟೊಕ್ಕಬ್ರಾಲ್ಯೆಟ್ ಬೆಳಕಿನಲ್ಲಿ ಬೆಳ್ಳಿಯ ತಟ್ಟಿಗಳುಫಳಳನೆ ಮೆರಿಯುತ್ತಿದ್ದುಷ್ಟಿ. ಹಾಸಿದ್ದ ಕರಿಯ ಮರದ ಮಣಿಯ ನಾಲ್ಕು ಮೂಲೆಗಳಲ್ಲಾ ಬೆಳ್ಳಿಯ ಹೊಗಳು. ಬೆಲೆ ಬಾಳುವ ಸೀರೆಯಲ್ಲಿ ಮೈತ್ರುತುಂಬ ಒಡವೆ ಹಾಕಿಕೊಂಡು ಬಡಿಸುತ್ತಿದ್ದ ಮಧ್ಯವಯಸ್ಸಿನ ಸ್ತ್ರೀ. ನಾಲ್ಕು ವಿಧದ ಸ್ವೀಟ್ಸ್, ಇನ್ನೂ ವಿಧವಿಧಾದ ಅಡಿಗೆ ವಿಶೇಷವಾದ ಹೈತಣವೆಂಬುದನ್ನು ಸಾರುತ್ತಿತ್ತು.

“ ಮಗನಿಗೇನಾದರೂ ಸೆಂಬಂಧ ಸೋಡಾತ್ಮ ಇದ್ದೀರಾ ?” ಮುಸಿ ಮುಸಿ ನಗುತ್ತಾತ್ಮ ಕೇಳಿದರು ರಂಗನಾಥರಾವ್.

“ ಇನ್ನೂ ಇಂಟರ್ವ್ಯೂಗೆ ಹೋಗಿದ್ದಾನೆ. ಸೆಲೆಕ್ಟ್ ಅಗ್ಗೇಕು. ಅನೇಲಿ ಟ್ರೇನಿಂಗ್ ಮುಗೀಲಿ, ಸೋಡೋಇಂ. ಕೆಲಸ ಆಡ್ಯೇಲೆ ಮದುವೆಯೋಚನೆ ಎಂದರು ಪ್ರಸಾದರಾವ್.

ಬೆಳ್ಳಿ ತಟ್ಟಿಯಲ್ಲಿ ಎಲೆ, ಅಡಿಕೆ, ಸುಣ್ಣಿ, ಸೋಂಪು ಇವೆಲ್ಲವನ್ನೂ ಸಿದ್ಧ ಪಡಿಸಿಕೊಂಡು ಬಂದ ಹುಡುಗಿಯನ್ನು ಸೋಡುತ್ತಾ, “ಬಾಮ್ಮ.....ನಾಬಕೆಯಾಕೆ ? ಮಾನ ! ಅವರ ಜೊತೆಲಿರೋದು ಅವರ ಮಗ.....ನಿಮ್ಮ ಹೆಸರು ವಾಸು ಅಲ್ಪ ? ಇದೋ, ನಮ್ಮ ಮಗಳು ಮಂಜುಳ, ಏನೋ ಸಾಧಾರಣ ವಾದ ಓದು, ಪಿ.ಯು.ಸಿ. ಪಾಸ್ ಮಾಡಿದ್ದಾಳೆ. ಬಾಮ್ಮ, ಇಲ್ಲಿ ಕೂತೋರ್ಕೆ” ಎಂದರು ರಂಗನಾಥ.

ತಲೆ ಎತ್ತಿ ಅವಳ ಕಡೆ ಸೋಡಿದ್ದು ವಾಸು, ಎರಡು ಕೈಣ ಸೋಂಪೆ ಬೇರೆ ಕಡೆ ತಿರುಗಿಸಲಾಗಿದ್ದಾದೆ. ಒಮ್ಮೆ ಸೋಡಿದರೆ ಹತ್ತು ಬಾರಿ ಸೋಡಿಬೇಕನ್ನು ಸುವ ರೂಪ ಅವಳಿದು. “ನಮಸ್ತೇ.” ಎಂದಳು ನಿಧಾನವಾಗಿ. ‘‘ನಮಸ್ತೇ’’ ತಡವರಿಸಿದ ವಾಸು.

ಹತ್ತು ಸ್ವಿನ್ ಪ್ರಸಾದರಾವ್, ರಂಗನಾಥ ಅವರ ವ್ಯಾಪಾರದ ವಿಷಯಗಳನ್ನೇನೋ ಮಾತನಾಡುತ್ತಿದ್ದರೆ ಮೌನವಾಗಿ ಕೂತಿದ್ದ ಹೊರಟು

ಗಂಡ ಹಂಡತಿ

ಹೋದಳು ಮಂಜುಳು. ಆ ಹತ್ತು ನಿಮಿಷಗಳಲ್ಲಿ ಅನಳ ಕಡೆ ಹತ್ತು ಬಾರಿ ಯಾದರೂ ನೋಡಿದನೇನೋ ವಾಸು.

ವಾಪಸ್ ಬರುವಾಗ “ಅವರು ಶಿಟ್ಟಿಲ್ಲವಾವ್” ಎಂದು ಕೇಳಿದ ವಾಸು.

“ಹೌದು, ಅವರ ಮಗಳು ಏನ್ಯು ಚೆನ್ನಾಗಿದ್ದಾಳೆಲ್ಲ !” ಎಂದರು ಪ್ರಸಾದರಾವ್ ಕಿರುನಗುತ್ತಾ.

ಹೌನ್ ವಹಿಸಿದ್ದ ವಾಸು.

ಎ.ಎ.ಎಸ್.ಗೆ ವಾಸು ಸೆಲೆಕ್ಟ್ ಆದನೆಂಬ ಸುದ್ದಿ ಕೇಳಿದ ಪ್ರಸಾದರಾವ್ ಆನಂದಾತಿಶಯದಿಂದ ಉಬ್ಬಿಹೋದರು.

“ಟ್ರೈನಿಂಗ್ ಹೊರಟು ನಿಂತಿದ್ದ ವಾಸು..... “ಟ್ರೈನ್ ಇಲ್ಲ, ಅಪ್ಪಾ ! ಅಪ್ಪು ಅಜ್ಞಯ ಮನೇಲಿದ್ದಾರೆ. ಅಲ್ಲಿಗೆ ಹೋಗಿ ಅವರಿಗೆ ಹೇಳಿಟ್ಟು ಹಾಗೇ ಹೋಗ್ಗಿನ್ನೀ” ಎಂದ.

“ನೆರಿ, ಹಾಗೆ ಮಾಡು. ಸೆಲೆಕ್ಟ್ ಆಗಿರೋ ವಿವಯ ಮಾವನಿಗೆ ಕಾಗದ ಬರೆದೆಯಾ ? ನಾನೇನೋ ಬರೆದೆ” ಎಂದರು ಪ್ರಸಾದರಾವ್.

“ಉಂ, ನಾನೂ ಬರೆದಿದ್ದೀನಿ. ಹೋದ ಮೇಲೆ ಆಡ್ರೆಸ್ ಬರೀತ್ತೀನಿ, ಕಾಗದ ಬರೀತ್ತೊ ಇರಿ.”

“ನಾ ಬರೀದೇ ಏನು ? ನೀನು ಉತ್ತರ ಬರುವೇರೆಕಲ್ಲಾ !”

“ಬರೀದೇ ಏನವಾವ್ !” ನಕ್ಕೆ ವಾಸು.

ಹೋರಡುತ್ತಿದ್ದ ದೈಲಿನೋಂದಿಗೆ ಸರಸರನೆ ನಡೆಯುತ್ತಾ “ಗೋಪಿ ಮನೇಗೇ ಹೋರಟ್ಟೋಗು ಅಂತ ಹೇಳು ನಿಮ್ಮ ಅಮೃತಿನಿಗೆ” ಎಂದರು ಪ್ರಸಾದ ರಾವ್.

“ಅಗ್ನಿ, ಹೇಳ್ತೀನಿ, ನೀವು ನಿಲ್ಲಿ” ಎಂದ ವಾಸು ಸಂತೋಷದಿಂದ.

○ ○ ○ ○ ○

ತಾನು ಎ.ಎ.ಎಸ್. ಪಾಸ್ ಮಾಡಿದುದಾಗಿಯೂ, ಟ್ರೈನಿಂಗ್ ಹೊರಡುತ್ತಿರುವುದಾಗಿಯೂ ಮಧುಮತಿಗೆ ಮತ್ತು ಇತರಂಗ ತಿಳಿಸಿದ ವಾಸು.

“ನನ್ನ ಬಂಗಾರುಕಂದ ! ಕಲೆಕ್ಟರ್ ಆಗಿಬಿಡ್ತೀ ! !” ಎನ್ನುತ್ತಾ ಅವನ ತಲೆಗೆ ಮುದ್ದಿಟ್ಟರು ಜಾನಕಮ್ಮ.

ವಾಸುವಿನ ತಲೆ ಬಗ್ಗೆ ನುತ್ತು ಕೊಡುತ್ತಿದ್ದ ಜಾನಕಮ್ಮನ ಕಡೆ ನೋಡುತ್ತಾ ಕಿಲಕಿಲನೆ ನಕ್ಕು, “ನಾನು ಪಾಸಾದೆ ಅಂತ ಹೇಳಿದ್ದಕ್ಕೆ, ಸರಿ ಬಳ್ಳಿ ಗಂಡನ್ನ ಹುಡುಕಿ ಮದುವೆಮಾಡು ಅಂತ ನಿಮ್ಮಪ್ಪನಿಗೆ ಹೇಳು, ಅಂದು ಅಜ್ಞ ಹನ್ನ ದುರುದುರು ನೋಡಾತ್ತ. ಈವತ್ತು ನಿನ್ನನ್ನ ಮಾತ್ರ ಮುದ್ದಿಸ್ತೂ ಇದ್ದಾರೆ” ಎಂದಳು ಜಯ.

“ಹೌದೇ ತಾಯಿ? ನೀನು ಎನ್ನ.ಎ. ಓದಿ ಕೂತ್ತೋಂಡೆ ನಿನಗೆ ನಿಮ್ಮಪ್ಪ ಗಂಡನ್ನ ಎಲ್ಲೇ ಹುಡುಕೋಡು?”

“ಭೀ, ಹೋಗು, ಯಾವಾಗೂ ಮದುವೆ ಅಂತ ಒಂದೇ ರಗಳೆ” ಕೋಟಿಸಿಕೊಂಡಳು ಜಯ.

“ಎನೋ ಅಂತೂ ಐ.ಎ.ಎಸ್. ಆಫೀಸರ್ ಆಗ್ನಿತ್ತಿದ್ದೀಯಲ್ಲಾ! ವ್ಯಂಗ್ಯದಿಂದ ನಕ್ಕರು ರಾಜಶೇಖರ.

“ನಿನ್ನ ಆಶೀರ್ವಾದ!” ಒಡನೆಯೇ ನುಡಿದ ವಾಸು.

“ಚಿಕ್ಕಪಾವ ಚೆನ್ನಾಗಿ ಗಂಟು ಸಂ ಮಾಡಿಕೊಡ್ತಿರೋ ಹಾಗಿದೆ” ಪುನಃ ಅದೇ ನಗೆಯೋಂದಿಗೆ ಹೇಳಿದ.

“ಮತ್ತಿ” ಎಂದು. ಇನ್ನೂ ಹೇಳಲಿದ್ದ ವಾಸು.....“ವಾಸು” ಮಧುಮತ್ತಿ ಗದರಿಸಿದ್ದ ರಿಂದ ಮೌನವಾಗಬಿಟ್ಟು.

ವಾಸುವಿಗೆ ಪ್ರಿಯವಾದ ಪಾಯಸ ಮಾಡಿ ಬಡಿಸಿದರು ಜಾನಕಮ್ಮ. ಸಂಜೆ ಬಹು ಹೊತ್ತು ಜಯಳ ಸಂಗೀತ ಕೇಳುತ್ತಾ ಶಾಲ ಕಳೆದ ವಾಸು.

ಎನೋ ಕೇಳಿ ತಿಳಿದುಕೊಳ್ಳಬೇಕೆಂಬ ಆತುರದಿಂದ ಅದಕ್ಕೆ ಸಂಯಾದ ಸಮಯವನ್ನು ಲಿದುರು ನೋಡುತ್ತಿದ್ದ ಮಧುಮತ್ತಿ ರಾತ್ರಿ ಹತ್ತು ಗಂಟೆಯಲ್ಲಿ ನಿಷ್ಠೆ ಮಾಡುತ್ತಿದ್ದ ವಾಸುವಿನ ಬಳಿ ಬಂದು ಅವನ ನಿಮ್ಮಲವಾದ ವದನವನ್ನು ನೋಡುತ್ತಾ ನಿಂತಳು.

“ಯಾಕೆ ವಾಸು, ನಿಮ್ಮ ಅಮ್ಮನಿಗೆ ನಿಜ ಹೇಳೋದಕ್ಕೆ ಹೆದರಾತ್ತ ಇಡ್ಡಿ? ಈ ಸೂಟಿಗಳು, ವಾಚು, ಉಂಗುರ, ಬೆಲೆಬಾಳುವ ಪುಸ್ತಕಗಳು-ನಿನಗೆಲ್ಲಂದ ಬರುತ್ತಿ? ತಂದೆ ವರ್ಜಿನಿದ ನಿಭಾಗಗ್ಗೆ ನೀನು. ದಂಡ್ಯ ಮಗ ನೀನು! ಐ.ಎ. ಎಸ್. ಆಫೀಸರ್ ಆಗ್ನಿತ್ತಿದ್ದೀ. ನಾ ನಂಬಿಯಾದಿಲ್ಲ. ನಾನು ನಂಬಲಾರೆ. ಇದರಲ್ಲಿ ಎನೋ ಮೋಸ ಇದೆ. ನನ್ನ ಮಗನ್ನ ಯಾರೋ ಮೋಸ ಮಾಡಿದ್ದಾರೆ. ಓದು ಮುಗಿದು ಪ್ರಯೋಜನಾದ ಮೇಲೆ ನನ್ನಿಂದ ಕಸಿದುಕೊಂಡು ಹೋಗ್ತಾರೆ.

ಹಿಗುರು ವಿಂಸೆಯೋಂದಿಗೆ ತಂದೆಯೇ ರೂಪವನ್ನು ಹೊರುವ ನನ್ನ ಮಗನಿಗೆ ನೋಸೆ ಮಾಡಿದ್ದಾರೆ. ಹಣ ಕೊಟ್ಟು ಅವನ ಸುತ್ತಲೂ ಕೋಟಿ ರಟ್ಟುತ್ತೀ ದ್ದಾರೆ. ಗೋಪಿಗೆ ಗೋತ್ತು. ಅಂದ್ರೆ-ಎನು ಗೋತ್ತು? ಅವನೂ ಹೇಳೋದಿಲ್ಲ. ಇಷ್ಟ ದಿವಸವೂ ಅವನ ಮಗಳನ್ನು ಕೊಟ್ಟು ಮಧುನೆ ಮಾಡ್ತಾನೆ, ಅದಕ್ಕೇ ಓದಿಸ್ತಿದ್ದಾನೆ ಅದ್ದ್ಯುಂದು ಒಂದು ವಿಧದಲ್ಲಿ ಸಂತೋಷವದಕ್ಕೂ ಬಂದೆ. ಉಂಟು, ಹಾಗಿದ್ದಿದ್ದೇ ಪದ್ಮಜಾಗೆ ಬೇರೆ ಸಂಬಂಧಗಳನ್ನು ಯಾಕೆ ಹುಡು ಕ್ಕಾರೆ? ಅನೇಕರೀತಿಯಲ್ಲಿ ಓಡುತ್ತಿದ್ದ ಮನಸ್ಸನ್ನು ಒಗ್ಗಿ ಇಡಿದು “ವಾಸ್ತವ” ಎಂದು ತಟ್ಟಿ ಎಬ್ಬಿಸಿದಳು ಮಧುನುತ್ತಿ.

“ಯಾಕಮ್ಮೆ ಯಾಕೆ?” ಕಳವಳದಿಂದ ಎದ್ದು ಕೂತ ವಾಸು.

“ನನಿಲ್ಲ; ಹೆದರಬೀಡ. ಒಂದು ವಿಷಯವನ್ನು ಕೇಳಿ ತಿಳಿಂಬಿಕೊಂತೆ” ಎನ್ನುತ್ತೂ ಅವನ ಹಾಸಿಗೆಯ ಮೇಲೆ ಕೂತಳು ಮಧುನುತ್ತಿ.

“ನನಮ್ಮು ಅದು?” ಮುಗುಳ್ಳ ಗುತ್ತಾ ಕೇಳಿದ.

‘ಪದ್ಮಜಾನ ಮಧುನೆ ಮಾಡೋಳೋದಿಲ್ಲ ಅಂತ ಹೇಳಿದೆಯಾ?’

ಬಿಳಭಿಹೋಗಿ ತಾಯಿಯ ಕಡೆ ನೋಡುತ್ತಾ, “ನನಂತಿದ್ದೀಯನಾಾ?” ಎಂದ ವಾಸು.

“ಅದೇ ಪದ್ಮಜಾಗೆ ಬೇರೆ ಸಂಬಂಧ ನೋಡಿದ್ದಾನೆ. ಗೋಪಿ ನಿನ್ನನ್ನು ಓದಿಸ್ತಿದ್ದಾನಲ್ಲ!” ಎಂದು ನಿಲ್ಲಿಸಿ ವಾಸುವನ್ನು ಪರಿಶೀಲಿಸಿದಳು ಮಧುನುತ್ತಿ.

ಒನ್ನೆಗೇ ಅವನ ಮುಖ ಕಳಾಹಿಂನಾಯಿತು. “ನನ್ನ ಓದಿಗೂ ಪದ್ಮ ಜಳ ಮಧುನೆಗೂ ಯಾವ ಸಂಬಂಧವೂ ಇಲ್ಲ. ನೀನು ದುಡುಕಿ ದಯವಿಟ್ಟು ಇಂತಹ ವಿಷಯಗಳಲ್ಲಿ ಏನೂ ಮಾತನಾಡಿಬಿಡಬೇಡ.” ಗಾಂಭೀರ್ಯವಿತ್ತು ತ್ವರಿತವಾಗಿಯಲ್ಲಿ.

ಕೋಪದಿಂದ ಮಾತನಾಡುವ ಪ್ರಸಾದರಾವ ರೂಪ ವಾಸುವಿನಲ್ಲಿ ಕಂಡ ಮಧುನುತ್ತಿ ಚಲಿಸಿದಭು.

“ಅವೇನೋ ಆಥ್ರವೇ ಆಗೋಡಿಲ್ಲ! ಬೇಕೊಂತ ತಿಂಡಿ ಕೇಳಿ ತರಿಸಿ ಕೋಳೋ ನೀನು ಟೀಬಲ್ ಮೇಲಿಟ್ಟಿದ್ದ ಉಪಿಟ್ಟನ್ನು ಹಾಗೇ ಬಿಟ್ಟಿಟ್ಟಿದ್ದೀ” ಎನ್ನುತ್ತೂ ಹೊರಟಿಪುಹೋಡಳು ಮಧುನುತ್ತಿ.

‘ಹೌದು, ವಾಪ ಏನಾಂತ ಅಥ್ರ ಮಾಡೋತ್ತಾರೆ ಅಮೃತ? ಟೀಬಲ್ ಮೇಲಿಟ್ಟು ಉಪಿಟ್ಟು ಮರೆತುಹೋಡೆ?’ ಎಂದುಕೋಂಡ ನಾಸುವಿನ ಹೈದರಂ

ದಲ್ಲಿ ಹಿಂದೆ ಬೆಫುನ್ ಸಮಯದಲ್ಲಿನ ಕೆಲವು ನೆನಪುಗಳು ಜ್ಞಾಪಕಕ್ಕೆ ಬಂದವು.

“ವಾಸೂ, ನೀನು ಬರೀತಾ ಇರು. ಟ್ಯಿಮೇನೊ ವೇಸ್ಟ್ ಅಗೋಡಿಲ್ಲ. ಕೈ ತೊಳ್ಳುಬೇಕಾಗಿಲ್ಲ. ಹೀಗೇ ತಿಂಡಿ ದು” ಎನ್ನುತ್ತಾ ಬಾಯಲ್ಲಿ ಇಡುತ್ತಿದ್ದ ಪದ್ಭಜ ನೀರಿನ ಲೋಟವನ್ನು ಬಾಯಿಯ ಹತ್ತಿರ ಇಡುತ್ತಾ, “ಈಗೇನ್ ತಿಂದೆ? ಹೇಳು ನೋಡೋಣ” ಎಂದು ರೆಗೇಸೋ ಪದ್ಭಜ “ಭಿ! ಹೋಗು ನನ್ನ ನ್ನಡಿಸ್ಟು ಮಾಡಬೇಡ” ಎಂದು ಗದರಿಸುತ್ತಿದ್ದ ತಾನು “ಅಷ್ಟ ಏಕಾಗ್ರತೆ ನಮ್ಮಂತಹ ವರಿಗೆ ಪ್ರಯೋಜನವಿಲ್ಲ” ಎಂದು ತುಂಟನಗೆ ಸೂಸುತ್ತಿದ್ದ ಪದ್ಭಜ, ‘ಏಯಾ ವಾಸೂ, ಇದು ಕಾಲ್ಸ್ ರೂಪಲ್ಲಿ, ನಿನ್ನ ಮುಂದೆ ಇರೋದು ಹೇಪರ್ ಅಲ್ಲ !’ ಎನ್ನುತ್ತಾ ಪ್ಲೇಟಿನ ಮೇಲೆ ಚಮಚೆಯಲ್ಲಿ ಗೀಚುತ್ತಿದ್ದ ತನ್ನ ಕಡೆ ನೋಡಿದ ಪದ್ಭಜಳ ಕೆಲಕಿಲ ನೆಗು....ಲಲ್ಲವನ್ನೂ ಸರಸರನೆ ಕಲಸಿ ತಿಂದು ಏಳುತ್ತಿದ್ದ ತಾನು “ಅಬ್ಬಿ ! ಆರು ವರ್ಷ ಎಷ್ಟು ಸಂತೋಷವಾಗಿ ಕಳಿದುಹೋಯ್ತು. ಆ ಮನೇಲಿ, ಈಗತಾನೆ ಮುಗಿದಿದ್ದ ಆ ದಿನಗಳ ಸವಿ ನೆನಪು ಪುನಃ ಆದೇ ಘಟನೆ ಗಳು ನಡೆದರೆ ಎಷ್ಟು ಚೆನ್ನಾಗಿರುತ್ತೇ.” ಎಂದುಕೊಂಡ ವಾಸುವಿನ ತುಟಿಗಳು ಕಿರುನಗೆಯಿಂದ ಆರಳಿದವು.

“ಪದ್ಭಜಾಗೆ ಸಂಬಂಧಗಳನ್ನು ನೋಡಿದ್ದಾರೆ. ಒಳ್ಳೆ ಹೃದಯ ಇರೋ ಹುಡುಗಿ. ಒಳ್ಳೆ ಸಂಬಂಧನೇ ಸಿಕ್ಕುತ್ತೇ. ಮದುವೆ ಮಾತು ಬಂದಾಗ ರಂಗ ನಾಥ್ ಜ್ಞಾಪಕ ಬಂತು ವಾಸುವಿಗೆ. ಅವರ ಮಗಳು ಅಬ್ಬಾ ! ಎಷ್ಟು ಚೆನ್ನಾಗಿದ್ದಾಳೆ ! ನಿದ್ದಿ ಓಡಿಹೋದ ವಾಸುವಿಗೆ ಮಂಜುಳಾಳ ರೂಪ, ಜಯಳಿ ಸಂಗೀತ ಸೆನಸಿಗೆ ಬಂದು ಏನೋ ಸಂತೋಷವಾಯಿತು. ಸೌಂದರ್ಯವತಿ ಮಂಜುಳಿ, ಮಧುರ ಗಾಯಕಿ ಜಯ. ಇವರ ಜ್ಞಾಪಕ ಬರ್ತಿದೆ, ಚೆನ್ನಾಗಿದೆ. ಆದರೆ ಪದ್ಭಜ ಪ್ರತಿ ಕ್ರೇಣವೂ ಜ್ಞಾಪಕ ಬರಾತ್ರಿಲಾ ? ತಾನು ಬರುವ ದಿನ ಉಬ್ಬಿ ಕೆಂಪಾದ ಕಣ್ಣಗಳಿಂದ ಏನೋ ಅತ್ಯಮೂಲ್ಯವಾದ ನಿಧಿಯನ್ನು ಕಳಿದು ಕೊಂಡವನಂತೆ ದೀನವಾಗಿ ನೋಡಿದ ಪದ್ಭಜಳ ನೋಟ, ರೂಪ ಜ್ಞಾಪಕಕ್ಕೆ ಬಂದ ವಾಸು, “ಉಂ....ಈ ಸಲ ನಾನು ಹೋಗುವ ವೇಳಿಗೆ ಮದುಮಗಳಾಗಿರುತ್ತಾ ಈನೋ ಎಂದುಕೊಳ್ಳುತ್ತಾ ನಿದ್ರೆ ಹಿಡಿಸಿದ್ದ ವಾಸು, ಮಧುಮತಿ ತನ್ನನ್ನು ಎಬ್ಬಿಸಿದ್ದಕ್ಕೆ ಬೇಸರಪಟ್ಟುಕೊಳ್ಳುತ್ತಾ ಹೋರಳಾಡದ.

ವಾಸು ಬ್ರಿಂಗಿನಿಂಗಾಗೆ ಹೋಗಿದ್ದು. ಮುಧುಮತ್ತಿ, ಗೋಪಾಲರಾವಾ ಮನೆಗೆ ಬಂದಳು. ಕಾಲ ಉರುಳಿಹೋಗುತ್ತಿತ್ತು. ಪದ್ಮಜಳಿಗೆ ಅನೇಕ ಸಂಬಂಧ ಗಳು ಬಂದು ಹೋದವು. ಹುಡುಗಿಯನ್ನು ನೋಡಲು ಬರುತ್ತಿದ್ದಾರೆಂದಾಗ ಪದ್ಮಜಳಿಗೆ ಅಲಂಕಾರ ಮಾಡುತ್ತಿದ್ದ ಮುಧುಮತ್ತಿಯ ಮನಸ್ಸಿಗೆ ವ್ಯಾಧಿಯಾಗುತ್ತಿತ್ತು. ತಂದೆಯು ಹೋಲಿಕೆ ಮಗನಿಗೆ ಬರುತ್ತುದೆಂಬ ಭಯು. ವಾಸುವಿಗೇಕೆ ಕೊಡ್ಡಾರೆ ಮಗಳನ್ನು? ಎಂದುಕೊಂಡು ಮನಸ್ಸನ್ನು ಸಮಾಧಾನಪಡಿಸಿ ಕೊಳ್ಳಲು ಸ್ವಯಂತ್ರಿಸುತ್ತಿದ್ದೇಳು.

“ಯಾವುದನ್ನೂ ಒಪ್ಪಾ ಇಲ್ಲಾಲ್ಲಾ? ಹೋಗ್ಗಿ, ವಾಸೂನ ಮಾಡೊಷ್ಟೀ ತಾಳೀನೋ ಕೇಳಾದ್ದಾ?” ಕೇಳಿದರು ಲಕ್ಷ್ಮಿ, ಗೋಪಾಲರಾಯರು.

“ಬೇಡ; ತಾಯಿಯೋ, ಮಗನೋ ಯಾರಾದರೂ ಅವರಾಗಿಯೇ ಆ ಮಾತ್ತಿದರೆ ಅವಳನ್ನು ಕೇಳೋಣ ನಾವಾಗಿ ನಾವು ಆ ಪ್ರಸ್ತಾಪ ಮಾಡೋಬು ಬೇಡ. ಮುದುವೆ ಪ್ರಯತ್ನ ಮಾಡಿದ್ದೀರಿ ಅಂತ ಇಬ್ಬರಿಗೂ ಗೊತ್ತು. ಹಾಗಿನ್ನು ಇದ್ದೆ ಕೇಳಿದ್ದು. ಹೋಗ್ಗಿ, ಅಕ್ಕ ಆದ್ದೂ ಪಾಸೋಗೆ ಕೊಡು ಅನ್ನು ಬಹುದಾಗಿತ್ತಲ್ಲಾ? ನಾವು ಕೇಳಿದರೆ ಏನಂದೊಷ್ಟೀತಾರೆ ಗೊತ್ತಾ? ಓದಿಗೆ ಸಹಾಯ ಮಾಡಿದ್ದ ಅದಕ್ಕೊಷ್ಟು ರವೇ ಅಂದೊಳ್ಳಬ್ಬಾರೆ. ಬೇಡ, ಬುದ್ಧಿ ಇಲ್ಲೆ ಯಾರೋಂದಿಗೂ ಆ ಮಾತ್ರಿ ಬೇಡ” ಎಚ್ಚರಿಸಿದರು ಗೋಪಾಲರಾವಾ.

“ಸುಮ್ಮೆ ಏನೂ ಮಾಡೊಷ್ಟೀಬೇಕಾಗಿಲ್ಲ. ಬೇರೆಯುವರಿಗೆ ಕೊಡೋ ಇಷ್ಟುತ್ತೆಂದು ಸಾವಿರ ರೂಪಾಯಿ ಇವರಿಗೇ ಕೊಡೋಣ.”

“ನಮ್ಮ ಮನೆಗೆ ಬಂದ ದಿನ ವಾಸು ಏನಂದ? ‘ಕಣಕೋಸ್ತು ರನನ್ನನ್ನ ನಾನು ಮಾರೊಷ್ಟೋಽದಿಲ್ಲ’ ಅಂತ.....” ಜಾಳ ಪಕ ಇದೆಯೋ? ಅಕ್ಕ ನಿಗೆ ಕೇಳಿಸಿತು, ಆ ಮಾತಾಡಬೇಡ” ಗದರಿಸಿದರು ಗೋಪಾಲರಾವಾ.

○ ○ ○ ○ ○

ದೀಕ್ಷಾರ್ಥಿಯೋಚನೆ ಮಾಡುತ್ತಾ ಕೈಗಳನ್ನು ಹೀಂದಕ್ಕೆ ಕಟ್ಟಿಕೊಂಡು ಶತಪಥ ತಿರುಗುತ್ತಿದ್ದ ಪ್ರಸಾದರಾವಾ, ಏನೋ ನಿಧಾರಕ್ಕೆ ಬಂದಂತೆ ಇಟಕ್ಕನೆ ನಿಂತು “ವಾಸೂ!” ಎಂದು ಶರೆದರು.

ಕೈಯಲ್ಲಿದ್ದ ನ್ಯಾಸ ಪೇಪರ್ ಮಡಿಸಿ ಟೀಬಲ್ ಮೇಲಿಟ್ಟು ಪ್ರಸಾದ ರಾವಾ ಇತ್ತಿರಕ್ಕ ಬಹುತ್ತಾ, “ಶರೆದ್ದಾ ಇವನ್ನಿ?” ಎಂದ ನಾಸು.

“ ಖಾಂ, ಬಾ ಇಲ್ಲಿ ಕೊತ್ತೋಣಿ. ನಿನ್ನತ್ರ ಸ್ವಲ್ಪ ಮಾತಾಡೇಕು ” ಎನ್ನುತ್ತಾ ತಾನೊಂದು ಕುಚೆಯಲ್ಲಿ ಕೂಡುತ್ತಾ ತನ್ನದುರಿದ್ದ ಮತ್ತೊಂದು ಕುಚೆಯನ್ನು ತೋರಿಸಿದರು ಪ್ರಸಾದರಾವ್, ವಾಸುನಿಗೆ.

ಮುಗುಳ್ಳಿಗುತ್ತಾ ಕೂತು ಪ್ರಶ್ನಾರ್ಥಕವಾಗಿ ಪ್ರಸಾದರಾವ್ ಕಡೆ ನೋಡಿದ ವಾಸು.

ಸೀರಿಕೆ ಎಂಬಂತೆ ಮೆಲ್ಲಿಗೆ ಕೆನ್ನು, ಸಂಯಾಗಿ ಕೂಡುತ್ತಾ, “ನಾವಂದು ಕೊಂಡಂತೆ ದೃವಾನುಗ್ರಹದಿಂದ ಓದು ಮುಗಿಯಿತು. ಇನ್ನೂ ಏನಾದ್ದೂ ಓದ್ದೀಯಾ ?” ಎಂದು ಕೇಳಿದರು ಪ್ರಸಾದರಾವ್.

“ಓದೋದಕ್ಕೆ ಒಂದು ಕೊನೆ ಅಂತ ಎಲ್ಲಿದೆ ? ಇನ್ನೇನೂ ಓದೋದಿಲ್ಲ. ಇನ್ನರಲ್ಲೇ ಆರ್ಥರ್ ಬರುತ್ತೆ. ಎಲ್ಲಾದೂ ಒಂದು ಕಡೆ ಪ್ರೋಸ್ಟ್ ಮಾಡ್ತಾರೆ. ಅನ್ನು, ನೀವು ನಿನ್ನತ್ರಕ್ಕೆ ಒಂದಿಂದಿರಂತೆ” ಎನ್ನುತ್ತಾ ಪ್ರಸಾದ ರಾವ್ ಕಡೆ ನೋಡಿ ಮುಗುಳ್ಳಿಕ್ಕೆ ವಾಸು.

“ಓ.....ಚೆನ್ನಾಗಿದೆ.....ಪುನಃ ನಾನು ನಿಮ್ಮ ಅನ್ನು ಜೊತೇಲಿರೋದಾ ?” ಎನ್ನುತ್ತಾ ಫೋಳ್ಳಿನೆ ನಕ್ಕು, ಆದು ಹೇಗಾದೂ ಇರಲಿ, ನಿನಗೆ ಮದುನೆ ಮಾಡಿಟ್ಟೆ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಿದ ಹಾಗಾಗುತ್ತೆ. ಒಂದು ಸೆಲ ನಿಮ್ಮ ಅಮ್ಮನ್ನು ನೋಡಿ ನಡೆದ ಕಡೆ ತಿಳಿಸಿಬಿಡ್ತಿನಿ ಏನಂತೇ ? ನಿನ್ನ ಉದ್ದೇಶವೇನು ?” ಎಂದರು ಪ್ರಸಾದರಾವ್.

ರೋವದಿಂದ ಕೆಂಪಾದ ಮುಖವನ್ನು ಪಕ್ಕಕ್ಕೆ ತರುಗಿಸಿಕೊಂಡು, “ನನಗೆ ಮದುವೆ ಏನ್ಯಂತು, ಆವ್ಯಾ ” ಎಂದ ವಾಸು.

“ಅದ್ಯಾಕೆ ? ನಿನಗೆ ಮದುವೆ ಯಾಕಾಗಬಾರ್ದು ?”

“ಭೀ ! ಈಗ ನನ್ನ ಮದುವೆಗೇನು ಅವಸರ ?”

“ನಿನಗೆ ಮದುವೆ ಯಾವಾಗ ಮಾಡೇಕು ಅನ್ನೋಡು ನನಗೆ ಗೊತ್ತಿರೋದಿಂದ ಈಗ ಮಾಡಬಹುದು ಅಂದೊತ್ತಾ ಇದ್ದಿನಿ. ಮದುನೆ ಮಾಡಿಲ್ಲಿಂಡು ನಿಮ್ಮ ತಾಯಿನಾ, ಹೆಂಡತೀನಾ ಕರೆತ್ತಾಂಡು ಹೋಗಿ ಸಂಸಾರ ಹೂಡಿಯಂತೆ.”

“ ಬೇಡ ; ಈ ಒಂದು ವಿವರದಲ್ಲಿ ನೆನ್ನನ್ನು ಬಿಟ್ಟಿಡಿ !”

“ಅಂದೇ ?” ಪ್ರಸಾದರಾವ್ ಹುಟ್ಟಿಗಳು ಗಂಟೆಕ್ಕಿಷಣ.

“ಮದುವೆ ವಾಸುದಲ್ಲಿ ”

“ನಿನಗೆ ಇಷ್ಟವಾದ ಹುಡುಗೀನೇ ಮಾಡ್ತೇನಿ ವಾಸು ! ಯಾವ ಜಾತಿಯೇ ಅಗಲಿ, ಮತನೇ ಆಗಲಿ, ಯಾರೇ ಅಡ್ಡ ಬಂದರೂ ಸರಿ, ನೀನು ಬೇಕು ಅನ್ನೋ ಹುಡುಗೀನೇ ಮದುವೆ ವಾಡಿಸ್ತೇನಿ ! ಸರಿಯಾ ಈಗ ಹೇಳು—ಯಾರು ಆ ಹುಡುಗಿ ?”

ಉದ್ದೇಗದಿಂದ-ಕೇಳುತ್ತಿದ್ದ ಪ್ರಸಾದರಾವ್ ಕಡೆ ಕೃತಜ್ಞ ತಾಪೂರ್ವಕ ವಾಗಿ ನೀಡಿ ನಕ್ಕು, “ಯಾವ ಹುಡುಗೀನೂ ಇಲ್ಲ. ಇಷ್ಟಕ್ಕೆ ನನಗೆ ಮದುವೆ ಬೇಡ” ಎಂದ ವಾಸು.

“ಉಂ ! ಎಲ್ಲಾ ಹಾಗೇ ಹೇಳುತ್ತರೆ ಬಿಡು” ಎಂದು ತೃಪ್ತಿಯಾಗಿ ನಕ್ಕು “ನಿಮ್ಮ ಮಾನಂದಿರ ಮಕ್ಕಳಲ್ಲಿ ಯಾರನ್ನಾದರೂ ಹೇಮಿಸಿದ್ದೀಯಾ ? ಅಂದೇ, ಅವರು ಕೊಡ್ತೇನಿ ಅಂತ್ಯಾಲ್ಲ, ನೀನು ಮಾಡೊಂದಿರು ಅನ್ನೋ ಉದ್ದೇಶ ಏನಾದೂ ಇದ್ದೇ ನನಗೆ ಸಂತೋಷಾನೇ. ಹಾಗಿಲ್ಲ ಅಂದೇ—ಅವರು ನನ್ನನನ್ನ ಬಹು ಸೆಲ ಕೇಳಿದ್ದು. ಮಂಜುಳ ನನ್ನ ಶೋಸೆಯಾಗಿ ಲಕ್ಷ್ಯ ರೂಪಾಯಿ ಅಸ್ತಿಯೋಂದಿಗೆ ನನ್ನ ಮನಿಗೆ ಬರಾತ್ರಳೆ” ಎಂದರು ಪ್ರಸಾದರಾವ್.

“ಅಪ್ಪಾ.....”

“ಹೋಗ್ಗಿ, ಅದು ಬೇಡ ಅಂದ್ರೆ ಯಾವುದಾದೂ ಸಂಬಂಧ ನೇಡು ಅಂತ ಗೋಪಿಗೆ ಬರಿತೀನಿ.”

“ಈ ಜನ್ಮದಲ್ಲಿ ನಾನು ಮದುವೆ ವಾಡಿಕೊಳ್ಳೋದಿಲ್ಲ.”

“ವಾಸೂ.....”

“ಹಾದು ಅಪ್ಪಾ ! ನಿಮ್ಮ ಮಾತು ಉಳಿಸೋದಕ್ಕೆ, ಅಮೃನ, ಪೂರ್ಣ ಶೋದಕ್ಕೆ ಓದಿದೆ. ಉದ್ಯೋಗ ಮಾಡ್ತೇನಿ ಅಮೃನ್ನ ಸಾಕ್ಷಿ ನಿ. ಅವರನ್ನು ಸಂತೋಷವಡಿಸ್ತೇನಿ.”

“ನೀನು ಅವಿವಾಹಿತನಾಗೇ ಜೀವನ ಕಳುತ್ತೇನಿ ಅಂದ್ರೆ ನಿನ್ನ ತಾಯಿ ಸಂತೋಷವಡೋದಕ್ಕೆ ಸಾಧ್ಯವಾ ವಾಸೂ ?”

“ನೀವಿಬ್ಬರೂ ಒಬ್ಬಿಬ್ಬರು ಒಂದೊಂದು ಕಡೆ ಅವಸ್ಥೆನಡ್ತಿದ್ರೆ ನನಗೆ ಮಾತ್ರ ಸಂತೋಷವಾಗಿರುತ್ತಾ ?”

“ನಾವು ಒಟ್ಟಿಗೆ ಇದ್ದಂತು ನೀ ನೋಡಲೇ ಇಲ್ಲವಾಲ್ಲ ? ಇಂತೂ ನಿನಗೆ ಶೋಸೆನಲ್ಲವಾಲ್ಲ !”

“ಹೋಸ ಅನುಭವ-ಅದೇ-ನಿನ್ನಿಬ್ಬರ ಮಧ್ಯ ಒಂದೇ ಮನೀಲ ಓಡಾಡೋಽನುಭವ, ಅದ್ವಷ್ಟ ನನಗೆ ಬೇಕು.”

“ಆಸಂಭವ!”

“ನಾನು ಸಂಸಾರಿಯಾಗೋದೂ ಆಸಂಭವವೇ.”

“ನಿನು ವೊಂಡುವಾದ ?” ಬೇಸರಪಟ್ಟಿರು ಪ್ರಸಾದರಾವ್.

“ಎದುರಿಸಿ ಮಾತಾಡಿದ್ದೀನಿ ಶಂತ ಸೊಂಡೊಂಡೋಬೇಡಿ. ಯಾರದು ನೊಂಡುವಾದ ? ಯಾರದು ವೊಂಡು ಹಟ್ಟ ? ಯಾರದು ಹಗೆ ತುಂಬಿರೋ ಮನಸ್ಸು ?”

“ನೀನು ಲಕ್ಷ್ಮೀ ಹೇಳು. ನಮ್ಮ ಮನಸ್ಸುಗಳು ಮುರಿದುಹೋಗಿವೆ.”

“ಇಲ್ಲ.”

“ನಿನ್ನ ಮುಖ.”

“ಹಾಗಂದ ಮಾತ್ರಕ್ಕೆ ಆಗೋದಿಲ್ಲ. ಮನಸ್ಸು ಮುರಿದು ಹೋಗಿದ್ದೇ ನೀವು ಪುನಃ ಮದುವೆ ಯಾಕೆ ಮಾಡೊಳ್ಳಿಲ್ಲ? ಅಮ್ಮ ಹೋ ಮುಡಿಯೋದಿಲ್ಲ, ಸಿನಿಮಾ ಸೋಡೊದಿಲ್ಲ. ಮದುವೆ ಮುಂಜಿಗೆ ಹೋಗೋದಿಲ್ಲ. ಒಂದು ಬಳ್ಳೀ ಸೀರಿ ಉಡೊದಿಲ್ಲ. ಎಲ್ಲವನ್ನೂ ಮರಿತು ಹಾಯಾಗಿ ಯಾಕಿರೋದಿಲ್ಲ? ಹಾಗಾಗ್ಗೆ ಕುಗಿ ಕೃತಿಸಿಹೋಗಿದ್ದಾರೆ? ಮಮತೆ ಅನ್ನೊಂದು ಮನಸ್ಸಿನ ಮೂಲೇಲ್ಲಿ ಇದ್ದೀ ಇದೆ. ನಿಮ್ಮ ಮನಸ್ಸುಗಳು ಮುರಿದಿಲ್ಲ.”

ತಲೆಯನ್ನು ರಭಸದಿಂದ ಅಲ್ಲಾಡಿಸುತ್ತಾತ್ಮ, “ಭೇ, ಭೇ! ಏನೂ ಇಲ್ಲ. ಅವಳಿಗಿದ್ದೂ ನನಗಿಲ್ಲ. ಈಗ ಅದೆಲ್ಲಾ ಯಾಕೆ ವಾಸು? ನಿಮ್ಮನ್ನೆ ಸೇರಿ ಇರಿ ಅಂತ ಹೇಳೋದು? ಇನ್ನೊಮ್ಮೆ ದಿನ ಬದುಕಬೇಕಾಗಿದೆ, ಏನು ಅನುಭವಿಸ ಬೇಕಾಗಿದೆ?” ಎಂದರು ಪ್ರಸಾದರಾವ್.

“ನನಗೆ ಅಗತ್ಯಮೋ, ಅನಗತ್ಯಮೋ ಅದೆಲ್ಲಾ ಗೊತ್ತಿಲ್ಲ. ನೀವಿಬ್ಬರೂ ಸೇರಿ ಒಂದು ಕಡೆ ಬಾಳುವೆ ನಡೆಸಿದ ದಿನ.....”

“ಬೇಡ, ಬೇಡ; ಅದೊಂದನ್ನು ಬಿಟ್ಟು ಬೇರೆ ಏನ್ನೀಕಾಡ್ದೂ ಕೇಳು” ಎನ್ನುತ್ತಾ ಅವನ ಮಾತನ್ನು ತಡೆದರು ಪ್ರಸಾದರಾವ್.

“ಹೋಗ್ಗಿ, ನಿಮ್ಮ ಇಷ್ಟಪ್ರಕಾರೇ ಸರಿ. ನನ್ನ ಮೇಲೆ ತಾನೆ ನೀವಿಬ್ಬರೂ ಹಗೆ ಶೀರಸೊಳ್ಳಿದ್ದೀರಿ? ನಾನೇ ತಾನೆ ನೀವಿಬ್ಬರ ಮಧ್ಯ ನಲುಗಿಂತೋಗ್ಗು

ದ್ವಿನಿ ? ಬಾಲ್ಯದಲ್ಲಿನ ಅನುಭವಗಳನ್ನು ಅಮೃತ ನಾಕಪಡಿಸಿದರು. ಮುಂದಿನ ಜೀವನನನ್ನು ನೀವು ಹೊಳುವೂಡಿ.

“ ಕೆಲವು ಸತ್ಯಾಂಶಗಳನ್ನು ತಿಳಿದಿದ್ದೆ ಪುನಃ ನಮ್ಮನ್ನು ಒಂದಾಗು ಅಂತ ನೀನು ಹೇಳೋದಿಲ್ಲ ವಾಸೂ !”

“ ಏನೋ ಆ ಸತ್ಯಾಂಶಗಳು ? ತಾತ ನಿಮ್ಮನ್ನು ಮನೆಯಿಂದ ಹೊರ ಗಟ್ಟಿದರು. ಅದಕ್ಕೆ ಅಮೃತ ಮೇಲೆ ಯಾಕೆ ನಿಮಗನ್ನು ಹಗೆ? ನೀವು ಚಿಟ್ಟು ಒಂದಾಗ ಅಮೃತಿಗೆ ಇವುತ್ತಿರುವ ವರ್ಣ ಹೌದಾ ? ಅವರು ಅವಿನೇಕದಿಂದ ನಿಮ್ಮನ್ನು ನಿರಾಕರಿಸಿದರು. ಹೌರುವದಿಂದ ನೀವು ಮನೆ ಚಿಟ್ಟು ಬಂದಿಟ್ಟಿ. ದೇವರ ಮುಖ ನೋಡಿ ನೀವು ನಿಜ ಹೇಳಿ. ಅಮ್ಮನ್ನು ಸೇವು ಮರೈಲಿಲ್ಲ. ಪ್ರತ್ಯೇಕಣನೂ ಅವರ ಜ್ಞಾನಕ ಸಿದ್ಧಾತ್ಮಕ ಬರುತ್ತೆ. ಅವರು ನಿಮಗೆ ಬೇಕು ಅದರೆ ಅವರನ್ನು.....”

“ಭಿ ! ಭಿ ! ಬಾಯ್ತುಚ್ಚು !” ಅಭರಿಟಿಸಿದರು ಪ್ರಸಾದರಾವ್.

ವಾಸುವಿಗೆ ನಗು ಒಂತು, ಆದರೆ ನಗಲಿಲ್ಲ.

“ನಿನಗೆ ಗೊತ್ತಿಲ್ಲ. ವಾಸು ! ನಿಮ್ಮ ಅಮೃತ ಪರವಾಗಿ ಇಷ್ಟು ಹೊತ್ತೊತ್ತು ವಾದಿಸುತ್ತಾ ಬಂದೆ. ಆದರೆ ನನ್ನ ವಿಷಯ ಸ್ವಲ್ಪ ನಾಯಿವಾಗಿ ಯೋಚನೆ ಮಾಡು. ನನ್ನ ಹೃದಯವನ್ನು ಹೊತ್ತಿಸಿದ ಬೆಂಕೆಯ ಕಿಡಿಗಳು, ನಾನು ಮರೈಯಲಾಗದ ಎರಡು ಘಟನೆಗಳನ್ನು ಹೇಳುತ್ತಿನಿಂದ ಕೇಳು ” ಎನ್ನುತ್ತಾ ಎರಡು ಕ್ಷೇತ್ರ ಮೌನವಹಿಸಿ : “ನೀನು ಹುಟ್ಟಿ ಮೂರು ತಿಂಗಳಾಗಿತ್ತು. ಸಂಜೆ ಆಫೀಸಿನಿಂದ ಬಂದವನೇ ನೇರವಾಗಿ ನೀನಿದ್ದ ಕೊರಡಿಗೆ ಹೊಡಿ. ತೊಟ್ಟಿಲಲ್ಲಿ ನಿದ್ರೆ ಮಾಡುತ್ತಿದ್ದ ನೀನು, ಮೃದುವಾಗಿ ನಿನ್ನ ಕೆನ್ನೆ ನೇರಿಸಿ ಮುದ್ದಿಟ್ಟಿ. ನೀನು ಎಚ್ಚರಿಗೊಂಡು ಕಣ್ಣಿ ಚಿಟ್ಟು ಮೈ ಮುರಿದೆ. ನಿನ್ನನ್ನು ನೋಡುತ್ತಿದ್ದ ನನ್ನ ಮನಸ್ಸು ತುಂಬಾ ಸಂತೋಷಗೊಂಡಿತ್ತು. ಅಂದವಾಗಿ ರಬ್ಬರ್ ಹೊಂಬಿಯಂತಿದ್ದ ನಿನ್ನ ತಲೆಯನ್ನು ಮುದ್ದಿಸಿದೆ. ಕೊರಡಿಗೆ ಬಂದ ನಿಮ್ಮ ತಾಯಿ ರಭಸದಿಂದ ನಿನ್ನನ್ನು ನನ್ನ ಕೈಯಿಂದ ಕಿತ್ತುಕೊಂಡು, “ನಾಜಿಕೆ ಇಲ್ಲಿದ್ದೆ ಸಂ. ಅವನನ್ನು ಮುಟ್ಟಿಬೇಡಿ ಅಂತ ಎನ್ನು ಸಲ ಹೇಳಿದ್ದಿನಿ? ನಿಮಗಂತ ನಮ್ಮ ಟಾಮಿ ವಾಸಿ” ಎಂದಳು.

“ನಾಜಿಕೆ ಯಾಕೆ ನನ್ನ ಮಗನ್ನು ನಾನು ಎತ್ತೊಳ್ಳೋಕೆ ?” ಎಂದು

ಗೊಣಗುತ್ತಾ ಹೊರಗೆ ಬಂದುಷಟ್ಟಿ. ಅನೇಕೆ ಆಮನೆ ಬಿಟ್ಟು ಹೊರಗೆ ಬರುವಾಗ ನಿನ್ನನ್ನು ಎತ್ತೊಂಡೆ. ಪುನಃ ಏದು ವರ್ಷಗಳಾದ ಮೇಲೆ ಬಸ್ತಿನಲ್ಲಿ ನಿನ್ನನ್ನು ಎತ್ತೊಂಡೆ ನಿಜವೇ, ನನಗೆ ನಾಚಿಕೆ ಇಲ್ಲ,” ಎನ್ನುತ್ತಾ ನಕ್ಕು. “ಇನ್ನು ನಾಚಿಕೆ ಯಾಕೆ? ನೀನು ಹುಟ್ಟಿದ ನಾಲ್ಕು ಕಿಂಗ್‌ ಮೇಲೆ-ಸತ್ಯವಾಗಿ ದೈವ ಸಾಧ್ಯಾಗಿ ಹೇಳ್ತಿದ್ದೀನಿ, ವಾಸು! ನೀನು ಹಂಸುಮಗುವೇನೂ ಅಲ್ಲ; ಈಗ ಹೇಳ್ತಿದ್ದೀನಿ. ಅಂದಿನವರೆಗೂ ನಡಿದೆಯ್ದು ಮರಿತು ಹೋಗೋಣವೆಂದೂ, ನಿಮ್ಮ ತಾಯಿಯೊಂದಿಗೆ ಹಾಯಾಗಿ ಸಂಸಾರ ವಾಡಬೇಕು ಎಂದು ನಿಶ್ಚಯಿಸಿ ಕೊಂಡು ನಾನು-ಆಫೀಸಿನಿಂದ ಬರ್ತಾ ಸಣ್ಣ ಜಾಜಿ ಹೂನಿನ ಮಾಲೆ ಕೊಂಡೆ. ನಮ್ಮ ಕೊರಡಿಗಳು ಬೇರೆಯಾಗಿ ಆಗಲೇ ಆರು ಕಿಂಗ್‌ಎಗಿತ್ತು. ರಾತ್ರಿ ಹತ್ತು ಗಂಟೆ ಹೊತ್ತಿನಲ್ಲಿ ನಿಮ್ಮ ತಾಯಿ ಕೊರಡಿಗೆ ಹೋದೆ. ಅವಳ ತಲೆ ಯಲ್ಲಿ ಹೂ ಮುಡಿಸಿದೆ. ಸರಕ್ಕುನೇ ಹಿಂದಿರುಗಿ ರಭಸದಿಂದ ಆ ಹೂವನ್ನು ನನ್ನ ಮುಖದ ಮೇಲೆ ಲಿಂಗಿಸಿದೆ. ನನಗೆ ಅಂದು ಹೇಗಾದರೂ ಅವಳನ್ನು ದಾಂಗ ತರಬೇಕೆಂಬ ಹರೆ. ಬಲವಂತದಿಂದ ಅವಳನ್ನು ನನ್ನ ಹತ್ತಿರಕ್ಕೆಹಿಡು ಕೊಂಡೆ, ಅಪ್ಪೆ. ಮರುಕ್ಕಣಿದಲ್ಲಿ ನನ್ನ ಕೆನ್ನೆಗೆ ಭಟ್ಟೀರನೆ ಏಟು ಬಿತ್ತು. ದಿಕ್ಕು ತೋಚಲಿಲ್ಲ. ಅವಳನ್ನು ಸುತ್ತಿದ್ದ ನನ್ನ ಕೈಗಳು ವಾಲಿಹೋದವು. ಅವಳು ನನ್ನನ್ನು ಹೊಡಿದ್ದು ನಿಜವೋ, ಕನಸೋ ನಂಬಿಲಾಗಲಿಲ್ಲ. ಆಮೇಲೆ ಅಂತಹ ಪ್ರಯತ್ನ, ಅಸಲು-ಅವಳ ಹತ್ತಿರ ಮಾತನಾಡೋದೇ ಬಿಟ್ಟುಬಿಟ್ಟಿ. ನಾನು ಮನೆ ಬಿಟ್ಟು ಬಂದ ಮೇಲೆ-ಯಾವ ಹೆಂಗಸೂ ಮಾಡದ ಕೆಲಸ....”ಎಂದರು ಪ್ರಸಾದರಂಬ.

“ಅಮ್ಮ.....ನನ್ನಾಡಿದ್ದರು? ನಿಮಗೆ ದೊರ್ಕೆಹ ಮಾಡಿದ್ದಾರು?” ವ್ಯಾಖಿಜಾರ ಮಾಡಿದ್ದಾರು? ಆಸಕನೆಯಿಂದ ಕೇಳಿದ ವಾಸು.

“ವಾಸೂ” ಇನ್ನು ಸಹಿಸಲಾರದಂತೆ ಘಜೆಸಿದರು ಪ್ರಸಾದರಂಬ.

“ಮತ್ತಿ? ಹೇಳಿ, ಅಪ್ಪಾ? ಇತ್ತುತ್ತುದು ವರ್ಷದ ಮಗನಿಗೆ ಹೆಂಡತಿಯ ಅವಶ್ಯಕತೆ ಇದೆ ಎಂದು ಭಾವಿಸುವ ನೀವು ಇಪ್ಪತ್ತೂರು ನರ್ಷದ ಹೆಂಗಸಿಗೆ ಗಂಡ ಅಗತ್ಯವಿಲ್ಲ ಎಂದು ಭಾವಿಸಿದಿರಾ? ಅದು ಸಾಲದೆ ಅವರ ಮೇಲೆ ಅನ ನಾದ ಬೇರೆ ಹೋರಿಸ್ತೀರಾ?”

“ಅವಳಿಗೆ ಅಗತ್ಯವಿಲ್ಲದೆ ಇದ್ದಿದ್ದೀರಂದ್ಲೇ ಮಂಗಳಸೂತ್ರವನ್ನು ತೆತ್ತು ಬಿಸಾತಿದ್ದು.”

“ಯಾರು ಹೇಳಿದರು ನಿಮಗೆ?” ನಡುಗಿಹೊಡತ ವಾಸು.

“ಯಾರು ಹೇಳಿದ್ದೀ ಏನು? ಅವಳು ಮಂಗಳಸೂತ್ರ.....ಗಂಡ ಬದು ಕರೋವಾಗ ಯಾವ ಹಿಂದೂ ಮಹಿಳೆಯೂ ಮಾಡಬೇಕೆಂದು ಕೆಲಸ, ಮಂಗಳಸೂತ್ರ ತೆಗೆದುಹಾಕಿದ್ದು.”

“ಇಲ್ಲ, ಸುಳ್ಳು! ಅನ್ನು ಬೆಳಿಗ್ಗೆ, ಸಾಯಂಕಾಲ ಮಂಗಳ ಸೂತ್ರವನ್ನು ಕಟ್ಟಿಗೆ ಒತ್ತಿಕೊಳ್ಳಿದ್ದೇನ್ನು ಅನೇಕ ಸಲ ನೋಡಿದ್ದೀನಿ.”

“ನಿಮ್ಮ ತಾಯಿ ಮಂಗಳಸೂತ್ರವನ್ನು ಕಟ್ಟಿಗೊಳಿಸ್ತಾಂತಾಂತಿ!” ನೀರಷ ನೆಗೆ ನಕ್ಕೆರು.

“ಹೊಗ್ಗಿ ಬಿಡ, ಅಪ್ಪಾ! ಮದುವೆ ಮಾಡೆಂದು ಅನ್ನ ಒಟ್ಟರೋ ಅಮೃತನ್ನು ನಾಲ್ಕು ಜನಂಗೆ ಪರಿಚಯ ಮಾಡಿಕೊಡಲಾರೆ. ವಿನ್ನವಾಗೋ ಅವರ ಮುಖ ನೋಡಲಾರೆ.”

“ಆದರೆ ನನ್ನನ್ನು ಏನು ಮಾಡಾಂತಿ?” ಬೇಸರ ಬಂದ ಪ್ರಸಾದ ರಾವಾ ಕೆಲವು ಕ್ರೊಣ ಶೀವ್ರ ಅಲೋಚಿಸಿ ಏನೂ ಹೊಚದೆ ಹೇಳಿದರು.

“ಅಮೃತನ್ನು ನಿಮ್ಮ ಹತ್ತಿರಕ್ಕೆ ಕರಿಸಿಕೊಳ್ಳಿ.....”

“ಕರೆದರೆ ನಿಮ್ಮ ಅಮೃತ ಬರಾತ್ರಾ? ಎಲ್ಲಾ ಶಗ್ತಾರನ್ನೇ.”

“ಯಾಕೆ ನಗೋದು?”

“ಜಟ್ಟು ಹಿಡಿದು ಎಳೆದರೆ ನಾಯಿಯ ಹಾಗೆ ಷ್ಟೇನ್ಸ್: ಬಂದ ಎಂದು.....”

“ಯಾಕವ್ವ ಅನ್ನ ಅನ್ಯಾಯವಾಗಿ ಮಾತಾಡಿತ್ತಿರಿ? ತಾತ ಎಂದೋ ಸತ್ತುಹೋದು. ನಿಮ್ಮನ್ನು ಅನ್ನೋಡಕ್ಕೆ ಮಾವಂದಿಂಗೆ ಏನು ಹಿಡಿದಿದೆ ಈಗ? ಅವರೀಕೆ ನಿಮ್ಮನ್ನು ಇನಾಸೆಲ್ಲಾ ಮಾಡಾತ್ತಾರೆ? ಸಂ, ಈಗಲೇ ಅವಸರ ಏನು? ನಾಳೆ ಅಮೃತ ಬಳಿಗೆ ಹೊಗ್ಗಿದ್ದೀನಿ. ನನ್ನನ್ನು ಏನಾ ಮಾಡು ಅಂತ ಹೇಳ್ತೀರೋ, ಹೇಳಿ. ನಾವೆಲ್ಲಾ-ಅಂದ್ರೆ ನಾವು ಮೂರು ಜನವೂ-ಸೀರ ಇರಬೇಕಾದರೆ ನಾನೇನು ಮಾಡಬೇಕು ಅನ್ನೋಡನ್ನು ಶಳಿಸಿ ಕಾಗಡ ಬರಿತ್ತಿರು. ಆಮೇಲೆ ನಿಮಿಷಾಷ್ಟ ಪ್ರಕಾರ ನಾನು ನಡೆಯೋದು ಮದುವೆ-ನಿಮಗೂ ಇಷ್ಟವಾದ ಸಂಬಂಧವನ್ನೇ ಮಾಡಿತ್ತಿರಂತೆ.....” ಎನ್ನುತ್ತಾ, ಅಲ್ಲಿ ನಿಲ್ಲಿದೆ ಹೋರಿಗೆ ಬಂದು ಸರಸರನೆ ದ್ರೇಸ ಬದಲಾಯಿಸಿ, “ಹಾಗೇ ವಾಕ್ ಕಡೆ ಹೋಗಿ ಬರ್ತೀನೆ” ಎನ್ನುತ್ತಾ ಹೋರಿಟ್ಟಿಹೋಡ.

ಗಮ್ಯವಿಲ್ಲದ ಯೋಚನೆಗಳು, ನಿಲುಗಡೆ ಇಲ್ಲದ ನಿರ್ಧಾರಗಳು, ಕೃದಯ ಶ್ರವಣಾಗಿ ಸ್ವಂದಿಸುತ್ತಿದ್ದರೆ ಮನಸ್ಸು ಏನನ್ನೂ ನಿರ್ಧರಿಸಲಾರದೇ. ಹೋರಿಯಿತು. ರಭಸದಿಂದ ಶತಪಥ ತಿರುಗುತ್ತಿದ್ದ ಪ್ರಸಾದರಾವ್ ಕೆಲಸದ ಹೆಂಗ ಬಂದು ಕೊಳಡಿಯ ಸ್ವಿಚ್ ಹಾಕಿದಾಗ ಗಡಿಯಾರ ನೋಡಿಕೊಂಡರು. ಸಳಾವರೆ ಗಂಟಿಯಾಗಿತ್ತು.

“ನಾನು ಬಂದಾ೦?” ಎಂದು ಕಳೆವಳದಿಂದ ಪ್ರಶ್ನಿಸಿದರು.

“ಉಂ, ಬಂದಿದ್ದಾರೆ. ವೇದರ್ ನೋಡಿದ್ದಾರೆ.”

ಜವಾಬು ಕೇಳಿ ಹಾಯಾಗಿ ಉಸಿರಾಡಿದರು ಪ್ರಸಾದರಾವ್. ರಾತ್ರಿ ತನ್ನ ಕೊತ್ತಿಗೆ ಹೊರಡುತ್ತಾ, “ಆರ್ಥರ್ ಬರುವನರಿಗೂ ಅನ್ನನ ಹತ್ತಿರನೇ ಇರ್ಲಿ. ನಿನ್ನ ಉದ್ದೇಶವೇನೇಂಬುದನ್ನು ಬರೆಯಿರಿ. ಎಂದಿಗಾದರೂ ಸರಿ ನಿರಿಬ್ಬರೂ ಬಂದಾದ ದಿನ.....ಬೇರೆ ಯೋಚನೆ!” ಎಂದ ನಾನು.

ಹಾಗೆ ಹೇಳುತ್ತಿದ್ದ ನಾಸುನಿನ ಕಡೆ ನೋಡಿದರು ಪ್ರಸಾದರಾವ್. ನಗಬೇಕೋ, ಅಳಬೇಕೋ ಅಧರವಾಗಲಿಲ್ಲವೆಂಬಂತೆ.

○ ○ ○ ○ ○

ವೇದರ್ ಓದುತ್ತಿದ್ದ ಪದ್ಭಾಷ್ಯ, ಬೂದ್ದಿನ ಶಿಭ್ರ ಕೇಳಿ ಬಂದದ್ದರಿಂದ ಹಿಂದಿರುಗಿ ನೋಡಿ, ಸಂಭ್ರಮದಿಂದ ಎದ್ದು ನಿಂತು “ನಾನು” ಎಂದಳು.

“ಚೆನ್ನಾಗಿದ್ದೀರ್ಯಾ, ಸಣ್ಣಗಾದಂತಿದೆ. ಯಾಕೆ ನೈ ಸರಿ ಇಲ್ಲಾಪ್ಯಾ?” ಎಂದುನುಗುಳ್ಳಗುತ್ತಾ ಕೇಳಿ ಕುಚೀರ್ಯಲ್ಲಿ ಕೂತು ಬೂದ್ದಿನ ದಾರ ಚಿಚ್ಚುತ್ತಾ

“ನಾನೇನೂ ಸಣ್ಣಗಾಗಲ್ಲ. ನಿನೇ ಇಳಿದುಹೋಗಿದ್ದೀ! ನೀ ಬಂದಿರೋದು ಅತ್ಯುಗೆ ಗೋತ್ತಾ? ಕಾಫಿ ತರ್ತುಂಣಿ ಇರು.”

ಅವನು ಬಟ್ಟೆ ಬದಲಾಯಿಸುವ ನೇಳಿಗಿ ಕಾಫಿ ಕಸ್ಟಿನೋಂದಿಗೆ ಪ್ರವೇಶಿಸಿದ್ದು ಪದ್ಭಾಷ್ಯ.

ಅವಳ ಕೃಯಿಂದ ಕಾಫಿ ತೆಗೆದುಕೊಳ್ಳುತ್ತಾ, ಅವಳ ಕಡೆ ನೋಡಿದ ನಾನು, “ನಿಂದು ಒಕ್ಕೆ ಮನಸ್ಸು, ಪದ್ಭಾಷ್ಯ ನೆನ್ನನ್ನು ನೋಡಿಯೋಡನೆ ತೆಗೆದುಹೋಗಿದ್ದೀನಿ ಅಂತ ಹೇಳಿ ಕಣ್ಣಲ್ಲಿ ನೀರು ತಂದ್ದೋಂಡಿ. ನಿಜವಾಗುಳ್ಳ..... ಉಂ....ಇಲ್ಲ. ನನ್ನನ್ನು ನೋಡಿ ನಂತಾನಂತರಬೇಕಾದ ಅಗ್ರಹಿನಿಲ್ಲ. ಇಲ್ಲಾ

ದರೆ ನನ್ನ ಹೊಟ್ಟಿ ಹಸಿಯದ ಹಾಗೆ ನೀನು, ಅಮ್ಮೆ ನೋಡೊಂದಿದ್ದಿ. ಅಲ್ಲಿ ಯಾರು ದಿಕ್ಕು? ತಿಂಡಿ ಏನಾದೂ ಇಡೀಯಾ?” ಎಂದ ಆದ್ರ್ಯ ಹೃದಯದಿಂದ ಅವಳ ಕಡೆ ಪ್ರಸನ್ನ ನೋಟ ಬೀರುತ್ತಾ.

ಮುಧುನುತ್ತಿ, ತೀನು, ಲಕ್ಷ್ಮೀಲಲ್ಲರೂ ವಾಸುವಿನ ಕೊರಡಿಗೆ ಒಂದು ಒಚ್ಚೊಬ್ಬರೂ ಒಂದೊಂದು ಪರಶ್ಮೈ ಕೇಳುತ್ತಾ, ಅವನನ್ನು ದಿಗ್ಭುಮೆಗೊಳಿಸಿದರು.

“ನೋಡಿ ಅತ್ತೆ! ನಿನ್ನ ಮಗಳು ತಂಡ ತ್ರೀನಿ ಅಂತ ಹೇಳಿ ಹೊಗಿ ಒಂದು ಗಂಟೆ ಅಯ್ಯು!” ಎಂದು ನಗುತ್ತಾ, “ಮದುವೆ ನಾಡ್ತೀರೇನೋ, ಕಟ್ಟೊಳ್ಳೊವನಿಗೆ ಎನ್ನು ತೊಂದರೆ ಆಗುತ್ತೊ ಪಾಪ!” ಎಂದು ಹೇಳುತ್ತಿದ್ದ ವನು ಪದ್ಜಾಪ ಬಿಂದೂದನೆ ನಿಲ್ಲಿಸಿಬಿಟ್ಟು.

“ಬರೀ ಉಪ್ಪಿಟ್ಟು ಮಾಡೋದಕ್ಕೆ ಒಂದು ಗಂಟೇನಾ?” ಹಾಸ್ಯ ನಾಡಿ ನಗುತ್ತಾ ಅವಳ ಕೃಯ್ಯಲಿದ್ದ ಫೇಳಿನ್ನು ತಿಗೆದುಕೊಂಡ ವಾಸು.

ನಾಲ್ಕು ದಿನಸ ಸಿನೆವಾ, ನಾಟಕಗಳನ್ನು ನೋಡುತ್ತಾ ವಾಸುವಿ ನೋಂದಿಗೆ ಸಂತೋಷದಿಂದ ರಖಿದಳು ಪದ್ಜಾ. ಆಡರ್ ಒಂತು. ಎಲ್ಲರ ಮುಖಗಳು ಅರಳಿದವು. ವಾಸು, ಪದ್ಜಾ ತೀವ್ರಾರ್ಥೋಚನೆಯಲ್ಲಿ ಮುಳುಗಿ ಹೋದರು.

ಅಂದೇ ಪ್ರಸಾದರಾವ್ ರಿಂದ ಒಂದಿದ್ದ ಕಾಗದದ ಸಾರಂತಹೀಗತ್ತು:-

ನಿನ್ನ ಅಮ್ಮನಿಗೆ ಅಭ್ಯಂತರವಿಲ್ಲದಿದ್ದ ಶಿನನಗೂ ಒಸ್ಪಿಗೆಯೇ. ನೇರವಾಗಿ ನಾನು ಕರೆಯುತ್ತಿದ್ದೇನೆಂದು ತಿಳಿಸದೆ, “ಅಮ್ಮೆ! ಒಂದು ವೇಳೆ ಅಪ್ಪ ನಿನ್ನನ್ನು ತನೋಂದಿಗೆ ಬಾ ಎಂದು ಕರೆದರೆ ಏನು ಹೇಳು” ಎಂದು ಹೇಳಿ ನೋಡು. ಅವಳು ಕೊಡುವ ಉತ್ತರವನ್ನು ನನಗೆ ಬಿಂ.

ಹೇಗೆ ಕೇಳಬೇಕು, ಏನೆಂದು ಕೇಳಬೇಕು, ಯಾವಾಗ ಕೇಳಬೇಕು ಏನೂ ತೋಚದೆ ಮನೆಯಿಲ್ಲ ಸುತ್ತಿದ ವಾಸು.

ಅವನು ಹೊರಟಿಹೋಗುವ ಮುನ್ನ ತನ್ನನ್ನು ಪ್ರೇಮಿಸುತ್ತಿದ್ದಾನೋ ಇಲ್ಲನೋ ತಿಳಿದುಕೊಳ್ಳಬೇಕು. ಹೇಗೆ? ತಾನೇನು ಕೇಳಬೇಕು? ಅದೇ ಗಂಡ ಸಾದರೆ ಕೇಳಬಿಡುತ್ತಾನೆ-ನಾನು ನಿನ್ನನ್ನು ಸ್ತ್ರೀಕುಸುತ್ತಿದ್ದೇನೆ. ನೀನೂ ನನ್ನನ್ನು ಸ್ತ್ರೀಕುಸ್ತಿದ್ದಿಯಾ ಎಂದು. ಥಿ! ಥಿ! ಅಮ್ಮೆ ಅಪ್ಪ ವಾಸೂನ ಬಿಟ್ಟು ಎಲ್ಲಿತ್ತೋ ಹುಡುತ್ತಿಕ್ಕಾರೆ. ತಾಯಿ ತಂಡೆಯರ ನೇಲೆ ಹಿತಿಸಲಾರ

ದಷ್ಟು ಕೋಪ ಬಂತು ಪದ್ಯಜಳಿಗೆ. ಕಣ್ಣಗಳಲ್ಲಿ ನೀರು ಬಂದಿತು. ಕೊರದಿ ಯಿಂದ ಹೊರಗೆ ಬರದೆ ಅಲ್ಲೇ ಸ್ವಲ್ಪ ಹೊತ್ತು ಕೊತು, ಮಲಗಿ, ಕಿಟ್ಟಿಯ ಕಂಬಿಗಳನ್ನು ಹಿಡಿದು ತೊನ್ಯವನ್ನು ನೋಡಿ ಏನು ಮಾಡಲೂ ತೋಚದೆ ಸದ್ಯಜ ಅಡಿಗೆಯ ಮನೆಯಲ್ಲಿದ್ದ ಮಧುಮತ್ತಿಯ ಬಳಿಗೆ ಬಂದು, “ಅತ್ತೇ! ವಾಸೂಗಿ ಮಂಡನೆ ಮಾಡೋದಿಲಾನ್ನು?” ಎಂದು ಕೇಳಿದಳು.

ಮುಗುಳ್ಳಕ್ಕು, “ಏನವಾನ್ನು, ಮಂದು ನೆ ಬೇಕು ಅಂತ ನಿನ್ನಕ್ಕೆ ಹೇಳಿದಾನ್ನು?” ಎಂಣಳು ಮಧುಮತ್ತಿ.

“ಭಿ! ಹೋಗು, ನಿನ್ನಕ್ಕೆ ಯಾಕೆ ಹೇಳಿತ್ತಾನೆ?”

“ನೇನ್ನೇ ಎಲ್ಲಾ ಮನೆ ಸೀರ್ದಿ ಸುತ್ತಿದ್ದಿ, ಏನಾದೂ ಹೇಳಿದನೇನೋಂತ. ಈ ಪ್ರಶ್ನೆ ವಾಸೂನ್ನೇ ಕೇಳು ಪದ್ಯಜ! ಏನ್ ಹೇಳಿತ್ತಾನೋ ನೋಡೋಣ. ಅವನ ಹತ್ತು ಮಾತಾಡಬೇಕು ಅಂದ್ರೇನೇ ನನಗೆ ಭಯ. ಜಯಾನ ಮಾಡೋ ಅಂತ ರಾಜು ಕಾಗದ ಬರೆದಿದ್ದಾನೆ.....”

“ಜಗಸಹಿಗೆ ಕೊಡಬೇಕು ಅಂತಿದ್ರೇನೋ!” ಮಧುಮತ್ತಿಯ ಮಾತಿಗೆ ಅಡ್ಡ ಬರುತ್ತಾ ಹೇಳಿದಳು ಪದ್ಯಜ.

“ಉಂ, ಅಂದ್ರೋಳ್ಳೋ ದೇನ್ಬಂತು? ಅಳಯ ಅಂತ ಹೇಳಿ ಹೆಚ್ಚುಕ್ಕೆ ಉಮಗೊರಿಗಳನ್ನು ಕೂಡ ಕೊಟ್ಟಿರು. ಅವಳು ಅವನು ಬಹಳ ಸಲುಗೆಯಿಂದ ಓಡಾಡಾ, ಇದು.”

“ಮತ್ತಿ ಈಗ ಯಾಕೆ ಅವನಿಗೆ ಕೊಡೋದಿಲ್ಲ?” ಶುನಃ ಪದ್ಯಜಳ ಪ್ರಶ್ನೆ.

“ನನಗೆ ಆ ವಿಷಯ ಗೊತ್ತಿಲ್ಲ.”

“ಏನಿದೆ ವಿಷಯ? ಫಾರಿನಾಗೆ ಹೋಗಿ ದೊರೆಸಾನಿಂದ ಮಂದುನೆಯಾಗಿ ಬಂದ.” ಮಧುಮತ್ತಿಯ ಮಾತನ್ನು ಪೂರ್ವ ಮಾಡಿದಳು ಅಗತಾನೆ ಅಡಿಗೆಯ ಮನಿಗೆ ಕಾಲಿಟ್ಟ ಲಷ್ಟೆ.

ಎರಡು ಕ್ಕೊಣ ನಿಶ್ಚಯವಾಗಿ ಕಳಿದ ನಂತರ—“ಅತ್ತಿಗೇ; ಭಾವನವರು ಬರಿದ ಕಾಗದವನ್ನು ವಾಸು ನೋಡಿದಾನ್ನು?” ಎಂದು ಕೇಳಿದಳು ಲಷ್ಟೆ.

‘ಇಲ್ಲ’ ಎಂದು ಮಾತ್ರ ಹೇಳಿ ಮಾತು ಬಿಳಿಸಲು ಅವಕಾಶ ಕೊಡದೆ ಅಲ್ಲಿಂದ ಹೊರಟುಹೋಡಳು ಮಧುಮತ್ತಿ.

ಪದ್ಯಜಳ ಶ್ವದಯ ದವಡನೆ ಹೊಡಿದುಕೊಳ್ಳತ್ತಿತ್ತು. ಜಯ ಅಂದರೆ ವಾಸೂಗಿ ಇಷ್ಟು. ಜಯ ಹಾದನ್ನು ಬಹಳ ಸಲ ಮೆಚ್ಚೋಂಡಿದಾನ್ನೇ. ಅತ್ತೇ

ಕೇಳಿದಾಗ ಅವನು ಒಪ್ಪೊಂಟಿತ್ತಾನೆ. ಅವಳ ಹೃದಯ ಬಲವಾಗಿ ಹೀಗಿ ದಂತಾಯಿತು. ತಾನು ನಿಭಾರಗ್ಯಳು ಎಂದು ಉಂಟಿಸಿಕೊಂಡ ಪದ್ಧತಿ ಕಾಲುಗಳು ಅವಳನ್ನು ತನ್ನ ಕೊರಡಿಗೆ ನಳಿದೊಯ್ದಿತು.

○ ○ ○ ○

ಅಂದು ಅನೇಕ ಸಲ ಮಧುಮತಿಯ ಬಳಿಗೆ ಹೋಗಿ ಏನೇನೋ ಮಾತ ನಾಡಿ ಪುನಃ ತಾನೇನೆಂದು ಕೇಳಬೇಕೋ ಗೊತ್ತಾಗದೆ ಸಂಕೋಚದಿಂದ ಹೊರಟು ಹೋಗುತ್ತಿದ್ದ ವಾಸು, ಉಂಟ ಮುಗಿಸಿ ತನ್ನ ಕೊರಡಿಗೆ ಹೋಗುತ್ತಾ “ಅಮ್ಮೆ, ನನ್ನ ಕೊರಡಿಗೆ ಬಾ, ಸ್ವಲ್ಪ ಮಾತನಾಡಬೇಕು” ಎಂದು ಹೇಳಿ ಹೊರಟುಹೋದ್ದ.

ಕಿರುನಗೆ ಸೂಸುತ್ತಾ, “ನಾನೂ ಅಂದೊಂತಾಲೇ ಇದ್ದೀನಿ” ಎಂದಳು ಮಧುಮತಿ.

ಉಂಟ ಮಾಡದೆಯೇ ತಟ್ಟಿಯಲ್ಲಿ ಕೈ ತೊಳಿದು ಎದ್ದು ಹೊರಗೆ ಹೊರಟು ಹೋದಳು ಪದ್ಧತಿ.

“ನೋಡಿದಿರಾ! ಅತ್ತಿಗೇ? ಇವಳನ್ನು ಹೇಗೆ ದಾರಿಗೆ ತರ್ತಿರೋ! ನನ ಗೇನೂ ಅರ್ಥವಾಗ್ತಾ ಇಲ್ಲ. ಅವರು ನಾಳೆ ಮುಖುಗೀನ ನೋಡೋಕೆ ಬರ್ತೀ ವೀರಂತ ಸ್ತೋನ್ ಮಾಡಿದ್ದಾರೆಂತ ನಿಮ್ಮ ತಮ್ಮ ಹೇಳಿದರು. ಉಂಟ ಮಾಡಿಲ್ಲ ಅಂದರೆ ಬಲವಂತವಾಗಿ ಕರೊಂಡು ಬಂದೆ. ಉಂಟ ಮಾಡದೇನೇ ಕೈ ತೊಳಿದು ಹೋಗಿದ್ದಾರೆ. ಚಿಕ್ಕ ಹುಡುಗೀನಾ? ಏನಾದೂ ಸರಿ. ಈ ಸಲ ಬಿಡೋದಿಲ್ಲ.” ಬೇಸರದಿಂದ ನೋಂದ ಧ್ವನಿಯಲ್ಲಿ ಹೇಳಿದಳು ಲಷ್ಟಿತ್ತು.

“ಎಷ್ಟು ಗಂಟೆಗೆ ಬರ್ತಾರೆ? ಬೆಳಗ್ಗೇನೇ ಹೊರಟುಹೋಗ್ತಾನಂತೆ ವಾಸು ಮಧ್ಯಾಹ್ನ ವರದು ಗಂಟೆಗೆ ಬರ್ತಾರೆ. ನಾಡಿದ್ದು ಹೋಗಬಹುದು. ಇರೂಂತ ಹೇಳಿ, ಅತ್ತಿಗೆ.”

“ಹೇಳಿ ಇನಿ ಬಿಡು.”

○ ○ ○ ○

ವಾಸುವಿನ ಕೊತಡಿಯಲ್ಲಿ ಕಾಲಿಡೋ ನೇಳಿಗೆ ಕುಫ ಶಕುನನೆಂಬಂತೆ ಗೋಡೆಯಲ್ಲಿದ್ದ ಗಡಿಯಾರ ಒಂದು ಬಾರಿ ತಣ್ಣನೆ ಹೊಡೆಯಿತು.

“ಒಂಭತ್ತುವರೆ” ಎನ್ನುತ್ತು ಕುಚೀಯಲ್ಲಿ ಕೂತು, “ಎಲ್ಲಾ ತಗೋಂಡಿ ನೀಯಾ, ಪ್ರಯಾಣ ಯಾವಾಗ್?” ಎಂದಳು ಮಧುಮತ್ತ.

“ಬೆಳಿಗ್ಗೆ ಯೇ-ಹೋಗಿ ಒಂದು ವಾರದಲ್ಲಿ ವಾಪಸ್ ಬರ್ತೀನಿ. ನಮ್ಮ ಜ್ಯೋತಿೇಲಿ ಅಜ್ಞ್ಯನೂ ಕರೊಂಡು ಹೋರಟಿಹೋಗೋಣ.”

“ನೋಡೋಣ!” ಎನ್ನುತ್ತು ಏನೋ ಆಲೋಚನೆಯಲ್ಲಿ ಮುಳುಗಿದಳು ಮಧುಮತ್ತ.

ಇಬ್ಬರ ಮಧ್ಯ ಕೆಲ ಹೊತ್ತು ನಿಶ್ಚಯ ತಾಂಡವಾಡಿತು. “ನಾಳಿ ಪದ್ಜಾನ ನೋಡೋದಕ್ಕೆ ಮಧುಗನ ಕಡೆಯವರು ಬರಾರಂತೆ. ಅವಳನ್ನ ಸ್ವಲ್ಪ ಗನು ನಿಸ್ಮೋ ಎಂದ ಗೋಪಿ” ಎಂದು ಹೇಳುತ್ತಾ ನಕ್ಕಳು ಮಧುಮತ್ತ.

“ಗಮನಿಸೋಽಂದು ಅಂದ್ರೆ?” ಅಶ್ವಯರ್ಥಾದಿಂದ ಕೇಳಿದ ವಾಸು.

“ಏನೋ ಯಾರ ಉದ್ದೇಶಗಳೂ ಅರ್ಥವಾಗೋದಿಲ್ಲ. ನಡೀತಿರೋದೆಲ್ಲಾ ಕನಸೋ, ಪಾಸ್ತ್ರವರ್ವೋ ನನಗೇ ಗೂತ್ತಾಗ್ತಾ ಇಲ್ಲ. ಮಾವ, ಪದ್ಜ, ನೀನು ಯಾರ ವಿಷಯವು ನನಗೆ ಅರ್ಥವಾಗಿಲ್ಲ.”

ಉದಾಸಿನಿಖಾಗಿ ಕಾಣುತ್ತಿದ್ದ ಮಧುಮತ್ತಿಯ ಕಡೆ ಕಿರುನಗರ್ಯಿಂದ ನೋಡುತ್ತಾ ಚೇಗ ಎಲ್ಲಾ ಅರ್ಥವಾಗ್ತಾರೆ ಅಮ್ಮ. ಅಲ್ಲಾ, ಗಮನಿಸೋ ಅಂದ್ರೆ ಬಲವಂತ ಮಾಡ್ತಾರೂ ಮಧುಮತ್ತಿಯಿಂದ ನೋಡೋದಕ್ಕೆ ಬರಾರೆ ಅಂದ್ರೆ ಕೋಪಿಸೋಂದು ಒಂದೊಂದು ಸಲ ಅತ್ತಾಬಿಜ್ಞಾತಿಂದಿಂದಿಲ್ಲ.”

“ಆದ್ದರಿಂದ ಇವರಿಗ್ಯಾಕೆ ಇಮ್ಮ ಅವಸರ?”

“ಇಪ್ಪತ್ತು ವರ್ಷದ ಮಂಗಳು. ಅವಸರ ಇರೋದಿಲ್ಲ?”

“ಗಂಡಿನ ಕಡೆಯವರು ಒಂದ್ರೆ ಗಮನಿಸೋಽಂದೇನ್ನಂತಮಾತ್ರಾ?” ನಗುತ್ತಾ ಕೇಳಿದ ವಾಸು.

“ಅದೇ ವಾಸು! ಹಿಂದಿನ ಸಲ ಏನಾಡಿದ್ದ್ಲ ಗೂತ್ತಾ? ಮಧುಗನ ಕಡೆ ಯವರು ಬರ್ತೀನಿ ಅಂದ್ರೆ ಅವಳ ಫ್ರೆಂಡ್ ಜ್ಯೋತಿೇಲಿ ಅವಳ ಎಸ್ಟೇಟ್ ನೋಡೋದಕ್ಕೆ ಹೋರಟಿಹೋದ್ದ್ಲ.”

“ಹೋಗ್ಗಿ, ಅವಳ ಇನ್ನ ಏನೂಂತ ಈಕೊಂಡಿದ್ದೀಯಾ?” ಎನ್ನುತ್ತಾ ನಕ್ಕಳ ವಾಸು. ಅವರಮ್ಮನಾನು ಇಬ್ಬು ಕೇಳಿದ್ದ್ಲ. ಒಂದ ಪ್ರತಿ ಸಂಬಂಧವೂ ಹಿಡಿಸಲಿಲ್ಲ ಅಂತ ಸ್ವಲ್ಪ ದಿನ, ಸಂಬಂಧಗಳನ್ನ ನೋಡ್ದೀಡ ಅಂತ ಸ್ವಲ್ಪ ದಿನ,

ಹೋಗ್ನಿ, ನಿನ್ನ ವಾಸ್ತವಿನಲ್ಲಿ ಯಾರನ್ನಾದರೂ ಮಾಡೊಳ್ಳಬ್ಬಾ, ಉದ್ದೇಶ ಇದೆಯಾ ಅಂತ ಕೇಳಿದ್ದೆ ಅದ್ದು ಇಂತೆದಿಲ್ಲ. ಮಾವನಿಗೆ ಬೇಜಾರಾಗ್ನಿ ಬೈಟ್‌ದೆ. ಹೋದ ಸಲ ಏನಾಡಿದ್ದು ಗೊತ್ತಾ? ರಟ್ಟಿರ್ಕು ಜಡ್ಜಗಳ ಮುಗ ಅಂತೆ. ಆ ಹುದುಗನ ತಾಯಿ ಯಾವಾಗ್ನಾಲ್ಲಿ ಪದ್ದುಜಾನ ನೋಡಿದ್ದಂತೆ. ಇನ್ನುತ್ತೀವು ಸಾವಿರ ವರದಕ್ಕಿಣಿ, ಹುದುಗಿನ ನೋಡೋದೊಂದು ಬಿಟ್ಟು ಎಲ್ಲಾ ಸೆಟ್‌ಲೂ ಅದಹಾಗೇ ಇತ್ತು ಅಂದ್ವ್ಯಾ. ವೈಶಾಖಿ ಮಾಸದಲ್ಲಿ ಮುದುವೆ ಅಂತೂ ಶೀಮಾನವಾಗಿತ್ತು. ರಾತ್ರಿ ಉಬ್ಬ ಮಾಡೊವಾಗ, ಮಾರನೆಯ ದಿನೆ ಮಧ್ಯಾಹ್ನ ಮೂರು ಗಂಟೆಗೆ ಮುದುವೆ ಗಂಡು ಹುದುಗಿನ ನೋಡೋದಕ್ಕೆ ಬರ್ತುನೆ ಎಂದು ಹೇಳಿದ. ಲಕ್ಷ್ಮಿ ಸ್ವಲ್ಪ ಗಟ್ಟಿಯಾಗಿ ಹೇಳಿದಳು ಪದ್ದುಜಾಗಿ. ಆ ಸಂಬಂಧ ಒಪ್ಪೊಂದು ಅಂತ. ಆಗ ಮೌನವಾಗಿದ್ದು ಬಿಟ್ಟು. ಬೆಂಗಳು ಎದೊಂದನೆ ಡ್ರೆಸ್ ಮಾಡೊಳ್ಳಂಡು ತನ್ನ ಸ್ನೇಹಿತಿ ಮನೆಗೆ ಹೋಗ್ನಿನಿ ಅಂತ ಹೇಳಿ ಹೊರಟುಹೋದ ಪದ್ದುಜ ಮುದುವೆ ಗಂಡು ಬಂದ್ವೀಲೂ ವಾಪಸ್ ಒರಲಿಲ್ಲ. ಉಬ್ಬ, ಶಿಂಡಿ ಇಲ್ಲಿ ಒದ್ದಾಡಿಹೋದ್ದಿ. ಆವಳ ಫ್ರೆಂಡ್ ಮನೆಗಳಿಗೆಲ್ಲಾ ಹೇಳಿ ಕಳಿಸಿದ್ದಿ. ಆ ಹುದುಗ ಬಂದ ಮೇಲೆ ಫ್ರೆಂಡ್ ಎಸ್ಟ್ರೋಗೆ ಹೋಗಿದ್ದಾರೆ ಹಂದೂ ನಾಳಿ ಸಂಜೆವರಿಗೂ ಬರೋದಿಲ್ಲ ಎಂದು ಶೇಷ್ಯಾ.

“ಮತ್ತೆ ಏನಾಡಿದಿ? ” ನಗುತ್ತಾ ಅತುರದಿಂದ ಕೇಳಿದ ವಾಸು.

“ವಾಸುತ್ತಿ ಇಲ್ಲಾ? ನಮ್ಮ ಎದುರು ಮನೆ ಹುದುಗ ...”

“ಅವರು ಒಪ್ಪೊಂಡ್ರಾ? ”

“ಮಾವನ ಸ್ನೇಹಿತ ತಾನೆ ಆ ಹುದುಗಿ ತಂದೆ, ಪರವಾಗಿ ಪಾಸಂತಿನೆ ತೊರಿಸೋಣ ಗಪ್ಪಾ ಚಿಪ್ಪಾ ಆಗಿರಿ ಎಂದನಂತೆ.”

ವಕಪಕನೆ ನಕ್ಕ ವಾಸು. ತಾನೂ ನಗುತ್ತಾ, “ಆಮೇಲೆ ನ್ನು ಹುದುಗಿಗೆ ಹುಡಿಲಿಲ್ಲ ಅಂತ ಹೇಳಿ ಕಳಿಸಿದ್ದಿ. ಆವಮಾನ! ಗೋಪಾಲರಾವ ಮಗಳು ಮುದುವೆ ಗಂಡುಗಳಲ್ಲಿ ತಪ್ಪು ಕಂಡುಹಿಡಿತಾಳಿ ಅಂತ ಆಗ್ಗೆ ಹುಸರು ಬಂದಿಬೈಟ್‌ದೆ. ಈ ಸಂಬಂಧ ಅವಳು ಒಪ್ಪದಿದ್ದೂ ಮಾಡ್ಬಿಡ್ತಾನಂತೆ ಮಾನ ಎಂದಳು ಮಧುಮತ್ತಿ.

“ಒಪ್ಪದೇ ಇದ್ದು ಮಾಡ್ತಾರಾ? ಅದೇನಮ್ಮೆ? ” ಏನೂ ಅಧ್ಯವಾಗ ದಂತಿ ನೋಡಿದ್ದ.”

“ಅವಳ ೧೯ ಸೋಡಿದ್ಯಾರನ್ನೂ ಮನಸ್ಸಿನಲ್ಲಿಟ್ಟುಕೊಂಡಿರೋ ಕಾಗದೆ.”

“ಹಾಗಾದ್ದೆ ನೀನಾದ್ದೂ ಕೇಳಿ ತಿಳ್ಳೋ ಅಮ್ಮಾ ! ಬಲವಂತ ಮಾಡಿದ್ದೆ ನಿನಾದ್ದೂ ಪ್ರಮಾದಕ್ಕೆ ದಾರಿಯಾಗಬಹುದು.” ನಡುಗುವ ಧ್ವನಿಯಲ್ಲಿ ಹೇಳಿದ ವಾಸು.

“ಸರಿ ಬಿಡು. ಅದೆಲ್ಲ ಅವರ ತಂದೆ ತಾಯಿ ಸೋಡ್ಯೋತಾರೆ. ಹೊಡ್ಡಮಾವ ಕಾಗದ ಬರೆದಿದ್ದಾರೆ,” ಎನ್ನುತ್ತಾ ಅವನ ಕೈಗೆ ಕವರ ಕೊಟ್ಟಳು ಮಧುಮತಿ.

ಕಾಗದ ಸೋಡಿದ ವಾಸು ಕಿರುನಗೆ ಸೂಸುತ್ತಾ, “ಯಾಕೆ ಅಸಂಭಂಧ ಮುರಿದುಹೋಯಾ?” ಎಂದ.

“ಇರ್ಬೀಕು. ಬ್ರಹ್ಮ ಯಾರಿಗೆ ಯಾರನ್ನ ಮುಡಿ ಹಾಕಿತ್ತಾನೋ !” ಅಸೆಯಿಂದ ಮಗನ ಮುಖ ಸೋಡಿದಳು.

ಸ್ನೂಲ್ ಫ್ರೈನ್ಲ್ ಪಾಸು ಮಾಡಿ ಮುಂದೆ ಓದಲು ಸಾಮಧ್ಯ, ಅವ ಕಾಶ ಇಲ್ಲದೆ ವಿಲಿವಿಲಿ ಒದ್ದಾಡಿದ ತನ್ನನ್ನು ಹಾಸ್ಯ ಮಾಡಿದರೂ ಚಲೇವು, ಈ ದಿನ ತಾನು ಏ. ಎ. ಎಸ್. ಆಫೀಸರ್ ಆಡೊಡನೆಯೇ ಮಗಳನ್ನು ಕೊಟ್ಟು ಮದುವೆ ಮಾಡ್ತಾರೋ ? ತನ್ನ ತಾಯಿ ಅವರನ್ನು ಅವಲಂಬಿಸಿ ಉಂಟಕ್ಕೆ ಒದ್ದಾಡಿದ್ದಲ್ಲ ! ಅವರ ಮಗಳು ರಾಜಭೋಗ ಅನುಭವಿಸಬೇಕೇನೋ !. ಎಷ್ಟು ಸ್ವಾಫ್, ಥಿ ! ಥಿ ! ಏನು ಮನುಷ್ಯರು ! ಹುಡುಗಿಗೆ ಇಷ್ಟವೇನಂತೆ. ಸದಾ ತನ್ನನ್ನೇ ಸ್ಕೂರಿಸುತ್ತಾ ನಾಟಕಗಳೂ, ಸಂಗೀತ, ಎಲ್ಲವನ್ನೂ ಮರೆತು ತನ್ನನ್ನು ಮದುವೆಯಾಗ್ರೀಸಿ ಅಂತಾಳಾ ? ಇವಂಗೆ ಬೇಕಾಗಿರೋದು ತಾನಾ ತನ್ನ ದಜ್ಞೀನಾ ? ವಿಷಾದದ ನಗೆ ನಕ್ಕು ಮಧುಮತಿಗೆ ಕೊಟ್ಟುಬಿಟ್ಟ ಆ ಕಾಗದವನ್ನು.

“ಎನು ಜವಾಬು ಬರೀ ತಂತ್ರಿ ?” ಧ್ವನಿಯಲ್ಲಿ ಆತುರ.

“ಈಗ ವಾಸೂಗಿ ಮದುವೆ ಮಾಡೋ ಯೋಚನೆ ಇಲ್ಲ. ಒರೆ ಸಂಭಂಧ ಸೋಡ್ಯೋಳ್ಳು.” ಅಂತ ಬರಿ.

“ವಾಸೂ !”

“ಅಷ್ಟೇ, ಅಮ್ಮಾ !” ಅವನ ಧ್ವನಿಯಲ್ಲಿ ಕಾರಿಣ್ಯನಿತ್ತು. ಮುಖ ಕೆಂಡಗಾಗಿತ್ತು. ಮತ್ತೆ ಪುನಃ ಕೆಲವು ಶ್ವಣಗಳು ನಿತ್ಯಬ್ರಹ್ಮವಾಗಿ ಕಳೆದವು.

“ಮಾತಾಡೇಕು, ಬಾ ಅಂದೆ, ಇದೇನಾ ?” ಎನ್ನು ತಾತ್ತವ ಎದ್ದು ಲು ಮಧು ಮತಿ. ಅವಳಿಗೆ ಕೋಪ ಬಂದಿದೆ ಎಂಬುದನ್ನು ಗ್ರಹಿಸಿದ ವಾಸು ಕಿರುನಗೆ ಶೋಸುತ್ತಾತ್ತ, “ಕೊಲ್ಲೊ ಅಮ್ಮೆ” ಎಂದ.

“ನಿದ್ದೆನಾಮು ಬೆಳಿಗ್ಗಿ ಹೊರಡಿತ್ತೇನಿ ಅಂತ ಹೇಳಿದ್ದೀ. ಅತ್ತೆ ಇರು ಅಂತಿದಾಳ್ಳಿ,” ಎಂದಳು ಮಧುಮತಿ ಪುನಃ ಕೊಡುತ್ತಾತ್ತ.

“ನಾಳೆ ಇರ್ತೇನಿ. ಮಾವ ಹೇಳಿದಾಳ್ಳಿ. ಅಡಕಿ ಉನ್ನಾತ್ತ.” ಎಂದು ಸಿಲ್ಲಿಸಿದವಾಸು.

ಪ್ರಶ್ನಾ ಥರ್ಚಕವಾಗಿ ಸೋಡಿದಳು ಮಧುಮತಿ.

“ನಾನೊಂದು ವಾತು ಕೇಳಿತ್ತೇನಿ. ನಿನು ಮನಸ್ಸು ಬಿಂಜಿ ನಿನ್ನು ಸಿಧಾರ್ಥ ಏನೂ ಅನೊಂದನ್ನು ನನಗೆ ಹೇಳಿತ್ತೇಯಾ ಅಮ್ಮಾ ?” ಕಂಸಿಸುವ ಧ್ವನಿಯಲ್ಲಿ ಕೇಳಿದ ವಾಸು.

“ಅದೇನೋ ಕೇಳಪ್ಪು.” ವಾಸೂ ! ಅವಳ ಪದನ ಪ್ರಶ್ನಾ ಥರ್ಚ ವಾಯಿತು..

“ಏನು ಕೇಳತ್ತುನೇ ? ಯಾರನೊಂದು ಪ್ರೀತಿಸ್ತಿದ್ದೀನಿ. ಮದುವೆ ಮಾಡು ಅಂತಾನೆ. ಅದು ಏನಃ ಇನ್ನೇನಿರುತ್ತೆ ?” ಎಂದುಕೊಂಡಳು ಮಧುಮತಿ.

“ಕೇಳಪ್ಪ ವಾಸೂ ! ನಿನ್ನ ನಿಭಾರಗ್ಯ ಅಮ್ಮೆ ನಿನಗೆ ಏನೂ ಕೊಡವೇ ಹೋದೂ ನನ್ನ ಹತ್ತಿರ ಮನಸ್ಸು ಬಿಂಜಿ ವಾತೂ ಆದೋದಿಲಾತ್ತ !” ಎಂದು ಖಂಡಿಸಿ ಕೇಳಿದಳು.

“ಹಾಗೇನಿಲ್ಲ, ನನಗೆ ಬೇಕಾದ ಉತ್ತರ ಬರುತ್ತೊಂದು ಇಲ್ಲೋ ! ನಾಳೆ ಮಾವನ ಹತ್ತಿರಾನೂ ವಾತನಾಡಿ.....”

“ನಿನಗೆ ಬೇಕಾದ ಜವಾಬನ್ನೇ ಕೊಡ್ಡೀನಿ. ನಿನ್ನನ್ನೆ ಸಂತೋಷ ಪಡಿಸೋದಕ್ಕಿಂತ ಹೆಚ್ಚಿನದು ನನಗೇನು ಬೇಕು ? ಕೇಳಿ. ವಾಸೂ !” ಅವಳ ಗಂಟಿಲು ಗದ್ದದವಾಯಿತು.

“ನನಗೆ ಬೇಕಾದ ಜವಾಬೇ ಬರುತ್ತಲಾತ್ತ ?”

“ಅಬ್ಜಿ ! ಅದೇನೋ ಹೇಳಿ ವಾಸು !”

“ಅಮ್ಮೆ ! ಅಪ್ಪ ನಿನ್ನನ್ನು ಬಾ ಅಂತ ಕರೆದರೆ ಹೋಗುವುದಕ್ಕೆ ನಿನಗೇನೂ ಅಭ್ಯಂತರ ಇಲ್ಲ ತಾನೇ ?”

ತಾನು ಖಾಹಿಸದಿದ್ದ ಪ್ರಶ್ನೆ ! ಹೇದರಿದಳು ! ಅವಳ ಹೃದಯದ ಬಡ್ಡಿತ ಶೀವ್ರವಾಯಿತು. ದೇಹ ಕಂಸಿಸುತ್ತಿತ್ತು. ಮನಸ್ಸು ಮೂಕ ವಾಯಿತು. ಆಲೋಚನೆಸ್ತುಂಭಿಸಿ ಹೊಗಿ ನಿಜೀವ ಪ್ರತಿಮೆಯಂತೆ ರೆಸ್ಟೆ ಅಲುಗಿಸದೆ ತನ್ನ ಕಡೆಯೇ ಸೋಧುತ್ತಿದ್ದ ಮಧುಮತಿಯ ಭೂಜಗಳನ್ನು ಹಿಡಿದು ಅಲ್ಲಾಡಿಸುತ್ತಾ, “ನನಗೆ ಗೊತ್ತಮಾ ! ನೀನು ಒಪ್ಪೇರಿಲ್ಲ. ಅಮೃ-ಅಪ್ಯ ಇಬ್ಬರೂ ಒಟ್ಟಿಗೆ ಇರ್ಣಿದನ್ನ ನಾನು ನೋಡೋದಿಲ್ಲ. ನಾನು ದಂದ್ರದನ ! ನಿಭಾರಗ್ಯ !” ಎನ್ನುತ್ತಾ ಮುಷ್ಟಿಯಂದ ತಲೆ ಚಚ್ಚಿಕೊಳ್ಳು ಲಾರಂಭಿಸಿದ ವಾಸು.

ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಅವನನ್ನು ಹತ್ತಿರ ಕ್ಕೆಳಿದುಕೊಂಡು ಸಂತ್ಯೇಸುತ್ತಾ.

“ವಾಸೂ ! ಅಪ್ಯ ಹೇಗಿಧ್ವಾರೆ ಅನ್ನೂರು ಕೂಡ ಗೊತ್ತಿಲ್ಲ ಇರ್ಣಾ ನೀನು ಹೀಗೆ ಪ್ರಶ್ನಿಸಿದರೆ ಒಡನೆಯೇ ಏನು ಜವಾಬು ಹೇಳಂತಿ ನನ್ನನ್ನು ?” ಎಂದಳು ಮಧುಮತಿ.

“ಒಂದು ವೇಳೆ.....ಹಾಗೆ ನಡೆದರೆ ? ಅಪ್ಯ ನಿನ್ನನ್ನು ಕರಿದರೆ ?”

ತಲೆ ಅಲ್ಲಾಡಿಸಿ, ಕಣ್ಣೀರಿಸಿಕೊಂಡು, ನಿಮ್ಮ ಅಪ್ಯ ಪೌರುಷವಿರೋಗಂಡನು. ನಾನು ಅಹಂಭಾವಿಯಾದ ಹೆಂಗಸು. ಭಿದ್ರನಾಯ್ತು ನಿಮ್ಮ ಬದುಕುಗಳು” ಎಂದಳು ಮಧುಮತಿ.

“ಇಲ್ಲಮಾ !” ಸಹಿಸಲಾರದಂತೆ ಕೂಗಿದ ವಾಸು.

“ನಿನಿಲ್ಲ ! ನಿನಗೇನು ಗೊತ್ತು, ವಾಸೂ ! ನಿಮ್ಮ ತಂದೇನ ನಾನು ಬಹಳ ನೋಯಿಸಿದ್ದೀನಿ. ನಾನೂಂದೆ ಅಸಹ್ಯ ನಿಮ್ಮ ತಂದೇಗೆ.....ನಿಜ ವಾಗಿಯಾ ಹಾಗೆ ನಡೆದರೆ ಅದಕ್ಕಿಂತ ಅದ್ವಿತ್ಯ ಇನ್ನೇನಿದೆ ? ಭಿಕ್ಷುಕ ಆಗಿರಲಿ, ಭಿಕಾರಿಯೇ ಆಗಿರಲಿ ಅವರ ಹಿಂದೆ ಹೋಗ್ರಿನಿ ಎಲ್ಲರೂ ಒಟ್ಟಿಗಿರೋಣ ಸರಿಯಾ ?”

“ಅಮಾ, ಅವರು ಭಿಕ್ಷುಕರೂ ಅಲ್ಲ, ಭಿಕಾರಿಯಾ ಅಲ್ಲ !” ಅವನ ಧ್ವನಿ ಸಂತೋಷದಿಂದ ರುದ್ದವಾಯಿತು.

“ಹುಳ್ಳು ಹುದುಗ ! ಎಲ್ಲಿ ಅಪ್ಯ, ಏನು ಕಥೆ ! ಈನತ್ತು ಅವರು ಎನ್ನು ಮಕ್ಕಳಿಗೆ ತಂದೇನೋ !”

“ಇಲ್ಲಮಾ !”

“ನನಿಲ್ ! ಇಪ್ಪತ್ತೀರು ವರ್ಷದ ಕೆಳಗೆ ನಿನ್ನನ್ನು ಬಿಟ್ಟು ಹೋಡ ನಿಮ್ಮ ಅಪ್ಪ ಈಗ ಬಂದು ನನ್ನನ್ನು ಕರೀತಾರಾ ? ಭೇ !” ಎನ್ನತ್ತು ಅವನ ತಲೆ ನೇವರಿಸಿ “ಮುಲಕೊಂಬಿ, ಹುಚ್ಚುಹುಚ್ಚು ಯೋಚನೆಗಳನ್ನು ಮಾಡಬೇಡ. ನಮಗಿಂತ ದುರದೃಷ್ಟವಂತರು ಈ ಪ್ರಪಂಚದಲ್ಲಿ ಬೇಕಾದನ್ಯ ಜನ ಇದ್ದಾರೆ” ಎನ್ನತ್ತು ನೀರು ತುಂಬಿದ್ದ ಕಣ್ಣಗಳನ್ನೂ, ಬೆದಿದ್ದ ಮುಖನ್ನು ಸೆರಿಗ ನಲ್ಲಿ ಒರಿಸಿಕೊಂಡಳು.

“ನನಗೆ ಬಹಳ ಸಂತೋಷವಾಗಿದೆಯನ್ನು ! ನಿನ್ನನ್ನು ಹೇಗೆ ಅಭಿನಂದಿಸ ಬೇಕು. ನನಗೆ ಹೇಗೆ ನಮಸ್ಕರಣಸಚೇಕೋ !”

“ಅಯ್ಯೋ ಹುಡುಗ !” ನೇದಾಂತಿಯಂತೆ ನಕ್ಕು ಹೊರಟಿಂಡೋಡಳು ಮಧುಮತಿ.

ಅವಳನ್ನು ಕರೆದು, ಎಲ್ಲವನ್ನೂ ತಿಳಿಸಿಬಿಡಬೇಕೆಂದೂ ಅಗ್ರಹವಡಿಸುತ್ತಿದ್ದ ನುನಸ್ಸನ್ನು ನಿಗ್ರಹಿಸಿಕೊಂಡು, ತೃಪ್ತಿಯಂದ ಹಾಯಾಗಿ ನಡೆಹೋಡ ವಾಸು. ಅವನ ತುಟಿಗಳ ಮೇಲೆ ಕೀರುನಗೆ ಲಾಘ್ವವಾದುತ್ತತ್ತು.

○ ○ ○ ○ ○

“ನನ್ನೀ ಕಲೆಕ್ಕರ್ ಸಾಹೇಬರೇ ! ಗಂಟೆ ಎಂಟಾಯ್ಯ. ಇನ್ನೂ ಕನಸು ಕಾಣಾತ್ತ ನಗ್ಗಾತ್ತ ಇದ್ದಿರು. ಏನಪ್ಪು ಅಂಥ ಸುಂದರ ಕನಸುಗಳು !” ಎಂದು ರೇಗಸುತ್ತಾ ವಾಸು ಹೊದಿದ್ದಿದ್ದ ದುಪ್ಪಟಿಯನ್ನು ಕಿತ್ತಿಸಿದಳು ಪಡ್ಡಬು.

ಸೋಽಮಾರಿತನದಿಂದ ಸ್ವೇಮುರಿಯುತ್ತಾ, “ಈನತ್ತು ಹುಡುಗಿ ಕಡೆಯ ನರು ಬರ್ತಿದಾಢರಲ್ಲಾ ! ಬೆಳ್ಳು ಬೆಳಗೂ ಸುಂದರ ಕನಸುಗಳೇ ಮತ್ತೆ. ನನಗೆ ಹುಡುಗಿನ ತೋರಿಸೋಡಕ್ಕೆ ಕರ್ನಾಂಡು ಬರ್ತಾರಿ ಈನತ್ತು !” ಎಂದು ರಾಸ್ಯ ಮಾಡುತ್ತಾ ಹೇಳಿದ ವಾಸು,

“ನೋಡಿದಾಢಯ್ಯಲ್ಲಾ ! ನೀವು ನನಗೆ ಹಿಡಿಸಿದ್ದಿರು. ನಿಮ್ಮ ಅಭಿವೃದ್ಧಿ ನನ್ನ ಮಧ್ಯವತೀರ್ಯೋಂದಿಗೆ ಹೇಳಿ ಕಳುಹಿಸಿ !” ಎಂದಳು ಪಡ್ಡಬು ಬ್ರಾಹ್ಮ ಮೇಲೆ ಹೇಸ್ಟ್ ಹಾಕಿಕೊಟ್ಟು ತುಂಟನಗೆ ನಗುತ್ತಾ.

“ನನಗೆ ಹಿಡಿಸಲಿಲ್ಲ ಅಂತ ಹೇಗೆ ಹೇಳಾಡು ಪಡ್ಡಬು? ನಮ್ಮ ನಮ್ಮ ಮಾತು. ಅನುಭವ ಇರೋನ್ನು, ನನಗೆ ಹಿಡಿಸಲಿಲ್ಲ ಅಂತ ಹೇಗೆ ಹೇಳಾಡು?” ಖಂಟಿತನದಿಂದ ಖನಳ ಕಡೆ ಸೋಡುತ್ತಾ ಹೇಳಿದ ವಾಸು,

“ನಾನಾದ್ರಿ ಆ ಹುದುಗ ಹಿಡಿಸಲಿಲ್ಲ. ಆ ಸಂಬಂಧ ನಾನು ಮಾಡೊಂದು ಕ್ಷಮೆ ಅಂತ ಖಂಡಿತವಾಗಿ ಹೇಳ್ತಿದೆ. ಮತ್ತೆ ಕಲೆಕ್ಕರ್ ಇನ್ನು ಹೇಗೆ ಹೇಳುತ್ತಾರವು!” ಕೆನ್ನೆಗೆ ಕೈಯಿಟ್ಟುಕೊಂಡು ವಯಾರಿಯಂತೆ ನಿಂತು ಕಣ್ಣ ರೆಪ್ಪಿಗಳನ್ನು ಬಡಿಯುತ್ತಾ ಹೇಳಿದಳು ಪದ್ಧತಿ.

“ಸ್ನೇಹಿತಿ ಎಸ್ಪೇಚ್ ಸೋಡೋಡಕ್ಕೆ ಓಡಿಹೋಗಾರೆ” ಎಂದ ವಾಸು ನಗುತ್ತಾ.

“ಅತ್ತಿ ಹೇಳಿದಾರು!” ಬುಡ್ಡ ಮೂತಿ ಮಾಡಿದಳು ಪದ್ಧತಿ.

“ಉಂಟು, ಅವಶ್ಯ ಬಂದಿದ್ದ ಹುದುಗ ನನ್ನ ಸ್ನೇಹಿತಾನೇ!”

“ಎಲ್ಲಾ ಬರೀ ಸುಳ್ಳಾ!” ಪಕ್ಕಪಕ್ಕನೆ ನಕ್ಕು, “ಸುಮ್ಮೆ ನನ್ನ ಪಾರ್ಣವಿಗೆದ್ದಿ ನಾನೇನಾಡಬೇಕು?” ಎಂದಳು ಪದ್ಧತಿ.

“ತು ತರಹ ನೀನು ಅವರ ಪಾರ್ಣವಿಗೆದೇ, ನಿನ್ನ ಉದ್ದೇಶ ಏನು ಹೇಳಬಾರ್ದಾ?” ಎಂದ ವಾಸು ನಗುತ್ತಾ.

“ಹೇಗೆ ಹೇಳೋದು, ಏನೂಂತ ಹೇಳೋದು?” ಗೊಣಿಗಂಡತೆ ಹೇಳಿದಳು ಪದ್ಧತಿ.

ಹೆಣ್ಣನ್ನು ಸೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ ಒಂದೇ ಅಡಾವುಡಿ. ಮಧುಮತಿ, ಲಕ್ಷ್ಮೀ ಪುರಸ್ಕಾರತ್ವಿಲ್ಲದೆ ಓಡಾಡುತ್ತಿದ್ದರು.

“ನೀನಿನ್ನಾ ಹೀಗೇ ಇದ್ದೀರುಲಾಲ್, ಅವರು ಬಂದುಬಿಟ್ಟು” ಆಶ್ಚರ್ಯದಿಂದ ಪದ್ಧತಿ ಕಡೆ ಸೋಡುತ್ತಾ ಹೇಳಿದ ವಾಸು.

ಕಡಂದ ತಲೆ, ಮುದುರಾಗಿದ್ದ ಸೀರಿ, ಕಿಟಕಿಯ ಕಂಬಿಗಳ ಮೂಲಕ ಶೂನ್ಯವನ್ನು ಸೋಡುತ್ತಾ ನಿಂತಿದ್ದ ಪದ್ಧತಿ ತರುಗಿ ನೀರಿಸ ನಗಿ ನಗುತ್ತಾ, “ಬರೋವು ಬಿಂ.....ಅವರ ಎದುರಿಗೆ ನನ್ನನ್ನು ಕೂಡೊಂದಿದ್ದೀ ಅಂತಾರೆ. ಅವರ ಗಾಗ ಅಲಂಕಾರ ಮಾಡೊಂದೀ ಅಂತಾರೆ. ಹೆತ್ತು ಸಾಕಿದ್ದಕ್ಕೆ ಅವರ ಅಧಿಕಾರ ವನ್ನು ಹೀಗೆ ಚಲಾಯಿಸ್ತಾರೆ. ನಾನು ಹೇಳೋ ಮಾತು ಕೇಳೋದಿಲ್ಲ” ಎಂದಳು. ಅವಳ ಧ್ವನಿ ಗದ್ದಿತವಾಯಿತು.

“ಏನಂತ ಹೇಳಿದ್ದಿ?”

“ಸಂಬಂಧಗಳನ್ನು ಸೋಡಬೇಡಾಡತ್.”

“ಹಾಯಾಗಿ ಓದು.”

“ಇನ್ನೇನೂ ಓದಬೇಕಣಂತ ಆಗೆ ಇಲ್ಲ.”

“ಆದರೆ ಯಾವುದಾದರೂ ಕೆಲಸಕ್ಕೆ ಸೇರು.”

ತಲೆ ಅಡ್ಡನಾಗಿ ಆಡಿಸಿದಳು ಪದ್ಧತಿ.

“ಸರಿ, ಯಾವುದಾದರೂ ಹುಡುಗನ್ನು ಒಪ್ಪಿಕೊಂಡುಬಿಡು. ನಯಸ್ಸಿಗೆ ಬಂದ ಮುಡುಗಿ ಹೀಗೆ ಇವುತ್ತಾಲ್ಲೂ ಗಂಟಿಯೂ ಕಟ್ಟಿ ದುರಿಗೆ ಓಡಾಡ್ತು ಇದ್ದೆ ಅವರು ಮುದುನೆ ಪ್ರಯತ್ನ ಮಾಡದೆ ಇರೋದಿಲ್ಲ.”

“ನಾನು ಬೇಡ ಅನ್ನೊದು ಬಿಡ್ಡೋದಿಲ್ಲ.”

“ಚೆನ್ನಾಗಿದೆ.....” ನಕ್ಕೆ ವಾಸು ಅವಳ ಮೊಂದು ಜವಾಬಿಗೆ.

ಅಷ್ಟರಲ್ಲಿ ಮಧುಮತಿ ಬರಲು ಸ್ತೀರಿಯಿಂದ ಗದರಿಸಿ ಜಡೆ ಹೆಣೆದು, ಸೀರೆ ಬದಲಾಯಿಸೆಂದು ಗದರಿಸಿದಳು.

ಎಲ್ಲರೊಂದಿಗೆ ತಾನೂ ಬಂಡು ಹಾಲಿನಲ್ಲಿ ಕುಳಿತ ವಾಸು. “ನೋಡರಳಿಯ ಐ.ಎ.ಎಸ್. ಆಫ್ಸಿಸರ್ ಆಗಿ ಸೆಲೆಕ್ಟ್ ಆಗಿದ್ದಾನೆ. ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಲು ನಾಳೆ ಹೊರಡ್ತಾನೆ” ಎನ್ನುತ್ತಾ ವಾಸುವಿನ ಪರಿಚಯ ಮಾಡಿಕೊಟ್ಟರು ಗೋಪಾಲರಾವ್ ಬಂದಿದ್ದವರಿಗೆ.

ಇವನಿಗೇ ಯಾಕೆ ಮಗಳನ್ನು ಕೊಡಬಾರ್ದು ಎಂದು ಮನಸ್ಸಿಗೆ ಬಂದ ಹಿರಿಯರೊಬ್ಬರು, “ನಿಮ್ಮ ಅಣ್ಣ ನವರಿಗೂ ಮುದುವೆಗೆ ಒಬ್ಬ ಮಗಳಿದ್ದಾಳಾ” ಎಂದು ಪ್ರಶ್ನಿಸಿದರು. ನಗುತ್ತಾ ಇದ್ದಾ ಲೆಂಬಂತೆ ತಲೆ ತೂಗಿದರು ಗೋಪಾಲ ರಾವ್.

ಯಾರನ್ನೂ ಕಟ್ಟಿತ್ತಿ ನೋಡದೇ ಇದ್ದ ಪದ್ಧತಿ ಕಡೆ ಬಂದೆರಡು ಬಾರಿ ನೋಡಿದ ವಾಸು. ಅವರು ಹೊರಟುಹೋದೊಡನೆ ಯಾರೂ ಕೇಳಿ ದೆಯೇ, “ನನಗೆ ಹಿಡಿಸಲಿಲ್ಲ ಆ ಹುಡುಗ್” ಎಂದು ತಾಯಿಯೊಂದಿಗೆ ಹೇಳಿ ತನ್ನ ಕೊರಡಿಗೆ ಹೊರಟುಹೋಗುತ್ತಿದ್ದ ಪದ್ಧತಿ ಹಿಂದೆಯೇ ಹೊರಟು ವಾಸು. “ನಾನೊಂದು ವಿವಯ ಕೇಳುತ್ತೇನಿ, ನಿಜ ಹೇಳುತ್ತೀಯಾ, ಪದ್ಧತಿ” ಎಂದು ಕೇಳಿದ ಮೃದು ಸ್ವರದಲ್ಲಿ.

“ನನದು?” ಮುಂದಹಾಸ ಬೀರುತ್ತಾ ಅವನ ಕಡೆ ನೋಡಿದಳು.

“ಇಷ್ಟಕ್ಕೆ ನೀನು ಆ ಹುಡುಗನ್ನು ನೋಡಿದೆಯಾ ?”

“ಇಲ್ಲಾ.”

“ಮತ್ತೆ” ಯಾಕೆ ಹಿಡಿಸಲಿಲ್ಲ ಅಂತ ಹೇಳ್ತು.”

“ಅನ್ನೆ.”

“ಅಂದ್ರೆ ?” ಅರ್ಥವಾಗದಿದ್ದುಂತೆ ಕೇಳಿದ ವಾಸು.

“ಅತ್ತಿಗೆ ನೀನೇನು ಜವಾಬು ಕೊಟ್ಟಿ ?”

“ಯಾವುದಕ್ಕೆ? ಏನು ಕೇಳಿದ್ದು ಅತ್ತಿ ನನ್ನನ್ನು? ಅಂದ್ರೆ ನಮ್ಮಮ್ಮು?”
ಹೆದರಿಬಿಟ್ಟಿ ವಾಸು.

“ನನೂ ಗೊತ್ತಿಲ್ಲದ ಯಾಗೆ ಮಾತಾಡ್ಡೀದ. ನೀನು ಮಹಾ
ಗಟ್ಟಿಗ.....ನಿ.”

“ನನು ಪಡ್ಡಿಜ ?” ಬೇಸರದಿಂದ ಕೇಳಿತ ವಾಸು.

“ನಿನ್ನ ಮದುವೆ ಯಾವಾಗ ?”

“ನನಗೇನು ಗೊತ್ತು ?”

“ಗೊತ್ತು.....ಆದರೂ ಹೇಳೋದಿಲ್ಲ ಅತ್ತಿ ಸೆನ್ನೆ ರಾತ್ರಿ ನಿನ್ನ ಕೊರ
ತಿಗೆ ಬಂದಿದ್ದು. ದೊಡ್ಡಪ್ಪ ಬರೆದಿದ್ದ ಕಾಗವ ಸಿನಗೆ ಕೊಟ್ಟು. ಜಯನ
ನೀನು ಸ್ರೀತಿಸ್ತಿದ್ದಿ ಅಲ್ಲಾ?”

“ಸ್ರೀತಿಸೋದು ಅಂದ್ರೆ? ನನ್ನ ಕುಟುಂಬದ ಎಲ್ಲ ಶದಸ್ಯರನೂ ಸ್ರೀತಿ
ಸ್ತಿದ್ದಿನಿ.”

“ತಪ್ಪಿಸಿಕೊಳ್ಳೋದಕ್ಕೆ ನೋಡಬೇಡ. ಜಯ ಎಂದರೆ ನಿನಗೆ ಪ್ರತ್ಯೇಕ
ವಾದ ಇಷ್ಟ. ಅವಳು ಜೆನಾಗು ಹಾಡ್ತಾಳಿ. ಅನಳ ಹಾಡನ್ನು ಬಹಳ ಸಲ
ನನ್ನತ್ತೆ ಮೆಚ್ಚಿ ಕೊಂಡಿದ್ದಿ.....ಆದಂದ ಒಪ್ಪೆಷ್ಟಿಂಡೇ ಇರ್ತಿ.”

“ಜೆನಾಗು ಹಾಡಿದ ಮಾತ್ರಕ್ಕೆ ಮನಸ್ಸು ಕೊಟ್ಟಿಡ್ತಾರಾ? ಹಾಡನ್ನು
ಮೆಚ್ಚಿ ಕೊಂಡ ಮಾತ್ರಕ್ಕೆ ಅವಳನ್ನು ಮದುವೆ ಮಾಡೋಂಡುಬಿಡ್ತಿನಿ
ಅಂದೋಂಡಾಯಿ?” ನಕ್ಕ ಹಸುಮಗನಿನ ಮಾತುಗಳಿಗೆ ನಗುವಂತೆ.

“ಅವಳು ಜೆನಾಗಿದ್ದಾಳಿ ಅಂತ್ಯಾ ಹೇಳಿದ್ದಿ ?”

“ಜೆನಾಗಿದ್ದ ಮಾತ್ರಕ್ಕೆ ಮದುವೆ ಮಾಡೋಂಡುಬಿಡ್ತಾರಾ ?”

ಅಶ್ವಯದಿಂದ ಅವನ ಕಡೆ ಸೋಡುತ್ತಾ, “ಸೌಂದರ್ಯ, ಹಾಜಾ
ಇವೇನೂ ಅಗತ್ಯವಿಲ್ಲಿ ಇನ್ನೇನು ಕಾಣಿಸುತ್ತೆ? ಮನಸ್ಸಿನಲ್ಲಿನ ಭಾವನೆಗಳೂ!
ಅದನ್ನು ಓದ್ದಾರಾ ನೋಡೋ ಹತ್ತು ನಿಮಿಂಗಳಲ್ಲಿ ?”

“ಅಲ್ಲ ಪಡ್ಡಿಜ, ಇಲ್ಲ. ಹೇಗೆ ಹೇಳಬೇಕೋ ನನಗೆ ಆ ಭಾವೆ
ಗೊತ್ತಾಗೋದಿಲ್ಲ. ಗಂಡ-ಹೆಂಡಕಿ ಅಗಬೇಕಾದ್ದೆ ಸೌಂದರ್ಯ, ಓದು, ಸಂಸ್ರ
ಧಾಯ ಇನೆಲ್ಲ ನಮ್ಮ ಹಿಂಯರೂ ನಾವು ಬಾಕ್ಕಿದಲ್ಲಿ ಅಂದೋಳಿಸ್ತೋದು.

ಅದರಿ ಪರಸ್ಪರ ಆಕರ್ಷಣ ಬೇಕು, ಇದುವರೆಗೂ ಯಾವ ಸ್ತೀಯೂ ನನ್ನನ್ನು ಆಕರ್ಷಣಿಸಿಲ್ಲ, ಜಯ ಹಾಡು ಮೆಚ್ಚೊಳ್ಳೆನಿ. ಸ್ವಲ್ಪ ದಿನಗಳ ಮೊದಲು ನಮ್ಮ ಸ್ವರ್ಂಡಾ ಜೊತೆಲಿ ಬೈತಟಕ್ಕೆ ಹೋಗಿದ್ದೆ. ಒಂದು ಸಲ ನೋಡಿದ್ದೆ ಹತ್ತು ಸಲ ನೋಡ್ದೇಕು ಅನ್ನ ಸೇಲೇ ಹುಡುಗಿನ ನೋಡ್ದೆ. ಆದರಿ ನನ್ನ ಮನ ಸ್ವೀನೂ ಚಲಿಸಲಿಲ್ಲ. ಇಪ್ಪಕ್ಕೆ ಮನಸ್ಸು ಚಲಿಸೋದು ಅಂದ್ರೆ ಏನೋ ನನಗೆ ಗೊತ್ತಿಲ್ಲ.”

“ಆದ್ರೆ ನೀನು ಗಂಡಸಲ್ಪೇನೋ” ನಾಲಿಗೆ ಕಚ್ಚಿ ನಕ್ಕಳು ಪದ್ಧತ. ಅವಳ ಮಾತಿಗೆ ತಾನೂ ನಗುತ್ತಾ, “ನಿಂಬ ಪದ್ಧತಾ. ನನ್ನ ತಲೆ ತುಂಬಾ ಭಾರ. ಮನಸ್ಸಿನ ತುಂಬಾ ಭಯ. ಇನ್ನೂ ಆ ಸ್ತೀತಿವರಿಗೂ ಹೋಗಿಲ್ಲ ನನ್ನ ಜೀವನ್” ಎಂದ ವಾಸು.

“ಆದರಿ ನಿಮ್ಮ ತಾಯಿಗೆ ಏನಂತ ಹೇಳ್ಣಿ?”

“ಬೇರೆ ಸಂಬಂಧ ನೋಡಿ ಜಯಾಗೆ ಮದುವೆ ಮಾಡೂಂತ ಬರಿ ಅಂತ ಹೇಳ್ಣಿ.”

ಹಿಡಿಸಲಾರದ ಸಂಶೋಧಿಂದ ಲೋಕವನ್ನೆಲ್ಲ ಗೆದ್ದ ನೀರನಂತೆ ಕಳ್ಳುಗಳು ನೇರೆಯುತ್ತಿದ್ದರೆ ಅವನ ಕಡೆ ನೋಡುತ್ತಾ, ‘‘ಬುದ್ಧಿವಂತ, ಸಿಕ್ಕಿ ಹಾಕೊಳ್ಳಂಡೆ. ವಿವಾಹ ಬಂಧನ ಒಸ್ಸಿಕೊಳ್ಳೊವಾಗ ಪರಸ್ಪರ ಆಕರ್ಷಣ ಇರೋ ದಾಂಪತ್ಯಸ್ವರೂಪ ಆಗುತ್ತೆ, ಒಪ್ಪೊತ್ತಿಯಾ?’’ ಎಂದಳು ಪದ್ಧತಿ.

“ಎಸ್, ಹೊದು !”

“ನಾನು ಯಾವಾಗಲೋ ಯಾರಿಂದಲೋ ಯಾರ ಕಡೆಯೋ ಆಕರ್ಷಣತ್ವಾಗಬಿಟ್ಟಿದ್ದೇನಿ. ಅಂತಿಷ್ಟೊಳ್ಳೇ ! ಈಗ ಯಾರನ್ನಾದರೂ ತೋರಿಸಿ ಮದುವೆ ಮಾಡೊಳ್ಳೇ ಅಂದ್ರೆ ಹೇಗೆ?”

“ಭಾಭಿ! ಬುದ್ಧಿ ಹೀನೆ ಕೆಲಸ. ಹೀಗೆ ಅವರನ್ನು ಸತಾಯಿಸದೆ ಅವನು ಯೂರೂಂತ ಹೇಳಿ ಆಗೋಡಿಲ್ಲಿ?”

“ನಷ್ಟಿಂದ ಅವನು ಆಕರ್ಷಣಸಲ್ಪಿದದೇ ಇತ್ತರಿ? ಉನ್ನಿಗೆ ಆ ಉಕ್ಕೆತನೇ ಇಲ್ಲೇ ಇದ್ದೆ.....”

“ಅಷ್ಟೋರಿಸು” - ಬೇಸರದಿಂದ ಉಂಡ ವಾಸು.

“ಆದೇ ಮಾಡಿದ್ದೇನಿ.” ಗೊಣಿದಳು ಪದ್ಧತಿ.

ಎರಡು ಕ್ಷೇತ್ರಗಳ ನಂತರ “ನಾಳಿ ನಾನು ಹೊರಟುಹೋಗ್ಗೇನಿ ಪದ್ಧುಜಾ! ಅಗಾಗ ನಮ್ಮ ಮನೆಗೆ ಬರ್ತು ಇರ್ತೀಯಾ?” ಎಂದು ಕೇಳಿದ ಮಾತು ಬದಲಾಯಿಸುತ್ತಾ.

“ಚಿಕ್ಕ ಉಪಕಾರ ಮಾಡಿಟ್ಟು ಹೋಗು....ನಾನು....ನಾನು” ಬದನೆಯೇ ಅವಳ ಧ್ವನಿ ದುಃಖದಿಂದ ಹೊತುಹೋಯಿತು.

‘ಲೂಂ, ಏನ್ನಾಡ್ದೇ ಈ ಹೇಳು! ಅಷ್ಟ ತಮಾಷೆಯಾಗಿ, ಧ್ವಯ ದಿಂದ ಮಾತಾಡಿದವರು ಪುನಃ ಸಾಧಾರಣ ಹೆಣ್ಣು ಕುಡುಗಿಯಂತೆ ಅಳುವೋರೆ ವಾಡಿದೆಯಲ್ಲಾ.....’

‘ನನ್ನ ಮದುವೆ ಪ್ರಯತ್ನ ಬಿಟ್ಟುಬಿಡು ಅಂತ ನವ್ವು ತಂದೆಯವರಿಗೆ ಶುಲಕ...’

“ನಾ ಬೇಡ ಅಂದ್ರೆ ಬಿಟ್ಟಿಡ್ದಾರಾ?” ನಕ್ಕಿಬಿಟ್ಟು ಅವಳ ಉದ್ದೇಶವೇನೇ ಗ್ರಹಿಸಲಾರದ ವಾಸು.

ಪುನಃ ಕೆಲವು ಕ್ಷೇತ್ರಗಳ ನಿಶ್ಚಯದ ನಂತರ—“ಹೋಗ್ಗಿ ಎಷ್ಟು ದಿನ ಈ ಪ್ರಯತ್ನ ಮಾಡಬೇಡಾಂತ ಹೇಳಲಿ?” ಎಂದು ಕೇಳಿದ ವಾಸು.

‘ನಾನು ಸ್ತ್ರೀತಿಸ್ತಿರೋ ಜಡವದಾರ್ಥಕ್ಕೆ ಚೈತನ್ಯ ಬರುವವರಿಗೂ’ ತಲೆತ್ತಾಗಿ ಸಿದಳು.

‘ಅಂದರೆ?’ ಕೊನೆಯಲ್ಲಿ ಆಶ್ಚರ್ಯ, ತಿಳಿದುಕೊಳ್ಳಬೇಕೆಂಬ ಕುತ್ತಾಕು. ಅವನ ಹುಮ್ಮಿಗಳು ಗಂಟಿಕ್ಕಿದವನು.

‘ಅವನ ತಲೆಯ ಮೇಲಿನ ಭಾರ ಇಳಿದು, ಮನಸ್ಸನ್ನ ತುಂಬಿರುವ ಭಯ ಹೋಗಿ, ಮಾಮೂಲು ಮನುಷ್ಯನಾಗುವವರಿಗೂ.’

ವಾಸು ಡಿಗ್ಗಾರಂತನಾದ ಕೆಲವು ಕ್ಷೇತ್ರಗಳು. “ನೀನು ನನ್ನನ್ನು ಸ್ತ್ರೀತಿಸ್ತಿದ್ದೀಯಾ, ಪದ್ಧುಜಾ? ನನ್ನಿಂದ ಆಕರ್ಷಣಾಗಿದ್ದೀಯಾ? ಉಹುಂ....ಹಾಗಾಗಬಾರದು. ನಾನೆಂದೂ ಹಾಗೆ ನೇನೆಸಲಿಲ್ಲ.” ಕಳೆವಳದಿಂದ ತಡವೇ ಒತ್ತಿದ್ದ ಧ್ವನಿಯಲ್ಲಿ ಹೇಳಿದ ವಾಸು.

“ಹೋಗ್ಗಿ, ಆಗಬಾರದ್ದೀ ಆಗಿದೆ. ಆಗಿಹೋದದ್ದು ಇನ್ನಾನ ನಿಧಿದಲ್ಲೂ ಬದಲಾಯಿಸೋದಿಲ್ಲ....” ಅವಳ ಧ್ವನಿ ಒಂದು ನಿಧವಾದ ನಾಚಿಕ್ಯಿಂದ ದುಃಖ ಕಟ್ಟಿದ್ದು.

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚೇಗ ಬೇಗ ಶತಪಥ ಯಾಕೆ, ಒಮ್ಮೆ ಅವಳ ಕಡೆ ನೋಡಿ ಪುನಃ ಕಟಕಿಯ ಕಂಬಗಳ ಮಧ್ಯದಿಂದ ಶೂನ್ಯವನ್ನು ನೋಡುತ್ತಾ, “ನನಗೇನೋ ಬಹಳ ಭಯವಾಗಿದೆ. ನಿನಗೆ ಜವಾಬು ಹೇಳೋ ಸ್ಥಿತಿಲ್ಲ.....ನೀನು.....ನೀನೂ ಸಹ ಆ ಉದ್ದೇಶದಿಂದ ನನ್ನ ಮೇಲೆ ಅಭಿಮಾನ ಬೆಳಿಸಿಕೊಂಡಿರಲಾರೆ. ಒಂದು ಸಲ ಒಂದು ಸಲ ಚೆನ್ನಾಗಿ ಯೋಚನೆ ಮಾಡಿ ತೀವ್ರಾನ ಮಾಡೋ, ನನ್ನನ್ನ ಯಾವ ರೀತಿ ಸ್ತುತಿ ದ್ವಿಯೋ” ಎಂದ ವಾಸು.

“ಯಾವಾಗ್ನೋ ತೀವ್ರಾನ ಮಾಡಬಿಟ್ಟಿದ್ದೀನಿ.....ಇನ್ನು ಯೋಚನೆ, ಬೇರೆ ತೀವ್ರಾನ ನನ್ನ ಜೀವನದಲ್ಲಿ ಸಾಧ್ಯವಿಲ್ಲ.....ಹೊಗ್ಗಿ, ಜವಾಬು ಹೇಳು ‘ನನಗೆ ಇಷ್ಟ ಇಲ್ಲ’ ಅಂತ.....ಅದಕೊ್ಯೂಸ್ಯಾರ ಭಯ-ಹದರಿಕೆ ಎಲ್ಲಾ ಯಾಕೆ ?”

ತಲೆ ತಗ್ಗಿಸಿ ಹಾಗೆ ಮೌನವಾಗಿ ನಿಂತಿದ್ದ ವಾಸುವಿನ ಕಡೆ ನೋಡುತ್ತಾ, “ಹೇಳೋದಕ್ಕೆ ನಿಸ್ಸಿಂದ ಸಾಧ್ಯವಿಲ್ಲ ಅಲ್ಲಾ !.....ಹೆಣ್ಣು ಹುಡುಗಿ ನಾಚಿಕೆ ಬಿಟ್ಟು ನನ್ನನ್ನ ಮದುವೆ ಮಾಡೋ ತೀಯೋ ಅಂತ ಕೇಳಿದ್ದೇ ಜವಾಬು ಹೇಳೋದು ಹೇಗೆ?” ಎನ್ನುತ್ತಾ ವಿಷಾದದಿಂದ ನಕ್ಕಳು.

ಒಮ್ಮೆ ಅವಳ ಕಡೆ ನೋಡಿ ಪುನಃ ತಲೆ ತಗ್ಗಿಸಿದ ವಾಸು. ಬುಗಾಳ ಯಲ್ಲಿ ಸಿಕ್ಕಿಹಾಕಿಕೊಂಡ ಎಲೆಯಂತೆ ಅವನ ಮನಸ್ಸು ವಿಲಿಲಿನೆ ಬದ್ದಾ ಡಿತ್ತು. ‘‘ಭಿ! ಇಷ್ಟಕ್ಕೆ ಇಲ್ಲಿಗೆ ಬರಲೇ ಬಾರದಾಗಿತ್ತು. ಹೊಗ್ಗಿ ; ಬಂದ ವನು ಇವಳಿಂದಿಗೆ ಅಧಿಕಪ್ರಸಂಗಕ್ಕೆ ಇಳಿಯದೇ ಹೊಗಿದ್ದಿದ್ದರೆ ಬೆಳಗಾಗಿದ್ದ ಹಾಯಾಗಿ ಉಂಗಿ ಹೊರಟುಹೋಗ್ತಿದ್ದೆ” ನಲುಗಡೆ ಇಲ್ಲದೆ ಯೋಚನೆಗಳು. ಒಮ್ಮೆಗೇ ಸುಸ್ತಾದಂತೆ ಬತ್ತಿಹೋಯಿತು ವಾಸುವಿನ ಮುಖ.

ಟೀಬಲ್ ರಾತ್ರಾ ಸವರಿಸುತ್ತಾ, ವಾಸುವಿನ ಬರುವ ಜವಾಬಿಗಾಗಿ ತೀವ್ರವಾಗಿ ಹೈದರು ಹೊಡಿಮುಕೊಳ್ಳುತ್ತಿದ್ದರೆ ಕಾಯುತ್ತಾ ನಿಂತಿದ್ದ ಉಪದ್ದಜ. ಸಂಜೀಗತ್ತಲು ಹರಡುತ್ತಿತ್ತು. ಆ ಕೊರಡಿಯಲ್ಲಿ ಉಸಿರಾಡುತ್ತಿದ್ದ ಕಬ್ಬಿದ ವಿನಾ ಬೇರಾವ ಕಬ್ಬಿನೂ ಕೇಳಿಸುತ್ತಿರಲಿಲ್ಲ. ಆ ನಿತ್ಯಬ್ಧವನ್ನು ಭೇದಿಸುತ್ತಾ, ‘‘ವಾಸೂ, ನಿಮ್ಮ ಆಫೀಸಿನಲ್ಲಿ ಬ.ಎ. ಪಾಸಾದವರಿಗೆ ಗುಮಾಸ್ತಿ ಕೆಲಸಕೊಡಬಹುದಲ್ಲಾ?” ಎಂದಳು ಪದ್ದಜ. ಅವಳ ಧ್ವನಿಯಲ್ಲಿ ದುಗುಡನಿತ್ತು.

ತಲೆ ಎತ್ತಿ ಅವಳ ಕಡೆ ನೋಡಲಾಗದಿದ್ದ ವಾಸು, “ಸಾರಿ, ಪದ್ಧುಜಾ! ನಿಮ್ಮ ಮನೇಲಿ ನಾನು ನಿನೈಷ್ಯಂದಿಗೇನಾದರೂ ಅನುಚಿತವಾಗಿ ವರ್ತಿಸಿದ್ದರೆ ಕ್ಷಮಿಸು.....ನಾನು.....ನಾನು ನಿನಗೆ ಆ ೧೯ ಭಾವನೆ ಬರೋಹಾಗೆ ವರ್ತಿಸ ಲಿಲ್ಲವಲ್ಲ ! ಭೇ ! ನಿಮ್ಮ ಅನ್ನ, ನಿಮ್ಮ ಅಪ್ಪ ನಿನ್ನ ವಿಷಯದಲ್ಲಿ ಎಷ್ಟೋ ಅಸೆ ಇಟ್ಟೊಂಡಿದ್ದಾರೆ. ದೊಡ್ಡ ದೊಡ್ಡ ಸಂಬಂಧ ಹುಡುಕ್ತಿದ್ದಾರೆ. ನನ್ನಿಂದ ಅವರಿಗೆ ಅಶಾಭಂಗವಾಗೋದನ್ನ ನಾನು ಸಹಿಸಲಾರೆ. ಮನಸ್ಸು ಬದಲಾ ಯಿಸ್ತೋ, ಇನ್ನು ಯಾರಿಗೂ ಹೇಳಬೇಡ” ಎಂದು ಹೇಳಿ ಸರಸರ ಕೊರದಿ ಯಿಂದ ಹೊರಟುಹೊಡ ವಾಸು.

ಕೈಯ್ಯಲ್ಲಿ ಮುಖ ಮುಚ್ಚಿಕೊಂಡಳು ಪದ್ಧುಜ. ತಾನು ಕಟ್ಟಿಕೊಂಡಿದ್ದ ಚಿನ್ನದ ಮಾಲಿಗೆ ಕೂಲಿ ಹೋಯಿತು. “ಮನಸ್ಸು ಬದಲಾಯಿಸಿಕೋಣ, ಇನ್ನಾಗೂ ರಿಗೂ ಹೇಳಬೇಡ. ಚೆನ್ನಾಗಿ ಹೇಳಿದ....ಭೇ ! ಭೇ ! ಪುನಃ ಅವನ ಮುಖ ನೋಡುವುದು ಹೇಗೆ ?” ಅವಳ ಹೃದಯ ದಹಿಸಿ ಹೋಗುತ್ತಿತ್ತು, “ಹೆಣ್ಣು ಹುಡುಗಿಯ ಮನಸ್ಸಿನೊಂದಿಗೆ ಚೆಲ್ಲಿಟ್ಟವಾಡಿದ. ಸೂಕ್ತ ಏ ಮೇಲೆ ಸುತ್ತಿಸಿದ. ಬಾಯಲ್ಲಿಟ್ಟರೆ ತಿಂಡಿ ತಿಂದ. ನನ್ನ ಎಂಜಲು ಹಾಲು ಕುಡಿದ. ನನ್ನನ್ನು ಬುದ್ಧಿ ಇಲ್ಲಿದವರ ಜೋತಿಗೆ ಸೇರಿಸಿದ” ಕೋಪ, ದುಃಖ, ಶೈವನಾದ ನೋಲನ್ನು ಸಹಿಸಲಾದ ಪದ್ಧುಜ ನಿಸ್ಸಹಾಯಳಾಗಿ ಕಣ್ಣಗಳು ಉದುವಂತೆ ಅತ್ತೆಲು.

ಕೊರಡಿಯಲ್ಲಿ ಸ್ವಿಚ್ ಹಾಕಿ, “ನಡಿ, ಉಟಕ್ಕೆ. ಇದು ಮಾಮೂಲೇ ತಾನೇ? ಬೇಡಾಂದೆ ಕುತ್ತಿಗೆಗೆ ಕಟ್ಟೊಡಕ್ಕೆ ಸಾಧ್ಯವಿಲ್ಲವಲ್ಲ ?” ಎಂದು ಗದರಿಸಿದಳು ಲಪ್ಪಿತ. ಮಗಳ ಬಾಳಿದ್ದ ಮುಖ ನೋಡಿ ಕರಿಹೋಡಳು. “ಭೇ ! ಭೇ ! ಯಾಕಮ್ಮ ಅಳ್ತಿದ್ದೀ? ಅಪ್ಪ ಹಾಗಂತಾರೆ ಅಷ್ಟೇ. ನಿನಗಿಷ್ಟ ವಿಲ್ಲದಿದ್ದೆ ಗಂಟುಹಾಕತ್ತಾರಾ? ನಾ ಹೇಳಿತ್ತೇನಿ.....ಬಾ, ಉಟ ಮಾಡು” ಬೇಡುತ್ತಾ ಸಮಾಧಾನಪಡಿಸುವಂತೆ ತಲೆಸವರಿ ಅವಳ ಕಣ್ಣಗಳನ್ನು ಸೀರಿಯ ಸೆರಗಿನಿಂದ ಒರೆಸಿದಳು ಲಪ್ಪಿತ.

“ನಫಗೆ ಉಟ ಬೇರೆಲ್ಲ ” ಎಂದು ವೊಂಡುತನ ಮಾಡಿ ಕೊರಡಿ ಯಲ್ಲಿ ಮಲಗಿದ್ದ ವಾಸುವಿಗೆ ಕೊಡಲೆಂದು ಹಾಲಿನ ಲೋಟಿವನ್ನು ತೆಗೆದು ಕೊಂಡು ಹೋಡಳು ಮಧುಮತ್ತಿ. ಅಧ್ಯ ಹಾಲನ್ನು ಮತ್ತೊಂದು ಲೋಟಕ್ಕೆ ಬಗ್ಗಿಸಿ, ಇಷ್ಟು ಹಾಲು ನಾನು ಕುಡಿಲಾರೆ. ಪದ್ಧುಜಾಗೆ ಕೊಟ್ಟದು.”

ಎಂದ ವಾಸು. ಮಧುಮತಿ ಕೊಟ್ಟಿ ದಾಲನ್ನು ತೃಪ್ತಿಯಂದೆ ಕುಟಿದಳು ಸದ್ಭೂತ.

• • • •

ವಾಸುವಿನೊಂದಿಗೆ ಸ್ತೇಷನ್‌ಗೆ ಶೀನು ಹೋದ. ತನೆಹ್ಯಾಂದಿಗೆ ಬರುವಂತೆ ಶೀನುವನ್ನು ಕರೆದ ವಾಸು. ರಜೆಯಲ್ಲಿ ಖಂಡಿತವಾಗಿ ಬರುವುದಾಗಿ ಶೀನು ಹೋಳಿದ.

ತಾನು ಕೆಲಸಕ್ಕೆ ಸೇರಿದ ರಾತ್ರಿ ಮಧುಮತಿಗೆ ತಾನು ಕ್ಷೇಮವಾಗಿ ಉಂಟು ಸೇರಿದಂತೆಯೂ, ಗೋಪಾಲರಾವಾಗೆ ಪದ್ಜಜಾಗೆ ಸಂಬಂಧಿತನ್ನು ನೋಡಿ ಮದುವೆ ಮಾಡಿಕೊಂಡು ಒತ್ತಾಯನಡಿಸಬೇಡನೆಂದೂ, ಪ್ರಸಾದರಾವಾಗೆ, ತಾನು ಮಧುಮತಿಯೊಂದಿಗೆ ಮಾತನಾಡಿದ ಪ್ರತಿಯೊಂದು ಪದವನ್ನೂ ಬರೆಯುತ್ತಾ, “ಅನ್ನು ಸಮ್ಮತಿಸಿದ್ದಾರೆ. ಮತ್ತೆ ನೀವು ಯಾವಾಗ ಅಲ್ಲಿಗೆ ಹೋಗ್ಗಿರಿ ಅನೆಷ್ಟೇದನ್ನು ತಿಳಿಸಿದರೆ ನಾನು ಸಹ ಬರಲು ಸ್ವಯಂತ್ರಿಸುತ್ತೇನೆ” ಎಂದೂ ಕಾಗದಗಳನ್ನು ಬರೆದ ವಾಸು.

ಪ್ರಸಾದರಾವಾನಿಂದ ನಾಲ್ಕು ದಿನಗಳ ನಂತರ ಉತ್ತರ ಬಂಕು. ನಿನ್ನ ಮದುವೆಗೆ ಈಗೂ ಎಲ್ಲರೂ ಸೇರಾತ್ತಿರಲ್ಲ. ಆಗಲೇ ಒಮ್ಮೆ ಎಲ್ಲರೂ ನೋಡಿ, ನಿನ್ನ ಅಮೃತಿಗೆ ನಮ್ಮು ಕಥೆ ಹೇಳಿ, ಆಗ ಅವಳು ನನ್ನನ್ನ ಹೇಗೆ ಅಪಾರ್ಥಿ ಮಾಡೆಷ್ಟೋಳೋ ನೋಡೋಣ. ನಾನು ಎಲ್ಲರನ್ನೂ ಒಂದು ಸಲ ನೋಡಿ ನಮ್ಮೆಲ್ಲರೊಂದಿಗೆ ಬೆರಿತು ಹೋಗಬೇಕೆಂದರೆ ನೀನು ಒಂದು ಶೀಮಾನಕ್ಕೆ ಬಾ. ಯಾರನ್ನಾದರೂ ಪ್ರೇಮಿಸಿದ್ದೀಯಾ?....ಇಲ್ಲ ಗೋಪಿಗೆ ಕಾಗದ ಬರಿಲಾ ?” ಎಂದಿತ್ತು ಕಾಗದದ ಸಾರಾಂಶ.

ಬಹಳ ಹೊತ್ತು ಅಲೋಚನೆ ಮಾಡಿ ಬೇಸರವಾದ ವಾಸು. ಇನ್ನು ಬಂದಾಗ ಮದುವೆ ಮಾಡೆಷ್ಟೋಳ್ಳೇದಕ್ಕೂ ಸಹ ನನಗೆ ಸ್ವಾತಂತ್ರ್ಯವಿಲ್ಲ. ಈಗಲೇ ಶೀಮಾನ ಮಾಡಬಿಡಬೇಕೆಂತೆ! ಎಂದುಕೊಂಡು ತನ್ನ ಮದುವೆಗಂತ ಅನ್ನು, ಅವು ಬಂದಾಗಬೇಕೆಂಬ ಆಶುರವಿದ್ದ ವಾಸು “ಆದರೆ ಚಿಕ್ಕ ಮಾನಸಿಗೆ ಕಾಗದ ಬರಿರಿ ” ಎಂದು ಜವಾಬು ಬರೆದ.

ಪ್ರಸಾದರಾವಾ ಕಾಗದ ಸುಸೆರನೆ ಓದಿದ ಗೋಪಾಲರಾವಾ ಹೆಂಡಳಿಯನ್ನು ಕೂಗಿ, “ನೋಡಿಯೋ ! ವಾಸು, ಪದ್ಭೂತ ಯಾವಾಗೋ ಒಬ್ಬಿ

ಗೊಬ್ಬರು ಮನಸ್ಸು ಕೊಟ್ಟಿದ್ದಾರೆ. ತಂದೆಗೆ ಬರೆದಿದ್ದಾನೇ” ಎಂದರು. ಸಂತೋಷಾಶಯದಿಂದ ಕಣ್ಣಗಳು ‘ಪ್ರಕಾಶಮಾನವಾಗಿರಲು, “ನನ್ನ ತಾಯಿ ಅದೃಷ್ಟವಂತೆ. ಎಮ್ಮೆ ಸಲಹೆಳಿದೂ ನನ್ನ ಮಾತು ಕೇಳಿದ್ದಾರು! ಅತ್ಯಿಗೆ ಹೇಳ್ತೀರಾ?” ಎಂದಳು ಲಕ್ಷ್ಮಿತ್ತ.

“ಅವಳ ಉದ್ದೇಶ ನನಗೆ ಮೊದಲೇ ಗೊತ್ತು. ಸಾಯಂಕಾಲ ಹೇಳೋಣ ಚಿಡು” ಎಂದರು ಗೊಪಾಲಾರಾವ್.

ವಿಕಾಂತದಲ್ಲಿ ನಿಧಾನವಾಗಿ ಪದ್ಯಜಳನ್ನು ಕೇಳಿದಳು ಲಕ್ಷ್ಮಿತ್ತ: “ವಾಸೂನ ಮಾಡೊಂತ್ತೀಯಾ?.....ಅತ್ಯೇನ ಕೇಳೋಣ” ಎಂದು.

ನಾಚಿಕೆಯಿಂದ ಏರಡು ಕೈಗಳ ವ್ಯಾಖ್ಯಾನವಹಿಸಿ, ನಂತರ—“ಅತ್ಯಿಷ್ಟ ಸಾಫ್ಟ್‌ಟ್ರಿ ಆಗೊಂತ್ತೀಯಾ?.....ವಾಸು?”.....ಎನ್ನುತ್ತಾ ಲಕ್ಷ್ಮಿತ್ತ ಇಡೀ ದಳು ಪದ್ಯಜ.

“ಅವನ ಇಷ್ಟ ಶಿಳದ ನಂತರವೇ ನಿನ್ನನ್ನು ಕೇಳ್ತಿರೊಯು.”

“ನಿಜವಾಗೂಲ್ಲ ?” ಒಡನೆಯೇ ಸರ್ವವನ್ನು ಮರಿತಂತೆ ಸಂತೋಷ ದಿಂದ ಕೇಳಿದಳು ಪದ್ಯಜ.

ತೃಪ್ತಿಯಿಂದ ನಗುತ್ತಾ, “ಹೌದಮಾತ್ರ !” ಎಂದಳು ಲಕ್ಷ್ಮಿತ್ತ.

ರಾತ್ರಿ ಉಟಿವಾದ ನಂತರ ಮಧುಮತೀಯೋಂದಿಗೆ ಸಾವಧಾನವಾಗಿ ಅದೂ ಇದೂ ಮಾತನಾಡಿ, “ಅಲ್ಲಾ. ವಾಸೂಗೂ ನುದುವೆ ಮಾಡಬಟ್ಟಿ ಚೆನ್ನಾಗಿರುತ್ತೀನೋ? ” ಎಂದರು ಗೋಪಾಲರಾವ್,

“ಅದೇ ನಾನೂ ಅಂದೊಂತಾ ಇದ್ದೀನಿ” ಎಂದಳು ಮಧುಮತೀ.

ಅಣ್ಣಿನಿಗೇನು ಜವಾಬು ಬರಿದೆ? ವಾಸುವಿನ ಅಭಿಪ್ರಾಯ ಕೇಳಿದಿಯಾ?” ಅತುರವಿತ್ತ ಅವರ ಘ್ರನಿಯಲ್ಲಿ.

“ಜಯಾನ ಮಾಡೊಂತ್ತು ಲಾರನೇನೋ? ಬೇರೆ ಸಂಬಂಧ ನೋಡೊಂತ್ತು ಅಂತ ಬರೀ ಅಂದ.”

“ಓ.....ಏನೂ ಶಿಳೊಂತ್ತೀದೇ.....ನಮ್ಮ ಪದ್ಯಜ.....ನಿನ್ನ ಅಭಿಪ್ರಾಯ ವಾಸೋಗ ಪದ್ಯಜಾನ ಕೋಡೋಣಾಂತ ಅಂದೊಂತಿದ್ದೀನಿ.”

“ಇಮ್ಮು ದಿವಸ ಇಲ್ಲದೇ ಇದ್ದುದ್ದು ಈಗ್ಗಾಕೆ ಆ ಉದ್ದೇಶ ಬಂತು?” ನಿಷ್ಪುರವಾಗಿ ಅಂದು ನಗಲು ಪ್ರಯತ್ನಿಸಿದಳು ಮಧುಮತೀ,

“ನನಗೆ ನೊದಲಿಂದ ಅ ಉದ್ದೇಶ ಇದೀ.... ಹೋಗ್ಗಿ ನೀನು ಯಾಕೆ ಕೇಳಬಾರದಾಗತ್ತು ವಾಸೂಗೆ ಕೊಡು ಅಂತ?.... ಎಂದಾದ್ದು ಅ ಮಾತು ನಿನ್ನ ಬಾಯಿಂದೆ ಬರುತ್ತೇನೋ ಅಂತ ಸಂಬಂಧಗಳನ್ನು ನೋಡಿದ್ದೀ.... ಆದರಿ....”

“ಅವಳು ನನ್ನ ಸೋಸೆ ಆಗ್ತಾಳಿ ಅಂದೆ ಅದಕ್ಕಿಂತ ಅದ್ವಿತೀಯ ಇನ್ನೇನಿಡೆ ನನಗೆ? ವಾಸೂಗೆ ಪತ್ರ ಬರಿ.”

“ಅವನ ಅಭಿಪ್ರಾಯ ತಳ್ಳುಂಡಿದ್ದೀನಿ ಅಕ್ಕಾ, ಅವನು ಒಸ್ಪಿದ್ದಾನೆ.”

“ಆದರೆ ನಿನ್ನಿವು. ನನ್ನದೇನಿಡೆ? ನಾನೇನು ಮಾಡಬಲ್ಲೀ!” ದುಃಖದಿಂದ ಗಂಟಲು ಹೊತುಹೋಯಿತು ಮಧುಮತಿಗೆ.

“ಭೀ! ಭೀ! ನೀನೇನಾತ್ತಿಂದ್ದೀಕು? ಕಣ್ಣೀರು ಹಾಕ್ಕಿದ. ನಾವೆಲ್ಲಾ ಇರೋವಾಗ ನಿನಗೆನು ಕಡಿಮೆ ಮಾಡಿದ್ದೀವಿ!” ಎಂದರು ಗೋಪಾಲರಾಜಾ.

“ಕ್ಷಾಂಪ್ರ” ಹೋಗಿದ್ದವಾಸು ಟ್ರಾವೆಲರ್ನ್ ಬಂಗಲೆಯಲ್ಲಿ ಕೂತು ವೆಚ್ಚೋ ಮೃಖ್ಯಕ್ಕಾಗಿ ಬೆಳಕಿನಲ್ಲಿ ಬಹೆಳ ಹೊತ್ತುಕಾಗದ ಪತ್ರಗಳನ್ನು ಪರಿಶೀಲಿಸಿ, ಸೋಮಾ ರಿತನದಿಂದ ಮೈ ಮುರಿದು ವಾಚ್ ನೋಡಿಕೊಂಡ. ರಾತ್ರಿ ಹನೆಷ್ಟುಂದಾಗಿತ್ತು. ಗಂಟಲು ಒಣಿಗಂತಾಗಿ ಹೊಜಿಯಲ್ಲಿದ್ದ ನೀರನ್ನು ಬಗ್ಗಿಸಿಕೊಳ್ಳುತ್ತಿದ್ದರೆ, ಪದ್ಮಾಜ, ಹಾಲಿನ ಗಳ್ಲಿ ಸುನೆನಸಿಗೆ ಬಂತು. ಹಾಸಿಗಿಯ ನೇರೀ ಉರುಳಿದ ನಂತರ ಸಹ ಹಿಂದಿನ ಅನೇಕ ನೆನಪುಗಳು ನೆನಸಿಗೆ ಬಂದವು. ಅವನ ಉಹೆಯ ಸುತ್ತು, ಅವನ ಮನಸ್ಸಿನ ತುಂಬಾ, ಪದ್ಮಾಜಳ ರೂಪೇ ಕಾಣುತ್ತಿತ್ತು. “ಭೀ! ಪಾಪ, ನಾನು ಹಾಗೆ ಹೇಳಿದೊಡನೆ ಎಷ್ಟು ಸಂಕಟ ಪಟ್ಟಿಂಥೋ! ಯಾರೋ ಮುಖ ನೋಡಿರದ ಹೋಸ ಹುದುಗಿಯನ್ನು ಮಾಡಿಕೊಳ್ಳುವ ಬದಲು ತನ್ನನ್ನು ಪ್ರೀತಿಸಿರುವ ಪದ್ಮಾಜಳನೇ ಮಾಡಿಕೊಂಡರೆ ಏಕಾಗಬಾರದು?” ಎಂದು ಕೊಂಡ ವಾಸು. ಅಂಳ ಅಂದ, ಅಣಕ, ಅಭಿಮಾನ ಎಲ್ಲಾ ನೆನಸಿಕೊಂಡ. ಬಹೆಳ ಹೊತ್ತು ನಿದ್ರೆ ಬರದ ವಾಸು—ನಾಳಿ ತಂದೆಯ ವರಿಗೆ ಕಾಗದ ಬರೆದುಬಿಡ್ಡೇನೆ. ಎಲ್ಲರನ್ನೂ ತೃಪ್ತಿಪಡಿಸೋದರಲ್ಲಿ ನಿಜವಾದ ಶೃಷ್ಟಿ ಇದೆಯೇನೋ ನನಗೆ” ಎಂದುಕೊಂಡ.

○ ○ ○ ○ ○

ರಿಜಿಸ್ಟ್ರೆ ಪಾರ್ಸ್‌ಲ್ ಬಿಜ್ಞ ನೋಡಿದ ವಾಸು ಬಿಳಿಚಿಹೋದ—ತನ್ನ ಮುದುನೆಯ ಕರೆಯೋತ್ತಿ, ಒಂದನ್ನು ತೆಗೆದು ಹಿಡಿದ, ನಗು, ಕೊನ್ನ

ಎರಡೂ ಬಂದವು. ಅದರೊಂದಿಗೆ ಬಂದಿದ್ದ ಕವರನ್ನು ಬಿಟ್ಟು ಒದಿದ. “ನಿನ್ನ ಅಭಿಪ್ರಾಯವನ್ನು ನಿನ್ನ ಅಪ್ಪ ಬರೆದಿದ್ದಾರೆ. ತಂದೆಯವರ ಕೈಲಿ ಕಾಗದ ಬರೆ ಸದೆ ನಿನ್ನ ಅಭಿಪ್ರಾಯವನ್ನು ನೇರವಾಗಿ ನನ್ನೊಂದಿಗೆ ಹೇಳಬಾರದಿತ್ತಾ? ನಾನೇನು ಬೇರೆಯವನಾ? ಸರಿ ಬಿಡು. ಈ ಮುಹೂರ್ತ ಬಿಟ್ಟಿರೆ ಎರಡು ಶಿಂಗಳ ಕಾಲ ಲಗ್ನಗಳಿಲ್ಲವಂತೆ. ಎಲ್ಲಾ ಏಪಾರ್ಚರುಗಳನ್ನೂ ನಾನು ನಿನ್ನ ದರ್ಜೆಗೆ ತಕ್ಕುಂತೆಯೇ ಮಾಡುತ್ತೀರೆನೆ. ಮುಂಚೆಯೇ ಬರುವಂತೆ ನಿಮ್ಮ ತಂದೆ ಯವರಿಗೆ ಬರೆಯುತ್ತೀರೆನೆ. ನೀನೂ ಸಹ ಅವರಿಗೆ ಕಾಗದ ಬರಿ.” ಇನ್ನೇನೂ ಬರಿಯಲು ಪುರುಸೋತ್ತಿಲ್ಲವೆಂಬಂತೆ ಬರೆದಿದ್ದರು ಗೋಪಾಲರಾವಾ.

“ಅಪ್ಪನಿಗೇನಂತ ಬರೆದಿದ್ದೇ? ಯಾವುದಾದರೂ ಸಂಬಂಧ ನೋಡಿ ಅಂತ ಚಿಕ್ಕ ಮಾನಸಿಗೆ ಬರೆಯಿರ ಅಂತ ಸ್ವಷ್ಟವಾಗಿ ಬರೆಯದೆ” ಅದರಿಚಿಕ್ಕ ಮಾನ ಸಿಗೆ ಬರೆಯಿರ. ಎಂದು ಬರದದ್ದನ್ನು ನೋಡಿ ಅಪ್ಪ ಇನ್ನೇನೋ ಉಹಿಸಿ ಕೊಂಡು ಸಂಭ್ರಮದಿಂದ ಬರೆದುಬಿಟ್ಟಿದ್ದಾರೆ! ಪದ್ದಜಳಗೆ ಹಿಡಿಸಲಾರದನ್ನು ಸಂತೋಷವಾಗಿರುತ್ತೇ! ಇನ್ನೇನೂ ಪ್ರಯೋಜನವಿಲ್ಲ. ಇನ್ನು ತಪ್ಪಿಸಿಕೊಳ್ಳೋ ದಕ್ಕೆ ಸಾಧ್ಯವಿಲ್ಲ. ಪದ್ದಜಾ, ನಿನ್ನ ಗುಂಡನೆಯ ಅಂದವಾದ ಮೇರೆಯುವ ಕಣ್ಣಗಳಲ್ಲಿ ಎನ್ನು ಅಧ್ಯಷ್ಟವಿದೆ! ನೀನು ಹೋರಿದ ಗಂಡನನ್ನು ನಿನ್ನ ಕಾಲು ಗಳ ಮುಂದೆ ಕಟ್ಟಿಹಾಕ್ಕಿದ್ದಾನೆ ದೇವರು!” ಎಂದುಕೊಂಡ ವಾಸುವಿನ ತುಟೆಗಳಲ್ಲಿ ಮಂದರೂಸ ನೂಡಿತು.

○ ○ ○ ○ ○

ಮದುನೆಗೆ ಭಾರಿ ಏಪಾರ್ಚರುಗಳನ್ನು ಮಾಡುತ್ತಿದ್ದರು ಗೋಪಾಲರಾವಾ. ಜಾನಕಮ್ಮ, ರಾಜಶೇಖರ, ಅವರ ಹೆಂಡತ ಮಕ್ಕಳು ನಾಲ್ಕು ದಿನ ಮುಂಚೆಯೇ ಬಂದಿದ್ದರು. ಅಪ್ಪ ಗಲಾಟೆಯಲ್ಲಿ ನಿರಾಶಳಾಗಿಯೂ, ಉದಾ ಸೀನಳಾಗಿಯೂ ಇದ್ದಳು ಮಧುಮತಿ ಎಲ್ಲರೂ ಉಪೇಕ್ಷೆ ಮಾಡಿದ್ದ ಪ್ರಸಾದ ರಾವನ್ನು ಅವಳು ಉಪೇಕ್ಷಿಸಲಾರದೆ ಹೋದಳು.

ಸರಸರನೆ ಹೋರಿಗೆ ಹೋಗುತ್ತಿದ್ದ ಗೋಪಾಲರಾವಾ “ಗೋಸಿ” ಎಂದು ಮಧುಮತಿಯ ಧ್ವನಿ ಕೇಳಿ ಹಿಂತಿರುಗಿ “ಕರಿದೆಯಾ, ಅಕ್ಕಾ?” ಎಂದರು.

“ಒಂದು ಸಲ ಮಹಡಿ ಮೇಲೆ ಬಾ, ಸಿನ್ನೊಂದಿಗೆ ಮಾತಾಡೀಕು” ಎಂತು ಹೇಳುತ್ತಾ ಮಹಡಿ ಹತ್ತಿದಳು. ಅನುಸರಿಸಿದರು ಗೋಪಾಲರಾವಾ.

“ಬಾ, ಕೂತೊಂದ್ಲು.....ವಾಸು ಏನಾದ್ದೂ ಕಾಗದ ಬರೆದಿದ್ದಾನ್ನಾ?” ಎಂದಷ್ಟು ಕಾನೋಂದು ಕುಚೀಯಲ್ಲಿ ಕೂತು ತನ್ನನ್ನು ಮುಂದಕ್ಕೆ ಒಂದು ಕುಚೀ ತಳ್ಳುತ್ತಾ.

“ಬುಧವಾರ ರಾತ್ರಿ ಬ್ರಿಂದಿನಿ ಅಂತ ಬರೆದಿದ್ದಾನೆ. ಅಂದೇ ನಾಳ ಮದುವೆ ಅಂದೇ ಈವತ್ತು ಬರ್ತಾನೆ. ಇದೇ” ಎನ್ನುತ್ತ ಒಂದು ಕವರನ್ನು ಮಧುಮತಿಗೆ ಕೊಡಲು ಹೋದರು ಗೋಪಾಲರಾವ್.

“ಇಲ್ಲಿ ಬಿಡು” ಎನ್ನುತ್ತಾ ಏನೋ ಯೋಚಿಸುತ್ತಾ ವರ್ಣನವಹಿಸಿದ ಮಧುಮತಿಯ ಕಡೆ ನೋಡುತ್ತಾ ಎರಡು ಕ್ರಾಗಳ ನಂತರ ಅಷ್ಟೇನಾ, ಉದಕ್ಕೆ ನಾ ಕರಿದೆ? ಎಂದರು ನಗುತ್ತಾ.

“ಅಲ್ಲಿ ಗೋಸಿ, ಅವನು ಐ.ಎ.ಎಸ್. ಆಫೀಸರ್. ಅವನ ಮದುವೆ ಅಂದೇ ದೊಡ್ಡ ದೊಡ್ಡವರೇ ಬರ್ತಾರೆ. ಎಲ್ಲಂಗೂ ಅಪ್ಪ ಬಿಟ್ಟು ಅನ್ನುನನ್ನು ಹೇಗೆ ತೋರಿಸುತ್ತಾನೆ? ಯಾವ ಸುಖ ಇಟ್ಟೊಂದು ನಾಲ್ಕು ಜನರಲ್ಲಿ ಓಡಾಡ ಬೇಕು ನಾನು?” ಎನ್ನುತ್ತಾ ಬರುತ್ತಿದ್ದ ದುಃಖವನ್ನು, ಸುರಿಯುತ್ತಿದ್ದ ಕಣ್ಣ ರನ್ನು ಬರೆಸಿಕೊಳ್ಳುತ್ತಾ, “ನಿಮ್ಮ ಭಾವ ಎಲ್ಲಿದ್ದಾರೋ! ಒಂದು ಸಲ, ಆ ಒಂದು ದಿನ ಒಂದು ಮದುವೆಯ ಮಂಟಪದ ಬಳಿ ನಿಂತೊಂದ್ಲು ಅಂತ ಹೇಳು. ಸೋಸೇನ ಮಗನನ್ನು ಆಶೀರ್ವದಿಸು ಅಂತ ಹೇಳು. ನನ್ನ ಮಾತ್ರ ನೋಡ ಕೂಡದು ಅಂತಿದ್ದೇ ನಾನೆಲ್ಲಾದ್ದೂ ಅವರ ಕಣ್ಣಿಗೆ ಬೀಳದಂತೆ ಇರ್ತಿನಿ” ಎಂದಷ್ಟು. ಅವಳ ಧ್ವನಿ ನಡುಗುತ್ತಿತ್ತು. ಆ ಹೆಂಡತಿ ಮಕ್ಕಳನ್ನು ಒಂದು ದಿನ ಬಿಟ್ಟು, ಒಂದು ಸಲ, ಕೆಲವು ಕ್ರಾಗಳು ನನ್ನ ಮಗನನ್ನು ತೃಪ್ತಿಸಿಸು ಅಂತ ಹೇಳು” ಎನ್ನುತ್ತಾ ತಲೆಯೆತ್ತಿ ಗೋಪಾಲರಾವ್ ಕಡೆ ನೋಡಿದ ಮಧು ಮತಿ, “ನಗ್ಗಿದ್ದೀಯಾ?” ಎಂದಳು ಬಿಳಿಟಿಹೋಗಿ ಏನೂ ಅರ್ಥವಾಗದೆ.

“ಇನ್ನು ನಗದೆ ಏನಾಡ್ಲಿ.....? ಪಾಪ! ಅವರಿಗೆ ಬೇರೆ ಹೆಂಡತಿ ಮಕ್ಕಳ್ಯಾ ಯಾರೂ ಇಲ್ಲ. ಅವರ ಅಡ್ಡನ್ನಾ ನನ್ನ ಹತ್ತೆ ಇದೆ. ಬಾ ಅಂತ ಬರೀತಿನಿ ಬಿಡು ಅಷ್ಟೇ ತಾನೆ” ಎನ್ನುತ್ತಾ ಎದ್ದು ನಿಂತುಕೊಂಡರು ಗೋಪಾಲರಾವ್.

“ಒಮ್ಮೆ ನೀನೇ ಹೋಗಿ ಕರೊಂದು ಬಾ ಗೋಸಿ, ಕಾಗದ ಬರೆದರಿ ಬರಲಾರರೇನೋ?” ತಾನೂ ಎದ್ದು ನಿಂತಳು ಮಧುಮತಿ.

“ಅವರು ಮದುವೆಗೆ ಬರೋದು ತಾನೇ ನಿನಗೆ ಬೇಕಾದದ್ದು?” ಎಂದು ನಕ್ಕು ಹೋರಿಟುಹೋದರು ಗೋಪಾಲರಾವ್.

“ಒವರ್ ಸಂಕೋಚ ಅವರಿಗೆ. ನಾನು ಮನಸ್ಸು ನೊಂದು ಇನ್ನು ಸಂಕಟಪಡ್ತಿದ್ದೆ ನನ್ನ ಸಂಕಟವನ್ನೇ ಅಥವ ಮಾಡಿಕೊಳ್ಳುವಿದಿಲ್ಲ!” ಗೊಣಗ ಕೊಂಡಳು ನುಧುನುತ್ತಿ.

○ ○ ○ ○ ○

ಬೀದಿಯ ಗೇಟಿನ ಬಳಿ ಟ್ರೈಕ್ಸ್ ನಿಂತುತ್ತು. ಗೋಪಾಲರಾವ್ ಮತ್ತೊಬ್ಬ ಅವರಿಚಿತ ಕಾರಿನಿಂದಿಳಿದು ಎಲ್ಲರ ಮುಂದೆ ನುಹಡಿ ಹತ್ತಿದರು. “ಯಾರೋ ಸ್ನೇಹಿತರಿಂದಬೇಕು” ಎಂದುಕೊಂಡರು ಒವರನ್ನು ನೀಡಿದ ಮಕ್ಕಳು.

ನಾಲ್ಕು ಕ್ವಣ ಕಳಿದ ನಂತರ, “ಪಡ್ಡಜಾ! ಶಾಫಿ, ತಿಂಡಿ ತಗೋಂಡಾ” ಎಂದರು ಗೋಪಾಲರಾವ್, ವಾಹಡಿ ಮೆಟ್ಟಲಿನ ಬಳಿ ನಿಂತು ಕೆಳಗೆ ನೋಡುತ್ತಾ. “ಒಂದು ಹೋಲ್ಲಾಲ್ಲಾ, ಎರಡು ಪೆಟ್ಟಿಗೆಗಳು, ಅಬ್ಬಾ! ಮದುವೆಗೇ ಬಂದಂತಿದೆ. ರಿಕಾಣೆ ಜೋರಾಗಿ ಹಾಕೋ ಹಾಗಿದೆಯಲ್ಲಾ” ಎಂದು ಕೇಟಲೆ ಮಾಡುತ್ತಾ ಪಡ್ಡಜಳ ಬೆನ್ನು ಸವರುತ್ತಿದ್ದ ಜಯ, ಗೋಪಾಲರಾವ್ ಧ್ವನಿ ಕೇಳಿ ತಲೆ ಎತ್ತಿ ಮೇಲಿ ನೋಡಿ ನಾಲಿಗೆ ಕಚ್ಚಿ ಕೊಂಡಳು.

ಮುಖಿ, ಕೈ ಕಾಲುಗಳನ್ನು ತೊಳೆದುಕೊಂಡು ಬಂದ ಪ್ರಸಾದರಂಬ ಕೃಗೆ ಉವಲ್ ಕೊಡುತ್ತಾ, ಆಗತಾನೆ ಕೊರಡಿಗೆ ಪ್ರವೇಶಿಸಿದ ಪಡ್ಡಜಳನ್ನು ನೋಡಿ “ಅಲ್ಲಿ ಟೀಬಲ್ ಮೇಲಿಡು. ಇದೋ ನನ್ನ ಮಗಳು.. ಬಿ.ನ. ಮದುವೆ ಹಣ್ಣು” ಎಂದು ಹೇಳಿ, “ಆನನ ಶಾಲಿಗೆ ನಮಸ್ಕಾರ ಮಾಡಮಾ” ಎಂದರು ಗೋಪಾಲರಾವ್.

ಬಗ್ಗೆ ವಿನಯದಿಂದ ಅವರ ಪಾದ ಸ್ವರ್ತಿಸಿದ ಪಡ್ಡಜಳನ್ನು ತಡೆಯುತ್ತಾ “ಬೀಡ ಬಿಡಮಾ”! ಎಂದರು ಪ್ರಸಾದರಾವ್.

ಶಾಫಿ ಮಾತ್ರವೇತೆ ಗೆದುಕೊಂಡು ತಿಂಡಿ ಬೀಡನೆಂದರು ಪ್ರಸಾದರಾವ್. ತಿಂಡಿ ತಟ್ಟಿಯನ್ನು ತಿಗೆದುಕೊಂಡು ಹೊರಗೆ ಹೋಗುತ್ತಿದ್ದ ಪಡ್ಡಜಳ ಕೆವಿಯಲ್ಲಿ ಮೆಲ್ಲಿಗೆ ಏನನೋ ಹೇಳಿದರು ಪ್ರಸಾದರಾವ್. ಆನಳು ಸಂ ಎಂಬಂತೆ ತಲೆ ಕೂಗಿದಳು.

“ನಾನು ರಾತ್ರಿ ಬರ್ತ್ತಾನಾ?” ಕೇಳಿದರು ಪ್ರಸಾದರಾವ್.

“ಉಂ...ಸಂಜೀ ರ್ಯೆಲಿಗೆ ಬರ್ತುನೆಂತೆ....ನಾನು, ನಾನು ಅಕ್ಕನೆ ಎದುರಿಗೆ ದೋಷಿಗಳಾಗಿ ನಿಲ್ಲುವಂತಾಗಿದೆ..... ಏನು ಹೇಳ್ತೇರೇ..... ಹೇಗೆ ಹೇಳ್ತೇರೋ ಮತ್ತೆ ! ಅಕ್ಕ ಬರ್ತುದ್ದಾಳಿ !” ಎನ್ನುತ್ತಾ ಎದ್ದುನಿಂತರು ಗೋಪಾಲರಾವ್.

ಒಂದು ಸಲಪ್ರಸಾದರಾವ್ ಹೃದಯ ತೀವ್ರವಾಗಿ ಬಡಿಮುಕೊಂಡಿಕ್ಕು. ಇಪ್ಪತ್ತು ವರ್ಷಗಳ ಕೆಳಗೆ ಬಸ್ತಿನಲ್ಲಿ ನೋಡಿದ್ದ ಹೆಂಡತಿಯನ್ನು ಪುನಃ ಈಗ ನೋಡಬೇಕಾದ ಸಂದರ್ಭ, ಹೊರಟುಹೋಗುತ್ತದ್ದ ಗೋಪಾಲರಾವ್ ಕಡೆ ನೋಡುತ್ತಾ ಮೌನವಾಗಿದ್ದುಬಿಟ್ಟುರು.

ಕೊರಡಿಯ ಹೊಸಿಲು ದಾಟಿ ವರಾಂಡಾಗೆ ಒಂದ ಗೋಪಾಲರಾವ್ಗೆ ಎದುರಾದ ಮಧುಮತ್ತಿ “ ಯಾಂ ಕರಿದಿಯಂತೆ ? ” ಎಂದು ಕೇಳಿದಳು.

ಕೆದರಿದ ಶಾದಲು, ಸುಸ್ತಾಗಿ ಚೆನರು ಸುರಿಯುತ್ತಿದ್ದ ಮುಖ. ಒಂದು ಸೆಲ ಅವಳ ಕಡೆ ಕರುಣೆಯಿಂದ ನೋಡಿ ಸಮಾಧಾನದ ನಿಟ್ಟಿಸಿರು ಬಿಟ್ಟು, “ಅದೋ, ಭಾವ ಬಂದಿದ್ದಾರೆ. ಕೊರಡಿಲಿದ್ದಾರೆ. ಒಂದು ಸಲ ಹೋಗಿ ನೋಡು ಇಲ್ಲಿಗೆ ಯಾರೂ ಬರೋದಿಲ್ಲ.” ಎನ್ನುತ್ತಾ ಸಸನರನೆ ಹೊರಟು ಹೋಡರು ಗೋಪಾಲರಾವ್.

ದೀಪ್ರವಿಯೋಗದ ನಂತರ ಕಲೆಯುವಿಕೆ. ದಡದಡ ಹೊಡಿದುಕೊಳ್ಳುವ ಹೃದಯ, ನಡುಗುತ್ತಿರುವ ದೇಹ, ಶಳಿಕಳಗೊಂಡ ಮನಸ್ಸು, ಮುಂದೆಯೂ ಹೋಗಲಾಗದೆ, ಹಿಂದೆಯೂ ಹೋಗಲಾಗದೆ ನಡುಗುತ್ತಿರುವ ಕಾಲುಗಳು. ಕೆಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ನಿಗ್ರಹಿಸಿಕೊಂಡ ಮಧುಮತ್ತಿ, “ಹೋಗಲಿ, ಹೇಗಿದ್ದಾರೋ ಒಮ್ಮೆ ನೋಡುತ್ತೇನೆ. ವಾತನಾಡಲಿ, ಬಿಡಲಿ, ನನ್ನ ಕಡೆ ನೋಡಲಿ, ಮುಖ ಶಿರಗಿಸಿಕೊಳ್ಳಲಿ, ತಾಳಿ ಕಟ್ಟಿಸಿಕೊಂಡುದಕ್ಕೆ, ಸತ್ಯತ್ವನನ್ನು ಪಡಿದುದಕ್ಕೆ, ಅವರ ಪತ್ತಿ ಹೀಗೆ ಜೀವಿಸುತ್ತಿರುವುದಕ್ಕೆ, ಅವರನ್ನು ಒಮ್ಮೆನೋಡುವ ಹಕ್ಕು ನನಗಿದೆ” ಎಂದುಕೊಂಡಳು. ಭಾರವಾದ ಹೆಜ್ಜೆಗಳನ್ನು ತಡವರಿಸಿ ಇಡುತ್ತಾ ಅವಳ ಕಾಲುಗಳು ಕೊರಡಿಯ ಕಡೆ ನಡಿದವು.

ಬಾಗಿಲಬಳಿ ನಿಂತು ನಿಧಾನವಾಗಿ ತಲೆ ಎತ್ತಿ ನೋಡಿದಳು. ತಾನು ಉಹಿಸುತ್ತಿದ್ದ ತನ್ನ ಗಂಡ ಧೂಲಿ ಧೂಸರಿತನಾಗಿ, ಸಣ್ಣಗೆ ಕೆದರಿದ ತಲೆ, ಗುಳಬಿದ್ದ ಕೆಂಪಾದ ಕಣ್ಣಗಳು, ಬಶ್ಚಹೋದ ಕೆನ್ನೆಗಳು ಉಳ್ಳ ಪವತ್ತಿಪ್ರದು ವರ್ಷದ ವೃಕ್ಷಯ ಸಾಫ್ತನದಲ್ಲಿ ಬೆಲೆ ಬಾಳುವ ಸೂಟಿನಲ್ಲಿ, ದೃಷ್ಟಿನಾಡ ದೇಹ

ಸೌಷ್ಟವನದಿಂದ, ಒಕ್ಕೊಯು ರಿಪ್ಪಿರ್ಲ ಅಫೀಸರಂತೆ, ಅನುಭವದಿಂದ ಪಡೆದ ಪೂರ್ಣ ವ್ಯಕ್ತಿತ್ವದೊಂದಿಗೆ, ಕಾಂತಿಯುತವಾದ ಕಣ್ಣುಗಳಿಂದ ತನ್ನ ಕಡೆ ನೋಡುತ್ತಿರುವ ತನ್ನ ಗಂಡ, ಒಧನೆಯೇ ಅವಳ ಕಣ್ಣು ರೆಪ್ಪಿಗಳು ಕೆಂಪಾದವು ಕೆಳಗಾದವು.

ಎಷ್ಟೋ ದಿನಗಳ ಕೆಳಗೆ ಮರಿತುಹೋಗಿದ್ದ ಮಮತೆಯಲ್ಲಿನ ನಾಚಿಕೆ, ಮನಸ್ಸಿನಲ್ಲಿ ಯಾವುದೋ ಮಧುರವಾದ ಭಾವನೆ, ಎಲ್ಲವನ್ನೂ ತುಳಿದು ಉಕ್ಕುತ್ತಿರುವ ಮುಖ, ವ್ಯಾನವಾಗಿ ಸ್ಥಾಣವಿನಂತೆ ನಿಂತಿದ್ದ ಅವಳ ಕಡೆ ಪಶ್ಚಾತ್ತಾಪ ಹೃದಯದಿಂದ, ಕರುಣೆಯಿಂದ ನೋಡುತ್ತಾ, ಇವಳನ್ನೇನಾ ನಾನು ಅಹಂಭಾವಿಯೆಂದೂ, ಗರ್ವಿಸ್ತೇ ಯೆಂದೂ ನಿವೇಕಶೂನ್ಯವಾಗಿ ಉಂಟಾಗಿ ಬಂದದ್ದು ! ಎಂದುಕೊಳ್ಳುತ್ತಾ ಅವಳನ್ನು ನೋಡುತ್ತಿದ್ದ ಅವರ ಹೃದಯ ಕರಗಿ ನೀರಾಯಿತು. ಮಮತೆಯನ್ನು ಮುಚ್ಚಿದ್ದ ನೇಲಿನ ಮಂಜು ಕರಗಿ ಹೋಯಿತು. ಮನಸ್ಸಿನಲ್ಲಿದ್ದ ಅನಮಾನಗಳಿಗಾಗಿ ತನ್ನನ್ನು ತಾನೇ ಅಸಹ್ಯ ಪಟ್ಟುಕೊಂಡು, ಕರುಣೆಯಾದ, ಸಂಕಟದಿಂದ ಅವಳ ಕಡೆ ನೋಡುತ್ತಾ, ಇಷ್ಟತ್ತೆಗೆ ದುವರ್ಷಗಳ ನಂತರ ಉಕ್ಕುತ್ತಿರುವ ಹೃದಯದಿಂದ, ಪ್ರವಹಿಸುತ್ತಿರುವ ಮಮತೆಯಿಂದ “ನುಧೂ !” ಎಂದು ಕರಿದರು ಪ್ರಸಾದರಾವಾ.

ನೀರು ತುಂಬಿದ ಕಣ್ಣುಗಳಿಂದ ಅವರ ಕಣ್ಣುಗಳನ್ನು ದಿಟ್ಟಿಸಿದಳು ಮಧುಹ್ನತಿ.

ಅವರ ಶಾಲುಗಳು ಅವಳಿಡೆಗೆ ನಡೆಯಿತು. “ನುಧೂ” ಆ ಧ್ವನಿ ಮೃದು ವಾಯಿತು. ಅಪ್ರಯತ್ನವಾಗಿ ಕೈಗಳನ್ನು ಚಾಚಿದರು ಪ್ರಸಾದರಾವಾ.

ಅಪೂರ್ವವಾದ ಅಭಯವನ್ನು ಹೋಂದುತ್ತಿರುವಂತೆ ಅವರ ಕೈಗಳಲ್ಲಿ ವಾಲಿ ಹೋಡಳು ಮಧುಮತಿ. ಆ ಸ್ವರ್ಚಕ್ಕಾಗಿ ತಪಿಸುತ್ತಿದ್ದ ಅವಳು ಅವರ ಕೈಗಳಲ್ಲಿ ಸೀರು ಹೃದಯದಲ್ಲಿ ತಲೆ ಮರಿಸಿಕೊಂಡಳು.

ಅವಳನ್ನು ಸುತ್ತುವರೆದಿದ್ದ ಅವರ ಕೈಗಳು ವೃದುವಾಗಿ, ಸ್ತೀಯಿಂದ ಸೆವಾಧಾನದ್ವಿಕಾಸನ ಸೆಲುವಾಗ ಅವಳ ತಲೆ ನೇವಂಸಿದವು. ಅವಳ ಹೃದಯ ದಲ್ಲಿ ಜ್ಞಾಲಾಮುಖಿಯಂತೆ ಮುಚ್ಚಿದ್ದ ಪೇದನೆ ಅಶ್ವರೂಪದಲ್ಲಿ ಪ್ರವಹಿಸಲು ಪೂರಂಭವಾಯಿತು.

ಇಬ್ಬರ ಮಧ್ಯೆ ಭಂಗಲಾರದ ವ್ಯಾಂತವನವಾಡಿತು. ಕೆಲವು ಕ್ಷೇತ್ರಗಳು, “ನನ್ನನ್ನ ಕ್ಷಮಿಸಿ.....ಪುನಃ ನನ್ನನ್ನ ಬಿಟ್ಟು ಹೊರಟು ಹೋಗಿ

ಬಿಡಬೇದ. ದಿನ ಕಳಿತುಹೋಗಿದೆ. ಇನ್ನು ಬಹಳ ದಿನ ನಾನು ಜೀವಿಸಿ ರುಪುದಿಲ್ಲ. ನನ್ನ ದೇಹಸ್ಥಿತಿ ಸರಿಯಾಗಿಲ್ಲ. ವಾಸುವಿನ ಯೋಚನೆ ನನಗಿಲ್ಲ, ಕೊನೆಗಾಲದಲ್ಲಾದರೂ ನಿಮ್ಮೊಂದಿಗೇ ಜೀವಿಸುವ ಭಾಗ್ಯ ಪ್ರಸಾದಿಸಿ.....”

“ಮಧೂ ! ಏನೀ ಹುಚ್ಚು ? ಎಲ್ಲಿ ನನ್ನ ಕಡೆ ನೋಡು, ಪುನಃ ಅಷ ಬೇದ.” ಅವಳ ಕಣ್ಣಗಳನ್ನು ಕರವಸ್ತುದಿಂದ ಉರಿಸಿ ಅವಳ ಮುಖವನ್ನು ನೇರಿತ್ತಿ ನೋಡುತ್ತಾ ಹೇಳಿದರು ಪ್ರಸಾದರಾವ್, ಕೆನ್ನೆಗಳ ನೇರೆ ನುತ್ತು ಗಳಂತೆ, ಕಣ್ಣೀರು ಜಾರುತ್ತಿರಲು.

“ನನ್ನನ್ನ ಕ್ಷಮಿಸಬಲ್ಲಿರಾ ?” ಎಂದ ಮಧೂನುತ್ತಿ ಮಾಡಿಗೆ ಅಡ್ಡ ಬಂದು,

“ನೀನು ನನ್ನನ್ನ ಕ್ಷಮಿಸಬೇಕು ಮಧೂ” ಎಂದರು ಪ್ರಸಾದರಾವ್.

“ನಾನು ಕ್ಷಮಿಸೋದಾ ?” ಎನ್ನುತ್ತಾ ವಿಷಾದದಿಂದ ನಕ್ಕು, ಸತ್ತು ಹೋಗಿರೊ ರಾವನ್ನ ಪುನಃ ಹೋಡಿಬೇದಿ” ಎಂದಳು ಮಧೂನುತ್ತಿ.

“ಸಿನಗೆ ಗೊತ್ತಿಲ್ಲದ ಬಂದು ರಹಸ್ಯ ಇದೆ. ಮಧೂ ! ಬಾ ಇಲ್ಲಿ ಕೂಡಾಗ್ನಿ. ಸ್ಥಿರಿತವಾಗಿ ಕೇಳು. ಕಳವಳಪಡಬೇದ ನಾ ಹೇಳೋ ದನ್ನೆಲ್ಲಾ ನಿಧಾನವಾಗಿ ಕೇಳು.”

“ರಹಸ್ಯವಾರೆ ? ಏನಿದು ?” ಅತುರದಿಂದ ಕೇಳಿದಳು.

“ಹೋದು, ಎಂದಾದರೂ ನಾನು, ನೀನೂ ಕಲೆತರಿ. ಒಬ್ಬರನ್ನೊಬ್ಬರು ನೋಡಬೇಕೆಂಬ ಆತುರದಿಂದ, ಬಂದು ಸಲ ಕಲೆತು ಮಾತನಾಡಬೇಕೆಂಬ ಆಸಿಯಂದ, ಹಶ್ಚಾತ್ತಾವ ಹೃದಯಗಳಿಂದ ಸಹಜವಾಗಿ ನಮ್ಮ ಮಧ್ಯೆ ಇರುವ ಮಮತೆ ಪುನಃ ಚಿಗುರಿಸಿ, ಒಬ್ಬರಿಗೊಬ್ಬರು ಬೇಕೆಂದುಕೊಂಡು, ನಿಮ್ಮಲ ವಾದ ಮನಸ್ಸಿನಿಂದ, ಕೊನೆಯ ಗಳಿಗೆಯಲ್ಲಾದರೂ ಹಾಗೆ ಕಲೆತರಿ, ಅದು ಜೀವನದಲ್ಲಿ ಸಾಕು. ಮಧೂ ! ಇಂತಹ ಕ್ಷಣಕಾಗಿಯೇ ನಿರೀಕ್ಷಿಸುತ್ತಿರುವ ನಿನ್ನ ನನ್ನ ಮಧ್ಯೆ ಅಡ್ಡ ಗೋಡೆಯನ್ನಬ್ಬಿಸಿದೆ, ಎಂದು ಹೇಳಿ, ಬಂದು ಸಲ ಅವಳ ಕಡೆ ನೋಡಿ ವಾಸು ತನ್ನ ಹತ್ತಿರಕ್ಕೆ ಬಂದಂದಿನಿಂದ ಇಂದಿನವರಿಗೂ ನಡೆದದ್ದುಲ್ಲವನ್ನೂ. ಒಮ್ಮೆ ಅವಳ ಕಡೆ, ಒಮ್ಮೆ ಶೂನ್ಯವನ್ನು ನೋಡುತ್ತಾ ಪಾಠ ಒಸ್ಪಿಸಿದಂತೆ ಹೇಳಿ, “ಸಿನಗೆ ಹೇಳಿದೆ ಇದ್ದುದಕ್ಕೆ ಅವಾರ್ಥವಾಡಿಕೊಳ್ಳಬೇದ, ನಾನು ಕಾಳುವ ಕೋನದಿಂದ ಎಂದಾದರೂ ನೀನು ಹೀಗೆಯೇ ನರ್ತನ್ತು. ಅದರೆ, ನನ್ನ ಮನಸ್ಸು ಇನ್ನೊಂದು ಕ್ಷಣದಲ್ಲಿ ಉಂಟಿಸಬಹುದು ನಾನು ಧನವಂತನಾದನೆಂದೂ, ಮಗಳಿಗೆ ಓಡು ಹೇಳಿಸಬೇಂತೂ ನೀನೂ

ನನ್ನ ಸ್ತೋತ್ರಕ್ಕೆ ಒಂಡೆ ಎಂದು ಶಾಳಿಯಬಹುದಲ್ಲಾ, ಹಾಗಾದಾಗ ನನ್ನ ಕೈಗಳು ನಿನ್ನನ್ನು ಸ್ತೀತಿಯಿಂದ ಸೇರಲಾರವು. ಸ್ವಚ್ಛವಾದ ಹೃದಯದಿಂದ ನಿನ್ನೆಡನೆ ಕಲೆತು ಬದುಕಲಾಗೆ ಅದರಿಂದ ಗೋಪಾಲನಿಗೂ ವಾಸೂದೀವಿಗೂ ಹೇಳ ಕೂಡದೆಂದು ಕರಿಣವಾಗಿ ಆಜ್ಞಾಪಿಸಿದೆ, ಪಾಪ! ಅವನು ಎನ್ನು ಸೇ ಅತ್ತ! ನನಗೆ ಎದುರುಬಿದ್ದು! ಒಂದು ವಿಧದಲ್ಲಿ ನಿನ್ನ ಪರವಾಗಿ ಯುದ್ಧವನ್ನೇ ಮಾಡಿದ.” ಎಂದರು ನಗುತ್ತಾ ಹಿಂದೆ ನಡೆದದ್ದು ನೆನಪಿಗೆ ಒಂದು ಪ್ರಸಾದರಂತೆ.

ಉದಾಹಿಸಿಕೊಂಡ್ದು ಬಿಟ್ಟಿದ್ದ ಮಧುಮತ್ತಿಯ ವದನದಲ್ಲಿ ಗರ್ವರೀತಿ ಉದಯಿಸಿತು, ತುಂಬಿಗಳು ಮುಗುಳ್ಳಿಗೆ ಬೀರಿದವು. “ಸೋನೇನ ಸೋಡಿರಾ ಬಿಸ್ತಿ ನಿಮ್ಮಿಜ್ಞಾಪಕ ಬಂದಾಗಲೀಲಾ ಆನ್ಮಿ ನನ್ನನ್ನು ಬಯಾತ್ತ ಇರಾತ್ತರೆ.... ತಾಯಿಯನ್ನು ತಮ್ಮಂದಿರನ್ನೂ, ಅವಶ ಮಕ್ಕಳನ್ನೂ, ನಿಮ್ಮಿ, ನಾದಿನಿಯ ರನ್ನೂ ಎಲ್ಲರನ್ನೂ ಸೋಡುವಿರಂತೆ. ಕಾಷಿ ತಿಂಡಿ ತಗೋಂಡಿದ್ದೀರಿ ತಾನೇ? ಎದ್ದು ನಿಂತಳು ಮಧುಮತ್ತಿ.

ವಿಚಿತ್ರ ಪ್ರಾಣಿಯನ್ನು ಸೋಡುವಂತೆ ಸೋಡಿದರು ಪ್ರಸಾದರಾವನ ಹುಡುಗರು..... “ಮಗೂ ಪ್ರಸಾದ್, ಹಿಗೆ ಹತ್ತಿರ ಬಾಪ್!” ತೇವವಾ ಕಣ್ಣಿಗಳನ್ನು ಒರಿಸಿಕೊಂಡು, ಕನ್ನಡಕ ಸರಿಪಡಿಸಿಕೊಳ್ಳುತ್ತಾ ಕರೆದೆ ಜಾನಕಮ್ಮಿ. ವಿನಯದಿಂದ ನಮಸ್ಕರಿಸಿ, ಕುಶಲ ಪ್ರಶ್ನಿಗಳನ್ನು ಹಾಕಿದೆ ಪ್ರಸಾದರಾವ್. ಎಲ್ಲರನ್ನೂ, ಇಂತಿಂತಹವರೆಂದು ಪರಿಚಯ ಮಾ ಕೊಟ್ಟರು ಗೋಪಾಲರಾವ್. ಕೆಲವು ನಿಮಿಂಗಳ ಕೆಳಗೆ ಅವರ ಮೂರ ಪ್ರಸಾದರಾವ್ ಕಢಿ ಎಲ್ಲಾ ಕೇಳಿದ್ದೀರಿಂದ “ನಮಸ್ತಿ” ಎಂದುಬಿಟ್ಟೆ “ಯಾರು” ಎಂದೂ ಪ್ರಶ್ನಿಸದೆ.

ಯಾವ ಕೊರಗೂ ಕಾಣದ ಆ ವಿವಾಹ ಮಹೋತ್ಸವದಲ್ಲಿ, ಮಾ ಕಢಿ, ಚಚೆ, ಹಾಸ್ಯ, ನಗು ಒಂದೇ ಗಲಾಟಿ. ಓತಣದ ಉಟ್ಟಿ ಮಾಡುತ್ತ ಭಾವಮ್ಮೆಡುನರ ಪಂಕ್ತಿಯಲ್ಲಿ ಕೂಡಿದ್ದರು ಪ್ರಸಾದರಾವ್. ಏನಯ್ಯ ಕಲೆಕ್ಕು ಸಾಹೇಬ ಎನ್ನುತ್ತಾ ಏನೇನೋ ಹಾಸ್ಯ ಮಾಡಲು ಪ್ರಾರಂಭಿಸಿದ ರಾಖೀಮರ....”

“ಕಂಡಕ್ಕೂ ಮಗಾನೂ ಒಬ್ಬ ಕಲೆಕ್ಕರೇನಾ ಮಾನೆ?” ಎಂದ ನಾ ನಿಷ ಮಾತಿಗೆ ಭಟ್ಟೇರನೆ ಕೆನ್ನೆಗೆ ಹೊಡಿದಂತಾಗಿ, ತಕ್ಕಣ ಮಾತನ್ನು ನಿ

